

PCIKL

POWER COMPANY
OF KARNATAKA
LIMITED

15 ನೇ ವಾರ್ಷಿಕ ವರದಿ
**15TH ANNUAL
REPORT**

2 0 2 1 - 2 2

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್
POWER COMPANY OF KARNATAKA LTD.

ಕೆಪಿಟಿಪಿಎಲ್ ಕಟ್ಟಡ, ಕಾವೇರಿ ಭವನ, ಬೆಂಗಳೂರು-560 009. ಫೋನ್ : 080-22294390 ಫ್ಯಾಕ್ಸ್ : 080-22218930
KPTCL Building, Kaveri Bhavan, Bangalore-560 009. Ph.: 080-22294390 Fax : 080-22218930



15TH

**ANNUAL REPORT
2021 – 22**

POWER COMPANY OF KARNATAKA LTD

(Government of Karnataka undertaking)

KPTCL Building, 5th Floor, Kaveri Bhavan, Bengaluru-560009

Phone : 080-22294390 FAX: 080-22218930

LIST OF DIRECTORS
(As on the date of AGM)

Sl. No.	Name of Directors Shriyuths/Smt	Designation
1	G Kumar Naik, IAS, Additional Chief Secretary to Govt., Energy Department, GoK	Chairman
2.	Dr. N Manjula, IAS Managing Director, KPTCL	Director
3.	Mahantesh Bilagi, IAS Managing Director, BESCOM	Director
4.	Kukkehalli Nitish, IAS Deputy Secretary (B&R), Finance Department, GoK	Director
5.	V. Krishnappa	Managing Director
6.	M. S. Shobha	Director (Commercial)

RAMYA K, FCS,
Authorised Signatory, PCKL

STATUTORY AUDITORS
M/S. VASAN & SAMPATH, LLP,
Chartered Accounts, Bengaluru



Sri G. Kumar Naik, IAS
Chairman



Dr. N. Manjula, IAS,
Director



Sri Mahantesh Bilagi, IAS
Director



V. Krishnappa
Managing Director



Sri. K. Nitish, IAS
Director



Smt. M.S. Shobha
Director (Commercial)



POWER COMPANY OF KARNATAKA

Table of Contents	Page No.
Chairman's Message	07
Director's Report	09 to 22
MGT-9	23 to 31
Comments of the C & AG of India	32
Independent Auditors Report	33-47
Replies to Basis for Qualified Opinion of Statutory Auditors	48-53
Balance Sheet	54-55
Statement of Profit and Loss	56
Cash Flow Statement	57-58
Statement of Changes in Equity	59
Notes of Financial Statements	60-100

CHAIRMAN'S MESSAGE



It gives me immense pleasure to share with you that Company has made formidable progress in terms of sales during the fiscal year 2021-22.

This growth has been driven by India's economic success and the rising power demand in the country. Various steps have been taken by Government of Karnataka to increase the generation in the State, as a result State is having surplus power.


The Renewable energy generation capacity of the State by long term power agreement is highest in the Country. This has helped the State in meeting the State's energy demand despite the coal supply shortage for thermal plants.

Power Company of Karnataka Limited (PCKL) has sold 6500 MUs of surplus power to other utilities through energy exchanges during the year 2021-22. PCKL utilized the newly introduced Green Term ahead Market in RE energy exchange to effectively manage the renewable energy integration in the State without effecting RE power curtailment. Karnataka Stands No. 1 in the nation by selling 35216 MUs of RE power and contributed 55% of the total Traded volume across all power exchanges.

PCKL also co-ordinates with other States and Central Government Agencies on power related issues as well as through the Forum of Southern Regional Power Committee (SRPC).

PCKL is utilising the best avenues, market opportunities throughout the Nation for optimum utilization of the generation source including Renewable energy and minimizing the power purchase cost to the consumer in the state

I am thankful to officials and employees of the company for their continuous support.

With Warm Regards


(G. Kumar Naik, IAS)
Chairman

DIRECTORS' REPORT

Dear Members,

The Board of Directors have immense pleasure in presenting the 15th Annual Report on the state of affairs of Power Company of Karnataka Limited (PCKL), together with the Audited statement of Accounts and the Statutory Auditors' Report for the year ended 31st March, 2022.

About us

Government of Karnataka has accorded approval in April, 2007 for setting up of a Special Purpose Vehicle (SPV) viz., Power Company of Karnataka Limited (PCKL) to supplement the efforts of KPCL in capacity addition. PCKL was incorporated on 20th August, 2007 under the Companies Act, 1956 with an initial Authorized Capital of Rs. 5 crore (Rupees Five Crore) and commenced its business operations with effect from 16th October, 2007.

PCKL is responsible for capacity addition by way of establishing new power projects through bidding process under Case-I & Case-II bidding guidelines issued by Ministry of Power, GOI. Company has trading power through power exchanges in different market segments on behalf of the ESCOMs and co-ordinates with other States and Central Government agencies on power related issues as well as through the forum of SRPC. PCKL is also handling all the common issues related to DISCOMs in relation to power procurement, common cases before various forums relating to Tariffs and other issues etc.

1.0 Share Capital

The Paid up Share capital as at 31st March 2022 is Rs.5.00 Lakh (Rupees Five lakhs) in the form of 500 shares of Rs.1000 each with the following share holders;

Particulars	No. of Equity Shares @ Rs.1000/- each
Bangalore Electricity Supply Company Limited	98
Mangalore Electricity Supply Company Limited	98
Hubli Electricity Supply Company Limited	98
Gulbarga Electricity Supply Company Limited	98
Chamundeshwari Electricity Supply Corporation Limited	98
ACS to Govt., Energy Department, GoK	4
Managing Director, KPTCL	4
Managing Director, PCKL	2
TOTAL	500

1.1 Memorandum of Understanding between PCKL and ESCOMs

Government of Karnataka in its order No. EN 28 VSC 2011 dated 21st May 2011 accorded approval for entering into a Memorandum of Understanding (MOU) between PCKL and ESCOMs for the purpose of adjusting the expenditure of PCKL against the Seed Money paid by ESCOMs.

The sharing pattern of Revenue expenditure of PCKL amongst ESCOMs is as below:

Distribution Companies (ESCOMs)	Ratio
Bangalore Electricity Supply Company Limited	50%
Mangalore Electricity Supply Company Limited	15%
Chamundeshwari Electricity Supply Corporation Limited	15%
Hubli Electricity Supply Company Limited	10%
Gulbarga Electricity Supply Company Limited	10%

1.2 Financial results:

The financial results of the company for the Financial Year 2021-22 as compared to the previous Financial Year 2020-21 are highlighted as below (in IND- AS format)

(Amount in Rs.)

Particulars	As on 31st March 2021	As on 31st March 2022
i) Total Revenue	67,94,338	1,92,07,181
ii) Total Expenses	71,14,931	1,98,87,641
iii) Profit before Tax (i-ii)	(3,20,593)	(6,80,460)
iv) Tax expenses	56,078	59,774
Less: Deferred Tax		
v) Net Profit/(loss) for the period	(3,76,671)	(7,40,234)

2.0 Procurement / Sale of Power on Short Term basis:

During the year 2021-22, State continued to witness Surplus Power was offered for sale in the Energy Exchange and Tender invited by various utilities through DEEP Portal. Purchase of Power during Exigency through Energy Exchange.

To oversee the trading activities and to fix the price for sale of power, GOK vide order dated 03.10.2019 has constituted the Power trading Committee.

Subsequently GoK vide orders dated 15.05.2020 revised by including MDs of all ESCOMs and further revised on 23.08.2021 for inclusion of D(F), KPCL as Member.

Trading Committee is reviewing the rates periodically and in the emergent situations, discussions were held among the trading committee members through what's app group.

As per the approval in the Minutes of 65th PCKL Board of Directors meeting dated 11.08.2021, availed PXIL membership for trading of power and trading in PXIL had started from 03.12.2021.

2.1 Sale of Power on Short Term basis:

- i) Sale of Power through Energy Exchange: Day wise Surplus Quantum was traded (Sold) through energy exchange (IEX & PXIL) on Day Ahead Market / Day Ahead Contingency / Intraday / Weekly Market / Real Time Market / Green Term Ahead Market / Green Day Ahead Market, as per the rates decided by Trading Committee. During 2021-22, **6577.56 MU** was cleared against the bid quantum of **7013.10 MU**. The average rate/unit realized for the year FY22 is Rs.4.31/unit.

Market	Traded MUs
Day ahead Market & Real time Market	3052.02
G(DAM)&G(TAM)-Solar	948.28
G(DAM)&G(TAM)- Non -Solar	2577.26
Total	6577.56

- ii) Sale of Power through Tenders: On behalf of all ESCOMs, PCKL participated in the tenders notified in the DEEP Portal by various utilities viz. Himachal Pradesh (HPSEBL) and Punjab (PSPCL) etc. through traders duly obtaining SLDC consent for the quantum and as per the rates decided in the Trading Committee Meetings. All the participations were not successful. LOA's was received only from HPSEBL. The details are as follows:

Utility	Quantum in MW	Duration in Hrs	Period of Supply	Tariff at Delivery Point (KPTCL Periphery) Rs/unit	Trader
HPSEBL	85	08.00 to 17.00	21.10.2021 to 30.11.2021	Rs.4.60/unit	PTC India Ltd
	95		01.12.2021 to 31.03.2022		

2.2 Procurement of power on Short term basis:

502.64 MU was purchased during FY 2021-22 towards optimization and to recover REC Premium (for immediate liquidation of excess RPO of all ESCOMs) and also to meet the state deficit & to avoid the DSM charges.

3.0 Development of Projects:

PCKL has taken initiative to carry out various facilitation works in relation to the projects being developed through tendering process by Ministry of Power/ MoU Route. The details of such projects are as below.

3.1 Development of Ultra Mega Power Projects (UMPP):

The UMPP programme was launched by Ministry of Power, Government of India in November 2005 with an objective to develop large capacity (each UMPP with 4000 MW) power projects in India. Karnataka State desirous of availing power from the proposed UMPP's such as Cheyyur (Tamil Nadu), Deoghar (Jharkhand), Bihar, Tatiya (Andhra Pradesh), Orissa additional UMPP-2, Krishnapatnam (Andhra Pradesh) and Munge (Maharashtra) UMPP had entered into agreement to meet the then prevailing deficit power situation.

The Energy Department, GoK vide letter dated 28.10.2019 accorded approval to come out from the UMPP projects namely Cheyyur, Bihar, Deoghar, Orissa Addl-1 (Ghogarpalli), Munge and Tatiya UMPPs and it is directed to recover the commitment charges and other charges paid in respect UMPPs. This decision was taken considering the surplus power scenario in the State with large scale RE capacity addition to the State grid.

As per the directions of the Energy Department, GoK, PCKL intimated PFC, New Delhi on the decision taken to opt out from UMPPs and requested PFC to refund the commitment charges and other charges paid in respect of each UMPP.

3.2 Krishnapatnam UMPP

Krishnapatnam UMPP (4000MW) at Krishnapatnam village in Nellore district of Andhra Pradesh was planned to be developed by Reliance Power Limited (RPL). RPL could not take up the work due to various reasons, in which the issue of procurement of coal from Indonesia was the major hurdle. The matter was taken to CERC, APTEL and High Court for some relief sought by RPL. The High Court, New Delhi has dismissed the case with a liberty to CAPL (petitioner) to approach CERC. Now, the matter is in CERC(Petition No.18/MP/2019)for adjudication.

Meantime, M/s. RPL (CAPL) has filed WP(C) No.9062 of 2019 before Hon'ble High Court, New Delhi requesting buy back of the project land by PFC/Procurers or to allow M/s RPL to sell/utilize the land acquired for the project. The PCKL has

facilitated ESCOMs in submitting the counter for the petitions filed by RPL and the matter is listed for hearing before High Court, New Delhi.

4. Monitoring the common case pertaining to ESCOMs.

GoK vide letter dated 26.04.2018 and D.O No.: PCKL/A12/27/2020-21 dated: 03.02.2021 directed PCKL to handle all common cases of general, policy, regulatory affairs, tariff, PPAs relating matters of ESCOMs in coordination with all ESCOMs.

Legal Cell is handling all the common cases of ESCOMs in coordination with ESCOMs. The functionality of Legal Cell, PCKL are described as below:

- To entrust Advocate/Sr. Advocate based on the merit of the case to represent all ESCOMs commonly before various forums.
- To follow up status of common cases before various forums.
- To file uniform replies for the common cases.
- To discharge liability of ESCOMs in common cases towards legal charges of the Advocate and to apportion the amount to respective ESCOMs.

5 Project monitoring

The PPAs / consent given for offtake of power from different projects / pipeline have been monitored. Some of the projects have not taken up ie. BhaviniKalpakkam PFBR, Krishnapatnam UMPP, Pudimadaka NTPC.

5.1 Kaiga Unit 5 & 6- Additional 2X700 MW Nuclear Power Plant:

The NPCIL has proposed to establish 2x700 MWe units at Kaiga Site adjacent to existing four units of Kaiga Generating Station. As per the minutes of 38th SRPC meeting held on 23.12.2020, the NPCIL is in the process of obtaining preliminary approvals and discussing evacuation system up-gradation required to be put in place with PGCIL.

5.2 Kudankulam Nuclear Power Plant (KKNPP) (2x1000 MW):

KKNPP Unit-1 & 2 with 1000 MW capacity each have been established in RadhapuramTaluk, Thirunelveli District of Tamil Nadu and Karnataka has a share of 442 MW from these Units. As per the record notes of the Special meeting of Commercial Sub Committee meeting held on 9.12.2019, KKNPP Units 3 to 6 are under construction. However in the 43rd SRPC/42nd TCC meeting held on 25.09.2022 and 22.09.2022 SRPC/TCC informed KKNPP to provide tariff details for unit III and IV for facilitating SR beneficiaries to take up decision of power procurement.

6. Inter State Transmission System (ISTS)-Projects in the Southern Region: Transmission Projects awarded through Tariff Based Competitive Bidding (TBCB) Route:

Ministry of Power (MoP) notified REC Transmission Projects Company Limited (RECTPCL) as the Bid Process Coordinator (BPC) for selection of Bidders as Transmission Service Provider (TSP) to Build, Own, Operate and Maintain (BOOM) basis through TBCB. The projects in Southern Region in which Karnataka has signed Transmission Service Agreement (TSA) are Kudgi (NTPC) evacuation Transmission Lines, Talcher-II Augmentation System, Strengthening of Transmission System beyond Vemagiri, Establishment of 400 kV Udupi (UPCL) – Kasargode D/C Line

7. Securitization of Gram Panchayath Electricity dues outstanding as on 31.03.2015 and settlement of Power Purchase dues of KPCL on behalf of ESCOMs:

GoK has appointed PCKL as Nodal Agency for implementing the securitization of Gram Panchayaths dues, for entering into agreement for borrowings and documentations, releasing of the borrowed fund to KPCL on behalf of ESCOMs.

GoK in its letter dated 19.05.2017 has accorded approval to ESCOMs for transfer of receivables of Rs.3766.81 Crores outstanding as on 31.03.2015. PCKL has availed the financial assistance from the banks. The details of Term loan availed is below:

(Rs. in Crores)

Name of the Bank	Amount of loan availed	Date of sanction	Initial Rate of Interest	Present Rate of Interest	Loan outstanding as on 31.03.2022
Punjab National Bank	500.00	09.10.2017	8.15%	7.15%	327.49
State Bank of India	1800.00	29.12.2017	8.15%	7.15%	1292.45
Bank of India	1466.80	07.08.2018	8.50%	7.25%	71144.88
TOTAL	3766.80				2764.82

8. Right to Information Act (RTI):

PCKL has taken steps towards the compliance of the Right to Information Act, 2005. Public Information Officers and First Appellate Authorities have been

nominated as contemplated under the Act. Suo-moto disclosure of information on the activities of the company as per the Sections 4(1)(a) & 4(1)(b) of RTI Act, 2005 Suo-Motu disclosures is made available on website: pckl.karnataka.gov.in. During the FY 2021-22, 5 No of applications were received and 5 No of applications were disposed.

9. Statutory Auditors:

The C & AG of India vide Ref. No. /CA.V/COY/KARNATAKA,PCKL(1)/1170 dated 26/08/2021 have appointed M/s. Vasan & Sampath LLP, Chartered Accountants, Bangalore as Statutory Auditors under Section 139 of the Companies Act, 2013 for auditing the Accounts of PCKL for the Financial Year 2021-22.

10. Manpower:

The working strength of PCKL as on 31.03.2022 is as below:

Category	Working Strength
A	22
B	07
C	05
D	00
Total	34

The information under Section 217(2A) of Companies Act 1956, read with Company (Particulars of employee) Rules, 1976 may be taken as 'NIL'.

11. Corporate Governance:

Following are the Board of Directors during the period from 1st April 2021 to till the date of this Report:

Sl No	Name of Directors Shriyuths/Smt	Designation	DIN/PAN	Period	
				From	To
1	G. Kumar Naik, IAS, Additional Chief Secretary to Govt., Energy Dept., GoK	Chairman	01918435	07/04/2021	-
2	Kapil Mohan, IAS, Principal Secretary to Govt., Energy Department, GoK	Chairman	03627128	18/11/2020	07/04/2021
3	Dr. N. Manjula, IAS Director	Chairman	07508345	04/09/2019	-
4	Mahantesh Bilagi, IAS	Director	08556955	25/07/2022	-
5	P. Rajendra Cholan, IAS	Director	06395219	13/08/2021	25/07/2022
6	M.B. Rajesh Gowda, IAS	Director	06917336	18/09/2019	05/06/2021
7	Nitish K, IAS	Director	08890701	13/06/2022	-
8	Chandrashekhar L. Nayak, IAS	Director	08215036	05/09/2020	13/06/2022
9	V. Krishnappa	Managing Director	09197047	11/06/2021	-
10	B.K.Udaykumar	Managing Director	08529370	16/10/2020	30/01/2021
11	M.S. Shobha	Director (Commercial)	09520398	07/02/2022	-
12	B. Manjunath	Director (Commercial)	09014882	07/12/2020	06/05/2021
13	Ramya K, FCS	Authorised Signatory	AWLPK 7540G	21/10/2020	-

11.1 Meetings of the Board:

During the year 2021-22, Four (4) meetings were held as below:

Meeting No.	Date
65	11th Aug 2021
66	7thSep 2021
67	30thOct 2021
68	19thFeb 2022

11.2 Audit Committee:

- i. The Board of Directors of PCKL constituted Audit Committee in accordance with the provisions of Companies Act.

The composition of Audit Committee is as below:

Sl. No.	Name of the Members	Designation
1	Managing Director, KPTCL	Chairman
2	Managing Director, BESCO	Member
3	Deputy Secretary (Budget & resources), Finance department	Member
4	Authorised Signatory, PCKL	Convener

Note: Membership is co-terminus with their Directorship on the Board of PCKL.

During the Year under report, the Audit Committee held its meetings as below:

Meeting No.	Held on
11th Meeting	06/09/2021

ii. Terms of Reference:

- a) Recommendation for remuneration of Auditors of the company;
- b) Review and Monitor the Auditor's Independence and Performance, and Effectiveness of Audit Process;
- c) Examination of the Financial Statement and the Auditors' Report thereon;
- d) Approval or any subsequent modification of transactions of the Company with Related Parties;
- e) Scrutiny of Inter-Corporate Loans and Investments;

- f) Valuation of Undertakings or Assets of the company, wherever it is necessary;
- g) Evaluation of Internal Financial Controls and risk management systems;
- h) Monitoring the end use of funds raised through Public offers and related matters.

During the year under report, the Audit Committee held its meeting on 29th September 2022.

11.3 Borrowings Sub-Committee of PCKL:

Board of Directors of PCKL at its 48th meeting held on 31/03/2017 constituted Borrowings Sub-Committee of PCKL for the purpose of Borrowing Long Term Loans from Banks/Financial Institutions on behalf of the Board upto the limit fixed by the shareholders at the General Meeting from time to time.

The composition of Borrowings Sub- Committee is as below:

Sl No	Name of Directors Shriyuths/Smt	Designation
1	G. Kumar Naik, IAS	Chairman
2	Dr. N. Manjula, IAS	Member
3	V. Krishnappa	Member
4	M.S. Shobha	Member
	Ramya K. FCS	Convener

Note: Membership is co-terminus with their Directorship on the Board of PCKL.

During the year under report, the Borrowings Sub Committee held its meeting as below:

Meeting No.	Held on
05th Meeting	19/07/2021
06th Meeting	21/03/2022

11.4 During the year under Report, General Meetings were held as below:

Meeting No.	Held on
14th AGM - 30/10/2021	Ordinary Resolutions i) Adoption of Directors Report for 2021-22 ii) Audited Annual Accounts for FY 2021-22 iii) Statutory Auditors Report iv) C & AG's Certificate

12. KEY MANAGERIAL PERSONNEL:

Presently, the provisions of Section 203 of Companies Act, 2012 vis-à-vis appointment of Key Managerial Personnel is not applicable to PCKL.

13. Pursuant to provisions of Section 134(3) of the Act, the following information is provided:

(a) ANNUAL RETURN:

The extracts of Annual Return (MGT-9) pursuant to the provisions of Section 92 is furnished in Annexure-1.

(b) Number of meetings of the Board;

During the year 2021-22, Four (4) meetings were held as indicated at para 11.1 ante.

(c) Directors' Responsibility Statement;

Pursuant to the requirement under Section 134(5) of the Companies Act, 2013 the Directors, state that;

- (i) in the preparation of the annual accounts, the applicable accounting standards have been followed along with proper explanation relating to material departures;
- (ii) Directors have selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the company at the end of the financial year and of the profit and loss of the company for that period;
- (iii) Directors have taken proper and sufficient care for the maintenance of adequate accounting records in accordance with the provisions of this Act for safeguarding the assets of the company and for preventing and detecting fraud and other irregularities;
- (iv) Directors have prepared the annual accounts on a going concern basis; and
- (v) Directors have devised proper systems to ensure compliance with the provisions of all applicable laws and that such systems were adequate and operating effectively.

(d) Explanations or Comments by the Board on every Qualification, Reservation or Adverse Remark or Disclaimer made:

- (i) by the Auditor in their report; enclosed as Annexure-2.
- (ii) by the Company Secretary in Practice in his Secretarial Audit Report- Not Applicable.

(e) Particulars of Loans, Guarantees or Investments under Section 186:

Government of Karnataka has provided Guarantee for the Term Loan availed from the following Nationalized Banks on securitization of Gram Panchayath Dues:

Sl. No.	Name of the Bank	Term Loan (Rs. in Crs.)	Reference of GoK Guar- antee
1	Punjab National Bank	500.00	EN 3 PSR 2016 dated 03/10/2017
2	State Bank of India	1800.00	EN 3 PSR 2016 dated 28/12/2017
3	Bank of India	1466.80	EN 121 PSR 2018 dated 07/08/2018

(f) Particulars of Contracts or Arrangements with Related Parties referred to in Sub-Section (1) of Section 188

Nil

(g) the state of the Company's Affairs; indicated ante-

Nil

(h) the amounts, if any, which it proposes to carry to any Reserves-

Nil

(i) the amount, if any, which it recommends should be paid by way of dividend;

NIL

(j) Material changes and commitments, if any, affecting the financial position of the company which have occurred between the end of the financial year of the company to which the financial statements relate and the date of the report:-

i) The modified Accounting Policy which has effective from 01.04.2021 is as below:

- a. The expenditure of corporate office of PCKL shall be met from the interest earned on the deposit of surplus funds of PCKL including power purchase amount or any other income earned from business operation. In case the interest so earned is not sufficient to meet expenditure of PCKL in any year, the same will be met from the seed money provided by ESCOMs.

- b. Revenue expenditure of PCKL, other than Corporate Office expenditure will be allocated to ESCOMs in the following proportion and will be met out of Seed Money contributed by ESCOMs.

Distribution Companies (ESCOMs)	Ratio
Bangalore Electricity Supply Company	50%
Mangalore Electricity Supply Company	15%
Chamundeshwari Electricity Supply Corporation	15%
Hubli Electricity Supply Company	10%
Gulbarga Electricity Supply Company	10%

- (ii) Income or expenditure of the past period pertaining to PCKL, if any, shall be met out of the seed money/ adjusted against the seed money.
- (iii) The above accounting policy shall be effective from 01.04.2021.
- (iv) The Seed Money shall be replenished by ESCOMs to PCKL wherever shortfall arises.

The PCKL Board in its 66th Board Meeting held on 07/09/2021 has accorded approval to adopt the modified accounting policy from 01/04/2021.

ii) Accounting of interest income and prior period income

Company has changed the accounting policy that to adopt the change in the accounting policy for accounting prior period amount due to PCKL in the books of Accounts w.e.f. FY 2021-22 and onwards as below:

“Prior period amount due to PCKL shall be accounted on actual cash receipt basis during the year that results in cash flow to the PCKL since PCKL is dependent on the ESCOMs contribution towards seed money to meet day to day expenditure”.

The policy was approved in the 69th meeting of Board of Directors of PCKL held on 09th June 2022.

(k) The conservation of energy, technology absorption, foreign exchange earnings and outgo:

As the Company’s operations do not involve any manufacturing or processing activities, the particulars as per the Companies (Disclosure of Particulars in the Report of the Board of Directors) Rules, 1988, regarding conservation of energy and technology absorption, are not applicable. During the year under review, there is no foreign exchange earnings and outgo.

(l) Statement Concerning Development and Implementation of Risk Management Policy of the Company:

No Such Policy has been formulated.

(m) Details of Policy Developed and Implemented by the Company on its Corporate Social Responsibility Initiatives:

As of now, the provisions of Section 135 (1) of the Companies Act, 2013 for constitution of Corporate Social Responsibility Committee of the Board is not applicable to PCKL.

14. Vigil Mechanism (Whistle Blower) Policy:

Pursuant to requirement under Section 177(9) of the Companies Act, 2013, the Company has established Vigil Mechanism (Whistle Blower) Policy. The same is displayed in the website of the Company.

15. Comments of the Comptroller and Auditor General (C&AG) of India

Office of the Comptroller & Auditor General of India have conducted a Supplementary Audit under Section 143(6)(b) of the Companies Act, 2013. The Principal Accountant General (Audit-II), O/o C&AG have communicated the Nil comments Certificate dated 5th December, 2022.

Acknowledgements:

The Board of Directors would like to place on record their appreciation for all the assistance and guidance extended by the Government of Karnataka, Ministry of Power, GoI, Chairman and Member of the Karnataka Electricity Regulatory Commission, Appellate Tribunal for Electricity, Central Electricity Regulatory Commission, Karnataka Power Transmission Corporation Limited, ESCOMs of Karnataka, Comptroller & Auditor General of India, Statutory Auditors and others for the co-operation and active support rendered to PCKL in its endeavours. The Board of Directors would also like to place on record their appreciation of the dedication and commitment displayed by the officers and staff of the Company during the year.

For and on behalf of Board of Directors

**G. KUMAR NAIK, IAS
Chairman, PCKL**

Form No.MGT-9

**EXTRACT OF ANNUAL RETURNS ON THE FINANCIAL
YEAR ENDED ON 31st MARCH 2022**

**[Pursuant to Section 92(3) of the Companies Act, 2013 and
Rule 12(1) of the Companies (Management and Administration) Rules,
2014]**

I. REGISTRATION AND OTHER DETAILS:

i	CIN	U40101KA2007SGC043640
ii	Registration Date	20.08.2007
iii	Name of the Company	POWER COMPANY OF KARNATAKA LIMITED
iv	Category/Sub-Category of the Company	Government Company
v	Address of the Registered office and contact details	Kaveri Bhavan, K.G. Road Bengaluru, Karnataka INDIA 560009
vi	Whether listed company	No
vii	Name, Address and Contact details of Registrar and Transfer Agent, if any	Not applicable

II. PRINCIPAL BUSINESS ACTIVITIES OF THE COMPANY

All the business activities contributing 10% or more of the total turnover
of the company shall be stated:-

Sr.No.	Name and Description of main products/ services	NIC Code of the Product/ service	% to total turnover of the company
1	Electricity Capacity Addition & Trading		100%

III. PARTICULARS OF HOLDING, SUBSIDIARY AND ASSOCIATE COMPANIES

SL. No.	Name And Address Of The Company	CIN/ GLN	Holding/ Subsidiary /Associate	%of shares held	Applicable Section
1	NIL				

IV. SHARE HOLDING PATTERN (Equity Share Capital Breakup as percentage of Total Equity)

i. Category-wise Share Holding

Category of Shareholders	No. of Shares held at the beginning of the year				No. of Shares held at the end of the year				% Change during the year
	Dem at	Physical	Total	Dem at	Dem at	Physical	Total	% of Total Shares	
A. Promoter									
1) Indian									
a) Individual/HUF									
b) Central Govt									
c) State Govt COMPANIES	-	500	500	100%	-	500	500	100%	-
d) Bodies Corp									
e) Banks / FI									
f) Any Other									
Sub-total(A) (1):-	-	500	500	100%	-	500	500	100%	
2) Foreign									
g) NRIs-Individuals									

h) Other-Individuals									
i) Bodies Corp.									
j) Banks / FI									
k) Any Other...									
Sub-total(A) (2):-	-	-	-	-	-	-	-	-	-
Total Promoter Shareholding (A)=(A)(1)+(A)(2)	-	500	500	100%	-	500	500	100%	
B. Public Shareholding									
1. Institutions									
a) Mutual Funds									
b) Banks / FI									
c) Central Govt									
d) State Govt(s)									
e) Venture Capital Funds									
f) Insurance Companies									
g) FIIs									
h) Foreign Venture Capital Funds									
i) Others (specify)									
Sub-total(B) (1)	-	-	-	-	-	-	-	-	-
2. Non Institutions									
a) Bodies Corp.									
(i) Indian									
(ii) Overseas									

b) Individuals									
(i) Individual shareholders holding nominal share capital upto Rs. 1 lakh									
(ii) Individual shareholders holding nominal share capital in excess of Rs 1 lakh									
c) Others (Specify)									
Sub-total(B) (2)	-	-	-	-	-	-	-	-	-
Total Public Shareholding (B)=(B)(1)+ (B) (2)	-	-	-	-	-	-	-	-	-
C. Shares held by Custodian for GDRs & ADRs	-	-	-	-	-	-	-	-	-
Grand Total (A+B+C)	-	500	500	100%	-	500	500	100%	

ii. Share holding of Promoters

SL No	Shareholder's Name	Shareholding at the beginning of the year			Shareholding at the end of the year			% change in share holding during the year
		No. of Shares	% of total Shares of the company	%of Shares Pledged / encumbe red to total Shares	No. of Shares	% of total Shares of the company	%of Shares Pledged / encumbe red to total Shares	
1	G.Kumar Naik, IAS, ACS to Govt., Energy Department, GoK	0	0	0	4	0.8	0	+100%

2	Kapil Mohan, IAS, ACS to Govt., Energy Department, GoK	4	0.8	0	0	0	0	-100%
3	Dr.N.Manjula, IAS MD, KPTCL	4	0.8	0	4	0.8	0	0
4	B.K.Udayakumar MD, PCKL	2	0.4	0	0	0.0	0	-100%
5	V.Krishnapa, MD, PCKL	0	0.0	0	2	0.4	0	+100%
6	BESCOM	98	19.6	0	98	19.6	0	0
7	HESCOM	98	19.6	0	98	19.6	0	0
8	MESCOM	98	19.6	0	98	19.6	0	0
9	GESCOM	98	19.6	0	98	19.6	0	0
10	CESC	98	19.6	0	98	19.6	0	0
	Total	500	100	0	500	100	0	0

iii.Change in Promoters' Shareholding (please specify, if there is no change

SL No		Shareholding at the beginning of the year		Cumulative Shareholding during the year	
		No. of Shares	% of total shares of the company	No. of Shares	% of total shares of the company
	At the beginning of the year	500	100	500	100
	Date wise Increase / Decrease in Promoters Shareholding during the year specifying the reasons for increase / decrease (e.g. allotment / transfer / bonus/ sweat equity etc):	Nil	Nil	Nil	Nil
	At the End of the year	500	100	500	100

V. INDEBTEDNESS

Indebtedness of the Company including interest outstanding/accrued but not due for payment

	Secured Loans excluding deposits	Unsecured Loans	Deposits	Total Indebtedness
Indebtedness at the beginning of the financial year				
i) Principal Amount	Rs.3238.65 Crores	Nil	Nil	Rs.3238.65 Crores
ii) Interest due but not paid	Nil	Nil		Nil
iii) Interest accrued but not	Nil	Nil		Nil
Total (i+ii+iii)	Rs.3238.65 Crores	-	-	Rs.3238.65 Crores
Change in Indebtedness during the financial year		Nil	Nil	Rs.473.84 Crores
- Addition	Nil			
- Reduction	Rs.473.84 Crores			
Net Change	-Rs. 473.84 Crores			-Rs. 473.84 Crores
Indebtedness at the end of the financial year		Nil	Nil	
i) Principal Amount	Rs.2764.81 Crores			
ii) Interest due but not paid				
iii) Interest accrued but not due	Nil			
Total (i+ii+iii)	Rs.2764.81 Crores	Nil	Nil	Rs.2764.81 Crores

VI. REMUNERATION OF DIRECTORS AND KEY MANAGERIAL PERSONNEL

A. Remuneration to Managing Director, Whole-time Directors and/or Manager

Sl. No.	Particulars of Remuneration	Name of MD/WTD/ Manager	Total Amount
1.	Gross salary FY 2021-22 (a) Salary as per provisions contained in section17(1) of the Income-tax Act, 1961 (b) Value of perquisites u/s 17(2) Income-tax Act, 1961 (c) Profits in lieu of salary under section17(3) Income- tax Act,1961	Sri V.Krishnappa Managing Director (14.06.2021 to 31.03.2022)	Rs.27,15,680/-
2.	FY 2021-22 (a)Salary as per provisions contained in section17(1) of the Income-tax Act, 1961 (b)Value of perquisites u/s 17(2)Income-tax Act,1961 (c) Profits in lieu of salary under section17(3) Income- tax Act,1961	Smt.M.S.Shobha Director (Commercial) (11.02.2022 to 31.03.2022)	Rs.3,94,731/-
3	Stock Option	0	0
4	Sweat Equity	0	0
5	Commission - as% of profit - others, specify...	0	0
6	Others , please specify	0	0
	Total(A)		Rs.31,10,411/-
	Ceiling as per the Act		

B. Remuneration to other Directors:

Sl. No.	Particulars of Remuneration	Name of Directors	Sitting fees in Rs.	Total Amount in Rs.
1	Independent Directors • Fee for attending Board /Committee meetings • Commission • Others, please specify	G Kumar Naik Chandra Shekar Nayak L	12,000/- 2,000/-	
	Total(1)			14,000/-
2	Other Non-Executive Directors • Fee for attending board committee meetings • Commission • Others, please specify	Dr. N Manjula P.Rajendra Cholan	14,000/- 8,000/-	
	Total (2)			22,000/-
	Total (B)=(1+2)			36,000/-
	Total Managerial Remuneration (A+B)			31,46,411/-
	Overall Ceiling as per the Act			

C. Remuneration to Key Managerial Personnel Otherthan Managing Director/ Manager / Wholetime Director

NIL

Sl. No.	Particulars of Remuneration	Key Managerial Personnel			
		CEO	Company Secretary	CFO	Total
1	Gross salary (a)Salary as per provisions contained in section17(1) of the Income-tax Act,1961 (b) Value of perquisites u/s 17(2)Income-tax Act,1961 (c)Profits in lieu of salary under Section 17(3)Income-tax Act,1961	-	-	-	-

2	Stock Option	-	-	-	-
3	Sweat Equity	-	-	-	-
4	Commission - as%of profit -others ,specify...	-	-	-	-
5	Others ,please specify	-	-	-	-
6	Total	-	-	-	-

VII. PENALTIES/PUNISHMENT/COMPOUNDING OF OFFENCES:

Type	Section of the companies Act	Brief description	Details of Penalty/ Punishment/ Compounding fees imposed	Authority [RD /NCLT/ Court]	Appeal made. If any(give details)
A.Company					
Penalty			NIL		
Punishment					
Compounding					
B.Directors					
Penalty			NIL		
Punishment					
Compounding					
C. Other Officers in default					
Penalty			NIL		
Punishment					
Compounding					


COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF POWER COMPANY OF KARNATAKA LIMITED, BANGALORE FOR THE YEAR ENDED 31ST MARCH 2022

The preparation of financial statements of **Power Company of Karnataka Limited, Bangalore** for the year ended **31st March 2022** in accordance with the financial reporting framework prescribed under the Companies Act, 2013 (Act) is the responsibility of the management of the Company. The statutory auditors appointed by the Comptroller and Auditor General of India under section 139 (5) of the Act are responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Revised Audit Report dated **23.11.2022** which supersedes their earlier Audit Report dated **29.09.2022**

I, on behalf of the Comptroller and Audit General of India, have conducted a supplementary audit of the financial statements of **Power Company of Karnataka Limited, Bangalore** for the year ended **31st March 2022** under section 143(6)(a) of the Act. The supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

In view of the **revisions made to the statutory auditors' report**, to give effect to some of my audit observations raised during supplementary audit, I have no further comments to offer upon or supplement to the statutory auditors' report under section 143(6)(b) of the Act.

For and on behalf of the
Comptroller & Auditor General of India



(SHANTHI PRIYA. S)
PRINCIPAL ACCOUNTANT GENERAL
(AUDIT-II)
KARNATAKA, BENGALURU

Place: Bengaluru

Date: 05.12.2022

INDEPENDENT AUDITOR'S REPORT

To,
The Members
Power Company of Karnataka Limited

Report on the Audit of the Standalone Financial Statements

Qualified Opinion

On completion of our audit of accounts of Power Company of Karnataka Limited for the year ended 31st March, 2022, we have rendered our audit report on 29th September, 2022. Subsequent to our audit report, in the light of observation arising from the audit by Comptroller and Auditor General of India, the said report has been revised. The revision is only restricted to typographical errors found in earlier issued audit report. This audit report supersedes our earlier audit report.

We have audited the accompanying standalone financial statements of Power Company of Karnataka Limited ("the Company"), which comprise the Balance Sheet as at March 31, 2022, the Statement of Profit and Loss (including Other Comprehensive Income), the Statement of Changes in Equity and the Statement of Cash Flow for the year ended, and notes to the financial statements, including a summary of significant accounting policies and other explanatory information (hereinafter referred to as "the standalone financial statements").

In our opinion and to the best of our information and according to the explanations given to us, the aforesaid standalone financial statements give the information required by the Companies Act, 2013 ("the Act") in the manner so required and give a true and fair view in conformity with the Indian Accounting Standards prescribed under section 133 of the Act read with the Companies (Indian Accounting Standards) Rules, 2015, as amended, ("IND AS") and other accounting principles generally accepted in India, of the state of affairs of the Company as at March 31, 2022, the profit and total comprehensive income, changes in equity and its cash flows for the year ended on that date.


Basis for Qualified Opinion

- i) As per the disclosure requirement under IND AS-19 (Employee Benefits), an entity shall disclose information and explain the characteristics of its defined benefit plans including - (1) the nature of the benefits provided by the plan (e.g. Final salary defined benefit plan or contribution-based plan with guarantee), (2) a description of the regulatory framework in which the plan operates, for example, the level of any minimum funding requirements, and any effect of the regulatory framework on the plan, such as the asset ceiling. (3) a description of any other entity's responsibilities for the governance of the plan, for example, the responsibilities of trustees or board members of the plan.
The above disclosure has not been made by the company which is contrary to IND AS-19.
The Company has not obtained actuarial valuation with respect to Family Benefit Fund and compensated absences as required by IND AS-19. The liability has not been quantified and accordingly, the impact, of the same on the financial statements is not ascertained.
- ii) **Balance confirmation** - The company has not received confirmations and reconciled the balances as at 31.03.2022 with respect to other receivable/payable from ESCOMs and other parties. The impact of this, if any, has not been ascertained and hence we are unable to comment on the same. The particulars of the unconfirmed balance as appearing in the Financials are as follows.

Vasan & Sampath LLP (LLPIN: AAJ-7762)

Plot-2, # 190, 5th Cross, 3rd Main, MICO Layout
2nd Stage, Bangalore - 560076, INDIA.

Tel : +91 80 6816 4000
Fax : +91 80 6816 4001



Email : info@vscagl
web : www.vscagl

- Other Current Liabilities-ESCOMs

Particulars		Amount (INR)
1	Payable to ESCOMs towards the SCED scheme	34,43,537
2	Payable to ESCOMs towards POWER Purchase (IEX), Reactive energy Charges and payable to POSOCO towards SRLDC charges	66,70,26,669
3	Payable to ESCOMs- RRAS dues and from the sale of power to HPSEBL	5,70,92,326
4	Payable to ESCOMs for sale of power through PXIL	1,07,19,90,696
5	Others - Seed money from ESCOMs	3,76,64,657
6	Payable to ESCOMs towards the interest on the sale of power – IEX	6,00,108
7	TDS deducted by POSOCO, payable to ESCOMs after receiving a refund	2,10,563

- Other Current Assets-ESCOMs

Particulars		Amount (INR)
1	The amount receivable from ESCOMs towards legal charges	56,28,447

- Balance confirmations- others

Sl.no	Particulars	Amount: Debit/ (Credit)
1	Reactive energy charges-Telangana	4,663
2	Reactive Energy charges from APTRANSCO	76,50,144
3	Reactive Energy charges from TRANSANSCO	3,44,363
4	Reactive energy charges-KSEB	17,74,885
5	POSOCO-SRLDC charges receivable from SWR	2,743
6	The amount receivable from HPSEBL	3,08,39,691
7	Deposit- IEX	25,00,000
8	Margin Money- IEX	3,06,01,450
9	Deposit PXIL	6,25,000
10	Deposit -Others	41,000
11	Security Deposit/EMD	(1,13,56,929)
12	Interest Receivable towards reactive energy charges from the other Southern States.	1,75,494
13	The amount receivable from IEX towards the sale of power and Interest as on 31.03.2022	1,17,17,511
14	Other Amount Payable towards Legal Charges (On behalf of ESCOMs)	(19,87,816)

iii) Investment property (Note 4 of Financials) viz proportionate land of 551.325 acres (Out of 1601.325 acres) has same proportionate carrying value containing acquisition cost plus maintenance cost incurred on the Gulbarga project land till date. The carrying amount of the same is overstated by INR 36,73,444/- (proportionate Maintenance cost) which is in contravention of measurement of an Investment Property under IND AS 40.

iv) The company is accounting for interest in a hybrid model of accrual and collection, consequently, Interest Income includes prior period income (amount not quantified) and has not accrued the interest earned completely for this fiscal year. Bank confirmation in some instances includes only the TDS amount and does not reconcile with Form 26AS in the income tax portal.



- v) The amounts in the Financials are not rounded off to the nearest Hundreds, thousands, lakhs or millions or decimals thereof as required by revised schedule III of the Companies Act, 2013 (as applicable to entities with Total Income less than INR 100 Crores).
- vi) Non-compliance with the requirements of section 138 of the Companies Act 2013 with respect to Internal Audit. Section 138 of the Companies Act requires the appointment of an internal auditor with a pre-decided scope of work decided by the Audit Committee and the presentation of the Internal Audit Report by the Internal Auditor to the Audit Committee every year. The scope of the audit and the internal audit report were not available for our verification.
- vii) Short-term loans and advance include TDS Receivables of INR. 53,17,864. Income Tax Refund receivable for current year is INR 23,92,701, Wrong TDS remittance of 2009-10 receivable is INR 13,66,634, IT refund under protest is INR 96,541. The balance in books as at 31.03.2022 is overstated by INR 14,61,988.
- viii) "Liability for Expenses and bills payable on behalf of ESCOMs" & "legal charges incurred on behalf of ESCOMs" has wrongly been classified as "other current liabilities" instead of trade payables and consequently the ageing for the same is not disclosed as required by revised Schedule III of the Companies Act, 2013.
- ix) For dues payable to ESCOMs towards RRAS, SCED and HPSEBL, the amount is disclosed under a single line item under "other current liability". There is no separation between these dues neither in Financials nor in the books of account. The amounts total to INR 5,70,92,326/-.
- x) The company has recognised the Deferred Tax Asset as at Balance Sheet amounting to INR. 64,774/- As per IND AS 12, DTA can be recognized only when probable economic benefits will be available against which the deductible temporary differences can be utilised. There is no substantiation on how or when the DTA can be utilized.
- xi) Other current liabilities include Earnest Money Deposits amounting to INR. 1,13,56,929/-. The same could include amounts that would need to be classified as income to the extent of forfeiture. The details were not provided for audit.
- xii) Books of Account subsequent to the Balance sheet date have not been provided during the course of the audit.
- xiii) Bank transaction-wise accounting entry is not maintained in the books (for PXIL and IEX bank accounts) and we are unable to ascertain the amount received from IEX/PXIL for the sale of power and the amount paid to ESCOMs. Hence, we are not able to comment on the same.
- xiv) Short Term Loans and Advance contains Interest-free advances to Staff of INR 3,03,730 towards 'personal Loan' and 'Advance for Expenses. Due to the unavailability of the breakup of closing balances, we are unable to comment on the same.
- xv) Other current liabilities under "Payable to ESCOMs for the sale of Power" includes an amount of INR 13,42,955 towards unknown credit received in the bank from PXIL (power exchange). The same is reconciled from PXIL.

We conducted our audit of the standalone financial statements in accordance with the Standards on Auditing specified under section 143(10) of the Act (SAs). Our responsibilities under those Standards are further described in the *Auditor's Responsibilities for the Audit of the Standalone Financial Statements* section of our report. We are independent of the Company in accordance with the Code of Ethics issued by the Institute of Chartered Accountants of India (ICAI) together with the independence requirements that are relevant to our audit of the standalone financial statements under the provisions of the Act and the Rules made thereunder, and we have fulfilled our other ethical responsibilities in accordance with these requirements and the ICAI's Code of Ethics. We believe that the audit evidence we have obtained is sufficient and appropriate to provide a basis for our opinion.



Information other than the Standalone Financial Statements and Auditor's Report thereon

The Company's Board of Directors is responsible for the other information. The other information comprises the information included in the Director's report.

Our opinion on the financial statements does not cover the other information and we do not express any form of assurance conclusion thereon.

In connection with our audit of the financial statements, our responsibility is to read the other information and, in doing so, consider whether the other information is materially inconsistent with the financial statements, or our knowledge obtained in the audit or otherwise appears to be materially misstated.

If, based on the work we have performed, we conclude that there is a material misstatement of this other information, we are required to report that fact. We have nothing to report in this regard.

Responsibilities of Management and Those Charged with Governance for the Financial Statements

The Company's Board of Directors is responsible for the matters stated in section 134(5) of the Act with respect to the preparation of these standalone financial statements that give a true and fair view of the financial position, financial performance, total comprehensive income, changes in equity and cash flows of the Company in accordance with the accounting principles generally accepted in India, including the Indian Accounting Standards specified under section 133 of the Act. This responsibility also includes maintenance of adequate accounting records in accordance with the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the standalone financial statements that give a true and fair view and are free from material misstatement, whether due to fraud or error.

In preparing the standalone financial statements, management is responsible for assessing the Company's ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the Company or to cease operations or has no realistic alternative but to do so.

The Board of Directors are responsible for overseeing the Company's financial reporting process.

Auditor's Responsibilities for the Audit of the Financial Statements

Our objectives are to obtain reasonable assurance about whether the standalone financial statements as a whole are free from material misstatement, whether due to fraud or error and to issue an auditor's report that includes our opinion. Reasonable assurance is a high level of assurance but is not a guarantee that an audit conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these standalone financial statements.

As part of an audit in accordance with SAs, we exercise professional judgment and maintain professional skepticism throughout the audit. We also:

- Identify and assess the risks of material misstatement of the standalone financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting



a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.


- Obtain an understanding of internal financial controls relevant to the audit in order to design audit procedures that are appropriate in the circumstances. Under section 143(3)(i) of the Act, we are also responsible for expressing our opinion on whether the Company has an adequate internal financial controls system in place and the operating effectiveness of such controls.
- Evaluate the appropriateness of accounting policies used and the reasonableness of accounting estimates and related disclosures made by management.
- Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the Company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the standalone financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Company to cease to continue as a going concern.
- Evaluate the overall presentation, structure and content of the standalone financial statements, including the disclosures, and whether the standalone financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.

We also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.

Report on Other Legal and Regulatory Requirements

- 1) As required by the Companies (Auditor's Report) Order, 2020 ("the Order") issued by the Central Government of India in terms of sub-section (11) of section 143 of the Act, we give in the Annexure A, a statement on the matters specified in paragraph 3 and 4 of the order, to the extent applicable.
- 2) As required by Section 143 (3) of the Act, we report that
 - a. We have sought and obtained all the information and explanations which to the best of our knowledge and belief were necessary for the purposes of our audit
 - b. In our opinion, proper books of account as required by law have been kept by the Company so far as it appears from our examination of those books
 - c. The Balance Sheet, the Statement of Profit and Loss including Other Comprehensive Income, the Cash Flow Statement, and the Statement of Changes in Equity dealt with by this Report are in agreement with the books of account
 - d. In our opinion, the aforesaid standalone financial statements comply with the Indian Accounting Standards specified under Section 133 of the Act, read with rules made thereunder as applicable
 - e. This being a Government company, provisions of section 164 (2) of the Companies Act 2013 is not applicable as per the management.



- f. With respect to the adequacy of the internal financial controls over financial reporting of the Company and the operating effectiveness of such controls, refer to our separate report in "Annexure B"
- g. In our opinion and according to the information and explanations given to us, the company is a Government company and accordingly the provision of section 197 read with Schedule V to the Act is not applicable to the company.
- h. With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us
- i. The Company has disclosed the impact of pending litigations as at 31 March 2022 on its financial position in its standalone financial statements - Refer to Note 25 to the standalone financial statements
 - ii. The Company did not have any long-term contracts including derivative contracts for which there were any material foreseeable losses
 - iii. there were no amounts which were required to be transferred to the Investor Education and Protection Fund by the Company
 - iv. (i) The management has represented that, to the best of its knowledge and belief, other than as disclosed in the notes to the accounts, no funds have been advanced or loaned or invested (either from borrowed funds or share premium or any other sources or kind of funds) by the company to or in any other person(s) or entity(ies), including foreign entities ("Intermediaries"), with the understanding, whether recorded in writing or otherwise, that the Intermediary shall, whether, directly or indirectly lend or invest in other persons or entities identified in any manner whatsoever by or on behalf of the company ("Ultimate Beneficiaries") or provide any guarantee, security or the like on behalf of the Ultimate Beneficiaries;
 - (ii) The management has represented, that, to the best of its knowledge and belief, other than as disclosed in the notes to the accounts, no funds have been received by the company from any person(s) or entity(ies), including foreign entities ("Funding Parties"), with the understanding, whether recorded in writing or otherwise, that the company shall, whether, directly or indirectly, lend or invest in other persons or entities identified in any manner whatsoever by or on behalf of the Funding Party ("Ultimate Beneficiaries") or provide any guarantee, security or the like on behalf of the Ultimate Beneficiaries; and
 - (iii) Based on such audit procedures as considered reasonable and appropriate in the circumstances, nothing has come to our notice that has caused us to believe that the representations under sub-clause (h)(iv)(i) and (h)(iv)(ii) contain any material misstatement.
 - v. The Company has not declared any dividend during the year and does not attract provisions of section 123 of the Companies Act, 2013.
- 3) As per the directions issued by the Comptroller and Auditor General of India under Section 143(5) of the Act, we report that:
- a) The company has an IT system to process all the transactions in Tally Prime ERP. Following transactions are maintained outside the Tally ERP and grouped together before entering into Tally Prime ERP
 - Cash Imprest Expenses: Entries are maintained in the Cashbook. Net entries for monthly Expenses and Imprest reimbursement are shown as an expense paid through the Bank, instead of showing Cash Payment against expenses.
 - Bank entries in SBI- IEX and SBI-PXIL: Bank entries are grouped at the end of the year before entering into Tally ERP.



Integrity: There is no approval system post entering into Tally. The edit logs of each and every transaction cannot be traced provided the flexibility of the Tally Accounting Software to edit transactions anytime without an audit trail. However, we have not observed any cases of integrity issues having financial implications during our audit.

- b) The company has availed financial assistance of INR 3766.8 Crores by way of long-term borrowings from public sector banks during the FY 2017-18 and FY 2018-19 by securitizing of charge-free receivables of ESCOMS against the guarantee provided by the Government of Karnataka through its order dated 31.03.2017. However, there were no cases of restructuring of existing loans or cases of the waiver/write-off of debts/loans/interest etc. made by the lender to the company due to the company's inability to repay the loan.
- c) The government of Karnataka released grants to enable the discharge of liability of interest on the term loans availed by securitization of gram panchayat dues. There were no deviations observed in the accounting and utilization of the funds received from the Government of Karnataka in this regard during the year.
- d) As per the Additional Company specific Directions issued by the Comptroller and Auditor General of India under section 143(5) of the Act, we give in the "Annexure C", a checklist of items with regard to Cash and Bank balances and report on the cases of specific non-compliances, to the extent applicable to the company. There were no unexplained balances/balances operated under the suspense head other than those reported in the Annexure.

For Vasam and Sampath LLP
Chartered Accountants
Firm Registration Number- 004542S/S20079



Arun Kumar Srinivasan
Partner

Membership number: 205552
UDIN: 22205552BDZGIY3982



Place: Bengaluru
Date: 23-Nov-2022

ANNEXURE - A to the Independent Auditors' Report

(Referred to in paragraph 1 under 'Report on Other Legal and Regulatory Requirements' section of our report to the Members of Power Company of Karnataka Limited Limited of even date)

- i. a. According to the information and explanation given to us, the Company has maintained proper records showing full particulars, including quantitative details and situation of its Property, Plant and Equipment. The company doesn't have any Intangible Assets.
- b. According to the information and explanation given to us, the company generally follows a regular programme of physical verification of its Property, Plant and Equipment by which all the Property, Plant and Equipment were verified at reasonable intervals. In our opinion, this periodicity of physical verification is adequate having regard to the size of the Company and the nature of its assets.
- c. According to the information and explanations given to us and on the basis of our examination of the records of the Company, immovable properties and the title deeds of these immovable properties are in the name of the company
- d. According to the information and explanations given to us the company has not revalued its Property, Plant and Equipment. Consequently, comment on clause (i)(d) of the order is not applicable
- e. According to the information and explanations given to us, no proceedings have been initiated or are pending against the company for holding any Benami property under the Benami Transactions (Prohibition) Act, 1988 (45 of 1988) and the rules made thereunder. Consequently, comment on clause (i)(e) of the order is not applicable
- ii. The Company doesn't have any Inventory in the current year as well as in the previous year. Hence reporting under the clause does not apply to the company. Consequently, comment on clauses (ii)(a) and (ii)(b) of the Order is not applicable
- iii. According to the information and explanations given to us and on the basis of our examination of the records of the Company, the Company has not granted any loans, secured or unsecured to companies, firms, limited liability partnerships or other parties covered in the register maintained under section 189 of the Act. Accordingly, paragraph 3(iii)(a), 3(iii)(b), 3(iii)(c), 3(iii)(d), 3(iii)(e) and 3(iii)(f) of the Order is not applicable
- iv. According to the information and explanations given to us and on the basis of our examination of the records of the Company, the Company has not given any loans, investments, guarantees, and security covered by provisions of Section 185 and 186 of the Act. Consequently, comment on clause (iv) of the Order is not applicable
- v. According to the information and explanations given to us and on the basis of our examination of the records of the Company, the Company has not accepted any deposits from the public. Consequently, comment on clause (v) of the order is not applicable
- vi. The Central Government has not prescribed the maintenance of cost records under section 148(1) of the Act, for any of the services rendered by the Company. Consequently, comment on clause (vi) of the order is not applicable



vii. According to the information and explanations given to us and on the basis of our examination of the records of the Company:

- a) The Company has generally been regular in depositing material undisputed statutory dues including provident fund, employee state insurance, income-tax, goods and service tax, cess and other statutory dues, during the year with the appropriate authorities. As explained to us, the Company did not have any undisputed amounts outstanding as at the last day of the financial year for a period of more than six months from the date they became payable.
- b) There are no statutory dues including provident fund, employee state insurance, income tax, goods and service tax, or cess which have not been deposited with the appropriate authorities on account of any dispute, except for the following:

Nature of the statute	Nature of dues	Amount (INR in Lakhs)	Period to which the Amount Relates (Financial Year)	Forum where the dispute is pending
Income Tax Act, 1961	Income Tax	11.21	2008-09	DCIT, Bengaluru
Income Tax Act, 1961	Income Tax	20.58	2010-11	DCIT, Bengaluru

viii. According to the information and explanations given to us, the company has not surrendered any transactions or disclosed any income during the year in the tax assessments under the Income Tax Act, 1961 which have not been recorded in the books of account;

ix.

- a. According to the information and explanation given to us, the Company has not defaulted in repayment of any loans or borrowing from any financial institution, bank, Government or debenture holders or interest thereof during the year except as given below:

Nature of the Entity	Amount	Due Date	Extent of Delay	Remarks (If any)
Bank Of India	5,12,148	30-Jan-22	15 Days	Interest- January

- b. According to the information and explanations given to us, the company has not been declared a willful defaulter by any bank or financial institution or other lenders
- c. According to the information and explanations given to us, the company has not obtained any new term loan during the year
- d. According to the information and explanations given to us, the company has not raised any funds on a short-term basis
- e. According to the information and explanations given to us, the company has not taken any funds from any entity or person on account of or to meet the obligations of its subsidiaries, associates or joint ventures
- f. According to the information and explanations given to us, during the year the company has not raised loans on the pledge of securities held in its subsidiaries, joint ventures or associate companies


x.

- a. According to the information and explanations given to us and based on our examination of the records of the Company, Company has not raised any money by way of an initial public offer or



further public offer (including debt instruments) and term loans during the year. Consequently, comment on clause (x) (a) of the Order is not applicable

- b. According to the information and explanations given to us and based on our examination of the records of the Company, the Company has not made any preferential allotment or private placement of shares or fully or partly convertible debentures during the year. Consequently, comment on clause (x)(b) of the Order is not applicable
- xi.
- a. According to the information and explanations given to us and based on our examination of the records of the Company, no material fraud by the Company or on the Company by its officers or employees has been noticed or reported during the course of our audit.
- b. According to the information and explanations given to us and based on our examination of the records of the Company, no report under sub-section (12) of section 143 of the Companies Act has been filed by the auditors in Form ADT-4 as prescribed under rule 13 of Companies (Audit and Auditors) Rules, 2014 with the Central Government
- c. According to the information and explanations given to us, the company has not received any whistle-blower complaints during the year.
- xii. According to the information and explanations given to us and based on our examination of the records of the Company, the Company is not a Nidhi company. Consequently, comment on clause (xii) of the Order is not applicable
- xiii. According to the information and explanations given to us and based on our examination of the records of the Company, transactions with the related parties comply with sections 177 and 188 of the Act, where applicable, and details of such transactions have been disclosed in the standalone financial statements as required by the applicable accounting standards
- xiv.
- a. In our opinion and based on our examination, though the company is required to have an internal audit system under section 138 of the Act, it does not have the same established for the year.
- b. The company did not have any Internal Audit system for the period under audit.
- xv. According to the information and explanations given to us and based on our examination of the records of the Company, the Company has not entered into non-cash transactions with directors or persons connected with him. Consequently, comment on clause (xv) of the Order is not applicable
- xvi.
- a. According to the information and explanations given to us and based on our examination of the records of the Company, the Company is not required to be registered under section 45-IA of the Reserve Bank of India Act 1934. Consequently, comment on clause (xvi) of the Order is not applicable
- b. According to the information and explanations given to us, the company has not conducted any Non-Banking Financial or Housing Finance activities without a valid Certificate of Registration (CoR) from the Reserve Bank of India as per the Reserve Bank of India Act, 1934
- c. According to the information and explanations given to us, the company is not a Core Investment Company (CIC) as defined in the regulations made by the Reserve Bank of India;
- d. According to the information and explanation provided to us during the course of the audit, the Group does not have any CIC. Accordingly, the requirements of clause 3(xvi)(d) are not applicable.



- xvii. According to the information and explanations given to us and based on our examination of the records of the Company, the company has not incurred cash losses in the financial year and in the immediately preceding financial year. Consequently, comment on clause (xvii) of the Order is not applicable;
- xviii. According to the information and explanations given to us, there has been no resignation of statutory auditors during the year. Consequently, comment on clause (xviii) of the Order is not applicable;
- xix. On the basis of the financial ratios, ageing and expected dates of realization of financial assets and payment of financial liabilities, other information accompanying the financial statements, and our knowledge of the Board of Directors and management plans, we are of the opinion that no material uncertainty exists as on the date of the audit report that company is capable of meeting its liabilities existing at the date of the balance sheet as and when they fall due within a period of one year from the balance sheet date;
- xx. According to the information and explanations given to us and based on our examination of the records of the Company, the Company does not attract the provision u/s 135 in relation to the applicability of CSR. Consequently, comment on clause (xx)(a) & (xx)(b) of the Order is not applicable.
- xxi. According to the information and explanations given to us, the Company is not required to prepare consolidated financial statements. Consequently, comment on clause (xxi) of the Order is not applicable.

For Vasan and Sampath LLP
Chartered Accountants
Firm Registration Number- 004542S/S20070



Arun Kumar Srinivasan
Partner
Membership number: 205552
UDIN: 22205550DZ61Y3982



Place: Bangalore
Date: 23-Nov-2022

ANNEXURE B - to the Independent Auditors' Report

(Referred to in paragraph 2(f) under 'Report on Other Legal and Regulatory Requirements' section of our report to the Members of Power Company of Karnataka Limited of even date)

Report on the Internal Financial Controls under Clause (i) of Sub-section 3 of Section 143 of the Companies Act, 2013 ("the Act")

We have audited the internal financial controls over financial reporting of **Power Company of Karnataka Limited** ("the Company") as of **March 31, 2022**, in conjunction with our audit of standalone INDAS financial statements of the Company for the year ended on that date.

Management's Responsibility for Internal Financial Controls

The Company's management is responsible for establishing and maintaining internal financial controls based on "the internal control over financial reporting criteria established by the Company considering the essential components of internal control stated in the Guidance Note" on Audit of Internal Financial Controls over Financial Reporting issued by the Institute of Chartered Accountants of India ('ICAI'). These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to the Company's policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors' Responsibility for Internal Financial Controls

Our responsibility is to express an opinion on the Company's internal financial controls over financial reporting based on our audit. We conducted our audit in accordance with the Guidance Note and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting were established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgement, including the assessment of the risks of material misstatement of the standalone financial statements, whether due to fraud or error.

Meaning of Internal Financial Controls Over Financial Reporting

A Company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A Company's internal financial control over financial reporting includes those policies and procedures that

- 1) pertain to the maintenance of records that, in reasonable detail, accurately and fairly reflect the transactions and dispositions of the assets of the Company;
- 2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the Company are being made only in accordance with authorizations of management and directors of the Company; and
- 3) provide reasonable assurance regarding the prevention or timely detection of unauthorized acquisition, use, or disposition of the Company's assets that could have a material effect on the financial statements.



Inherent Limitations of Internal Financial Controls Over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Disclaimer of Opinion

According to the information and explanation given to us, the Company is in the process of establishing and documenting its internal financial control over financial reporting on criteria based on or considering the essential components of internal control as stated in the Guidance Note on Audit of Internal Financial Controls over Financial Reporting issued by the Institute of Chartered Accountants of India.

Because of this reason, we are unable to obtain sufficient appropriate audit evidence to provide a basis for our opinion on whether the Company had adequate internal financial controls over financial reporting and whether such internal financial controls were operating effectively as at March 31, 2022.

We have considered the disclaimer reported above in determining the nature, timing, and extent of audit tests applied in our audit of the financial statements of the Company, and the disclaimer does not affect our opinion on the financial statements of the Company.

For Vasan and Sampath LLP
Chartered Accountants
Firm Registration Number- 004542S/S20070



Arun Kumar Srinivasan
Partner

Membership number: 205552

UDIN: 2220555BDZG1Y3982



Place: Bangalore
Date: 23-Nov-2022

ANNEXURE C to the Independent Auditors' Report


(Referred to in paragraph 3 (d) of our report, as per the Additional Company Specific directions issued by the Comptroller and Auditor General of India under Section 143(5) of the Act, a checklist of items with regard to Cash and Bank Balances and report on the cases of specific non-compliances:

Sl. No	Item in the Checklist	Remarks
1	Whether all Bank Accounts / Fixed Deposits have been opened with Banks / proper authorization and approvals as per the aforesaid delegation of powers?	Yes, as per the specified guidelines.
2	Whether there was a periodical system of preparation of Bank reconciliation statements and whether they were produced for verification to audit?	Yes, except for RRAS, IEX and PXIL Bank Accounts with SBI (Kaveri Branch). Since the entries are aggregated and passed at the end of the Financial year, monthly BRS is not possible. Note: The company is classifying Sweep FD as a current account in the Financials.
3	Whether Bank reconciliation of the main account and all the subsidiary bank accounts were done?	Yes, except for RRAS, IEX and PXIL Bank Accounts with SBI (Kaveri Branch). Since the entries are aggregated and passed at the end of the Financial year, monthly BRS is not possible.
4	Was the authorization to operate the bank accounts were given to a single signatory?	No, requires Joint signatories as per guidelines.
5	Whether the interest for the entire duration of Fixed Deposits was accounted in the books of accounts?	Refer to Qualification (iv) where the company accounted for interest in a hybrid model of accrual which includes interest earned in the prior period and has not accrued for unreceived interest, as Bank confirmation in some instances doesn't reconcile with 26AS in the IT portal.
6	Whether physical verification of cash has taken place periodically?	There are 3 Imprest-cash balances maintained in the Head office of PCKL and one Imprest maintained with DC, Gulbarga. The company conducts physical verification only at year-end. The physical confirmation for cash imprest for year-end has been received except for the one at Gulbarga.
7	Whether the cash in hand is shown in the Balance sheet tallies with the certificate of physical verification of cash?	Yes, except for imprest Cash of INR 20,000 maintained with DC, Gulbarga which could not be confirmed.
8	Is there a register of Fixed Deposits showing amounts, maturity dates, rates of interest and dates of payment of interest?	Yes. Except for sweep FDs.
9	Is there a follow-up system to ensure that interest on Fixed Deposits is received on due dates?	Yes.
10	Is there a follow-up system to ensure that transfer of matured amount of Fixed Deposits is done without any delay?	Yes.
11	Whether bank confirmation statements are obtained periodically from the banks for all the accounts: SB accounts, Current Accounts and Fixed Deposits?	Balance confirmations have been obtained and reconciled at year-end.
12	Whether confirmation of balances in respect of all bank balances tally with the Bank Statements?	Yes.
13	Whether Fixed Deposits and interests are as per Fixed Deposits Register tally with the confirmation/certificate issued by the bank?	Yes. Except for Sweep FDs where interest certificates received from Banks are not adequate and not reconciling with 26 AS.



14	Whether the confirmation statements received from banks are authenticated and in the letterhead by the Bank?	Yes
15	In case of any difference observed in the above check, whether the same was adjusted in the subsequent year?	The subsequent adjustment couldn't be verified as the updated tally was not maintained up to date from previous Excel macros-based books.
16	Whether external confirmation was obtained from Banks in the test checked cases, if so, details thereof with.	Yes. External Confirmation was initiated for all bank balances for which replies from 2 banks were received till the date of this report and the same are matching with Books.
17	Whether any of the aforesaid lapses were brought out in the Report of the Internal Financial Control by the Statutory Auditor, if not, whether audit enquiry was issued?	The aforesaid lapses could not be brought out in the IFC as adequate documents related to the process weren't documented by the company specific to PCKL.

For Vasana and Sampath LLP
Chartered Accountants
Firm Registration Number- 004542S/S20070


Arun Kumar Srinivasan
Partner
Membership number: 205552
UDIN: 2220555 BDZ61Y3982



Place: Bangalore
Date 23-Nov-2022

Replies to Basis for Qualified Opinion of Statutory Auditors :

Sl No.	Auditor's Query	Management reply
i)	<p>As per the disclosure requirement under IND AS-19 (Employee Benefits), an entity shall disclose information and explain the characteristics of its defined benefit plans including:- (1) the nature of the benefits provided by the plan (eg. Final salary defined benefit plan or contribution-based plan with guarantee). (2) a description of the regulatory framework in which the plan operates, for example the level of any minimum funding requirements, and any effect of the regulatory framework on the plan, such as the asset ceiling. (3) a description of any other entity's responsibilities for the governance of the plan, for example responsibilities of trustees or of board members of the plan.</p> <p>The above disclosure has not made by the company which is contrary to IND AS-19.</p> <p>The Company has not obtained actuarial valuation in respect Family benefit fund and compensated absences as required by IND AS-19. The liability has not been quantified and accordingly the impact, of the same on the financial statements is not ascertained.</p>	<p>PCKL has considered the Defined Benefit Obligation in respect of Leave encashment and Family Benefit Fund based on the actual payments made during the year not on the basis of actuarial valuation as per and AS19, since all the employees of PCKL are on deputation from KPTCL and transfer has been taking place among the ESCOMs and KPTCL. The same was approved by PCKL in its 66th Board Meeting held on 07.09.2021. The ascertaining the actuarial liability as per IND AS 19 is not practicable to the company causing huge variation between actual Pay-outs and the provisions.</p>
ii	<p>Balance confirmation - The company has not received confirmations and reconciled the balances as on 31.03.2022 with respect other receivable/ Payable from ESCOMs (including receivable from IEX, PXIL, RRAS dues, SCED dues, legal charges incurred on behalf of ESCOMs) and other parties. Impact of this, if any, has not be ascertained and hence we are unable to comment on the same. The particulars of the unconfirmed balance as appearing in the Financials are as follows:</p>	<p>ESCOMs were requested on 16.09.2022 to confirm the balances held in IEX, PXIL, RRAS dues, SCED dues, legal charges. The same was received from ESCOMs before completing C&AG Audit.</p>

Other Current Liabilities		
Sl. No.	Particulars	Amount
1	Payable to ESCOM towards the SCED scheme	34,43,537
2	Payable to ESCOMs towards POWER Purchase (IEX), Reactive energy Charges and payable to POSOCO towards SRLDC charges	66,70,26,669
3	Payable to ESCOMs- RRAS dues and from the sale of power to HPSEBL	5,70,92,325
4	Payable to ESCOMs for sale of power through PXIL	1,07,19,90,696
5	Others - Seed money from ESCOMs	3,76,64,657
6	Payable to ESCOMs towards the int rest on the sale of power — IEX	6,00,108
7	TDS deducted by POSOCO, payable to ESCOMs after receiving a refund	2,10,563

Other Current Assets	
Particulars	Amount
1) Amount receivable from ESCOMs towards legal charges	56,28,447

Balance confirmations- others		
SI. No	Particulars	Amount: Debit/(Credit)
1	Reactive energy charges- Telangana	4,663
2	Reactive Energy charges from APTRANSCO	76,50,144
3	Reactive Energy charges from TRANSANSCO	3,44,363
4	Reactive energy charges- KSEB	17,74,885
5.	POSOCO-SRLDC charges receivable from SWR	2,743
6.	The amount receivable from HPSEBL	3,08,39,691

The confirmation received from ESCOMs in respect of Legal charges.

The confirmations have not received from any State except Telangana. The confirmations have been received from IEX, PXIL regarding balances held in their accounts.

The amount due from SWR for the month of March 2022 has been received and paid to POSOCO during FY 2022-23.

	7.	Deposit- IEX	25,00,000	
	8.	Margin Money- IEX	3,06,01,450	
	9.	Deposit PXIL	6,25,000	
	10.	Deposit -Others	41,000	
	11.	Security Deposit/EMD	(1,13,56,929)	
	12.	Interest Receivable towards reactive energy charges from the other Southern States.	1,75,494	
	13.	The amount receivable from IEX towards the sale of power and Interest as on 31.03.2022	1,17,17,511	
	14.	Other Amount Payable towards Legal Charges (On behalf of ESCOMs)	(19,87,816)	
iii	Investment property (Note 4 of Financials) viz proportionate land of 551.325 acres (Out of 1601.325 acres) has same proportionate carrying value containing acquisition cost plus maintenance cost incurred on the Gulbarga project land till date. The carrying amount of the same is overstated by INR 36,73,444/- (proportionate Maintenance cost) which is in contravention of measurement of an Investment Property under IND AS 40.			The other cost incurred for establishing Gulbarga Thermal project has been considered as capital work in progress from the date of GoK order till 31.03.2021 as the entire cost to be borne by the successful bidder as per the Government order. Subsequently, part of the land has been ordered to be transferred to Textile Department. Hence, after analyzing the subsequent development the balance cost of the project either to be transferred to ESCOMs or to be borne by the bidder.
iv	Company is accounting interest in a hybrid model of accrual and collection, consequently interest earning includes prior period income (amount not quantified) and has not accrued the interest earned completely for this fiscal year. Bank confirmation in some instances includes only the TDS amount and does not reconcile with Form 26AS in the income tax portal.			The entire expenditure of PCKL is met by ESCOMs in the form of replenishing the seed money. If any income accounted on accrual basis which has impact on the seed money of the PCKL and there is no actual cash available for discharging of the expenditure of PCKL. Hence, subject was placed before the Board of PCKL in the 69th Board meeting held on 09.06.2022 and it was agreed to account on actual receipt basis.
v	The amounts in the Financials are not rounded off to the nearest Hundreds, thousands, lakhs or millions or decimals thereof as required by revised schedule III of the Companies Act, 2013 (as applicable to entities with turnover less than 100 Crores).			The amount in the financials of the Company is very small, in order to reflect the correctness, the figures in the Financials are accounted in Rupees.

vi	Non-compliance with the requirements of section 138 of the Companies Act 2013 with respect to Internal Audit. Section 138 of the Companies Act requires the appointment of an internal auditor with a pre-decided scope of work decided by the Audit Committee and the presentation of the Internal Audit Report by the Internal Auditor to the Audit Committee every year. The scope of the audit and the internal audit report were not available for our verification.	The Company will appoint the Internal Auditor as per the Section 138 of the Companies Act, 2013
vii	Short-term loans and advance include TDS Receivables of INR. 53,17,864. Income Tax Refund receivable for current year is INR 23,92,701, Wrong TDS remittance of 2009-10 receivable is INR 13,66,034, IT refund under protest is INR 96,541. The balance in books as at 31.03.2022 is overstated by INR 14,61,988.	PCKL requested Income Tax Department to correct the TAN to PAN for the year 2009-10 to an extent of Rs.13,66,034/- Further, an amount of Rs.6,01,791/- is also wrongly remitted to TAN instead of PAN, the refund of which will be pursued and corrected with Income Tax department.
viii	“Liability for Expenses and bills payable on behalf of ESCOMs” A “legal charges incurred on behalf of ESCOMs” has wrongly been classified as “other current liabilities” instead of trade payables and consequently the ageing for the same is not disclosed as required by revised Schedule III of the Companies Act, 2013.	After examining the details, re-classifications will be made in FY 2023.
ix	For dues payable to ESCOMS towards RRAS, SCED and HPSEBL, the amount is disclosed under a single line item under “other current liability”. There is no separation between these dues neither in Financials nor in the books of account. The amounts total to INR 5,70,92,326/-.	The amount received towards RRAS, SCED and HPSEBL has been accounted in single Bank account. Hence, reconciliation done with the Bank statement and shown as other current liability At present Scenario the common single account maintained for reimbursement of Schemes such as RRAS, SCED & other very few short terms sales only after tender acceptance in a year instead of maintaining bank account for each single issue, the financial transactions including all are not more as compared to other a/cs such as IEX & PXIL.
x	The company has recognised the Deferred Tax Asset as at Balance Sheet amounting to INR. 64,774/- As per IND AS 12, DTA can be recognized only when probable economic benefits will be available against which the deductible temporary differences can be utilised. There is no substantiation on how or when the DTA can be utilized.	The change of accounting policy of the Company which has impact on the revenue stream of PCKL. Hence, PCKL has continued the deferred tax liability. Provision made for deferred tax recognizing the future economic benefit

xi	Other current liabilities include Earnest Money Deposits amounting to INR. 1,13,56,929/-. The same could include amounts that would need to be classified as income to the extent of forfeiture. The details were not provided for audit.	After examining the each transactions, if necessary correction will be effected in FY 2023.																																																																												
xii	Books of Account subsequent to the Balance sheet date have not been provided during the course of the audit.	PCKL has prepared the accounts in Tally software till date																																																																												
xiii	Bank transaction-wise accounting entry is not maintained in the books (for PXIL and IEX bank accounts) and we are unable to ascertain the amount received from IEX/PXIL for the sale of power and the amount paid to ESCOMs. Hence, we are not able to comment on the same.	PCKL has recorded Bank transaction-wise accounting entries in the books of accounts in respect of PXIL and IEX bank accounts.																																																																												
xiv	Short Term Loans and Advance contains Interest-free advances to Staff of INR 3,03,730 towards 'personal Loan' and 'Advance for Expenses. Due to the unavailability of the breakup of closing balances, we are unable to comment on the same.	<p>The break up of advance paid to staff is as below:</p> <p>27.203 Festival Advance FY 2021-22</p> <table border="1" data-bbox="895 902 1374 1496"> <thead> <tr> <th>Sl No.</th> <th>Name of Employees</th> <th>Designation</th> <th>Amount in Rs.</th> </tr> </thead> <tbody> <tr> <td></td> <td colspan="2">Opening Balance</td> <td>5,000.00</td> </tr> <tr> <td>1</td> <td>S.Manjunath</td> <td>Asst</td> <td>20,000.00</td> </tr> <tr> <td>2</td> <td>S.Ramesha</td> <td>SPS</td> <td>25,000.00</td> </tr> <tr> <td>3</td> <td>C.Savithramma</td> <td>JD C</td> <td>25,000.00</td> </tr> <tr> <td>4</td> <td>Sandhya</td> <td>ADA</td> <td>25,000.00</td> </tr> <tr> <td>5</td> <td>M.Kumar</td> <td>ADB</td> <td>25,000.00</td> </tr> <tr> <td>6</td> <td>K.R.Parappa</td> <td>ADO-2</td> <td>25,000.00</td> </tr> <tr> <td>7</td> <td>L.Srikanta Murthy</td> <td>JA</td> <td>14,800.00</td> </tr> <tr> <td>8</td> <td>A.G.Lakshmi</td> <td>DDIA</td> <td>4,000.00</td> </tr> <tr> <td>9</td> <td>Madhumali</td> <td>ADP-1</td> <td>20,000.00</td> </tr> <tr> <td>10</td> <td>G.Balaji</td> <td>DO-2</td> <td>20,000.00</td> </tr> <tr> <td>11</td> <td>T.L.Padmalatha</td> <td>JDP</td> <td>25,000.00</td> </tr> <tr> <td></td> <td>TOTAL</td> <td></td> <td>233,800.00</td> </tr> </tbody> </table> <p>27.205 Loans & Advances FY 2021-22</p> <table border="1" data-bbox="895 1529 1374 1794"> <thead> <tr> <th>Sl No.</th> <th>Name of Employees</th> <th>Designation</th> <th>Amount in Rs.</th> </tr> </thead> <tbody> <tr> <td></td> <td colspan="2">Opening Balance</td> <td>48,300.00</td> </tr> <tr> <td>1</td> <td>Girish(Diesel)</td> <td>I/C DD(Civil)</td> <td>21,630.00</td> </tr> <tr> <td></td> <td>TOTAL</td> <td></td> <td>69,930.00</td> </tr> <tr> <td></td> <td>Grand total</td> <td></td> <td>303,730.00</td> </tr> </tbody> </table>	Sl No.	Name of Employees	Designation	Amount in Rs.		Opening Balance		5,000.00	1	S.Manjunath	Asst	20,000.00	2	S.Ramesha	SPS	25,000.00	3	C.Savithramma	JD C	25,000.00	4	Sandhya	ADA	25,000.00	5	M.Kumar	ADB	25,000.00	6	K.R.Parappa	ADO-2	25,000.00	7	L.Srikanta Murthy	JA	14,800.00	8	A.G.Lakshmi	DDIA	4,000.00	9	Madhumali	ADP-1	20,000.00	10	G.Balaji	DO-2	20,000.00	11	T.L.Padmalatha	JDP	25,000.00		TOTAL		233,800.00	Sl No.	Name of Employees	Designation	Amount in Rs.		Opening Balance		48,300.00	1	Girish(Diesel)	I/C DD(Civil)	21,630.00		TOTAL		69,930.00		Grand total		303,730.00
Sl No.	Name of Employees	Designation	Amount in Rs.																																																																											
	Opening Balance		5,000.00																																																																											
1	S.Manjunath	Asst	20,000.00																																																																											
2	S.Ramesha	SPS	25,000.00																																																																											
3	C.Savithramma	JD C	25,000.00																																																																											
4	Sandhya	ADA	25,000.00																																																																											
5	M.Kumar	ADB	25,000.00																																																																											
6	K.R.Parappa	ADO-2	25,000.00																																																																											
7	L.Srikanta Murthy	JA	14,800.00																																																																											
8	A.G.Lakshmi	DDIA	4,000.00																																																																											
9	Madhumali	ADP-1	20,000.00																																																																											
10	G.Balaji	DO-2	20,000.00																																																																											
11	T.L.Padmalatha	JDP	25,000.00																																																																											
	TOTAL		233,800.00																																																																											
Sl No.	Name of Employees	Designation	Amount in Rs.																																																																											
	Opening Balance		48,300.00																																																																											
1	Girish(Diesel)	I/C DD(Civil)	21,630.00																																																																											
	TOTAL		69,930.00																																																																											
	Grand total		303,730.00																																																																											

xv	Other current liabilities under “Payable to ESCOMs for the sale of Power” includes an amount of INR 13,42,955 towards unknown credit received in the bank from PXIL (power exchange). The same is reconciled from PXIL.	The amount has been reconciled with PXIL and there is no excess amount credited. The same will be incorporated for the FY 2022-23.
----	---	--

For and on behalf of Board of Directors

sd/-

(V. Krishnappa)

Managing Director, PCKL.

POWER COMPANY OF KARNATAKA LIMITED
BALANCE SHEET AS AT MARCH 31, 2022

Amount in Rs.

ASSETS	Note no.	As at 31 March 2022	As at 31 March 2021
Non-current assets			
Property, plant and equipment	3	42,22,726	39,71,362
Investment property	4	54,74,46,246	1,59,98,76,775
Financial assets			
- Long-term loans and advances	5	22,97,34,20,529	27,68,05,64,914
Deferred tax assets (Net)	6	64,774	1,24,548
Other non-current assets	4B	6,51,850	6,51,850
Current assets			
Financial assets:			
- Cash and cash equivalents	7	1,77,74,87,487	31,96,65,086
- Short term loans and advances	8	4,73,10,89,194	4,72,91,41,622
Other current assets	9	6,10,52,956	5,62,44,670
Non-current assets classified as held for sale	10	1,04,26,12,903	
TOTAL		31,13,80,48,665	34,39,02,40,827

EQUITY AND LIABILITIES			
Equity			
Equity Share capital	11	5,00,000	5,00,000
Other equity			
- Retained Earnings	12	2,55,40,392	2,62,80,626
Share application money pending allotment		-	-
Total Equity		2,60,40,392	2,67,80,626
Non-current liabilities			
Financial liabilities			
- Long term borrowings	13	22,93,96,43,079	27,67,80,53,914
Long term provisions	17	-	-
Other non-current liabilities	14	1,57,93,89,619	1,57,93,89,619

Current liabilities			
Financial liabilities			
- Short term borrowings	16	4,70,85,04,168	4,70,85,04,168
- Trade and other payables		-	-
Other current liabilities	15	1,88,44,71,406	39,75,12,499
Short-term provisions	17	-	-
Liabilities associated with group(s) of assets held for disposal		-	-
TOTAL		31,13,80,48,665	34,39,02,40,827

The accompanying notes form an integral part of the standalone financial statements1 to 27

**As per our report of even date attached For and on behalf of the Board of Directors
For M S Vasam & Sampath LLP Power Company of Karnataka Limited
Chartered Accountants,
FRN: 004542S / S20070**

**Sd/-
Arun Kumar Srinivasan
Partner
Membership No: 205552
Date: 29/9/2022**

**Sd/-
M.S. Shobha
Director (Commercial)
DIN: 09520398
Date: 29/9/2022**

**Sd/-
V. Krishnappa
Managing Director
DIN: 09197047
Date: 29/9/2022**

POWER COMPANY OF KARNATAKA LIMITED
Standalone Statement of Profit and Loss for the period ended March 31, 2022

Amount in Rs.

	Particulars	Note no.	For the year ended 31 March 2022	For the year ended 31 March 2021
i)	Revenue from operations	18	-	-
ii)	Other income	19	1,92,07,181	67,94,338
iii)	Total Income		1,92,07,181	67,94,338
	Expenses			
iv)	Employee benefit expense	20	-	-
vii)	Finance cost	21	-	-
v)	Depreciation and amortisation expense	22	6,80,460	3,20,593
vi)	Other expense	23	1,92,07,181	67,94,338
vii)	Total expenses		1,98,87,641	71,14,931
viii)	Profit/ (loss) before exceptional items and tax		-6,80,460	-3,20,593
ix)	Exceptional items		-	-
x)	Profit/ (loss) before tax		-6,80,460	-3,20,593
xi)	Tax expense			
	a) Current tax			
	b) Deferred tax	6	59,774	56,078
xii)	Profit/ (loss) for the period from continuing operations		-7,40,234	-3,76,671
xiii)	Profit/ (loss) from discontinued operations		-	-
xiv)	Tax expense of discontinued operations		-	-
xv)	Profit/ (loss) from discounting operations (after tax)		-	-
xvi)	Profit/ (loss) for the period		-7,40,234	-3,76,671
xvii)	Other comprehensive income (OCI)		-	-
xviii)	Profit/ (Loss) including other comprehensive income		-7,40,234	-3,76,671
xix)	Earnings per Equity Share		-7,40,234	-3,76,671
	Equity Shares of Per Value Rs. 1,000 each			
	a) Basic	24	-1,480	-753
	b) Diluted	24	-1,480	-753
xx)	Equity Shares used in computing earnings per equity share			
	Basic & Diluted		500	500

**As per our report of even date attached
For M S Vasan & Sampath LLP
Chartered Accountants,
FRN: 004542S / S20070**

**For and on behalf of the Board of Directors
Power Company of Karnataka Limited**

Sd/-
Arun Kumar Srinivasan
Partner
Membership No: 205552
Date: 29/9/2022

Sd/-
M.S. Shobha
Director (Commercial)
DIN: 09520398
Date: 29/9/2022

Sd/-
V. Krishnappa
Managing Director
DIN: 09197047
Date: 29/9/2022

POWER COMPANY OF KARNATAKA LIMITED
CASH FLOW STATEMENT FOR THE YEAR ENDED MARCH 31, 2022

Amount in Rs.

Particulars	MARCH 31, 2022		MARCH 31, 2021	
	Rs.	Rs.	Rs.	Rs.
a) Cash flows from operating activities				
Profit before taxation & Extraordinary Items		-6,80,460		-3,20,593
Adjustments for:				
Decrease in Reserves				
Depreciation and amortization expense	6,80,460		3,20,593	
Interest received	-1,92,07,181		-67,86,672	
Interest expenses	-	-1,85,26,721	-	-64,66,079
		-1,92,07,181		-67,86,672
(Increase)/ decrease in Loans & Advances (Asset)	-19,47,572		45,59,132	
(Increase)/ decrease in Other Current Assets (Asset)	-48,08,286		10,74,12,002	
Increase/ (decrease) in trade payables & Current Liabilities	1,48,69,58,907	1,48,02,03,049	13,65,86,214	24,85,57,348
		1,46,09,95,868		24,17,70,676
Income taxes paid		-		-
Cash flow from extraordinary Items				
Net cash from operating activities		1,46,09,95,868		24,17,70,676
b) Cash flows from investing activities				
Purchase of Fixed Assets	-9,31,824		-29,89,396	
Increase / Decrease in Deposits	-3,12,66,450		-	
Increase / Decrease in investments	1,05,24,30,529		2,05,853	
Interest received	1,92,07,181		-	
Net cash from investing activities		1,03,94,39,436		-31,95,249
c) Cash flows from financing activities				
Grant Received	6,89,59,10,524		7,00,80,79,111	

POWER COMPANY OF KARNATAKA LIMITED
CASH FLOW STATEMENT FOR THE YEAR ENDED MARCH 31, 2022

Amount in Rs.

Particulars	MARCH 31, 2022		MARCH 31, 2021	
	Rs.	Rs.	Rs.	Rs.
Repayment of borrowings (Term Loans)	-4,73,84,10,835		-4,25,02,25,274	-4,25,02,25,274
Interest paid	-2,15,74,99,689		-2,76,32,07,418	
Long Term Provisions	-		-2,25,45,568	-
Net cash from financing activities	-			-2,78,99,149
Net increase/ (decrease) in cash and cash equivalents (a+b+c)		2,50,04,35,303		21,06,76,278
Cash and cash equivalents at beginning of reporting period		31,96,65,086		10,89,88,809
Cash and cash equivalents at end of reporting period		2,82,01,00,390		31,96,65,087
Cash & Cash equivalents:				
Cash and cash equivalents consist of cash on hand and balances with banks, and investments in money market instruments. Cash and cash equivalents included in the statement of cash flows comprise the following amounts in the balance sheet:				
Cash on hand and bank balances		1,77,74,87,487		31,96,65,086
Short term investments		-		-
Cash and cash equivalents as reported		1,77,74,87,487		31,96,65,086
Effect on exchange rate changes		-		-
Cash and cash equivalents as restated		1,77,74,87,487		31,96,65,086

As per our report of even date attached
For M S Vasam & Sampath LLP
Chartered Accountants,
FRN: 004542S / S20070

For and on behalf of the Board of Directors
Power Company of Karnataka Limited

Sd/-
Arun Kumar Srinivasan
Partner
Membership No: 205552
Date: 29/9/2022

Sd/-
M.S. Shobha
Director (Commercial)
DIN: 09520398
Date: 29/9/2022

Sd/-
V. Krishnappa
Managing Director
DIN: 09197047
Date: 29/9/2022

POWER COMPANY OF KARNATAKA LIMITED
Statement of changes in equity for the period ended March 31, 2022

Equity share capital	Opening balance as at 01/04/2020	Changes in equity share capital during the year 2020-21	Opening Balance as at 01/04/2021	Changes in equity share capital during the year 2021-22	Closing balance as at 31/03/2022
Equity shares of Rs. 1,000 each	500	-	500	-	500
	500	-	500	-	500
Other Equity					
Particulars	Retained Earnings in Rs.	Increase or decrease in share capital reserves	Revaluation Reserve	Other reserves	Money received against share warrants
Opening balance as at 1 Apr 2021	2,62,80,626	-	-	-	-
Dividends	-	-	-	-	-
Total loss for the period from continuing operation	7,40,234	-	-	-	-
Any other change	-	-	-	-	-
Closing balance as at 31 Mar 2022	2,55,40,392	-	-	-	-

As per our report of even date attached
For M S Vasani & Sampath LLP
Chartered Accountants,
FRN: 004542S / S20070

For and on behalf of the Board of Directors
Power Company of Karnataka Limited

Sd/-
Arun Kumar Srinivasan
Partner
Membership No: 205552
Date: 29/9/2022

Sd/-
M.S. Shobha
Director (Commercial)
DIN: 09520398
Date: 29/9/2022

Sd/-
V. Krishnappa
Managing Director
DIN: 09197047
Date: 29/9/2022

Note No. 1

1. Corporate information:

The Power Company of Karnataka Limited (Company) is a Government company domiciled in India and is incorporated under the provisions of the Companies Act. PCKL was incorporated on 20th August 2007 under the Companies Act, 1956 and commenced its business operations with effect from 16th October, 2007. The registered office of the company is located at KPTCL Building, Kaveri Bhavan, Bangalore.

The Company is principally responsible for capacity addition by way of setting up of new power projects through bidding process, under Design Build Finance Operate & Transfer (DBFOT) i.e. Case-II bidding guidelines issued by Ministry of Power (MoP), GOI and long term procurement of Power under and long term/ Medium term e-procurement of power under Design Build Finance Own & Operate (DBFOO)/ Finance Own & Operate (FOO)/ Case-I bidding guidelines of MoP, GOI. In order to bridge the short term demand and supply gap, The Company has been procuring power on behalf of the ESCOMs from various sources including purchase of power through Energy Exchanges, Banking (SWAP) as well as bilateral transactions. The company has also co-ordinates with other states and Central Government agencies on power related issues as well as through the forum of Southern Regional Power Committee (SRPC).

Note No. 2

2. Significant accounting policies:

2.1 Basis of preparation:

The Financial statements of the Company have been prepared in accordance with Indian Accounting Standards (Ind AS) notified under the Companies (Indian Accounting Standards) Rules, 2015.

For all periods up to and including the year ended March 31, 2015, the Company prepared its financial statements in accordance with accounting standards notified under section 133 of the Companies Act 2013, read together with paragraph 7 of the Companies (Accounts) Rules, 2014 (Indian GAAP). These financial statements for the year ended March 31, 2022 are the 6th time the Company has prepared in accordance with Ind AS.

The Financial statements have been prepared on a historical cost basis, except otherwise indicated which have been measured at fair value or revalued amount.

The Financial statements are presented in INR and all values are rounded to the nearest rupee, except when otherwise indicated.

The previous year figures have been re-grouped, where necessary to confirm current years' classification.

The Financial Statements are approved for issue by the company's Board of Directors board meeting held on 29th September, 2022.

2.2 Analysis of Impact of Covid – 19:

The Company has made a detailed assessment of its liquidity position for the next year and the recoverability and carrying value of its assets comprising property, plant and equipment, investments, inventory and trade receivables. Based on current indicators of future economic conditions, the Company expects to recover the carrying amount of these assets. The Company continues to evaluate them as highly probable considering the business in hand. The situation is changing rapidly giving rise to inherent uncertainty around the extent and timing of the potential future impact of the COVID-19 pandemic which may be different from that estimated as at the date of approval of the financial results. The Company will continue to closely monitor any material changes arising of future economic conditions and impact on its business.

2.3 Accounting of interest income and prior period income

Company has changed the accounting policy that to adopt the change in the accounting policy for accounting prior period amount due to PCKL in the books of Accounts w.e.f. FY 2021-22 and onwards as below:

“Prior period amount due to PCKL shall be accounted on actual cash receipt basis during the year that results in cash flow to the PCKL since PCKL is dependent on the ESCOMs contribution towards seed money to meet day to day expenditure”.

The policy was approved in the 69th meeting of Board of Directors of PCKL held on 09th June 2022

2.4 Change of Accounting Policy w.e.f. 1.4.2020

Pursuant to NCLT approval on 30.05.2019 for reduction in the paid up share capital amount from Rs.20.05 Crores to Rs.5 Lakhs and subsequent approval from GoK on 27.08.2019, the paid up Share Capital amount of Rs.20 Crores has returned to ESCOMs on 22.10.2019.

After refund of Share Capital amount to ESCOMs, PCKL does not have defined source of income to meet the expenditure of PCKL.

The erstwhile accounting policy of PCKL followed from FY13 to FY20 is as below:

- The expenditure of Corporate office of PCKL constitutes the expenditure of PCKL and shall be met from the interest earned on the deposit of surplus funds of PCKL from time to time.

- Revenue expenditure of PCKL, other than Corporate Office, after adjusting the interest earned on the deposit of surplus funds received from ESCOMs/ on behalf of ESCOMs, (other than interest on funds for power purchase) will be allocated to ESCOMs in the MOU entered proportion and will be met out of Seed Money contributed by ESCOMs.
- The Seed Money shall be replenished by ESCOMs to PCKL wherever shortfall arises.

The proposal to modify accounting policy of PCKL was placed before the 60th Board meeting and approved for changes in accounting policy with effect from 01-04-2020 is as below:

- The expenditure of corporate office of PCKL shall be met from the interest earned on the deposit of surplus funds of PCKL including power purchase amount or any other income earned from business operation. In case the interest so earned is not sufficient to meet expenditure of PCKL in any year, the same will be met from the seed money provided by ESCOMs.
- Revenue expenditure of PCKL, other than Depreciation, expenditure will be allocated to ESCOMs as per MOU proportion and will be met out of Seed Money contributed by ESCOMs.
- PCKL will not be shown any profit / loss during the financial year, except depreciation or non-cash expenditures, until the accounting policy is modified or amended. Any income or expenditure of the past period pertains to PCKL shall be met out of the seed money / adjusted against the seed money.
- The above accounting method shall be effective from 1.4.2020.
- The Seed Money shall be replenished by ESCOMs to PCKL wherever shortfall arises.

PCKL in its 69th meeting of Board of Directors of PCKL held on 09th June 2022 as resolved that to adopt the change in the accounting policy for accounting prior period amount due to PCKL in the books of Accounts w.e.f. FY 2021-22 and onwards as below:

Prior period amount due to PCKL shall be accounted on actual cash received basis during the year that results in cash flow to the PCKL since PCKL is dependent on the ESCOMs contribution towards seed money to meet day to day expenditure”.

2.5 Summary of significant accounting policies:

a. Current versus non-current classification:

The Company presents assets and liabilities in the balance sheet based on current/ non-current classification. An asset is treated as current when it is:

- Expected to be realised or intended to be sold or consumed in normal operating cycle
- Held primarily for the purpose of trading
- Expected to be realised within twelve months after the reporting period, or
- Cash or cash equivalent unless restricted from being exchanged or used to settle a liability for at least twelvemonths after the reporting period

All other assets are classified as non-current.

A liability is current when:

- It is expected to be settled in normal operating cycle
- It is held primarily for the purpose of trading
- It is due to be settled within twelve months after the reporting period, or
- There is no unconditional right to defer the settlement of the liability for at least twelve months after the reportingperiod

The Company classifies all other liabilities as non-current.

Deferred tax assets and liabilities are classified as non-current assets and liabilities.

The operating cycle is the time between the acquisition of assets for processing and their realization in cash and cashequivalents. The Company has identified twelve months as its operating cycle.

b. Fair value measurement

The fair value of an asset or a liability is measured using the assumptions that market participants would use whenpricing the asset or liability, assuming that market participants act in their economic best interest.

A fair value measurement of a non-financial asset takes into account a market participant's ability to generateeconomic benefits by using the asset in its highest and best use or by selling it to another market participant thatwould use the asset in its highest and best use.

The Company uses valuation techniques that are appropriate in the circumstances and for which sufficient data areavailable to measure fair value, maximizing the use of relevant observable inputs and minimizing the use of unobservable inputs.

External valuers are involved for valuation of significant assets, such as properties and unquoted financial assets, and significant liabilities, such as contingent consideration.

For the purpose of fair value disclosures, the Company has determined classes of assets and liabilities on the basis of the nature, characteristics and risks of the asset or liability.

c. Revenue recognition

Revenue is recognized to the extent that it is probable that the economic benefits will flow to the Company and the revenue can be reliably measured, regardless of when the payment is being made. Revenue is measured at the fair value of the consideration received or receivable, taking into account contractually defined terms of payment and excluding taxes or duties collected on behalf of the government.

The specific recognition criteria described below must also be met before revenue is recognized.

Interest income

For all debt instruments measured either at amortized cost or at fair value through other comprehensive income, interest income is recorded using the effective interest rate (EIR). EIR is the rate that exactly discounts the estimated future cash payments or receipts over the expected life of the financial instrument or a shorter period, where appropriate, to the gross carrying amount of the financial asset or to the amortized cost of a financial liability. When calculating the effective interest rate, the Company estimates the expected cash flows by considering all the contractual terms of the financial instrument (for example, prepayment, extension, call and similar options) but does not consider the expected credit losses. Interest income is included in finance income in the statement of profit and loss.

d. Taxes

Current income tax

- (i) Current income tax assets and liabilities are measured at the amount expected to be recovered from or paid to the taxation authorities. The tax rates and tax laws used to compute the amount are those that are enacted or substantively enacted, at the reporting date.

Current income tax relating to items recognized outside profit or loss is recognized outside profit or loss (either in other comprehensive income or in equity). Current tax items are recognized in correlation to the underlying transaction either in OCI or directly in equity. Management periodically evaluates positions taken in

the tax returns with respect to situations in which applicable tax regulations are subject to interpretation and establishes provisions where appropriate.

Deferred tax

- (ii) Deferred tax is provided using the liability method on temporary differences between the tax bases of assets and liabilities and their carrying amounts for financial reporting purposes at the reporting date.

Deferred tax liabilities are recognized for all taxable temporary differences.

The carrying amount of deferred tax assets is reviewed at each reporting date and reduced to the extent that it is no longer probable that sufficient taxable profit will be available to allow all or part of the deferred tax asset to be utilized.

Unrecognized deferred tax assets are re-assessed at each reporting date and are recognized to the extent that it has become probable that future taxable profits will allow the deferred tax asset to be recovered.

Deferred tax assets and liabilities are measured at the tax rates that are expected to apply in the year when the asset is realised or the liability is settled, based on tax rates (and tax laws) that have been enacted or substantively enacted at the reporting date.

Deferred tax relating to items recognized outside profit or loss is recognized outside profit or loss (either in other comprehensive income or in equity). Deferred tax items are recognized in correlation to the underlying transaction either in OCI or directly in equity.

Deferred tax assets and deferred tax liabilities are offset if a legally enforceable right exists to set off current tax assets against current tax liabilities and the deferred taxes relate to the same taxable entity and the same taxation authority.

e. Non-current assets held for sale:

Non-current assets held for sale are measured at the lower of their carrying amount and the fair value less costs to sell/ distribute. Assets and liabilities classified as held for sale are presented separately in the balance sheet.

Property, plant and equipment and intangible assets once classified as held for sale are not depreciated or amortized.

f. Property, plant and equipment:

The Fair Value of the Property, Plant and Equipment on the date of adoption of Ind AS is deemed to be the cost on the date of transition as per GAAP Financial Statement.

Capital work in progress, plant and equipment is stated at cost, net of accumulated depreciation and accumulated impairment losses, if any. Such cost includes the cost of replacing part of the plant and equipment and borrowing costs for long-term construction projects if the recognition criteria are met. When significant parts of plant and equipment are required to be replaced at intervals, the Company depreciates them separately based on their specific useful lives. All other repair and maintenance costs are recognized in profit or loss as incurred. The present value of the expected cost for the decommissioning of an asset after its use is included in the cost of the respective asset if the recognition criteria for a provision are met.

A revaluation surplus is recorded in OCI and credited to the asset revaluation surplus in equity. However, to the extent that it reverses a revaluation deficit of the same asset previously recognized in profit or loss, the increase is recognized in profit and loss. A revaluation deficit is recognized in the statement of profit and loss, except to the extent that it offsets an existing surplus on the same asset recognized in the asset revaluation reserve.

An annual transfer from the asset revaluation reserve to retained earnings is made for the difference between depreciation based on the revalued carrying amount of the asset and depreciation based on the asset's original cost.

Additionally, accumulated depreciation as at the revaluation date is eliminated against the gross carrying amount of the asset and the net amount is restated to the revalued amount of the asset. Upon disposal, any revaluation reserve relating to the particular asset being sold is transferred directly to retained earnings.

Depreciation is calculated on a straight-line basis over the estimated useful lives of the assets as follows:

The residual values, useful lives and methods of depreciation of property, plant and equipment are reviewed at each financial year end and adjusted prospectively, if appropriate.

g. Government Grants:

Grants from the Government are recognized at their fair value where there is a reasonable assurance that the grant will be received and the group will comply with attached conditions. Government Grants relating to income are deferred and recognized in the profit or loss over the period necessary to match them with the costs that they are intended to compensate and presented within other income.

Government Grants relating to the purchase of Property, Plant and equipments are included in non-current liabilities as deferred income and are credited to profit or loss on a straight-line basis over the expected lives of the related assets and presented within other income.

h. Investment properties:

Since there is no change in the functional currency, the Company has elected to continue with the carrying value for all of its investment property as recognized in its Indian GAAP financial statements as deemed cost at the transition date. Investment properties are measured initially at cost, including transaction costs. Subsequent to initial recognition, investment properties are stated at cost less accumulated depreciation and accumulated impairment loss, if any.

i. Impairment of non-financial assets:

The Company assesses, at each reporting date, whether there is an indication that an asset may be impaired. If an indication exists, or when annual impairment testing for an asset is required, the Company estimates the asset's recoverable amount. An asset's recoverable amount is the higher of an asset's fair value less costs of disposal and its value in use. Recoverable amount is determined for an individual asset, unless the asset does not generate cash inflows that are largely independent of those from other assets or Company's of assets.

When the carrying amount of an asset exceeds its recoverable amount, the asset is considered impaired and is written down to its recoverable amount.

j. Provisions:

Provisions are recognized when the Company has a present obligation (legal or constructive) as a result of a past event, it is probable that an outflow of resources embodying economic benefits will be required to settle the obligation and a reliable estimate can be made of the amount of the obligation. When the Company expects some or all of a provision to be reimbursed, for example, under an insurance contract, the reimbursement is recognized as a separate asset, but only when the reimbursement is virtually certain. The expense relating to a provision is presented in the statement of profit and loss net of any reimbursement.

k. Retirement and other employee benefits:

The cost of providing benefits under the defined benefit plan is determined using the actuarial valuation.

Remeasurements, comprising of actuarial gains and losses, the effect of the asset ceiling, excluding amounts included in net interest on the net defined benefit liability and the return on plan assets (excluding amounts included in net interest on the net defined benefit liability), are recognized immediately in the balance sheet with a corresponding debit or credit to retained earnings through OCI in the period in which they occur. Remeasurements are not reclassified to profit or loss in subsequent periods.

Net interest is calculated by applying the discount rate to the net defined benefit liability or asset. The Company recognizes the following changes in the net defined benefit obligation as an expense in the consolidated statement of profit and loss:

- Service costs comprising current service costs, past-service costs, gains and losses on curtailments and non-routine settlements; and
- Net interest expense or income

1. Financial Assets:

All financial Assets are recognized initially at cost and, in the case of deposits, advances and receivables, net of directly attributable transaction costs. The Company's financial assets include trade and other receivables, deposits and advances.

m. Cash and cash equivalents:

Cash and cash equivalent in the balance sheet comprise cash at banks and on hand and short-term deposits with an original maturity of one year or less, which are subject to an insignificant risk of changes in value.

For the purpose of the consolidated statement of cash flows, cash and cash equivalents consist of cash and short-term deposits, as defined above, net of outstanding bank overdrafts as they are considered an integral part of the Company's cash management.

n. Chart of Accounts:-

In order to maintain the various transactions of PCKL in consistent with the accounting principles/policies brought in the above para, the chart of accounts are drawn as per Electricity Supply Annual Accounts rules 1985, Government of India.

**As per our report of even date attached
For M S Vasan & Sampath LLP
Chartered Accountants,
FRN: 004542S / S20070**

**For and on behalf of the Board of Directors
Power Company of Karnataka Limited**

Sd/-
Arun Kumar Srinivasan
Partner
Membership No: 205552
Date: 29/9/2022

Sd/-
M.S. Shobha
Director (Commercial)
DIN: 09520398
Date: 29/9/2022

NOTES TO FINANCIAL STATEMENTS - Note No: 3 - Property, Plant & Equipments

(Amount in Rs.)

Particulars	GROSS BLOCK (Cost or valuation)				DEPRECIATION				NET BLOCK	
	As at the beginning of current reporting period April 1, 2021	Additions for the year	Deletions	As at the end of current reporting period March 31, 2022	As at the beginning of current reporting period April 1, 2021	For the year	Deletions	As at the end of current reporting period March 31, 2022	As at the end of current reporting period March 31, 2022	As at the end of previous reporting period March 31, 2021
Tangible Assets Own assets										
Communication equipments	60,000	5,500	-	65,500	60,000	902	-	60,902	4,598	-
Mobile Phones	6,52,323	64,999	-	7,17,322	6,24,735	15,113	-	6,39,848	77,474	27,588
Computers & Softwares	27,94,703	7,16,822	-	35,11,525	26,18,575	1,79,543	-	27,98,118	7,13,407	1,76,128
Refrigerator	17,991	-	-	17,991	17,091	-	-	17,091	900	900
Miscellaneous equipments	16,905	-	-	16,905	16,060	-	-	16,060	845	845
Furniture & Fixtures	16,51,477	1,44,503	-	17,95,980	8,88,012	1,14,384	-	10,02,396	7,93,584	7,63,465
Duplicator	11,23,905	-	-	11,23,905	10,23,492	19,601	-	10,43,093	80,812	1,00,413
Vehicles	29,55,093	-	-	29,55,093	53,070	3,50,917	-	4,03,987	25,51,106	29,02,023
Total	92,72,397	9,31,824	-	1,02,04,221	53,01,035	6,80,460	-	59,81,495	42,22,726	39,71,362

Additional Information:

i) The assets revalued during the year - NIL

ii) The borrowing cost capitalised during the year - NIL

iii) Depreciation on the fixed assets is provided under Straight Line Method over the useful life of the assets estimated by the management. The management estimates the useful lives for the fixed assets are as detailed below:

Asset	Estimated Life in Years
Communication equipments	
Mobile Phones	3 years
Computers & Softwares	3 years
Refrigerator	5 years
Miscellaneous equipments	5 years
Duplicator	5 years
Furniture & Fixtures	10 years
Vehicles	8 years

iv) For these classess of assets based on internal assesement, the management believes that the useful lives as given above best represent the period over which the management expects to use these assets. Hence the useful lives of these assets is different from the usefull lives as prescribed under part C of schedule II of the Companies Act 2013.

NOTES TO FINANCIAL STATEMENTS

4 INVESTMENT PROPERTY

Amount In Rs.

Particulars	31-Mar-2022	31-Mar-2021
Gulbarga Coal based Thermal Project		
Controlled special purpose entities -		
- Case II Power Projects	54,74,46,246	1,59,98,76,775
TOTAL	54,74,46,246	1,59,98,76,775

The Company has acquired land for thermal project at Gulbarga through DC Gulbarga. The Land value and the costs related to the same incurred by the Company are shown under the Investment Property – Controlled Special Purpose entity (being GOK) as Principal and PCKL as Agency has to collect this amount from the successful bidder and thereafter pay it back to the Government/Utilities as decided by the Government as per GO EN 126 PPC 2008 dated 16th June 2010.

In the meeting held on 8.1.2021 under the Chairmanship of Additional Chief Secretary, En-ergy Department, Gok, it was decided to develop solar park at Fizoabad in Kalaburgi-Taluk, Kalaburgi District through private developers for sale of energy instead of coal based 1320 MW thermal project proposed earlier for which PCKL has acquired the land.

However in the budget proposal for FY 2021-22 dated 26.3.2021 vide subject No 222, Government of Karnataka announced development of solar park by KREDL on the land held by PCKL on lease/rent basis. Miscellaneous expenditure incurred towards the project debited to the project head to have a clear depiction of total expenditure towards the project.

Based on the approval through letter dated 03.12.2014 "EN 107 EEB, 2014" of En-ergy De-partment, Govt. of Karnataka; 50 acres of land was transferred to KPTCL for establishing 400 KV sub-station at Ferozabad, Gulbarga for evacuation of energy from the proposed project. The title deeds of 50 acres is yet to be transferred to KPTCL name. The proportionate cost has been disclosed as Assets held for sale. (Refer Note 10)

Gok in the order dated 03.08.2022 directed to transfer 1000 acre land to Textile Department for development of Textile Park whose proportionate cost is categorised as assets held for sale in Note 10.

And balance land of 551.13 Acres will be used for developing solar park by KREDL which is categorised as Investment property in the note above.

4B OTHER NON CURRENT ASSETS

Amount in Rs.

Particulars	31-Mar-2022	31-Mar-2021
Others Deposits - Gulbarga project	6,51,850	6,51,850
TOTAL	6,51,850	6,51,850

NOTES TO FINANCIAL STATEMENTS

5 LONG TERM LOANS & ADVANCES

Amount In Rs.

Particulars	31-Mar-2022	31-Mar-2021
a) Capital advances	-	-
b) Security Deposits (Unsecured considered good)		
Deposits- with IEX	25,00,000	25,00,000
Margin money-IEX	3,06,01,450	-
Deposits- PXIL	6,35,000	-
Deposits- Others	41,000	11,000
TOTAL	3,37,77,450	25,11,000
c) Receivable from GoK towards Securitization of Gram Panchayath Dues	22,93,96,43,079	27,67,80,53,914
Total	22,97,34,20,529	27,68,05,64,914
a) Debts due by directors or other officers of the company		
b) Debts due by firm or private company in which any director is a partner or a director		

NOTES TO FINANCIAL STATEMENTS

6 CURRENT TAX AND DEFERRED TAX (NET)

Amount In Rs.

Particulars	31-Mar-2022	31-Mar-2021
Current Income Tax:		
Current income tax charge	-	-
Adjustments in respect of current income tax of previous year	-	-
Closing Balance	-	-
Deferred Tax (Asset) / Liabilities:		
Opening Balance	1,24,548	1,80,626
Relating to origination and reversal of temporary differences	-59,774	-56,078
Closing Balance	64,774	1,24,548
Total	64,774	1,24,548
Income tax expense reported in the statement of profit or loss	59,774	56,078

NOTES TO FINANCIAL STATEMENTS

7 CASH AND CASH EQUIVALENTS

Amount In Rs.

Particulars	31-Mar-2022	31-Mar-2021
a) Balances with banks -in Current Account with banks*	1,74,68,87,328	28,91,15,086
b) Cheques, drafts on hand	-	-
c) Cash on hand	70,000	50,000
d) Fixed deposits with maturity less than 12 months	3,05,30,159	3,05,00,000
TOTAL	1,77,74,87,487	31,96,65,086
* Current Account balances includes Sweep FDs		
Financial Assets - Others		

Details of Fixed Deposits of PCKL held in various Banks

SL.No	Name of the Bank	31-Mar-2022	31-Mar-2021
1	Karnataka Gramina Bank	3,00,00,000	3,00,00,000
2	Bank of India (Share Capital)	5,30,159	5,00,000
	TOTAL	3,05,30,159	3,05,00,000

SL No.	Details of Bank Accounts as on 31/03/2022	31-Mar-2022	31-Mar-2021
1	Disbursement bank operative account -SBI	1,40,74,212	1,51,63,853
2	Disbursement bank operative account -PNB	45,930	1,37,279
3	Disbursement bank operative account -SBI, Incube branch	31,606	99,351
4	Disbursement bank operative account -BOI	10,51,056	35,96,885
5	Operative bank account for RRAS amt received from RRAS provider on behalf of ESCOMs	3,07,54,713	7,47,73,910
6	SBI Bank Account(PXIL)	1,07,22,31,707	-
7	SBI Bank Account(IEX)	62,84,88,665	19,50,18,545
8	SBM Family Benefit Fund Account	2,09,439	3,25,263
	TOTAL	1,74,68,87,328	28,91,15,086

NOTES TO FINANCIAL STATEMENTS

8 SHORT TERM LOANS & ADAVANCES:

Amount In Rs.

Particulars	31-Mar-2022	31-Mar-2021
a) Loans and advances to related parties	-	-
b) Receivable from GoK towards Securitization of Gram Panchayath Dues (payable in next 12 months)	4,70,85,04,168	4,70,85,04,168
c) Others:		
i) Interest free Advances to Staff	3,03,730	48,300
ii) Amount receivable/payable under Overarch-ing agreement with SR beneficiaries	-	-
iii) Advance with IEX	-	-
iv) Income Tax refund receivable	53,17,864	36,25,722
v) Amount paid towards demand raised by Income tax department (refer note 16)	1,69,63,432	1,69,63,432
vi) Income tax paid in advance - TDS		
vii) Prepaid Expenses	4,73,10,89,194	4,72,91,41,622
Less: Provision for doubtful advances	-	-
TOTAL	4,73,10,89,194	4,72,91,41,622

NOTES TO FINANCIAL STATEMENTS

9 OTHER CURRENT AS-SETS

Amount In Rs.

Particulars	31-Mar-2022	31-Mar-2021
a) Income Accrued & Due on FD	29,15,015	11,14,213
b) Amount receivable from HPSEBL	3,08,39,691	550
c) Amount receivable from ESCOMs towards legal charges	56,28,447	27,36,514

f) POSOCO - SRLDC Charges	-	8,69,831
h) Receivable from POSOCO NLDC towards SCED - BESCO	-	1,20,99,410
i) Receivable from POSOCO NLDC towards SCED - MESCOM	-	19,17,642
j) Receivable from POSOCO NLDC towards SCED - CESC	-	17,70,167
k) Receivable from POSOCO NLDC towards SCED - HESCO	-	40,09,927
l) Receivable from POSOCO NLDC towards SCED - GESCOM	-	30,31,930
m) Amount receivable from IEX towards sale of power and Interest as on 31.03.2022	1,17,17,511	58,46,960
n) Interest receivable towards Reactive energy charges receivable from other Southern states	1,75,494	-
o) Reactive energy charges-Telangana	4,663	4,663
p) Reactive Energy charges - APTRANSCO	76,50,144	2,10,91,713
q) Reactive energy charges-KSEB	17,74,885	17,34,982
r) POSOCO-SRLDC charges receivable from SWR	2,743	16,168
s) Amount receivable from TRANSANSCO	3,44,363	-
Total	6,10,52,956	5,62,44,670

NOTES TO FINANCIAL STATEMENTS

10 ASSETS HELD FOR SALE

Amount In Rs.

Particulars	31-Mar-2022	31-Mar-2021
a) Gulbarga Land	1,04,26,12,903	-
Total	1,04,26,12,903	
Refer Note 4:		
Assets which is expected to be realised from sale rather than its continuing use. Categorized here. The amount represents proportionate cost for 1050 Acres out of 1601.13 acres held previously as Investment property.		

NOTES TO FINANCIAL STATEMENTS

11 SHARE CAPITAL:

Amount In Rs.

Particulars	As at the end of current reporting period 31-03-2022		As at the end of previous reporting period 31-03-2021	
	Number	Amount	Number	Amount
Authorized Equity Share Capital:				
At the beginning of the reporting period	2,10,000	21,00,00,000	2,10,000	21,00,00,000
Increase/Decrease during the year	-	-	-	-
At the close of the reporting period	2,10,000	21,00,00,000	2,10,000	21,00,00,000
Issued, subscribed and fully paid up: Equity shares of Rs. 1000/- each				
At the beginning of the reporting period	500	5,00,000	500	5,00,000
Issued during the reporting period	-	-	-	-
Bought back during the reporting period	-	-	-	-
At the close of the reporting period	500	5,00,000	500	5,00,000
Issued, subscribed but not fully paid up:	-	-	-	-
Total	500	5,00,000	500	5,00,000
Share holding pattern and details				
Particulars of equity share holders holding more than 5% of the total number of equity share capital:				

a. Additional Chief Secretary, Energy Department	4	4,000	-	4	4,000
b. Managing Director, KPTCL	4	4,000	-	4	4,000
c. Managing Director, PCKL	2	2,000	-	2	2,000
d. Managing Director, BESCO	98	98,000	-	98	98,000

e. Managing Director, MESCOM	98	98,000	-	98	98,000
f. Managing Director, CESC	98	98,000		98	98,000
g. Managing Director, HESCOM	98	98,000		98	98,000
h. Managing Director, GESCOM	98	98,000		98	98,000
	500	5,00,000		500	5,00,000

Shares held by promoters	As at the end of current reporting period 31-03-2022			As at the end of previous reporting period 31-03-2021		
	Promoter Name	No. of Shares	% of total shares	% Change during the year	No. of Shares	% of total shares
Additional Chief Secretary, Energy Department	4	1%	-	4	1%	-
Managing Director, KPTCL	4	1%	-	4	1%	-
Managing Director, PCKL	2	0%	-	2	0%	-
Managing Director, BESCOM	98	20%	-	98	20%	-
Managing Director, MESCOM	98	20%	-	98	20%	-
Managing Director, CESC	98	20%	-	98	20%	-
Managing Director, HESCOM	98	20%	-	98	20%	-
Managing Director, GESCOM	98	20%	-	98	20%	-
Total	500	100%	-	500	100%	-

NOTES TO FINANCIAL STATEMENTS

12 Retained Earnings:

Amount In Rs.

Particulars	At the beginning of the reporting period	Changes in accounting policy/ prior period errors	Restated balance as at 1 April 2021	Total comprehensive income for the year	Dividends	Any other change	Closing balance as at 31 Mar 2022
Capital Reserve	-	-	-	-	-	-	-
Capital redemption reserve	-	-	-	-	-	-	-
Securities Premium Reserve	-	-	-	-	-	-	-
Debenture Redemption Reserve	-	-	-	-	-	-	-
Revaluation Reserve	-	-	-	-	-	-	-
Share option outstanding account	-	-	-	-	-	-	-
Other reserves	-	-	-	-	-	-	-
Retained Earnings	2,62,80,626	-	2,62,80,626	-	7,40,234	-	2,55,40,392

13 LONG TERM BORROWINGS

Amount In Rs

Particulars	Effective Interest Rate %	Period of Loan	As at the end of 31-03-2022	As at the end of 31-03-2021
i) Secured:				
a. Bonds & Debentures	-	-	-	-
b. Term Loans - from Banks				
1) Punjab National Bank	7.35%	10 years	3,27,49,32,051	3,90,62,40,062
2) State Bank of India	7.25%	10 years	12,92,44,51,674	15,18,74,12,790
3) Bank of India	7.35%	10 years	11,44,87,63,522	13,29,29,05,230
- from Others	-	-	-	-
c. Deferred Payment Liabilities	-	-	-	-

NOTES TO FINANCIAL STATEMENTS

d. Deposits	-	-	-	-
e. Loans and advances from related parties	-	-	-	-
f. Long term maturities of finance lease obligations	-	-	-	-
g. Other loans and advances	-	-	-	-
TOTAL Borrowings	-	-	27,64,81,47,247	32,38,65,58,082
Less:				
Current Maturities of Long Term Borrowings included above			-4,70,85,04,168	-4,70,85,04,168
Total			22,93,96,43,079	27,67,80,53,914
Note: Loans are secured against book debts of Grampanchayat dues receivable to PCKL.				
ii) Unsecured :				
Total			-	-
iii) Non Current borrowings (i+ii)			22,93,96,43,078.77	27,67,80,53,914.00

14 OTHER LIABILITIES

Amount In Rs

Particulars	31-Mar-2022	31-Mar-2021
a) Security Deposit	-	-
b) Advance from Govt of karnataka	1,42,12,00,000	1,42,12,00,000
c) Amount payable to DC, Gulbarga towards land acquisition of Gulbarga power project	15,81,89,619	15,81,89,619
	1,57,93,89,619	1,57,93,89,619

NOTES TO FINANCIAL STATEMENTS

16 Other Current liabilities:

Amount In Rs

	31-Mar-2022	31-Mar-2021
a) Interest accrued but not due on borrowings	45,48,140	53,53,581
b) Payable to ESCOMs towards SCED scheme	34,43,537	8,78,03,036
c) Grant released from GoK towards securization of Gram Panchayath dues	24,78,306	42,77,830
d) Other payables :		
i) Family Benefit Fund	2,09,439	3,25,463
ii) Unpaid Exgratia (on hold)	10,500	10,500
iii) Ex-gratia Payable	2,10,000	2,08,467
iv) Liability for Expenses and bills payable on behalf of ESCOMS	86,57,961	50,78,214
v) Salary Payable	-	70,136
vi) Unclaimed Creditor-cheque	20,328	20,328
vii) Payable to ESCOMS towards POWER Purchase (IEX), Reactive energy Charges and payable to POSOCO towards SRLDC charges and other payables (refer Note-27)	66,70,26,669	22,56,59,532
viii) Payable to ESCOMS- RRAS dues and from sale of power to HPSEBL	5,70,92,326	97,99,950
ix) Payable to ESCOMS for sale of power through PXIL (Refer note 27)	1,07,19,90,696	
x) Pension & Gratuity contribution in respect of employees on deputation from KPTCL & payable to P & G Trust	-	70,87,108
xi) Demand raised by Income Tax department (refer note below)	1,69,63,432	1,69,63,432
xii) Others - Seed money received from ESCOMS	3,76,64,657	2,30,29,129
xiii) Amount Payable towards Legal Charges (On behalf of ESCOMS)	19,87,816	4,80,087
xiv) Payable to ESCOMS towards the interest on sale of power - IEX	6,00,108	
xv) TDS deducted by POSOCO, payable to ESCOMS after receiving refund	2,10,563	
xvi) Earnest Money deposit	1,13,56,929	1,13,45,707
TOTAL	1,88,44,71,406	39,75,12,499
<p>Note : Demand raised by Income Tax department for FY 2011-12 & FY 2013-14 was before ITAT subsequently, PCKL opted for Vivad se Vishwas scheme in respect of Appeal ITA 2712/BANG/2017 for FY 2011-12 & refund of Rs.68 lakhs is receivable from IT department. For FY 2013-14 Appeal No. ITA/2574/BANG/2017 was decided partially in favour of PCKL and assesment pending at ITD.</p>		

NOTES TO FINANCIAL STATEMENTS
15 SHORT TERM BORROWINGS

Particulars	Effective Interest Rate %	Period of Loan	As at the end of 31-03-2022	As at the end of 31-03-2021
i) Secured :			-	-
Current Maturities of Long term borrowings				
1) Punjab National Bank			62,50,00,000	62,50,00,000
2) State Bank of India			2,25,00,00,000	2,25,00,00,000
3) Bank of India			1,83,35,04,168	1,83,35,04,168
Total			4,70,85,04,168	4,70,85,04,168
ii) Unsecured :			-	-
Total			-	-
iii) Current borrowings (i+ii)			4,70,85,04,168	4,70,85,04,168
Borrowings:				
Government of Karnataka has authorized PCKL vide order dated 31.03.2017 to+C131 undertake securitisation of charge free receivables of Gram Panchayaths of ESCOMs to the tune of Rs. 3766.81 Crores. As such the Guarantee Commission of 1% payable to GoK has been accounted in the books of ESCOMs as per GO Order No. EN3 PSR 2016 / P3 dated 31.03.2017 . Accordingly, Orders have been issued by Governmnet on yearly basis for adjustment.				

The details of Term loan availed is below:

(Amount in Rs.)

Name of the Bank	Loan availed Amount	Date of Sanction	Initial Rate of Inte rest	Present Rate of Interest	Loan out standing as on 31.3.2022
Punjab National Bank	5,00,00,00,000	09-10-2017	8.15%	7.15%	3,27,49,32,051
State Bank of India	18,00,00,00,000	29-12-2017	8.15%	7.15%	12,92,44,51,674
Bank of India	14,66,80,33,356	07-08-2018	8.50%	7.25%	11,44,87,63,522
TOTAL	37,66,80,33,356				27,64,81,47,247

GoK Grant:				
Details of grants released from GoK to PCKL for the FY 2021 - 22 to enable discharge of liability of principal & interest on Term Loan availed by securitization of Gram Panchayat dues of ESCOMs, and utilisation of grants is as follows:				

Amount In Rs.

	A	B	C	D	E	F
Month	Opening Balance	Grants Received	Loan discharged	Interest discharged	Excess interest & refund considered as principal repayment by bank.	Closing Balance (A+B-C-D) Apr
Apr-21	42,77,830	75,66,00,000	56,25,00,000	19,17,25,232	35,90,515	66,52,598
May-21	66,52,598	19,48,00,000	-	19,14,67,447	1,06,37,560	99,85,151
Jun-21	99,85,151	80,83,53,000	61,46,26,042	19,59,36,233	10,720	77,75,876
Jul-21	77,75,876	74,87,87,000	56,25,00,000	19,02,35,512		38,27,364
Aug-21	38,27,364	18,98,00,000		19,13,86,107	91,66,927	22,41,257
Sep-21	22,41,257	79,98,00,000	61,46,26,042	18,26,47,230	24,67,997	47,67,985
Oct-21	47,67,985	74,24,00,000	56,25,00,000	18,11,00,692	3,80,708	35,67,293
Nov-21	35,67,293	17,78,00,000		17,79,64,528	84,556	34,02,765
Dec-21	34,02,765	79,48,90,000	61,46,26,042	17,76,62,444	7,68,665	60,04,279
Jan-22	60,04,279	73,49,00,000	56,25,00,000	17,63,89,597	3,91,307	20,14,682
Feb-22	20,14,682	16,10,00,000		15,67,51,111	88,398	62,63,571
Mar-22	62,63,571	78,49,81,000	61,46,26,042	16,95,92,083	23,19,351	70,26,446
Mar-22 interest due / Grant Receivable	70,26,446	-	-	45,48,140		24,78,306
TOTAL	42,77,830	6,89,41,11,000	4,70,85,04,168	2,18,74,06,356	2,99,06,667	24,78,306

Note: Other than grants received from GOK, An amount of Rs.1,59,55,433/- received from Banks as per Hon'ble Supreme Court order(refund of interest paid during Covid) & Rs.91,06,200/- received from SBI for change in reset period of MCLR (change over from 1 year MCLR to 6 months MCLR)is taken as principal repayment (disclosed in (E) but not appearing in principle repayment(C) above. Excess interest paid Rs.30,37,742/- to PNB and Rs.18,07,292/- to SBI also treated as principal repayment which is included in the interest as shown in Column- E above.

NOTES TO FINANCIAL STATEMENTS

17 PROVISIONS

Amount In Rs.

Particulars	31-03-2022			31-Mar-2021		
	Non-Current	Current	Total	Non-Current	Current	Total
a) Provisions for employee benefits - Leave Obligations	-	-	-	-	-	-
b) Provisions for employee benefits (Current-ES-COMS)	-	-	-	-	-	-
c) Provisions for employee benefits (Non-Current-ES-COMS)	-	-	-	-	-	-
Encashment of Earned leave and Family Benefit Fund						
<p>“PCKL has considered the Defined Benefit Obligation in respect of Leave encashment and Family Benefit Fund based on the actual payments made during the year not on the basis of actuarial valuation as per AS19, since all the employees of PCKL are on deputation from KPTCL and transfer has been taking place among the ESCOMs and KPTCL . which was apporved by Board of Directors of PCKL in its 66th Board Meting held on 07.09.2021. The ascertaining the actuarial liability as per IND AS 19 is not practicable to the company causing huge variation between actual Pay-outs and the provisions.</p>						
<p>All expenses excluding re-measurements of the net defined benefit liability (asset), in respect of defined benefit plans are recognized in the statement of profit and loss as incurred.”</p>						

NOTES TO FINANCIAL STATEMENTS

18 REVENUE FROM OPERATIONS:

Amount In Rs.

Particulars	"For the year ended 31-03-2022"	"For the year ended 31-03-2021"
a) Sale of products	-	-
b) Sale of services	-	-
c) Other operating revenues	-	-
TOTAL	-	-

19 OTHER INCOME:		
a) Interest Income	1,92,05,587	67,86,672
b) Other receipts	1,594	7,666
TOTAL	1,92,07,181	67,94,338

20 EMPLOYEE BENEFIT EXPENSES

Amount In Rs.

Particulars	"For the year ended 31-03-2022"	"For the year ended 31-03-2021"
Salaries- Regular Employees	2,74,18,872	2,55,06,067
Dearness Pay-Regular Employees	1,24,07,034	1,21,31,194
Dearness Allowances-Regular Employees	88,21,099	41,69,412
Other Allowances-Regular Employees	15,85,048	6,24,889
HRA-Regular Employees	95,58,211	88,94,707
CCA-Regular Employees	2,27,492	2,09,281
Exgratia	2,10,000	2,08,467
Honorarium paid	76,737	10,000
Fees for Staff Training Course by Outsiders	18,880	80,465
Medical Expenses Reimbursement	6,32,078	2,41,810
Earned Leave Encashment	26,32,076	78,17,656
Labour welfare fund	300	100
Other Welfare Expenses	13,000	10,800
Board Contribution under CPS	25,73,561	17,69,481
Pension & Gratuity contribution in respect of employees of KPTCL on deputation & payable to P & G Trust	2,16,84,846	2,50,84,162
Total	8,78,59,234	8,67,58,491
Less: Received from seed money account	8,78,59,234	8,67,58,491

Refer Note 27 for Director's Remuneration

NOTES TO FINANCIAL STATEMENTS

21 FINANCE COST

Particulars	"For the year ended 31-03-2022"	"For the year ended 31-03-2021"
Interest expenses	2,15,74,99,689	2,75,78,53,837
Less: Grants received / Refund of Earlier excess interest.	(2,15,74,99,689)	-2,75,78,53,837
Bank Charges and others	-	-
Net (gain)/loss on foreign currency transaction and translation	-	-
Total	-	-

22 DEPRECIATION AND AMORTIZATION

Particulars	"For the year ended 31-03-2022"	"For the year ended 31-03-2021"
Depreciation	6,80,460	3,20,593
Total	6,80,460	3,20,593

23 OTHER EXPENSES

Amount In Rs.

Particulars	"For the year ended 31-03-2022"	"For the year ended 31-03-2021"
Telephone Charges	71,564	87,449
Postal Charges	95,081	87,588
Mobile Charges	2,08,226	1,22,730
Courier Charges	6,000	7,915
Legal Charges	4,595	7,130
Statutory Audit Fees*	6,71,700	1,86,440
Consultancy Charges	26,70,331	2,41,671
Other Professional Charges	36,87,714	9,08,586
Remuneration Paid to Contract Agencies	36,20,748	28,86,417
Travelling Allowance to Employees	39,891	47,589
Vehicle Running Exp Other Than Store Vehicle	1,51,795	3,983
Vehicle Hiring Expenses	52,45,642	41,65,227

Vehicle Insurance Innova	42,054	
Fees & Subscription	61,950	61,950
Books, Periodical and Diaries	31,755	28,510
Printing and Stationary	2,23,080	2,41,622
Advertisement Expenses	2,82,299	78,664
Computer, Stationary & Memory Storage Mediums	1,37,249	1,09,259
Board Meeting Expenses	7,03,711	8,08,942
Miscellaneous Expenses	9,57,534	4,41,682
Company Professional Tax Paid to Commercial	2,500	2,500
Annual Expenditure of Southern Regional Pwr	13,13,832	13,39,716
Conveyance charges		1,186
Rent paid to KPTCL	13,86,000	13,75,500
PRDC Report charges	16,99,200	3,37,435
Court fee paid	12,000	
Repair & maintenance expenses	1,20,810	1,43,087
Projectwise expenditure		2,91,267
TOTAL	2,34,35,261	1,40,26,045
Balance expenditure adjusted against the seed money	42,28,080	72,31,707
TOTAL	1,92,07,181	67,94,338
Payment to Auditors	Current year	Previous year
* Statutory Audit Fee amount indicated as per approval by the Board	6,71,700	1,86,440
	6,71,700	1,86,440

NOTES TO FINANCIAL STATEMENTS

24 Earnings per equity share:

(Amt. in Rs.)

Particulars	"For the year ended 31-03-2022"	"For the year ended 31-03-2021"
Profit/ (Loss) including other comprehensive income as per P&L Statement	-7,40,234	-3,76,671
Add / Less: Adjustements	-	-
The amounts used as the numerators in calculating basic and diluted earnings per share	-7,40,234	-3,76,671
Ordinary equity shares (number)	500	500
Instruments (including contingently issuable shares) that could potentially dilute basic earnings per share in the future but were not included in the calculation of diluted earnings per share because they are antidilutive for the period(s) presented.	Nil	Nil
Earnings per equity share (for continuing operations)		
a) Basic	-1,480	-753
b) Diluted	-1,480	-753
Earnings per equity share (for discontinued operations)		
a) Basic	-	-
b) Diluted	-	-
Earnings per equity share (for discontinued & continuing operations)		
a) Basic	-1,480	-753
b) Diluted	-1,480	-753

NOTES TO FINANCIAL STATEMENTS

25 CONTINGENT LIABILITIES AND COMMITMENTS

Amount in Rs.

Particulars	"For the year ended 31-03-2022"	"For the year ended 31-03-2021"
(to the extent not provided for)		
a) Contingent Liabilities:		
i) Claims against the Company not acknowledged as debts	-	-
ii) Guarantees	-	-
iii) Letters of credit	-	-
iv) Tax demands under disputes	31,79,354	21,15,560
v) Other monies for which company is contingently liable	-	-
b) Commitments	-	-
i) Estimated amount of contracts remaining to be executed on capital account and not provided for (net of advances)	-	-
ii) Uncalled liability on shares and investments partly paid	-	-
iii) Other Commitments (Specify nature)	-	-
c) Arrears of fixed cumulative dividends on preference shares (including tax thereon)	-	-
	31,79,354	21,15,560
<p>1 The management believes, based on internal assessment and / or legal advice, that the probability of an ultimate adverse decision and outflow of resources of the Company is not probable and accordingly, no provision for the same is considered necessary.</p>		
<p>2 "PCKL is party to several cases filed against ESCOMs. The Legal cases pending against PCKL is only due to virtue of participation of the company while inviting bid documents for power purchase agreement between ESCOMs and power generators. Any liability arising on conclusion of the cases will be payable by ESCOMs being the purchaser of power and direct beneficiary of the contracts entered with. Therefore the company need not recognise any Liability or contingent liability as on 31.03.2022"</p>		

**Notes to financial statements for the year
ended March 31, 2022**

(All amounts Indian Rupees , except otherwise stated)

26. KEY RATIOS

Particulars	For the year ended 31 March, 2022 Rs.	For the year ended 31 March, 2021 Rs.	Variance (in%)	Reasons for Variance
(a) Current Ratio	1.00	1.00	0%	
(b) Debt Equity Ratio	1061:1	1209.33:1	-12%	
(c) Debt Service Coverage Ratio	1.00	1.01	-1%	
(d) Return on Equity Ratio	-148%	-75%	97%	Doubling of depreciation due to vehicle purchase in 2020-21
(e) Inventory turnover ratio	NA	NA	NA	
(f) Trade Receivables turnover ratio	NA	NA	NA	
(g) Trade payables turnover ratio	NA	NA	NA	
(h) Net capital turnover ratio	NA	NA	NA	
(i) Net profit ratio	NA	NA	NA	
(j) Return on Capital employed	NA	NA	NA	
(k) Return on investment	NA	NA	NA	
Explanation is provided for any change in the ratio by more than 25% as compared to the preceding year.				

POWER COMPANY OF KARNATAKA LIMITED

27. EXPLANATORY NOTES

BACKGROUND

"Government of Karnataka accorded approval in April 2007 for setting up of a Special Purpose Vehicle (SPV) viz., Power Company of Karnataka Ltd (PCKL) to supplement the efforts of KPCL in capacity addition. PCKL was incorporated on 20th August 2007 under the Companies Act, 1956 and commenced its business operations with effect from 16th October, 2007. The head office is situated at Kaveri Bhavan, Bangalore. PCKL is responsible for capacity addition by way of establishing new power projects through bidding process, under Design Build Finance Operate & Transfer (DBFOT) i.e., Case-II bidding guidelines issued by Ministry of Power, GOI and long term/Medium term e-procurement of power under Design Build Finance Own & Operate (DBFOO)/ Finance Own & Operate (FOO)/ Case-I bidding guidelines of Ministry of Power, GoI. PCKL was procuring power on behalf of the ESCOMs to meet Shortages. However, at present due to the surplus power scenario, PCKL has sold Power to other utilities. PCKL also co-ordinates with other States and Central Government agencies on power related issues as well as through the forum of SRPC. "

ACCOUNTING CONVENTION

"The Financial statements of the Company have been prepared in accordance with Indian Accounting Standards (Ind AS) notified under the Companies (Indian Accounting Standards) Rules, 2015 and the Companies Act, 2013 (to the extent notified). Effective from April 1, 2017, the Company has adopted the Ind AS standards and the adoption was carried out in accordance with Ind AS101 First time adoption of Indian Accounting Standards, with April 1, 2015 as the transition date. The transition was carried out from Indian Accounting Principles generally accepted in India as prescribed under Section 133 of the Act, read with Rule 7 of the Companies (Accounts) Rules, 2014 (IGAAP), which was the previous GAAP. And the Accounting policies have been consistently applied except where a newly issued accounting standard is initially adopted or a revision to an existing accounting standard requires a change in the accounting policy hitherto in use.

"

The Financial statements are presented in INR.

Balance of Sundry debtors & creditors are subject to confirmation & reconciliation, wherever required.

Depreciation for the year, is calculated as prescribed under Part-C, Schedule II of Companies Act, 2013, on the basis of useful life of the asset on straight line method.

Change in Accounting Policy:

"Pursuant to NCLT approval on 30.05.2019 for reduction in the paid up share capital amount from Rs.20.05 Crores to Rs.5 Lakhs and subsequent approval from GoK on 27.08.2019, the paid up Share Capital amount of Rs.20 Crores has returned to ESCOMs on 22.10.2019. After refund of Share Capital amount to ESCOMs, PCKL does not have defined source of income to meet the expenditure of PCKL. Consequently, Board of Directors on the 60th Board meeting approved for changes in accounting policy as detailed below:"

"The erstwhile accounting policy of PCKL followed from FY13 to FY20 is as below:

- The expenditure of Corporate office of PCKL constitutes the expenditure of PCKL and shall be met from the interest earned on the deposit of surplus funds of PCKL from time to time.
- Revenue expenditure of PCKL, other than Corporate Office, after adjusting the interest earned on the deposit of surplus funds received from ESCOMs/ on behalf of ESCOMs, (other than interest on funds for power purchase) will be allocated to ESCOMs in the MOU entered proportion and will be met out of Seed Money contributed by ESCOMs.
- The Seed Money shall be replenished by ESCOMs to PCKL wherever shortfall arises."

"The Modified Accounting Policy of PCKL with effect from 01-04-2020 is as below:

- i) The expenditure of corporate office of PCKL shall be met from the interest earned on the deposit of surplus funds of PCKL including power purchase amount or any other income earned from business operation. In case the interest so earned is not sufficient to meet expenditure of PCKL in any year, the same will be met from the seed money provided by ESCOMs.
- ii) Revenue expenditure of PCKL, other than Depreciation, expenditure will be allocated to ESCOMs as per MOU proportion and will be met out of Seed Money contributed by ESCOMs."
- "iii) PCKL will not be shown any profit / loss during the financial year, except depreciation or non-cash expenditures, until the accounting policy is modified or amended. Any income or expenditure of the past period pertains to PCKL shall be met out of the seed money / adjusted against the seed money.

- iv) The above accounting method shall be effective from 1.4.2020.
- v) The Seed Money shall be replenished by ESCOMs to PCKL wherever shortfall arises."

"PCKL in its 69th meeting of Board of Directors of PCKL held on 09th June 2022 as resolved that to adopt the change in the accounting policy for accounting prior period amount due to PCKL in the books of Accounts w.e.f. FY 2021-22 and onwards as below : Prior period amount due to PCKL shall be accounted on actual cash received basis during the year that results in cash flow to the PCKL since PCKL is dependent on the ESCOMs contribution towards seed money to meet day to day expenditure".

The Financial statements have been prepared on a historical cost basis, except otherwise indicated which have been measured at fair value or revalued amount.

OTHER NON-CURRENT LIABILITIES -

(Refer Note No- 14 of the Financial Statement)

"Advance from Government of Karnataka (Unsecured Loan): Government of Karnataka vide order No.EN 126 PPC 2008, Bangalore, dated 12.01.2009/16.6.2012 sanctioned Rs.142.12 Crore as loan for land acquisition of 1320 MWs Gulbarga Coal based Thermal power project and no interest/ finance charges applied thereon. The interest earned on deposit with DC, Gulbarga to an extent of Rs. 97,93,431/- utilised for land acquisition. In the Govt. Orders GoK authorised PCKL as Agency to collect this amount from the successful bidder and thereafter pay it back to the Government/Utilities as decided by the Government.

Company is in possession of 1601.13 acres of land required for the Gulbarga project acquired through District Commissioner, Gulbarga. The Bidding will be initiated as per the new bid document i.e., DBFOT basis after the allotment of Coal Block. Based on the approval of Energy Department, Govt. of Karnataka 50 acres of land was transferred to KPTCL for establishing 400 KV sub-station at Ferozabad, Gulbarga for evacuation of energy from the proposed project. The title deeds of 50 acres is yet to be transferred to KPTCL name."

"In the meeting held on 8.1.2021 under the Chairmanship of Additional Chief Secretary, Energy Department, Gok, it was decided to develop solar park at Ferozabad in Kalaburgi Taluk, Kalaburgi District through private developers for sale of energy instead of coal based 1320 MW thermal project proposed earlier for which PCKL has acquired the land. In the budget proposal for FY 2021-22 dated 26.3.2021 vide subject No 222, Government of Karnataka announced development of solar park by KREDL on the land held by PCKL on lease/rent basis. Miscellaneous expenditure

incurred towards the project debited to the project head to have a clear depiction of total expenditure towards the project."

Gok in the order dated 03.08.2022 directed to transfer 1000 acre land to Textile Department for development of Textile Park and balance land used for developing solar park by KREDL

(Amount in Rs.)

Particulars	31-Mar-2022	31-Mar-2021
Amount received from Govt. towards Land Acquisition - Gulbarga (Jewargi)	142 12 00 000	142 12 00 000
Amount payable to DC, Gulbarga towards land acquisition of Gulbarga power project	15 81 89 619	15 81 89 619
TOTAL	157 93 89 619	157 93 89 619
INVESTMENT PROPERTY - (Controlled Special Purpose Entity)		
(Refer Note No-4 and 4B, of the Financial Statement)		
(Amount in Rs.)		
Particulars	Case II Project Expenditure as on 31-03-2022	Case II Project Expenditure as on 31-03-2021
Gulbarga Coal based thermal Power Projects	54 74 46 246	159 98 70 982
Gas based power projects - Belgaum	0	4 180
Gas based power projects - Gadag	0	1 613
TOTAL - A	54 74 46 246	159 98 76 775
Interest Free Advances to Contractors	6 51 850	6 51 850
TOTAL - B	6 51 850	6 51 850
TOTAL - A+B	54 80 98 096	160 05 28 625

Belgaum & Gadag Gas based Projects - As per GoK order dated 14.03.2017 the proposed Gas based project to be set up at Belgaum, Gadag and Davanagere, the same has been decided to cancel during the year. Hence the expenditure incurred towards these projects has been transferred to seed money.

All the indirect expenditure related to the above projects are recognised to the projects only except salary of project managers. The employees cost will be recovered in the form of supervision charges from the successful bidder.

(Refer Note No-16, of the Financial Statement)

"Others – Seed money from ESCOMS

As per GoK Order No.EN 138 PPC 2006, dated 12th July 2007 initially ESCOMS have contributed Rs.99.00 lakhs towards Seed Money. The same was treated as Working Capital and applied for revenue expenditure of the Company. The Company has transferred the income as well as expenditure to the ESCOMS as per Memorandum of Understanding entered into with all ESCOMS as per GoK Order No.EN 28 VSC 2011, dated 21.5.2011. ESCOM wise balances reflected in PCKL books are as follows:"

(Amount in Rs.)

Particulars	31-Mar-2022	31-Mar-2021	Allocation Ratio as per MoU
Seed Money received From ESCOMs			
- BESCOM	2 14 04 309	1 38 78 989	50%
- MESCOM	71 31 496	43 68 975	15%
- CESC	56 01 832	39 14 479	15%
- HESCOM	19 48 769	2 88 878	10%
- GESCOM	15 78 251	5 77 808	10%
TOTAL	3 76 64 657	2 30 29 129	100%

INCOME

The Company has earned Rs.1,92,07,181/- of Interest income through short term deposits and miscellaneous receipt. The interest income has been adjusted against the portion of expenditure except depreciation , the balance expenditure is adjusted against the seed money received from ESCOMS.

(Amount in Rs.)

Particulars	2021-22			2020-21		
	Total Income	“Allocated to ESCOMs as on 31-03-2022”	Allocated to PCKL as on 31-03-2022	Total Income	Allocated to ESCOMs as on 31-03-2021	Allocated to PCKL as on 31-03-2021
Interest on Deposits	30 73 583	30 73 583	-	24 08 058	24 08 058	0
Interest on Deposits (POSOCO)	6,053	6 053	-	21,87,244	21,87,244	-
Interest on Deposits-Power purchase	1 54 17 037	1 54 17 037	-	21 54 055	21 54 055	-
	4 65 669	4 65 669				
Interest on Deposits-Reactive Energy Charges	0	0	-	37 315	37 315	-
Miscellaneous receipts	1 594	1 594	-	7 666	7 666	-
Interest income for prior periods	2 43 245	2 43 245				
TOTAL	1 92 07 181	1 92 07 181	0	67 94 338	67 94 338	0

EMPLOYEE COST

(Amount in Rs.)

Particulars	2021-22			2020-21		
	Total Income	“Allocated to ESCOMs as on 31-03-2022”	Allocated to PCKL as on 31-03-2022	Total Income	Allocated to ESCOMs as on 31-03-2021	Allocated to PCKL as on 31-03-2021
Salaries - Regular Employees	2 74 18 872	2 74 18 872	0	2 55 06 067	2 55 06 067	0
Dearness Pay - Regular Employees	1 24 07 034	1 24 07 034	0	1 21 31 194	1 21 31 194	0
Dearness Allowances - Regular Employees	88 21 099	88 21 099	0	41 69 412	41 69 412	0
Other Allowances - Regular Employees	15 85 048	15 85 048	0	6 24 889	6 24 889	0
HRA - Regular Employees	95 58 211	95 58 211	0	88 94 707	88 94 707	0
CCA - Regular Employees	2 27 492	2 27 492	0	2 09 281	2 09 281	0
Exgratia	2 10 000	2 10 000	0	2 08 467	2 08 467	0

Medical expenses reimbursement	6 32 078	6 32 078	0	2 41 810	2 41 810	0
Earned Leave Encashment	26 32 076	26 32 076	0	78 17 656	78 17 656	0
Honorarium paid	76 737	76 737		10 000	10 000	
Fees for staff training courses held by outsiders	18 880	18 880	0	80 465	80 465	0
Labour Welfare Fund	300	300	0	100	100	0
Other Welfare Expenses	13 000	13 000	0	10 800	10 800	0
Board Contribution under CPS	25 73 561	25 73 561	0	17 69 481	17 69 481	0
Pension & Gratuity contribution in respect of employees of KPTCL on deputation & payable to P&G trust	2 16 84 846	2 16 84 846	0	2 50 84 162	2 50 84 162	0
TOTAL	8 78 59 234	8 78 59 234	0	8 67 58 491	8 67 58 491	0

ADMINISTRATIVE AND GENERAL EXPENSES

(Amount in Rs.)

Particulars	2021-22			2020-21		
	Total Income	“Allocated to ESCOMs as on 31-03-2022”	Allocated to PCKL as on 31-03-2022	Total Income	Allocated to ESCOMs as on 31-03-2021	Allocated to PCKL as on 31-03-2021
Repair & maintenance expenses	1 20 810	1 20 810	0	1 43 087	1 43 087	0
Rent payable to KPTCL	13 86 000	13 86 000	0	13 75 500	13 75 500	0
Telephone charges	71 564	71 564	0	87 449	87 449	0
Postal charges	95 081	95 081	0	87 588	87 588	0
Mobile charges	2 08 226	2 08 226	0	1 22 730	1 22 730	0
Courier Charges	6 000	6 000	0	7 915	7 915	0
Legal charges	4 595	4 595	0	7 130	7 130	0

Audit Fees	6 71 700	6 71 700	0	1 86 440	1 86 440	0
Consultancy Charges	26 70 331	26 70 331	0	2 41 671	2 41 671	0
PRDC report charges	16 99 200	16 99 200	0	1 36 684	1 36 684	0
Other Professional Charges	36 87 714	36 87 714	0	9 08 586	9 08 586	0
Coal analysis charges	0	0	0	0	0	0
Remuneration paid to contract agencies/ services obtained	36 20 748	36 20 748	0	30 87 168	30 87 168	0
Payment made towards court fee	0	0	0	12 000	12 000	0
Conveyance charges	0	0	0	1 186	1 186	0
Travelling allowance to Employees	39 891	39 891	0	47 589	47 589	0
Vehicle Insurance Innova	42 054	42 054	0	0	0	0
Vehicle running expenses	1 51 795	1 51 795	0	3 983	3 983	0
Vehicle hiring expenses	52 45 642	52 45 642	0	41 65 227	41 65 227	0
Fees & subscriptions	61 950	61 950	0	61 950	61 950	0
Books, periodicals & dories	31 755	31 755	0	28 510	28 510	0
Printing & stationery	2 23 080	2 23 080	0	2 41 622	2 41 622	0
Advertisement Expenses	2 82 299	2 82 299	0	78 664	78 664	0
Computers Stationery and Memory storage mediums	1 37 249	1 37 249	0	1 09 259	1 09 259	0
Board meeting expenses	7 03 711	7 03 711	0	8 08 942	8 08 942	0

Miscellaneous expenses	9 57 534	9 57 534	0	4 41 682	4 41 682	0
Company professional tax paid to Commercial tax office	2 500	2 500	0	2 500	2 500	0
Annual expenditure of Southern Regional Power Committee	13 13 832	13 13 832	0	13 39 716	13 39 716	0
Projectwise expenditure	0	0	0	2 91 267	2 91 267	0
TOTAL	2 34 35 261	2 34 35 261	0	1 40 26 045	1 40 26 045	0

(Refer Note No-16, of the Financial Statement)

- (a) Following table indicate position of advances received from ESCOMs towards purchase of the energy through Power Exchange of India Ltd. (PXIL) and Indian Energy Exchange (IEX) as on 31.03.2022
- (b) Government of Karnataka in its Order No.EAN 56 PSR 2011 dated:22.11.2011 has directed PCKL to make payment towards Power System Operation Corporation (POSOCO) charges on behalf of all ESCOMs as per CERC Regulations 2011 and to collect these charges from concerned ESCOMs. Further PCKL has been arranging payment out of Seed money from ESCOMs. ESCOM wise balances reflected in the books of PCKL are as follows:-

(Amount in Rs.)
(Debit, -Credit balances)

Particulars	31-Mar-2022	31-Mar-2021
Advance amount received for Power Purchase-BESCOM (IEX)	-169 27 57 561	-4 89 63 239
Advance amount received for Power Purchase-MESCOM (IEX)	-27 94 93 991	-2 51 93 887
Advance amount received for Power Purchase-CESC (IEX)	16 69 38 972	-1 71 14 584
Advance amount received for Power Purchase-HESCOM (IEX)	81 31 81 120	-6 69 73 470
Advance amount received for Power Purchase-GESCOM (IEX)	33 59 32 875	-4 04 06 733
TOTAL -A	-65 61 98 585	-19 86 51 913
Advance amount received from ESCOMs towards SRLDC Charges		

- BESCOM	11 85 903	0
- GESCOM	- 3 26 367	- 4 46 004
- HESCOM	- 3 88 897	0
- MESCOM	- 7 73 754	- 8 74 333
CESC	- 2 72 181	- 4 50 602
TOTAL - B	- 5 75 296	- 17 70 939
TDS (POSOCO)	- 3 308	- 54 314
Reactive Energy Charges Payable to ESCOMs	- 99 49 549	-2 49 23 550
Service tax payable to Central Govt.		- 28 668
GST Deducted Payable to Central Govt.	0	0
Interest payable tot other southern states towards Reactive charges	-	- 2 98 929
Amount Under Suspense Payable Towards Pp-IEX	- 1 002	- 2 30 148
TOTAL - C	-1 02 52 788	-2 52 36 680
Receivable / Payable towards power purchase through PXIL-BESCOM	-25 62 68 242	0
Receivable / Payable towards power purchase through PXIL-MESCOM	-3 64 54 293	0
Receivable / Payable towards power purchase through PXIL-CESC	- 27 17 094	0
Receivable /Payable towards power purchase through PXIL-HESCOM	-50 28 97 692	0
Receivable / Payable towards power purchase through PXIL-GESCOM	-27 23 10 420	0
Unadjusted amount received from PXIL	-13 42 955	0
TOTAL - D	-107 19 90 696	0
TOTAL - A+B+C+D	-173 90 17 365	-22 56 59 532

Disclosure regarding Related Party Transactions:-

Name of Related Party	V. Krishnappa	M.S. Shobha
Nature of Relationship	Managing Director	Director (Commercial)
Details of Transactions	14-06-2021 to 31.03.2022	11-02-2022 to 31.03.2022
DA arrears, Exgratia & others	63,079	-

Post Employment Benefits - EL Encashments	2,53,533	-
Long term Benefits	-	-
Salaries	23,99,068	3,94,731
TOTAL	27,15,680	3,94,731

Disclosure regarding Micro, Small and Medium Enterprises Development Act:-

Based on the information received from the enterprises from which the company has procured goods and services, there are no enterprises in the company's books which have registered or qualified to be registered under Micro, Small and Medium Enterprises Act, 2006 (MSME Act). Hence no disclosure in respect of accounts payable to such enterprises has been made in the financial statements as at 31st March 2022. Interest, if any, payable in accordance with the said Act, is not exempted the materials. The company has not received any claims from the suppliers under the said Act.

Contingent Liability:

Contingent Liabilities not provided for in the accounts.

(Amount in RS.)

Assessment Year	Section	Demand Amount	Remarks
2009-10	143(3)	11,21,280	Receipt of notice from DCIT, circle12(2), Bengaluru, regarding some discrepancies in the self assessment tax of respective years. Correspondence is being made with concerned Income Tax Authorities to rectify the mistakes.
2011-12 (including accrued interest of Rs.10,63,794/)	143(1)(a)	20,58,074	
GRAND TOTAL		31,79,354	Previous Year (2020-21) 21,15,560

For M/S Vasan & Sampath LLP
Chartered Accountants,

For & on behalf of all Board of Director
Power Company of Karnataka Limited
FRN: 004542S / S20070

Sd/-
Arun Kumar Srinivasan
Partner
Membership No: 205552

Sd/-
M.S. Shobha
Director (Commercial)
DIN: 09520398

Sd/-
V. Krishnappa
Managing Director
DIN: 09197047

Date: 29/09/2022

Date: 29/09/2022

Date: 29/09/2022



15ನೇ

ವಾರ್ಷಿಕ ವರದಿ
2021-22

ಪವರ್ ಕಂಪನಿ ಆಫ್ ಕರ್ನಾಟಕ ಅ.

(ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ)

ಕೆ.ಪಿ.ಐ.ಸಿ.ಎಲ್ ಕಟ್ಟಡ, 5ನೇ ಮಹಡಿ, ಕಾವೇರಿ ಭವನ, ಬೆಂಗಳೂರು – 560009
ದೂರವಾಣಿ : 080-22294390 ಫ್ಯಾಕ್ಸ್ : 080-22218930

**ನಿರ್ದೇಶಕರ ಪಟ್ಟಿ
(ವಾರ್ಷಿಕ ಸಾಮಾನ್ಯ ಸಭೆಯಂತೆ)**

ಕ್ರಮ ಸಂಖ್ಯೆ	ನಿರ್ದೇಶಕರ ಹೆಸರು ಶ್ರೀಯುತ/ಶ್ರೀಮತಿ	ಪದನಾಮ
1	ಶ್ರೀ. ಜಿ.ಕುಮಾರ ನಾಯಕ್, ಐಎಎಸ್ ಸರ್ಕಾರದ ಅಧಿಕ ಮುಖ್ಯ ಕಾರ್ಯದರ್ಶಿಗಳು, ಇಂದನ ಇಲಾಖೆ, ಕರ್ನಾಟಕ ಸರ್ಕಾರ	ಅಧ್ಯಕ್ಷರು
2.	ಶ್ರೀಮತಿ. ಡಾ.ಎನ್. ಮಂಜುಳ, ಐಎಎಸ್, ವ್ಯವಸ್ಥಾಪಕ ನಿರ್ದೇಶಕರು, ಕವಿಪ್ರನಿ ನಿರ್ದೇಶಕರು	ನಿರ್ದೇಶಕರು
3.	ಶ್ರೀ. ಮಹಂತೇಶ್ ಬಿಳಗಿ, ಐಎಎಸ್, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ	ನಿರ್ದೇಶಕರು
4.	ಶ್ರೀ. ಕುಕ್ಕೇಹಳ್ಳಿ ನಿತೇಶ್, ಐಎಎಸ್ ಉಪ ಕಾರ್ಯದರ್ಶಿಗಳು (ಬಿ & ಆರ್), ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ನಿರ್ದೇಶಕರು	ನಿರ್ದೇಶಕರು
5.	ಶ್ರೀ. ವಿ. ಕೃಷ್ಣಪ್ಪ	ವ್ಯವಸ್ಥಾಪಕ ನಿರ್ದೇಶಕರು
6.	ಶ್ರೀ. ಎಂ.ಎಸ್. ಶೋಭ	ನಿರ್ದೇಶಕರು (ವಾಣಿಜ್ಯ)

**ರಮ್ಯಾ ಕೆ, ಎಫ್.ಸಿ.ಎಸ್
ಅಧಿಕೃತ ಸಹಿದಾರರು, ಪಿ.ಸಿ.ಕೆ.ಎಲ್**

**ಲೆಕ್ಕ ಪರಿಶೋಧಕರು
ಮೆ: ವಾಸನ್ ಮತ್ತು ಸಂಪತ್, LLP
ಲೆಕ್ಕ ಪರಿಶೋಧಕರು, ಬೆಂಗಳೂರು.**

**ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್
ಪರಿವಿಡಿ**

ಪರಿವಿಡಿ	ಪುಟ ಸಂಖ್ಯೆ
ಅಧ್ಯಕ್ಷರ ನುಡಿ	05
ನಿರ್ದೇಶಕರ ವರದಿ	07-20
ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರ ಅಭಿಪ್ರಾಯಗಳು	21
ಸ್ವತಂತ್ರ ಲೆಕ್ಕಪರಿಶೋಧನಾ ವರದಿ	22-44
ಲೆಕ್ಕಪರಿಶೋಧಕರ ಷರತ್ತುಬದ್ಧ ಅಭಿಪ್ರಾಯಗಳಿಗೆ ಆಧಾರ ಕಂಡಿಕೆಗಳಿಗೆ ಉತ್ತರಗಳು	45-51
ಆಸ್ತಿ-ಹೊಣೆ ಪಟ್ಟಿ	52-53
ವರ್ಷಾತ್ಯದ ಲಾಭ ಮತ್ತು ನಷ್ಟ	54
ನಗದು ಹರಿವು ಪಟ್ಟಿ	55-56
ಈಕ್ವಿಟಿ ಷೇರು ಬಂಡವಾಳದ ವಿವರಗಳು	57
ಆರ್ಥಿಕ ವಿವರಣಾ ಟಿಪ್ಪಣಿಗಳು	58-96

ಅಧ್ಯಕ್ಷರ ಸಂದೇಶ



ಕಂಪನಿಯು 2021-22 ಹಣಕಾಸು ಸಾಲಿನಲ್ಲಿ ವ್ಯಾಪಾರವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದು ಅಸಾಧಾರಣ ಪ್ರಗತಿಯನ್ನು ಸಾಧಿಸಿರುವುದು ಎಂಬುದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವಲ್ಲಿ ನನಗೆ ಅತೀವವಾದಂತಹ ಸಂತಸ ತಂದಿರುವುದು.

ಈ ಬೆಳವಣಿಗೆಯು ಭಾರತದ ಆರ್ಥಿಕತೆಯ ಯಶಸ್ಸಿನಿಂದಾಗಿ ಹಾಗೂ ದೇಶದಲ್ಲಿನ ವಿದ್ಯುಚ್ಛಕ್ತಿಗಾಗಿ ಹೆಚ್ಚಳಗೊಳ್ಳುತ್ತಿರುವಂತಹ ಬೇಡಿಕೆಯಿಂದಾಗಿ ಚಾಲನೆಗೊಂಡಿರುವುದು. ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಉತ್ಪಾದನೆಯನ್ನು ಹೆಚ್ಚಳಗೊಳಿಸುವ ಸಲುವಾಗಿ ಕರ್ನಾಟಕ ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವುದು, ಇದರ ತತ್ಪರಿಣಾಮವಾಗಿ ರಾಜ್ಯವು ವಿದ್ಯುಚ್ಛಕ್ತಿಯ ಮಿಗುತಾಯಗಳನ್ನು ಹೊಂದಿರುವುದು. ಒಂದು ದೀರ್ಘಾವಧಿ ವಿದ್ಯುಚ್ಛಕ್ತಿ ಒಡಂಬಡಿಕೆಯ ಮೂಲಕ ರಾಜ್ಯದಲ್ಲಿನ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವು ದೇಶದಲ್ಲಿಯೇ ಅತ್ಯಧಿಕವಾಗಿರುವುದು. ಇದು, ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದನಾ ಸ್ಥಾವರಗಳಿಗೆ ಕಲ್ಲಿದ್ದಲು ಸರಬರಾಜಿನಲ್ಲಿನ ಕೊರತೆಯ ಹೊರತಾಗಿಯೂ ರಾಜ್ಯದ ವಿದ್ಯುಚ್ಛಕ್ತಿಗಾಗಿ ಬೇಡಿಕೆಯನ್ನು ಪೂರೈಸುವಲ್ಲಿ ಸಹಾಯಕವಾಗಿರುವುದು.

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (ಪಿಸಿಕೆಎಲ್) 2021-22 ಸಾಲಿನಲ್ಲಿ ವಿದ್ಯುಚ್ಛಕ್ತಿ ವಿನಿಮಯಗಳ ಮೂಲಕ ಇತರೆ ಉಪಯುಕ್ತತೆ ಸಂಸ್ಥೆಗಳಿಗೆ 6500 ಮೆಗಾ ಯೂನಿಟ್ಗಳಷ್ಟು ಮಿಗುತಾಯದ ವಿದ್ಯುಚ್ಛಕ್ತಿಯನ್ನು ಮಾರಾಟ ಮಾಡಿರುವುದು. ನವೀಕರಿಸಬಹುದಾದ ಇಂಧನ ವಿದ್ಯುಚ್ಛಕ್ತಿಯ ಉತ್ಪಾದನೆಯ ಕೆಲವು ನಿರ್ಬಂಧಗಳಿಗೆ ಸಂಬಂಧಿಸಿದಂತೆ ಪರಿಣಾಮ ಭೀರದ ರೀತಿಯಲ್ಲಿ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನದ ಸಮಗ್ರೀಕರಣವನ್ನು ಪರಿಣಾಮಕಾರಿತ್ವದಿಂದ ನಿರ್ವಹಿಸುವ ಸಲುವಾಗಿ, ನವೀಕರಿಸಬಹುದಾದ ಇಂಧನ ವಿನಿಮಯ ವ್ಯವಸ್ಥೆಯಲ್ಲಿ ಹೊಸದಾಗಿ ಪ್ರಾರಂಭಗೊಳಿಸಲಾಗಿರುವಂತಹ ಗ್ರೀನ್ ಟರ್ಮ್ ಅಹೆಡ್ ಮಾರುಕಟ್ಟೆಯನ್ನು ಪಿಸಿಕೆಎಲ್ ಉಪಯೋಗಿಸಿಕೊಂಡಿರುವುದು. 35216 ಮೆಗಾ ಯೂನಿಟ್ಗಳಷ್ಟು ನವೀಕರಿಸಬಹುದಾದ ಇಂಧನವನ್ನು ಮಾರಾಟ ಮಾಡುವ ಮೂಲಕ ಹಾಗೂ ಎಲ್ಲಾ ವಿದ್ಯುಚ್ಛಕ್ತಿ ವಿನಿಮಯಗಳ ಉದ್ದಗಲದ ಒಟ್ಟಾರೆ ಮಾರಾಟ ಗಾತ್ರದ 55% ಕಾಣಿಕೆಯ ಮೂಲಕ ಕರ್ನಾಟಕವು ದೇಶದಲ್ಲಿ ಪ್ರಪ್ರಥಮ ಸ್ಥಾನದಲ್ಲಿರುವುದು.

ಪಿಸಿಕೆಎಲ್ ವಿದ್ಯುಚ್ಛಕ್ತಿ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇತರೆ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ಹಾಗೂ ಅಲ್ಲದೆಯೇ ದಕ್ಷಿಣದ ಪ್ರದೇಶದ ವಿದ್ಯುಚ್ಛಕ್ತಿ ಸಮಿತಿ (ಎಸ್‌ಆರ್‌ಪಿಸಿ) ಮೂಲಕವೂ ಸಮನ್ವಯತೆ ಕಾರ್ಯವನ್ನು ಕೈಗೊಳ್ಳುತ್ತಿರುವುದು.

ಪಿಸಿಕೆಎಲ್ ನವೀಕರಿಸಬಹುದಾದ ಇಂಧವೂ ಸೇರಿದಂತೆ ವಿದ್ಯುಚ್ಛಕ್ತಿ ಉತ್ಪಾದನಾ ಮೂಲದ ಅತ್ಯುತ್ತಮವಾದಂತಹ ಉಪಯೋಗಕ್ಕಾಗಿ ದೇಶದಾದ್ಯಂತ ಇರುವಂತಹ ಅತ್ಯುತ್ತಮ ಮಾರ್ಗಗಳು, ಮಾರುಕಟ್ಟೆ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಿರುವುದು ಹಾಗೂ ರಾಜ್ಯದಲ್ಲಿನ ಗ್ರಾಹಕರಿಗೆ ವಿದ್ಯುಚ್ಛಕ್ತಿ ಖರೀದಿ ವೆಚ್ಚಮೌಲ್ಯವನ್ನು ಕನಿಷ್ಠಮಟ್ಟಕ್ಕೆ ತರುತ್ತಿರುವುದು.

ಕಂಪನಿಯ ಸರ್ವತೋಮುಖ ಯಶಸ್ಸಿಗಾಗಿ ತಮ್ಮ ಅವಿರತ ಬೆಂಬಲಗಳನ್ನು ನೀಡುತ್ತಿರುವಂತಹ ಕಂಪನಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ನಾನು ಈ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿರುವೆನು.

ಹೃತ್ಪೂರ್ವಕ ಗೌರವಗಳೊಂದಿಗೆ,

ಸಹಿ/-

(ಜಿ. ಕುಮಾರ ನಾಯಕ್, ಭಾಷಿಸೇ)

ಅಧ್ಯಕ್ಷರು

ನಿರ್ದೇಶಕರ ವರದಿ

ಮಾನ್ಯ ಸದಸ್ಯರೇ,

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ನ 15ನೇ ವರ್ಷದ ವ್ಯವಹಾರಿಕ ಚಟುವಟಿಕೆಗಳ ವಾರ್ಷಿಕ ವರದಿ ಜೊತೆಗೆ 31ನೇ ಮಾರ್ಚ್ 2022ರ ಅಂತ್ಯಕ್ಕೆ ಪರಿಶೋಧಿಸಿದ ಲೆಕ್ಕಪತ್ರಗಳ ಪಟ್ಟಿ ಮತ್ತು ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿಯನ್ನು ಮಂಡಿಸಲು ಕಂಪನಿಯ ಆಡಳಿತ ಮಂಡಳಿ ಹರ್ಷಿಸುತ್ತದೆ.

ನಮ್ಮ ಬಗ್ಗೆ:

ರಾಜ್ಯ ಸರ್ಕಾರವು ಏಪ್ರಿಲ್ 2007 ರಲ್ಲಿ ಕೆ.ಪಿ.ಸಿ.ಎಲ್‌ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಹೆಚ್ಚಳದ ಪ್ರಯತ್ನಗಳಿಗೆ ಪೂರಕವಾಗಿ ವಿಶೇಷ ಉದ್ದೇಶಿತ ವಾಹಕವನ್ನು (ಎಸ್.ಪಿ.ವಿ) ಅಂದರೆ ಪಿ.ಸಿ.ಕೆ.ಎಲ್ ಸಂಸ್ಥೆಯನ್ನು ರಚಿಸಲು ಒಪ್ಪಿಗೆ ನೀಡಿತು. ಪಿಸಿಕೆಎಲ್ ಸಂಸ್ಥೆಯು ಕಂಪನಿ ಕಾಯ್ದೆ 1956 ರ ಅನುಸಾರ 20ನೇ ಆಗಸ್ಟ್ 2007 ರಂದು ಐದು ಕೋಟಿ ರೂಪಾಯಿಗಳ ಆರಂಭಿಕ ಬಂಡವಾಳದೊಂದಿಗೆ 16ನೇ ಅಕ್ಟೋಬರ್ 2007 ರಿಂದ ತನ್ನ ವ್ಯವಹಾರಿಕ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು.

ಭಾರತ ಸರ್ಕಾರದ ವಿದ್ಯುತ್ ಮಂತ್ರಾಲಯದ ಪ್ರಕರಣ 1 ಮತ್ತು ಪ್ರಕರಣ 2 ರ ಬಿಡ್ಡಿಂಗ್ ಮಾರ್ಗದರ್ಶಿಗಳನ್ವಯ ನೂತನ ವಿದ್ಯುತ್ ಯೋಜನೆಗಳನ್ನು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಸ್ಥಾಪಿಸಿ ವಿದ್ಯುತ್ ಸಾಮರ್ಥ್ಯ ಹೆಚ್ಚಿಸಲು ಪಿ.ಸಿ.ಕೆ.ಎಲ್ ಸಂಸ್ಥೆಯು ಜವಾಬ್ದಾರಿ ಹೊಂದಿರುತ್ತದೆ. ಅಲ್ಪಾವಧಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ಸರಿದೂಗಿಸಲು ಪಿ.ಸಿ.ಕೆ.ಎಲ್ ಸಂಸ್ಥೆಯು ಎಸ್ಕಾಂಗಳ ಪರವಾಗಿ ವಿವಿಧ ಮೂಲಗಳಿಂದ, ಅಂದರೆ ಭಾರತೀಯ ವಿದ್ಯುತ್ ವಿನಿಮಯ ಲಿಮಿಟೆಡ್, ಬ್ಯಾಂಕಿಂಗ್ ಮತ್ತು ದ್ವಿಪಕ್ಷೀಯ ವ್ಯವಹಾರಗಳು ಸೇರಿದಂತೆ ವಿದ್ಯುತ್ ಖರೀದಿ ಮಾಡುತ್ತಿದೆ. ವಿದ್ಯುತ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಪಿ.ಸಿ.ಕೆ.ಎಲ್ ಸಂಸ್ಥೆಯು, ಇತರೆ (ಹೊರ) ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ಅಲ್ಲದೆ ದಕ್ಷಿಣ ಪ್ರಾದೇಶಿಕ ಶಕ್ತಿ ಸಮಿತಿಯೊಂದಿಗೆಯೂ ಸಹಾ ಸಹಕರಿಸುತ್ತಿದೆ.

1.0 ಷೇರು ಬಂಡವಾಳ

ಕಂಪನಿಯ ಅಧಿಕೃತ ಷೇರು ಬಂಡವಾಳ ರೂ.5.00 ಲಕ್ಷ (ರೂಪಾಯಿ ಐದು ಲಕ್ಷ ಮಾತ್ರ) 500 ಇಕ್ವಿಟಿ ಷೇರುಗಳ ರೂಪದಲ್ಲಿ ತಲಾ ರೂ.1000/- (ರೂಪಾಯಿ ಸಾವಿರ) ದಂತೆ ಮಾರ್ಚ್ 31, 2022ರ ವೇಳೆಗೆ ಪಾವತಿಸಿದ ಷೇರು ಬಂಡವಾಳ ರೂ.5.00 ಲಕ್ಷ ತಲಾ 500 ಷೇರುಗಳ ರೂಪದಲ್ಲಿ ರೂ.1000/-ದಂತೆ ಎಸ್ಕಾಂಗಳ ವಿವರ ಕೆಳಕಂಡಂತಿದೆ.

ಕಂಪನಿ ಹೆಸರು	ರೂ.1000/- ಮೌಲ್ಯದ ಇಕ್ವಿಟಿ ಷೇರುಗಳ ಸಂಖ್ಯೆ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	98
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	98
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	98
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	98
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	98
ಅಧಿಕ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಕರ್ನಾಟಕ ಸರ್ಕಾರ	4
ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಟಿ.ಸಿ.ಎಲ್	4
ವ್ಯವಸ್ಥಾಪಕ ನಿರ್ದೇಶಕರು, ಪಿ.ಸಿ.ಕೆ.ಎಲ್	2
ಒಟ್ಟು	500

1.1 ಪಿಸಿಕೆಎಲ್ ಮತ್ತು ಎಸ್ಕಾಂಗಳ ನಡುವೆ ತಿಳುವಳಿಕೆ ಪತ್ರ

ಎಸ್ಕಾಂಗಳಿಂದ ಪಡೆದ ಮೂಲಧನ ವಿರುದ್ಧ ಪಿಸಿಕೆಎಲ್‌ನ ಕಂದಾಯ ವೆಚ್ಚಗಳನ್ನೂ ಸರಿದೂಗಿಸುವ ಉದ್ದೇಶಕ್ಕಾಗಿ ಪಿಸಿಕೆಎಲ್ ಮತ್ತು ಎಸ್ಕಾಂಗಳ ನಡುವೆ ತಿಳುವಳಿಕೆ ಪತ್ರ ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ: ಇಎನ್ 28 ವಿಎಸ್‌ಸಿ 2011 ದಿನಾಂಕ 21ನೇ ಮೇ 2011 ರಂದು ಅನುಮೋದನೆ ನೀಡಿತು. ತಿಳುವಳಿಕೆ ಪತ್ರದಲ್ಲಿ ಯಾವ ರೀತಿ ಮತ್ತು ಪ್ರಮಾಣದಲ್ಲಿ ಪಿಸಿಕೆಎಲ್ ತನ್ನ ವೆಚ್ಚವನ್ನು ಎಸ್ಕಾಂಗಳ ಲೆಕ್ಕಕ್ಕೆ ಸೇರಿಸಬೇಕು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.

ಎಸ್ಕಾಂ ಮತ್ತು ಪಿಸಿಕೆಎಲ್‌ನ ಆದಾಯ ವೆಚ್ಚದ ಹಂಚಿಕೆ ನಮೂನೆಯು ಕೆಳಕಂಡಂತಿದೆ.

ಕಂಪನಿಯ ಹೆಸರು	ಶೇಕಡವಾರು
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	50%
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	15%
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	15%
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	10%
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ	10%

1.2 ಆರ್ಥಿಕ ಫಲಿತಾಂಶ:

ಹಿಂದಿನ ಆರ್ಥಿಕ ವರ್ಷ 2020-21ಕ್ಕೆ ಹೋಲಿಸಿದಂತೆ ಆರ್ಥಿಕ ವರ್ಷ 2021-22ರ ಆರ್ಥಿಕ ಫಲಿತಾಂಶಗಳನ್ನು ತೋರಿಸಲಾಗಿದೆ. (IND-AS ಪ್ರಕಾರ)

(ರೂ. ಗಳಲ್ಲಿ)

ಕ್ರಮ ಸಂಖ್ಯೆ	ವಿವರ	31ನೇ ಮಾರ್ಚ್ 2021 ರ ಆರ್ಥಿಕ ಅಂತ್ಯಕ್ಕೆ	31ನೇ ಮಾರ್ಚ್ 2022 ರ ಆರ್ಥಿಕ ಅಂತ್ಯಕ್ಕೆ
i	ಒಟ್ಟು ಆದಾಯ	67,94,338	1,92,07,181
ii	ಒಟ್ಟು ಖರ್ಚು	71,14,931	1,98,87,641
iii	ತೆರಿಗೆಯ ಮುಂಚಿನ ಆದಾಯ(i- ii)	(3,20,593)	(6,80,460)
iv	ತೆರಿಗೆ ವೆಚ್ಚಗಳು		
	ಕಳೆಯಿರಿ:		
	ಮುಂದೂಲ್ಪಟ್ಟ ತೆರಿಗೆ	56,078	59,774
v	ತೆರಿಗೆಯ ನಂತರ ನಿವ್ವಳ ಲಾಭ / ನಷ್ಟ	(3,76,671)	(7,40,234)

2.0 ಅಲ್ಪಾವಧಿಯ ಆಧಾರದ ಮೇಲೆ ವಿದ್ಯುತ್ ಸಂಗ್ರಹಣೆ / ಮಾರಟ:

2021-22ರ ಅವಧಿಯಲ್ಲಿ, ರಾಜ್ಯವು ಹೆಚ್ಚುವರಿ ವಿದ್ಯುತ್ ಅನ್ನು ಎನರ್ಜಿ ಎಕ್ಸ್‌ಚೇಂಜ್‌ನಲ್ಲಿ ಮಾರಾಟ ಮಾಡಲು ಮತ್ತು ಡೀಪ್ ಪೋರ್ಟಲ್ ಮೂಲಕ ವಿವಿಧ ಉಪಯುಕ್ತತೆಗಳಿಂದ ಆಹ್ವಾನಿಸಲಾದ ಟೆಂಡರ್‌ಗೆ ಸಾಕ್ಷಿಯಾಗಿದೆ. ತುರ್ತು ಸಂದರ್ಭದಲ್ಲಿ ಎನರ್ಜಿ ಎಕ್ಸ್‌ಚೇಂಜ್‌ನ ಮೂಲಕ ವಿದ್ಯುತ್ ಖರೀದಿ ಮಾಡಲಾಗಿದೆ.

ವ್ಯಾಪಾರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವಿದ್ಯುತ್ ಮಾರಾಟಕ್ಕೆ ಬೆಲೆಯನ್ನು ನಿಗದಿಪಡಿಸಲು, GOK ದಿನಾಂಕ 03.10.2019ರ ಆದೇಶದಂತೆ ಪವರ್ ಟ್ರೇಡಿಂಗ್ ಸಮಿತಿಯನ್ನು ರಚಿಸಲಾಗಿದೆ. ತರುವಾಯ, 15.05.2020 ದಿನಾಂಕದ ಆದೇಶಗಳನ್ನು ಎಲ್ಲಾ ESCOMಗಳ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡಂತೆ ಪರಿಷ್ಕರಿಸಲಾಯಿತು ಮತ್ತು ನಿರ್ದೇಶಕರು (ಹಣಕಾಸು), ಕ.ವಿ.ನಿ.ನಿ ರನ್ನು ಸದಸ್ಯರನ್ನಾಗಿ ಸೇರಿಸಿ 23.08.2021 ರಂದು ಪರಿಷ್ಕರಿಸಲಾಯಿತು.

ಟ್ರೇಡಿಂಗ್ ಕಮಿಟಿಯು ನಿಯತಕಾಲಿಕವಾಗಿ ದರಗಳನ್ನು ಪರಿಶೀಲಿಸುತ್ತಿದೆ ಮತ್ತು ತುರ್ತು ಸಂದರ್ಭಗಳಲ್ಲಿ, ವಾಟ್ಸ್ ಆಪ್ ಗ್ರೂಪ್ ಮೂಲಕ ಟ್ರೇಡಿಂಗ್ ಕಮಿಟಿ ಸದಸ್ಯರ ನಡುವೆ ಚರ್ಚೆಗಳನ್ನು ನಡೆಸಲಾಯಿತು.

ದಿನಾಂಕ 11.08.2021 ರಂದು ನಡೆದ 65ನೇ ಮಂಡಳಿ ನಿರ್ದೇಶಕರ ಸಭೆಯ ನಿಮಿಷಗಳ ಅನುಮೋದನೆಯನ್ವಯ, PXIL ನಲ್ಲಿ ವಿದ್ಯುತ್ ವ್ಯವಹಾರಗಳನ್ನು ನಡೆಸಲು ಸದಸ್ಯತ್ವವನ್ನು ದಿನಾಂಕ 03.12.2021 ರಿಂದ ಪ್ರಾರಂಭಿಸಲಾಗಿದೆ.

2.1 ಅಲ್ಪಾವಧಿಯ ಆಧಾರದ ಮೇಲೆ ವಿದ್ಯುತ್ ಮಾರಟ:

- (i) ವಿದ್ಯುತ್ ವಿನಿಮಯದ ಮೂಲಕ ವಿದ್ಯುತ್ ಮಾರಾಟ: ದಿನವಾರು ಹೆಚ್ಚುವರಿ ಕ್ವಾಂಟಮ್ ಅನ್ನು ಶಕ್ತಿ ವಿನಿಮಯ (IEX & PXIL) ಮೂಲಕ ಡೇ ಅಹೆಡ್ ಮಾರ್ಕೆಟ್/ ಡೇ ಅಹೆಡ್ ಕಾಂಟಿಂಜೆನ್ಸಿ / ಇಂಟ್ರಾಡೇ/ ವೀಕ್ಲಿ ಮಾರ್ಕೆಟ್/ ರಿಯಲ್ ಟೈಮ್ ಮಾರ್ಕೆಟ್/ ಗ್ರೀನ್ ಟರ್ಮ್ ಅಹೆಡ್ ಮಾರ್ಕೆಟ್/ ಗ್ರೀನ್ ಡೇ ಅಹೆಡ್ ಮಾರ್ಕೆಟ್, ದರಗಳು ಟ್ರೇಡಿಂಗ್ ಕಮಿಟಿಯು ನಿರ್ಧರಿಸಿದಂತೆ ವ್ಯಾಪಾರ ಮಾಡಲಾಯಿತು. ವ್ಯಾಪಾರ ಸಮಿತಿಯಿಂದ 2021-22ರಲ್ಲಿ 7013.10 MUನ ಬಿಡ್ ಕ್ವಾಂಟಮ್ ವಿರುದ್ಧ 6577.56 MU ಅನ್ನು ತೆರವುಗೊಳಿಸಲಾಗಿದೆ. ಆರ್ಥಿಕ ವರ್ಷ 2021-22 ರಲ್ಲಿ ಸರಾಸರಿ ದರ ಪ್ರತಿ ಯುನಿಟ್‌ಗೆ ರೂ.4.31 ಆಗಿರುತ್ತದೆ.

ಮಾರ್ಕೆಟ್	MU ಗಳಲ್ಲಿ ವ್ಯಾಪಾರ ನಡೆಸಿರುವುದು
ಡೇ ಅಹೆಡ್ ಮತ್ತು ರಿಯಲ್ ಟೈಮ್ ಮಾರ್ಕೆಟ್	3052.02
ಗ್ರೀನ್ ಡೇ ಅಹೆಡ್ ಮಾರ್ಕೆಟ್ ಮತ್ತು ಗ್ರೀನ್ ಟರ್ಮ್ ಅಹೆಡ್ ಮಾರ್ಕೆಟ್ - ಸೌರ	948.28
ಗ್ರೀನ್ ಡೇ ಅಹೆಡ್ ಮಾರ್ಕೆಟ್ ಮತ್ತು ಗ್ರೀನ್ ಟರ್ಮ್ ಅಹೆಡ್ ಮಾರ್ಕೆಟ್ - ಸೌರವಲ್ಲದ್ದು	2577.26
ಮೊತ್ತ	6577.56

- (ii) ಟೆಂಡರ್‌ಗಳ ಮೂಲಕ ವಿದ್ಯುತ್ ಮಾರಾಟ: PCKL ಎಲ್ಲಾ ESCOMಗಳ ಪರವಾಗಿ DEEP ಪೋರ್ಟಲ್‌ನಲ್ಲಿ ಸೂಚಿಸಲಾದ ಟೆಂಡರ್‌ಗಳಲ್ಲಿ ವಿವಿಧ ಉಪಯುಕ್ತತೆಗಳಾದ ಹಿಮಾಚಲ ಪ್ರದೇಶ (HPSEBL) ಮತ್ತು ಪಂಜಾಬ್ (PSPCL) ಇತ್ಯಾದಿಗಳ ಮೂಲಕ, SLDC ಯಿಂದ ಕ್ವಾಂಟಮ್ ಒಪ್ಪಿಗೆಯೊಂದಿಗೆ ಟ್ರೇಡಿಂಗ್ ಕಮಿಟಿ ಸಭೆಗಳಲ್ಲಿ ನಿರ್ಧರಿಸಿದ ದರಗಳ ಪ್ರಕಾರ ಭಾಗವಹಿಸಿತು. ಹಾಗೂ

ಎಲ್ಲಾ ಭಾಗವಹಿಸುವಿಕೆಗಳು ಯಶಸ್ವಿಯಾಗಲಿಲ್ಲ. LOA ಗಳನ್ನು HPSEBL ನಿಂದ ಮಾತ್ರ ಸ್ವೀಕರಿಸಲಾಗಿದ್ದು ವಿವರಗಳು ಈ ಕೆಳಗಿನಂತಿವೆ:

ಉಪಯುಕ್ತತೆ	ಕ್ಲಾಂಟಮ್ MW ಗಳಲ್ಲಿ	ಅವಧಿ ಗಂಟೆಗಳಲ್ಲಿ	ಪೂರೈಕೆಯ ಅವಧಿ	ಡೆಲಿವರಿ ಪಾಯಿಂಟ್‌ನಲ್ಲಿ ಸುಂಕ (ಕ.ವಿ.ಪ್ರ.ನಿ.ನಿ ಪರಿಧಿ) ರೂ. ಪ್ರತಿ ಯೂನಿಟ್‌ಗೆ	ವ್ಯಾಪಾರಿ
HPSEBL	85	08.00 to 17.00	21.10.2021 to 30.11.2021	Rs.4.60/unit	India Ltd PTC
	95		01.12.2021 to 31.03.2022		

2.2 ಅಲ್ಪಾವಧಿಯ ಆಧಾರದ ಮೇಲೆ ವಿದ್ಯುತ್ ಸಂಗ್ರಹಣೆ:

502.64 MU ಅನ್ನು ಆಪ್ಟಿಮೈಸೇಶನ್‌ಗಾಗಿ ಮತ್ತು REC ಪ್ರೀಮಿಯಂ ಅನ್ನು ಮರುಪಡೆಯಲು (ಎಲ್ಲಾ ESCOMಗಳ ಹೆಚ್ಚುವರಿ RPOಯ ತಕ್ಷಣದ ದಿವಾಳಿಗಾಗಿ) ಮತ್ತು ರಾಜ್ಯದ ಕೊರತೆಯನ್ನು ಪೂರೈಸಲು ಮತ್ತು DSM ಶುಲ್ಕಗಳನ್ನು ತಪ್ಪಿಸಲು ಆರ್ಥಿಕ ವರ್ಷ 2021-22 ರ ಸಮಯದಲ್ಲಿ ಖರೀದಿಸಲಾಗಿದೆ.

3.0 ಯೋಜನೆಗಳ ಅಭಿವೃದ್ಧಿ:

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (ಪಿಸಿಕೆಎಲ್) ವತಿಯಿಂದ, ಕರ್ನಾಟಕ ಸರ್ಕಾರದ ಒಪ್ಪಿಗೆಯೊಂದಿಗೆ ಈ ಕೆಳಕಂಡ ಹೊಸ ವಿದ್ಯುತ್ ಯೋಜನೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ:-

3.1 ಅಲ್ಪಾ ಮೆಗಾ ಪವರ್ ಪ್ರಾಜೆಕ್ಟ್ (UMPP) ಅಭಿವೃದ್ಧಿ:

ಕೇಂದ್ರ ವಿದ್ಯುತ್ ಸಚಿವಾಲಯವು ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ಹಾಗೂ ಅದಕ್ಕೆ ಬೇಕಾಗುವ ಭೂಮಿ, ಕಲ್ಲಿದ್ದಲು, ಹಣ ಮತ್ತು ಅನುಮತಿಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಮುಖ್ಯ ಉದ್ದೇಶದಿಂದ ನವೆಂಬರ್-2005ರಲ್ಲಿ, ಅಲ್ಪಾ ಮೆಗಾ ಪವರ್ ಪ್ರಾಜೆಕ್ಟ್ (UMPP) ಯೋಜನೆಯನ್ನು ಪ್ರಾರಂಭಿಸಲು ಉದ್ದೇಶಿಸಿತ್ತು. ಅಂದಿನ ವಿದ್ಯುತ್ ಕೊರತೆಯ ಪರಿಸ್ಥಿತಿಯನ್ನು ನಿವಾರಿಸಲು, ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಪ್ರಸ್ತಾವಿತ UMPPಗಳಾದ ಚಿಯೂರ್ (ತಮಿಳುನಾಡು), ದಿಯೋಫರ್ (ಜಾರ್ಖಂಡ್), ಬಿಹಾರ, ತತಿಯಾ (ಆಂಧ್ರ ಪ್ರದೇಶ), ಒರಿಸ್ಸಾದ ಹೆಚ್ಚುವರಿ UMPP-2, ಕೃಷ್ಣಪಟ್ಟಣಂ (ಆಂಧ್ರ ಪ್ರದೇಶ) ಮತ್ತು ಮುಂಗಿ (ಮಹಾರಾಷ್ಟ್ರ) ಯೋಜನೆಗಳೊಂದಿಗೆ ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಂಡಿರುತ್ತವೆ.

ಇಂಧನ ಇಲಾಖೆಯ ಪತ್ರ ದಿನಾಂಕ: 28.10.2019 ರಲ್ಲಿ ಅಲ್ಪಾ ಮೆಗಾ ಪವರ್ ಪ್ರಾಜೆಕ್ಟ್ (UMPP) ಯೋಜನೆಗಳಾದ ಚಿಯೂರ್, ದಿಯೋಫರ್, ಬಿಹಾರ, ತತಿಯಾ, ಒರಿಸ್ಸಾದ ಹೆಚ್ಚುವರಿ UMPP-2 ಮತ್ತು ಮುಂಗಿ UMPP ಗಳಿಂದ ಹೊರಬರಲು ಅನುಮೋದನೆ ನೀಡಿದ್ದು, ಯೋಜನೆಗಳಿಗೆ ಪಾವತಿಸಿರುವ ಬದ್ಧತೆ

ಶುಲ್ಕಗಳು ಮತ್ತು ಇತರೆ ಶುಲ್ಕಗಳನ್ನು ಹಿಂಪಡೆಯಲು ನಿರ್ದೇಶಿಸಿರುತ್ತಾರೆ. ರಾಜ್ಯದಲ್ಲಿನ ಹೆಚ್ಚುವರಿ ವಿದ್ಯುತ್ ಲಭ್ಯತೆಯ ಸನ್ನಿವೇಶವನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸರ್ಕಾರದ ಇಂಧನ ಇಲಾಖೆಯ ನಿರ್ದೇಶನದಂತೆ ಎಲ್ಲಾ UMPP ಯೋಜನೆಗಳಿಂದ ಹೊರಬರುವ ನಿರ್ಧಾರವನ್ನು ಎಲ್ಲಾ ಎಸ್ಕಾಂಗಳ ಪರವಾಗಿ PCKLನಿಂದ PFCಗೆ ತಿಳಿಸಲಾಗಿದ್ದು, ಸದರಿ ಯೋಜನೆಗಳಿಗೆ ಪಾವತಿಸಿರುವ ಕಮಿಟ್‌ಮೆಂಟ್ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ಮರುಪಾವತಿಸಬೇಕೆಂದು PFCಯನ್ನು ಕೋರಲಾಗಿರುತ್ತದೆ.

3.2 ಕೃಷ್ಣಪಟ್ಟಣಂ UMPP:

ಕೃಷ್ಣಪಟ್ಟಣಂ UMPP (4000ಮೆ.ವ್ಯಾ)ಯನ್ನು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದಲ್ಲಿ ಕೋಸ್ಟಲ್ ಆಂಧ್ರ ಪವರ್ ಲಿಮಿಟೆಡ್ (CAPL-Reliance)ರವರು ಅಭಿವೃದ್ಧಿ ಪಡಿಸಬೇಕಿತ್ತು. ವಿವಿಧ ಕಾರಣಗಳಿಂದ (ಮುಖ್ಯವಾಗಿ ಇಂಡೋನೇಷ್ಯಾದಿಂದ ಕಲ್ಲಿದ್ದಲು ಖರೀದಿಸುವ ವಿಚಾರವಾಗಿ) CAPLರವರು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಲಿಲ್ಲ. CAPLರವರು ಈ ಸಂಬಂಧ, ಪರಿಹಾರಕ್ಕಾಗಿ CERC, APTEL ಮತ್ತು ಹೈಕೋರ್ಟ್‌ಗಳಲ್ಲಿ ದಾವೆ ಹೂಡಿದ್ದು, ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿ ಸದರಿ ಪ್ರಕರಣದ ಇತ್ಯರ್ಥಕ್ಕೆ CAPLರವರಿಗೆ CERCಯನ್ನು ಸಂಪರ್ಕಿಸಲು ಆದೇಶಿಸಿರುತ್ತದೆ. ಈಗ ಪ್ರಕರಣವು CERCಯಲ್ಲಿ ಪ್ರ.ಸಂಖ್ಯೆ. 18/MP/2019ರಲ್ಲಿ ದಾಖಲಾಗಿರುತ್ತದೆ.

CAPLರವರು ಸದರಿ ಯೋಜನೆಗಾಗಿ ಹೊಂದಿರುವ ಭೂಮಿಯನ್ನು ಮಾರಾಟ ಮಾಡಲು ಅಥವಾ ತಾವೇ ಬಳಸಿಕೊಳ್ಳಲು ಅನುಮತಿ ಕೋರಿ ದೆಹಲಿಯ ಹೈಕೋರ್ಟ್‌ನಲ್ಲಿ ಪ್ರ.ಸಂಖ್ಯೆ. CAPL 2019 WP(ಅ) No.9062ರಂತೆ ದಾವೆ ಹೂಡಿರುತ್ತಾರೆ. ಇದಕ್ಕೆ ಪ್ರತಿಯಾಗಿ ಎಸ್ಕಾಂಗಳ ಅನುಕೂಲಕ್ಕಾಗಿ ಪಿ.ಸಿ.ಕೆ.ಎಲ್.ನ ವಿರುದ್ಧ ಮನವಿ ಸಲ್ಲಿಸಿದ್ದು, ಸದರಿ ವಿಷಯವು ಹೈಕೋರ್ಟ್ ವಿಚಾರಣೆ ಪಟ್ಟಿಯಲ್ಲಿದೆ.

4.0 ವಿಸಕಂಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರಕರಣಗಳ ಮೇಲ್ವಿಚಾರಣೆ..

ದಿನಾಂಕ 26.04.2018 ರ ಕರ್ನಾಟಕ ಸರ್ಕಾರದ ನಿರ್ದೇಶನ ಮತ್ತು ದಿನಾಂಕ 03.02.2021 ರ ಅರೆ ಸರ್ಕಾರಿ ಪತ್ರ ಸಂ: ಪಿಸಿಕೆಎಲ್/ಎ17/27/200-21 ರ ಆದೇಶದಂತೆ ವಿಸಕಂಗಳಿಗೆ ಸಂಬಂಧಿಸಿರುವ ನಿಯಂತ್ರಣ ವ್ಯವಹಾರಗಳು, ವಿದ್ಯುತ್ ಶುಲ್ಕ, ಒಡಂಬಡಿಕೆಗಳು ಮುಂತಾದ ವಿಷಯಗಳಿಗೆ ಸಂಬಂಧಿತ ಸಾಮಾನ್ಯ ಪ್ರಕರಣಗಳನ್ನು ಪಿಸಿಕೆಎಲ್ ವತಿಯಿಂದ ವಿಸಕಂಗಳ ಸಮನ್ವಯದೊಂದಿಗೆ ನಿರ್ವಹಿಸಲಾಗುತ್ತಿದೆ.

ವಿಸಕಂಗಳ ಜೊತೆ ಸಮನ್ವಯದಲ್ಲಿ ವಿಸಕಂಗಳಿಗೆ ಸಂಬಂಧಿಸಿದ ಸಾಮಾನ್ಯ ಪ್ರಕರಣಗಳನ್ನು ಕಾನೂನು ಶಾಖೆ, ಪಿಸಿಕೆಎಲ್ ಅಲ್ಲಿ ನಿರ್ವಹಿಸಲಾಗುತ್ತಿದೆ. ಕಾನೂನು ಶಾಖೆ, ಪಿಸಿಕೆಎಲ್ ನ ಕ್ರಿಯಾತ್ಮಕತೆ ಈ ಕೆಳಗಿನಂತಿದೆ:

- ವಿವಿಧ ನ್ಯಾಯ ವೇದಿಕೆಗಳೆದುರು ಇರುವ ಪ್ರಕರಣಗಳ ಅರ್ಹತೆಯ (Merit of the Case) ಅಧಾರದ ಮೇಲೆ ಸಂಬಂಧಪಟ್ಟ ಎಲ್ಲಾ ವಿಸಕಂಗಳನ್ನು ಪ್ರತಿನಿಧಿಸಲು ವಕೀಲರನ್ನು/ ಹಿರಿಯ ವಕೀಲರನ್ನು ನೇಮಿಸುವುದು.
- ವಿವಿಧ ನ್ಯಾಯ ವೇದಿಕೆಗಳಲ್ಲಿ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಅನುಸರಿಸುವುದು.
- ಸಾಮಾನ್ಯ ಪ್ರಕರಣಗಳಿಗೆ ಏಕರೂಪದ ಉತ್ತರವನ್ನು ಸಲ್ಲಿಸುವುದು.
- ಸಾಮಾನ್ಯ ಪ್ರಕರಣಗಳ ವಕೀಲರ ಶುಲ್ಕವನ್ನು ಸಂಬಂಧಪಟ್ಟ ವಿಸಕಂಗಳಲ್ಲಿ ಹಂಚುವುದು.

5.0 ಯೋಜನೆಯ ನಿರ್ವಹಣೆ

ವಿವಿಧ ಯೋಜನೆಗಳು/ ಪ್ರಾಜೆಕ್ಟ್‌ಗಳ ನಿಂದ ವಿದ್ಯುತ್ ತೆರವುಗೊಳಿಸಲು ನೀಡಲಾದ ಪಿಪಿಎಗಳು/ ಸಮ್ಮತಿಗಳ ಮೇಲ್ವಿಚಾರಣೆ ಮಾಡಲಾಗಿದೆ. ಕೆಲವು ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ, ಅಂದರೆ, ಭಾವಿನಿ ಕಲ್ಪಕಂ PFBR, ಕೃಷ್ಣಪಟ್ಟಣಂ UMPP, ಪುಡಿಮಾಡಕ NTPC.

5.1 ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ (2X700 ಮೆ.ವ್ಯಾ):

ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿರುವ ನಾಲ್ಕು ಘಟಕಗಳ ಪಕ್ಕದಲ್ಲಿಯೇ 2X700 ಮೆ. ವ್ಯಾ ಸಾಮರ್ಥ್ಯದ ಘಟಕ 5 ಮತ್ತು 6ರನ್ನು ಸ್ಥಾಪಿಸಲು NPCIL ಪ್ರಸ್ತಾಪಿಸಿದೆ. 38ನೇ SRPC ಸಭೆ ದಿನಾಂಕ: 23.12.2020 ನಡವಳಿಯ ಅನ್ವಯ NPCILರವರು ಈ ಯೋಜನೆಯ ಸ್ಥಾಪನೆಗೆ ಬೇಕಾಗಿರುವ ಪೂರ್ವಭಾವಿ ಅನುಮೋದನೆಗಳನ್ನು ಪಡೆಯುತ್ತಿರುವುದಾಗಿ ಹಾಗೂ ವಿದ್ಯುತ್ ರವಾನೆಗೆ ಬೇಕಾದ ಪ್ರಸರಣ ಮಾರ್ಗದ ಉನ್ನತೀಕರಣ ಗೊಳಿಸುವ ಬಗ್ಗೆ PGCILರವರೊಂದಿಗೆ ಚರ್ಚಿಸಲಾಗುತ್ತಿದೆಯೆಂದು ತಿಳಿಸಿರುತ್ತಾರೆ.

5.2 ಕೂಡಂಕುಲಂ ಅಣು ಸ್ಥಾವರ ಘಟಕ-1 ಮತ್ತು 2ರ ಯೋಜನೆ (KKNPP) (2X1000ಮೆ.ವ್ಯಾ):

1000ಮೆ.ವ್ಯಾ ಸಾಮರ್ಥ್ಯದ (KKNPP 1 ಮತ್ತು 2ನೇ ಘಟಕಗಳು) ಘಟಕಗಳೊಂದಿಗೆ ಕೂಡಂಕುಲಂ ಅಣು ವಿದ್ಯುತ್ ಸ್ಥಾವರವು ತಮಿಳುನಾಡು ರಾಜ್ಯದ ತಿರುನೆಲ್‌ವೇಲಿ ಜಿಲ್ಲೆಯ ರಾಧಾಪುರಂ ತಾಲ್ಲೂಕಿನಲ್ಲಿ ಸ್ಥಾಪಿಸಲಾಗಿದ್ದು, ಈ ಯೋಜನೆಯಿಂದ ಕರ್ನಾಟಕವು 442ಮೆ.ವ್ಯಾ. ಪಾಲನ್ನು ಹೊಂದಿರುತ್ತದೆ.

Commercial Sub Committee ಸಭೆ ದಿನಾಂಕ: 9.12.2019ರ ನಡವಳಿಯನ್ವಯ 3 ರಿಂದ 6 ವಿದ್ಯುತ್ ಘಟಕಗಳ ನಿರ್ಮಾಣ ಕೆಲಸಗಳು ಪ್ರಗತಿಯಲ್ಲಿವೆಯೆಂದು ತಿಳಿಸಿರುತ್ತಾರೆ. ಆದಾಗ್ಯೂ 25.09.2022 ಮತ್ತು 22.09.2022 ರಂದು ನಡೆದ 43 ನೇ SRPC/42 ನೇ TCC ಸಭೆಗಳಲ್ಲಿ, KKNPP ರವರಿಗೆ ಯುನಿಟ್ 3 ಮತ್ತು 4ರ ಜಕಾತಿ (Tariff) ವಿವರಗಳ ಮಾಹಿತಿ ನೀಡಿದ ನಂತರ ಎಸ್ ಎಂ ಫಲಾನುಭವಿಗಳಿಗೆ ವಿದ್ಯುತ್ ಖರೀದಿಯ ನಿರ್ಧಾರವನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಸೂಚಿಸಿರುತ್ತಾರೆ.

6.0 ಅಂತರ್ ರಾಜ್ಯ ಪ್ರಸರಣ ವ್ಯವಸ್ಥೆ (Inter State Transmission System)- ದಕ್ಷಿಣ ಪ್ರದೇಶದ ಯೋಜನೆಗಳು (Projects in Southern Region): dPÁw (Tariff) ಆಧಾರದ ಮೇಲಿನ ಸ್ಪರ್ಧಾತ್ಮಕ ಬಿಡ್ಡಿಂಗ್ (TBCB) ಮಾರ್ಗದ ಮೂಲಕ ಕೈಗೊಂಡ ಪ್ರಸರಣ ಯೋಜನೆಗಳು:

ವಿದ್ಯುತ್ ಸಚಿವಾಲಯ (MoP) REC ಟ್ರಾನ್ಸ್ ಮಿಷನ್ ಪ್ರಾಜೆಕ್ಟ್ ಕಂಪನಿ ಲಿಮಿಟೆಡ್ (RECTPCL) ಅನ್ನು ಬಿಡ್ ಪ್ರಕ್ರಿಯೆ ಸಂಯೋಜಕರಾಗಿ (BPC) ಬಿಡ್ ದಾರರನ್ನು ಪ್ರಸರಣ ಸೇವಾ ಪ್ರೋಕ್ಯೂರರಾಗಿ (TSP) ಆಯ್ಕೆ ಮಾಡಲು TBCB ಮೂಲಕ ನಿರ್ವಹಿಸಲು, ಹೊಂದಲು, (BOOM) ಸೂಚಿಸಿದೆ. ಕರ್ನಾಟಕವು ಪ್ರಸರಣ ಸೇವಾ ಒಪ್ಪಂದಕ್ಕೆ (TSA) ಸಹಿ ಹಾಕಿರುವ ದಕ್ಷಿಣ ಪ್ರದೇಶ ಯೋಜನೆಗಳೆಂದರೆ ಕೂಡ್ಲಿ (NTPC) ಸ್ಥಳಾಂತರಿಸುವ ಪ್ರಸರಣ ಮಾರ್ಗಗಳು, ತಾಲ್ವರ್-11 ವರ್ಧನ ವ್ಯವಸ್ಥೆ, ವೇಮಗಿರಿಯ ಆಚೆಗೆ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವುದು, 400 ಕೆವಿ ಉಡುಪಿ (UPCL) ಸ್ಥಾಪನೆ - ಕಾಸರಗೋಡು ಡಿ/ಸಿ ಲೈನ್.

7.0 31.05.2015 ರಂತೆ ಬಾಕಿ ಉಳಿದಿರುವ ಗ್ರಾಮ ಪಂಚಾಯಿತಿ ವಿದ್ಯುತ್ ಬಾಕಿಗಳ ಸೆಕ್ಯೂರಿಟೈಸೇಶನ್ ಮತ್ತು ESCOM ಗಳ ಪರವಾಗಿ KPCLನ ವಿದ್ಯುತ್ ಖರೀದಿ ಬಾಕಿಗಳ ಇತ್ಯರ್ಥ:

ಪಿಸಿಕೆಎಲ್ ಅನ್ನು ನೋಡಲ್ ಏಜೆನ್ಸಿಯಾಗಿ ಗ್ರಾಮ ಪಂಚಾಯಿತಿಗಳ ಬಾಕಿಗಳ ಸೆಕ್ಯೂರಿಟೈಸೇಶನ್ ಅನ್ನು ಕಾರ್ಯಗತಗೊಳಿಸಲು, ಎರವಲು ಮತ್ತು ದಾಖಲಾತಿಗಳಿಗೆ ಒಪ್ಪಂದಕ್ಕೆ ಪ್ರವೇಶಿಸಲು, ESCOMಗಳ ಪರವಾಗಿ KPCLಗೆ ಎರವಲು ಪಡೆದ ನಿಧಿಯನ್ನು ಬಿಡುಗಡೆ ಮಾಡಿದೆ.

GOK ದಿನಾಂಕ 19.05.2017ರ ತನ್ನ ಪತ್ರದಲ್ಲಿ 31.05.2015 ರಂತೆ ಬಾಕಿಯಿರುವ ರೂ.3766.81 ಕೋಟಿಗಳ ಸ್ವೀಕೃತಿಯನ್ನು ವರ್ಗಾಯಿಸಲು ESCOM ಗಳಿಗೆ ಅನುಮೋದನೆ ನೀಡಿದೆ. ಪಿಸಿಕೆಎಲ್ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಪಡೆದುಕೊಂಡಿದೆ. ಸಾಲ ಪಡೆದ ವಿವರಗಳು ಕೆಳಗಿನಂತಿವೆ :

(ರೂ. ಕೋಟಿಗಳಲ್ಲಿ)

ಬ್ಯಾಂಕಿನ ಹೆಸರು	ಪಡೆದ ಸಾಲದ ಮೊತ್ತ	ಮಂಜೂರಾದ ದಿನಾಂಕ	ಆರಂಭಿಕ ಬಡ್ಡಿ ದರ	ಪ್ರಸ್ತುತ ಬಡ್ಡಿ ದರ	ಬಾಕಿಯಿರುವ ಸಾಲದ ಮೊತ್ತ 31.03.2022ರಂತೆ
ಪಂಜಾಬ್ ನ್ಯಾಷನಲ್ ಬ್ಯಾಂಕ್	500.00	09.10.2017	8.15%	7.15%	327.49
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	1800.00	29.12.2017	8.15%	7.15%	1292.45
ಬ್ಯಾಂಕ್ ಆಫ್ ಇಂಡಿಯಾ	1466.80	07.08.2018	8.50%	7.25%	1144.88
ಒಟ್ಟು ಮೊತ್ತ	3766.80				2764.82

8.0 ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) :

ಪಿಸಿಕೆಎಲ್ ಕಂಪನಿಯು ಮಾಹಿತಿ ಹಕ್ಕು ಕಾಯಿದೆ 2005 ರ ಅನುಸಾರ ಪಬ್ಲಿಕ್ ಇನ್ಫಾರ್ಮೇಶನ್ ಆಫೀಸರ್ಸ್ ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರಗಳನ್ನು ನಾಮ ನಿರ್ದೇಶನ ಮಾಡಿರುತ್ತದೆ. ಆರ್‌ಟಿಐ ಕಾಯಿದೆ, 2005ರ ಸೆಕ್ಷನ್ 4(1)(ಎ) ಮತ್ತು 4(1)(ಬಿ) ರ ಪ್ರಕಾರ ಕಂಪನಿಯ ಚಟುವಟಿಕೆಗಳ ಬಗೆಗಿನ ಮಾಹಿತಿಯು (Suo-moto disclosures) ವೆಬ್‌ಸೈಟ್ pckl.karnataka.gov.in. ನಲ್ಲಿ ಲಭ್ಯವಿರುತ್ತದೆ: ಆರ್ಥಿಕ ವರ್ಷ 2021-22 ಅವಧಿಯಲ್ಲಿ ಆರ್‌ಟಿಐ ಅಡಿಯಲ್ಲಿ 05 ಅರ್ಜಿಗಳು ಸ್ವೀಕರಿಸಲಾಗಿದ್ದು, 05 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆ.

9.0 ಶಾಸನಬದ್ಧ ಲೆಕ್ಕ ಪರಿಶೋಧಕರು:

ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ ಪತ್ರ ಸಂಖ್ಯೆ CA.V/COY/KARNATAKA, PCKL(1)/ 1170 ದಿನಾಂಕ 26/08/2021 ರನ್ವಯ 2013ರ ಕಂಪನಿ ಕಾಯ್ದೆಯ ಪರಿಚ್ಛೇದ 139 ರಡಿಯಲ್ಲಿ ಮೆ|| ವಾಸನ್ ಅಂಡ್ ಸಂಪತ್ LLP, ಲೆಕ್ಕ ಪರಿಶೋಧಕರು, ಬೆಂಗಳೂರು ರವರನ್ನು 2021-22ನೇ ಸಾಲಿನ ಆರ್ಥಿಕ ವರ್ಷಕ್ಕೆ ಪಿ.ಸಿ.ಕೆ.ಎಲ್‌ನ ಲೆಕ್ಕ ಪತ್ರಗಳ ಪರಿಶೋಧನೆಗಾಗಿ ಶಾಸನಬದ್ಧ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಿದೆ.

10.0 ಮಾನವ ಶಕ್ತಿ:

ದಿನಾಂಕ 31.03.2022 ರಲ್ಲಿರುವಂತೆ ಪಿ.ಸಿ.ಕೆ.ಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವಿವರಗಳು ಕೆಳಕಂಡಂತಿದೆ.

ವರ್ಗ	ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ
ಎ	22
ಬಿ	07
ಸಿ	05
ಡಿ	00
ಒಟ್ಟು	34

1956ರ ಕಂಪನಿ ಕಾಯ್ದೆಯ ಪರಿಚ್ಛೇದಕ್ಕೆ ಅಗತ್ಯವಿದ್ದಂತೆ 217 (2A) ಅಡಿಯಲ್ಲಿ ಹಾಗೂ ಕಂಪನಿ (ಸಿಬ್ಬಂದಿ ವಿವರ) ನಿಯಮಗಳು, 1976 ರಂತೆ ಶೂನ್ಯವೆಂದು ಪರಿಗಣಿಸಬಹುದು.

11.0 ಸಾಂಸ್ಥಿಕ ಆಡಳಿತ

ದಿನಾಂಕ: 01.04.2021 ರಿಂದ ಸಾಮಾನ್ಯ ಸಭೆಯ ದಿನಾಂಕದವರೆಗೆ ಈ ಕೆಳಗಿನವರು ಪಿ.ಸಿ.ಕೆ.ಎಲ್‌ನ ಮಂಡಳಿಯ ನಿರ್ದೇಶಕರ ಮಂಡಳಿಯಲ್ಲಿದ್ದಾರೆ.

ಕ್ರಮ ಸಂಖ್ಯೆ	ನಿರ್ದೇಶಕರ ಹೆಸರು ಶ್ರೀಯುತ/ಶ್ರೀಮತಿ	ಪದನಾಮ	ಡಿಸ್/ಪಾನ್	ಅವಧಿ	
				ಇಂದ	ವರೆಗೆ
1	ಜಿ. ಕುಮಾರ ನಾಯಕ್	ಅಧ್ಯಕ್ಷರು	01660388	07/04/2021	-
2	ಕಪಿಲ್ ಮೋಹನ್, ಐಎಎಸ್,	ಅಧ್ಯಕ್ಷರು	03627128	01/04/2021	07/04/2021
3	ಡಾ ಮಂಜುಳಾ, ಐಎಎಸ್,	ನಿರ್ದೇಶಕರು	07508345	04/09/2019	-
4	ಮಹಂತೇಶ್ ಬಿಳಗಿ, ಐಎಎಸ್,	ನಿರ್ದೇಶಕರು	08556955	25/07/2022	-
5	ಪಿ ರಾಜೇಂದ್ರ ಚೋಳನ್, ಐಎಎಸ್	ನಿರ್ದೇಶಕರು	06395219	13/08/2021	25/07/2022
6	ಎಂ.ಬಿ. ರಾಜೇಶ್ ಗೌಡ, ಐ.ಎ.ಎಸ್	ನಿರ್ದೇಶಕರು	06917336	18/09/2019	05/06/2021
7	ನಿತೀಶ್ ಕೆ, ಐಎಎಸ್,	ನಿರ್ದೇಶಕರು	08890701	13/06/2022	-
8	ಚಂದ್ರಶೇಖರ್ ಎಲ್.ನಾಯಕ್, ಐಎಎಸ್	ನಿರ್ದೇಶಕರು	08215036	05/09/2020	13/06/2022
9	ವಿ ಕೃಷ್ಣಪ್ಪ	ವ್ಯವಸ್ಥಾಪಕ ನಿರ್ದೇಶಕರು	09197047	11/06/2021	-
10	ಬಿ.ಕೆ. ಉದಯ ಕುಮಾರ್	ವ್ಯವಸ್ಥಾಪಕ ನಿರ್ದೇಶಕರು	08529370	16/10/2020	30/01/2021
11	ಎಂ. ಎಸ್. ಶೋಭ	ನಿರ್ದೇಶಕರು (ವಾಣಿಜ್ಯ)	09520398	07/02/2022	-
12	ಬಿ ಮಂಜುನಾಥ್	ನಿರ್ದೇಶಕರು (ವಾಣಿಜ್ಯ)	09014882	07/12/2020	06/05/2021
13	ರಮ್ಯಾಕೆ, ಎಫ್.ಸಿ.ಎಸ್.	ಅಧಿಕೃತ ಸಹಿದಾರರು	AWLP-K7540G	21/10/2020	-

11.1 ಮಂಡಳಿ ಸಭೆಗಳು

2021-22 ರಲ್ಲಿ ಮಂಡಳಿಯು 4 ಬಾರಿ ಸಭೆ ಸೇರಿದ ವಿವರಗಳು ಕೆಳಗಿನಂತಿವೆ.

ಸಭೆಗಳ ಸಂಖ್ಯೆ	ದಿನಾಂಕ
65	11ನೇ ಆಗಸ್ಟ್ 2021
66	7ನೇ ಸೆಪ್ಟೆಂಬರ್ 2021
67	30ನೇ ಅಕ್ಟೋಬರ್ 2021
68	19ನೇ ಫೆಬ್ರವರಿ 2022

11.2 ಪರಿಶೋಧನಾ ಸಮಿತಿ:

- i. ಪಿ.ಸಿ.ಕೆ.ಎಲ್.ನ ನಿರ್ದೇಶಕರ ಮಂಡಳಿಯು ಪರಿಶೋಧನಾ ಸಮಿತಿಯನ್ನು ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ರಚಿಸಲಾಗಿದೆ:

ಕ್ರ.ಸಂ	ಸದಸ್ಯರ ಹೆಸರು	ಹುದ್ದೆ
1	ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್	ಅಧ್ಯಕ್ಷರು
2	ವ್ಯವಸ್ಥಾಪಕ ನಿರ್ದೇಶಕರು, ಬೆವಿಕಂ	ಸದಸ್ಯರು
3	ಉಪಕಾರ್ಯದರ್ಶಿ (ಬಜೆಟ್ ಮತ್ತು ಸಂಪನ್ಮೂಲಗಳು), ಹಣಕಾಸು ಇಲಾಖೆ, ಕರ್ನಾಟಕ ಸರ್ಕಾರ	ಸದಸ್ಯರು
4	ಅಧಿಕೃತ ಸಹಿ, ಪಿಸಿಕೆಎಲ್	ಸಂಚಾಲಕರು

ಟಿಪ್ಪಣಿ: ಸದಸ್ಯತ್ವವು ಅವರು ಪಿ.ಸಿ.ಕೆ.ಎಲ್. ಮಂಡಳಿಯ ನಿರ್ದೇಶಕರಾಗಿರುವವರೆಗೂ ಇರುತ್ತದೆ.

ಸಭೆಗಳ ಸಂಖ್ಯೆ	ದಿನಾಂಕ
11ನೇ ಸಭೆ	06/09/2021

ii. ಉಲ್ಲೇಖದ ನಿಯಮಗಳು:

- a) ಕಂಪನಿಯ ಲೆಕ್ಕಾಪರಿಶೋಧಕರಿಗೆ ನೀಡಬೇಕಾದ ಸಂಭಾವನೆ ಬಗ್ಗೆ ಶಿಫಾರಸ್ಸು ಮಾಡುವುದು.
- b) ಲೆಕ್ಕಾಪರಿಶೋಧಕರ ಸ್ವಾತಂತ್ರ್ಯ, ಕಾರ್ಯದಕ್ಷತೆ ಮತ್ತು ಪರಿಣಾಮಕಾರಿ ಪರಿಶೋಧನಾ ವಿಧಾನದ ಬಗ್ಗೆ ಪರಿಶೀಲಿಸುವುದು ಮತ್ತು ಮೇಲ್ವಿಚಾರಣೆ.
- c) ಹಣಕಾಸು ತಖ್ತೆಗಳ ಮತ್ತು ಪರಿಶೋಧನಾ ವರದಿಗಳ ಪರಿಶೀಲನೆ.
- d) ಸಂಬಂಧಪಟ್ಟವರೊಡನೆ ಕಂಪನಿಯ ವ್ಯವಹಾರಗಳ ಮುಂದಿನ ಹಂತದ ಬದಲಾವಣೆ ಅಥವಾ ಅನುಮೋದನೆ.

- e) ಅಂತರ ನಿಗಮಗಳ ಸಾಲಗಳು ಮತ್ತು ಹೂಡಿಕೆಗಳ ಪರಿಶೀಲನೆ.
- f) ಅಗತ್ಯವಿರುವ ಸಂದರ್ಭದಲ್ಲಿ, ಉದ್ದಮೆಗಳ ಮತ್ತು ಕಂಪನಿಯ ಆಸ್ತಿಗಳ ಮೌಲ್ಯಮಾಪನ.
- g) ಆಂತರಿಕ ಹಣಕಾಸು ನಿಯಂತ್ರಣಗಳು ಮತ್ತು ಅಪಾಯ ನಿರ್ವಹಣಾ ವಿಧಾನಗಳ ಮೌಲ್ಯಮಾಪನ.
- h) ಸಾರ್ವಜನಿಕ ಪ್ರಸ್ತಾವನೆಗಳ ಮೂಲಕ ಪಡೆದುಕೊಳ್ಳಲಾದ ನಿಧಿಯ ಅಂತಿಮ ಬಳಕೆಯ ಮೇಲ್ವಿಚಾರಣೆ.
ಈ ವರದಿಯ ವರ್ಷದಲ್ಲಿ ಪರಿಶೀಲನಾ ಸಮಿತಿಯು ದಿನಾಂಕ 29ನೇ ಸೆಪ್ಟೆಂಬರ್ 2022 ರಂದು ಸಭೆಯನ್ನು ನಡೆಸಿರುತ್ತದೆ.

11.3 ಸಾಲ ಉಪ ಸಮಿತಿ:

ದಿನಾಂಕ: 31/03/2017 ರಂದು ನಡೆದ ಪಿಸಿಕೆಎಲ್‌ನ 48ನೇ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಶೇರುದಾರರ ಸಾಮಾನ್ಯ ಸಭೆಯಲ್ಲಿ ಕಾಲಕಾಲಕ್ಕೆ ನಿರ್ಧರಿಸಲಾದ ಮಿತಿಗೆ ಒಳಪಟ್ಟು ಬ್ಯಾಂಕ್ ಹಣಕಾಸು ಸಂಸ್ಥೆಗಳಿಂದ ದೀರ್ಘಾವಧಿ ಸಾಲವನ್ನು ಮಂಡಳಿಯ ಪರವಾಗಿ ಪಡೆಯಲು ಈ ಕೆಳಕಂಡ ಸದಸ್ಯರನ್ನೊಳಗೊಂಡ ಸಾಲ ಉಪಸಮಿತಿಯನ್ನು ರಚಿಸಲು ನಿರ್ಣಯ ಕೈಗೊಳ್ಳಲಾಗಿದೆ. ಪ್ರಸ್ತುತ ಈ ಕೆಳಕಂಡ ಸದಸ್ಯರು ಸಮಿತಿಯಲ್ಲಿರುತ್ತಾರೆ:

ಕ್ರ.ಸಂ	ಸದಸ್ಯರು (ಶ್ರೀಮಾನ್/ಶ್ರೀಮತಿ)	ಪದನಾಮ
1	ಜಿ. ಕುಮಾರ ನಾಯಕ್, ಐಎಎಸ್	ಅಧ್ಯಕ್ಷರು
2	ಡಾ ಎನ್ ಮಂಜುಳಾ, ಐಎಎಸ್	ಸದಸ್ಯರು
3	ವಿ.ಕೃಷ್ಣಪ್ಪ	ಸದಸ್ಯರು
4	ಎಂ. ಎಸ್. ಶೋಭ	ಸದಸ್ಯರು
	ರಮ್ಯಾ.ಕೆ, ಎಫ್.ಸಿ.ಎಸ್.	ಸಂಚಾಲಕರು

ಟಿಪ್ಪಣಿ: ಸದಸ್ಯತ್ವವು ಅವರು ಪಿ.ಸಿ.ಕೆ.ಎಲ್. ಮಂಡಳಿಯ ನಿರ್ದೇಶಕರಾಗಿರುವವರೆಗೂ ಇರುತ್ತದೆ.

2021-22 ರಲ್ಲಿ 2 ಬಾರಿ ಸಭೆ ಸೇರಿದ ವಿವರಗಳು ಕೆಳಗಿನಂತಿವೆ.

ಸಭೆಗಳ ಸಂಖ್ಯೆ	ನಡೆದ ದಿನಾಂಕ
05	19/07/2021
06	21/03/2022

11.4: ಪ್ರಸಕ್ತ ವರ್ಷದಲ್ಲಿ ನಡೆದ ಸಾಮಾನ್ಯ ಸಭೆಯ ವಿವರ ಕೆಳಗಿನಂತಿವೆ:

ಸಭೆಯ ಸಂಖ್ಯೆ/ದಿನಾಂಕ	ನಿರ್ಣಯಗಳು
14 ಎಜಿಎಮ್ -30/10/2021	ಸಾಮಾನ್ಯ ನಿರ್ಣಯಗಳು i. 2021-22ಕ್ಕೆ ನಿರ್ದೇಶಕರ ವರದಿ ಅಳವಡಿಸಿಕೊಳ್ಳುವುದು. ii. 2021-22ರ ಲೆಕ್ಕ ಪರಿಶೋಧಿತ ವಾರ್ಷಿಕ ಲೆಕ್ಕ ಪತ್ರಗಳು. iii. ಶಾಸನ ಬದ್ಧ ಲೆಕ್ಕ ಪರಿಶೋಧಕರ ವರದಿ. iv. ಮಹಾಲೇಖಪಾಲರ ಪ್ರಮಾಣ ಪತ್ರ

12. ಪ್ರಮುಖ ವ್ಯವಸ್ಥಾಪಕ:

2013ರ ಕಂಪನಿ ಕಾಯ್ದೆ ಪರಿಷ್ಕೇದ (203)ರಲ್ಲಿ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯ ನೇಮಕಾತಿಯು ಪಿ.ಸಿ.ಕೆ.ಎಲ್.ಗೆ ಅನ್ವಯಿಸುವುದಿಲ್ಲ.

13. 2013ರ ಕಂಪನಿ ಕಾಯ್ದೆ ಪರಿಚ್ಛೇದ 134(5) ರ ಅಗತ್ಯವಿದ್ದಂತೆ ನಿರ್ದೇಶಕರ ಜವಾಬ್ದಾರಿ ಹೇಳಿಕೆಯು ಈ ಕೆಳಕಂಡಂತಿದೆ:

(a) ವಾರ್ಷಿಕ ಸಲ್ಲಿಕೆ

ಪರಿಚ್ಛೇದ 92 ರ ಅನ್ವಯ ವಾರ್ಷಿಕ ಆದಾಯ (MGT-9) ಉದ್ಯತ ಭಾಗವನ್ನು ಅನುಬಂಧ-1 ರಲ್ಲಿ ಒದಗಿಸಲಾಗಿದೆ.

(b) ಮಂಡಳಿ ಸಭೆಗಳು

ಕಂಡಿಕೆ 11.1ರಲ್ಲಿ ನಮೂದಿಸಿರುವಂತೆ 2021-22ನೇ ಸಾಲಿನಲ್ಲಿ 4 (ನಾಲ್ಕು) ಮಂಡಳಿ ಸಭೆಗಳು ನಡೆದಿವೆ.

(c) ನಿರ್ದೇಶಕರ ಜವಾಬ್ದಾರಿ ಹೇಳಿಕೆ:

2013ರ ಕಂಪನಿ ಕಾಯ್ದೆ 134(5)ರ ಪರಿಚ್ಛೇದಕ್ಕೆ ಅಗತ್ಯವಿದ್ದಂತೆ ನಿರ್ದೇಶಕರ ಜವಾಬ್ದಾರಿ ಹೇಳಿಕೆಯು ಈ ಕೆಳಗಿನ ವಿಷಯವನ್ನು ಸ್ಥಿರಪಡಿಸುತ್ತದೆ:

- (i) ವಾರ್ಷಿಕ ಲೆಕ್ಕಪತ್ರಗಳ ತಯಾರಿಕೆಯಲ್ಲಿ ವಾಸ್ತವಿಕ ನಿರ್ಗಮನಕ್ಕೆ ಸಂಬಂಧಿಸಿದ ಸೂಕ್ತ ವಿವರಣೆಯೊಂದಿಗೆ ಅನ್ವಯವಾಗುವ ಲೆಕ್ಕ ಪತ್ರ ಮೆಟ್ಟವನ್ನು ಅನುಸರಿಸಲಾಗಿದೆ.
- (ii) ನಿರ್ದೇಶಕರು, ಆರ್ಥಿಕ ವರ್ಷದ ಅಂತ್ಯಕ್ಕೆ ಮತ್ತು ಆ ಅವಧಿಯ ಕಂಪನಿಯು ಲಾಭ ಮತ್ತು ನಷ್ಟಗಳು ಅಂದಾಜುಗಳನ್ನು ನೀಡಲು ಅನುವಾಗುವಂತಹ ಲೆಕ್ಕ ನೀತಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಸುಸಜ್ಜಿತವಾಗಿ ಮತ್ತು ವಿವೇಕಯುತ ಹಾಗೂ ಅಂದಾಜುಯುಕ್ತವಾಗಿ ಅಳವಡಿಸಿಕೊಂಡಿರುತ್ತಾರೆ.
- (iii) ಕಾಯ್ದೆಯಲ್ಲಿನ ಅವಕಾಶಗಳಿಗೆ ಅನುವಾಗುವಂತಹ ಕಂಪನಿಯ ಆಸ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ಮೋಸ ಹಾಗೂ ಇತರೆ ಅಕ್ರಮಗಳನ್ನು ಕಂಡು ಹಿಡಿಯಲು ಮತ್ತು ತಡೆಗಟ್ಟಲು ನಿರ್ದೇಶಕರು ಸೂಕ್ತ ಮತ್ತು ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ.
- (iv) ಕಂಪನಿಯು ಮುಂದುವರೆಯುವುದೆಂಬ ಕಾಳಜಿಯ ಆಧಾರದ ಮೇಲೆ ನಿರ್ದೇಶಕರು ವಾರ್ಷಿಕ ಲೆಕ್ಕಗಳನ್ನು ತಯಾರಿಸಿರುತ್ತಾರೆ.
- (v) ಅನ್ವಯವಾಗುವ ಎಲ್ಲಾ ಕಾನೂನುಗಳ ಪರಿಚ್ಛೇದಗಳನ್ನು ಅನುಸರಿಸುವುದನ್ನು ಖಚಿತ ಪಡಿಸಿಕೊಳ್ಳಲು ಸರಿಯಾದ ಪದ್ಧತಿಗಳನ್ನು ನಿರ್ದೇಶಕರುಗಳು ರಚಿಸಿರುತ್ತಾರೆ ಮತ್ತು ಅವು ಸಮಂಜಸವಾಗಿರುತ್ತವೆ ಮತ್ತು ಪರಿಣಾಮಕಾರಿಯಾಗಿ ಕಾರ್ಯ ಸಾಧ್ಯವಾಗಿರುತ್ತದೆ.

(d) ಪ್ರತಿಯೊಂದು ಅರ್ಹತೆ ವಿಷಯದಲ್ಲಿ ಮಂಡಳಿಯ ವಿವರಣೆಗಳು ಅಥವಾ ಟೀಕೆಗಳು: ಕಾಯ್ದೆಗಳು ಅಥವಾ ಪ್ರತಿಕೂಲ ಷರಾ ಅಥವಾ ತ್ಯಜಿಸಿರುವುದು.

- (i) ಪರಿಶೋಧಕರು ತನ್ನ ವರದಿಯಲ್ಲಿ ಅನುಬಂಧ-2 ನ್ನು ಲಗತ್ತಿಸಿದೆ.

(ii) ಕಂಪನಿ ಕಾರ್ಯದರ್ಶಿಯಿಂದ ರೂಡಿಯಲ್ಲಿರುವಂತೆ ಕಾರ್ಯಾಲಯದ ಪರಿಶೋಧನಾ ವರದಿ ಅನ್ವಯವಾಗುವುದಿಲ್ಲ.

(e) ಸಾಲಗಳು, ಖಾತರಿಗಳು ಅಥವಾ ಹೂಡಿಕೆಗಳು ವಿವರಗಳು ಪರಿಚ್ಛೇದ 186 ರಂತೆ :

ಗ್ರಾಮ ಪಂಚಾಯಿತಿ ಬಾಕಿಯ ಖಾತರಿಕರಣಕ್ಕಾಗಿ ಕರ್ನಾಟಕ ಸರ್ಕಾರವು ಈ ಕೆಳಕಂಡ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲಕ್ಕೆ ಖಾತರಿಯನ್ನು ಒದಗಿಸಿದೆ.

ಕ್ರಮ ಸಂಖ್ಯೆ	ಬ್ಯಾಂಕಿನ ಹೆಸರು	ಅವಧಿ ಸಾಲ (ರೂ. ಕೋಟಿಗಳಲ್ಲಿ)	ಕರ್ನಾಟಕ ಸರ್ಕಾರದ ಖಾತರಿ ಆದೇಶ ಸಂಖ್ಯೆ
1	ಪಂಜಾಬ್ ನ್ಯಾಷನಲ್ ಬ್ಯಾಂಕ್	500.00	ಇಎನ್ ಪಿಎಸ್‌ಆರ್ 2016 ದಿನಾಂಕ:30/10/2017
2	ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	1800.00	ಇಎನ್ ಪಿಎಸ್‌ಆರ್ 2016 ದಿನಾಂಕ:28/12/2017
3	ಬ್ಯಾಂಕ್ ಆಫ್ ಇಂಡಿಯಾ	1466.80	ಇಎನ್ ಪಿಎಸ್‌ಆರ್ 2016 ದಿನಾಂಕ:07/08/2018

(f) ಪರಿಚ್ಛೇದ 188 ಉಪ ಪ್ರಕರಣ (1) ರಂತೆ, ನಿಗದಿತ ನಮೂನೆಯಲ್ಲಿ ಸಂಬಂಧ ಪಟ್ಟವರೊಂದಿಗೆ ಕರಾರುಗಳು ಅಥವಾ ವ್ಯವಸ್ಥೆಗಳು:

ಯಾವುದು ಇಲ್ಲ

(g) ಕಂಪನಿಯ ವ್ಯವಹಾರಗಳ ಸ್ಥಿತಿ - ಹಿಂದೆ ತಿಳಿಸಲಾಗಿದೆ.

(h) ಯಾವುದಾದರೂ ಮೊತ್ತವನ್ನು ಮೀಸಲಿರಿಸಲು ಉದ್ದೇಶಿಸಲಾಗಿದೆಯೇ

ಇಲ್ಲ

(i) ಯಾವುದಾದರೂ ಮೊತ್ತವನ್ನು ಲಾಭಾಂಶದ ರೂಪದಲ್ಲಿ ಪಾವತಿಸಲು ಶಿಫಾರಸ್ಸು ಮಾಡಲಾಗಿದೆಯೇ

ಇಲ್ಲ

(j) ಕಂಪನಿಯ ವಾರ್ಷಿಕ ವರ್ಷದ ಅಂತ್ಯದಲ್ಲಿ ಸಂಭವಿಸಿರುವ ಮತ್ತು ಕಂಪನಿಯ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಭೌತಿಕ ಬದಲಾವಣೆಗಳು ಮತ್ತು ಜವಾಬ್ದಾರಿಗಳು ಯಾವುದಾದರೂ ಇದೆಯೆ ಮತ್ತು ಆ ವರದಿಯ ದಿನಾಂಕ:-

1. 01.04.2021 ರಿಂದ ಚಾರಿಗೇ ಬಂದಿರುವ ಮಾರ್ಪಡಿಸಿದ ಲೆಕ್ಕಪತ್ರ ನೀತಿಯು ಈ ಕೆಳಗಿನಂತಿದೆ:-

- PCKL ನ ಕಾರ್ಪೊರೇಟ್ ಕಛೇರಿಯ ವೆಚ್ಚವನ್ನು PCKLನ ಹೆಚ್ಚುವರಿ ನಿಧಿಗಳ ಠೇವಣಿಯ ಮೇಲೆ ಗಳಿಸಿದ ಬಡ್ಡಿಯಿಂದ ವಿದ್ಯುತ್ ಖರೀದಿ ಮೊತ್ತ ಅಥವಾ ವ್ಯಾಪಾರ ಕಾರ್ಯಾಚರಣೆಯಿಂದ ಗಳಿಸಿದ ಯಾವುದೇ ಇತರ ಆದಾಯವನ್ನು ಪೂರೈಸಲಾಗುತ್ತದೆ. ಒಂದು ವೇಳೆ ಗಳಿಸಿದ ಬಡ್ಡಿಯು

ಯಾವುದೇ ವರ್ಷದಲ್ಲಿ PCKL ನ ವೆಚ್ಚವನ್ನು ಪೂರೈಸಲು ಸಾಕಾಗುವುದಿಲ್ಲವಾದರೆ, ESCOM ಗಳು ಒದಗಿಸಿದ ಬೀಜದ ಹಣದಿಂದ ಅದನ್ನು ಭರಿಸಲಾಗುವುದು.

- ಕಾರ್ಪೊರೇಟ್ ಕಛೇರಿ ವೆಚ್ಚವನ್ನು ಹೊರತುಪಡಿಸಿ PCKL ನ ಆದಾಯ ವೆಚ್ಚವನ್ನು ESCOM ಗಳಿಗೆ ಈ ಕೆಳಗಿನ ಅನುಪಾತದಲ್ಲಿ ಹಂಚಲಾಗುತ್ತದೆ ಮತ್ತು ಸದರಿ ವೆಚ್ಚವನ್ನು ESCOM ಗಳು ಕೊಡುಗೆಯಾಗಿ ನೀಡಿದ ಬೀಜದ ಹಣದಿಂದ ಭರಿಸಲಾಗುವುದು.

ವಿಸ್ತಾರ	ಪ್ರಮಾಣ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ	50%
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ	15%
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ	15%
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ	10%
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ	10%

- ಹಿಂದಿನ ಅವಧಿಯ PCKL ಗೆ ಸಂಬಂಧಿಸಿದ ಆದಾಯ ಅಥವಾ ಖರ್ಚು ಯಾವುದಾದರೂ ಬಾಕಿಯಿದ್ದರೆ, ಬೀಜದ ಹಣದಿಂದ ಭರಿಸತಕ್ಕದ್ದು/ ಬೀಜದ ಹಣಕ್ಕೆ ಹೊಂದಿಕೆಯಾಗುತ್ತದೆ.
- ಮೇಲಿನ ಲೆಕ್ಕಪತ್ರ ನೀತಿಯು 01.04.2021 ರಿಂದ ಜಾರಿಗೆ ಬರಲಿದೆ.
- ಕೊರತೆ ಉಂಟಾದಲ್ಲಿ ಬೀಜದ ಹಣವನ್ನು ESCOM ಗಳು PCKL ಗೆ ಮರುಪೂರಣಗೊಳಿಸಬೇಕು.

PCKL ಕಂಪನಿಯು 07.09.2021 ರಂದು ನಡೆದ 66 ನೇ ಮಂಡಳಿ ಸಭೆಯಲ್ಲಿ 01.04.2021 ರಿಂದ ಮಾರ್ಪಡಿಸಿದ ಲೆಕ್ಕಪತ್ರ ನೀತಿಯನ್ನು ಅಳವಡಿಸಿಕೊಳ್ಳಲು ಅನುಮೋದನೆಯನ್ನು ನೀಡಿದೆ.

2. ಬಡ್ಡಿ ಆದಾಯ ಮತ್ತು ಹಿಂದಿನ ಅವಧಿಯ ಆದಾಯದ ಲೆಕ್ಕಪತ್ರ ನಿರ್ವಹಣೆ

ಕಂಪನಿಯು ಹಿಂದಿನ ಅವಧಿಯ ಬಾಕಿ ಮೊತ್ತದ PCKL ಖಾತೆಗಳ ಪುಸ್ತಕಗಳಲ್ಲಿ ಲೆಕ್ಕಪತ್ರ ನಿರ್ವಹಣೆಗಾಗಿ FY 2021-22 ರಿಂದ ಈ ಕೆಳಗಿನಂತೆ ಲೆಕ್ಕಪತ್ರ ನೀತಿಯಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಅಕೌಂಟಿಂಗ್ ನೀತಿಯನ್ನು ಬದಲಾಯಿಸಿದೆ.

“ಪಿಸಿಕೆಎಲ್ ಹಿಂದಿನ ಅವಧಿಯ ಮೊತ್ತವನ್ನು ವರ್ಷದಲ್ಲಿ ವಾಸ್ತವಿಕ ನಗದು ರಶೀದಿ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ, ಇದು PCKL ಗೆ ನಗದು ಹರಿವಿಗೆ ಕಾರಣವಾಗುತ್ತದೆ ಏಕೆಂದರೆ PCKL ದಿನನಿತ್ಯದ ವೆಚ್ಚವನ್ನು ಪೂರೈಸಲು ಬೀಜದ ಹಣಕ್ಕೆ ESCOM ನ ಕೊಡುಗೆಯನ್ನು ಅವಲಂಬಿಸಿರುತ್ತದೆ”.

ದಿನಾಂಕ 09 ಜೂನ್ 2022 ರಂದು ನಡೆದ PCKL ನ ನಿರ್ದೇಶಕರ ಮಂಡಳಿಯ 69ನೇ ಸಭೆಯಲ್ಲಿ ಈ ನೀತಿಯನ್ನು ಅನುಮೋದಿಸಲಾಗಿದೆ.

(K) ಶಕ್ತಿಯ ಸಂರಕ್ಷಣೆ, ತಂತ್ರಜ್ಞಾನ ಹೀರಿಕೊಳ್ಳುವಿಕೆ, ವಿದೇಶಿ ವಿನಿಮಯ ಗಳಿಕೆ ಮತ್ತು ಹೊರಹೋಗುವಿಕೆ:

ಕಂಪನಿಯ ಕಾರ್ಯಾಚರಣೆಗಳು ಯಾವುದೇ ಉತ್ತಾದನೆ ಅಥವಾ ಸಂಸ್ಕರಣಾ ಚಟುವಟಿಕೆಗಳನ್ನು ಒಳಗೊಂಡಿರುವುದಿಲ್ಲವಾದ್ದರಿಂದ, ಕಂಪನಿಗಳು (ನಿರ್ದೇಶಕರ ಮಂಡಳಿಯ ವರದಿಯಲ್ಲಿನ ವಿವರಗಳನ್ನು ಬಹಿರಂಗಪಡಿಸುವುದು) ನಿಯಮಗಳು, 1988, ಶಕ್ತಿಯ ಸಂರಕ್ಷಣೆ ಮತ್ತು ತಂತ್ರಜ್ಞಾನ ಹೀರಿಕೊಳ್ಳುವಿಕೆಗೆ ಸಂಬಂಧಿಸಿದ ವಿವರಗಳು ಅನ್ವಯಿಸುವುದಿಲ್ಲ. ಪರಿಶೀಲನೆಯಲ್ಲಿರುವ ವರ್ಷದಲ್ಲಿ, ಯಾವುದೇ ವಿದೇಶಿ ವಿನಿಮಯ ಗಳಿಕೆ ಮತ್ತು ಹೊರಹೋಗುವಿಕೆ ಇಲ್ಲ.

(l) ಕಂಪನಿಯ ಅಪಾಯ ನಿರ್ವಹಣಾ ನೀತಿಯ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಹೇಳಿಕೆ; ಅಂತಹ ಯಾವುದೇ ನೀತಿಯನ್ನು ರೂಪಿಸಲಾಗಿಲ್ಲ.

(m) ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಉಪಕ್ರಮಗಳ ಮೇಲೆ ಅಭಿವೃದ್ಧಿಪಡಿಸಿದ ಮತ್ತು ಜಾರಿಗೊಳಿಸಿದ ನೀತಿಯ ವಿವರಗಳು:

ಈಗಿನಂತೆ, ಮಂಡಳಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಸಮಿತಿಯ ರಚನೆಗಾಗಿ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 135 (1) ರ ನಿಬಂಧನೆಗಳು PCKL ಗೆ ಅನ್ವಯಿಸುವುದಿಲ್ಲ.

14 ವಿಜಿಲ್ ಮೆಕ್ಯಾನಿಸಂ (ವಿಸ್ಲೆ ಬ್ಲೋವರ್) ನೀತಿ:

ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 177 (9) ರ ಅಡಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ, ಕಂಪನಿಯು ವಿಜಿಲ್ ಮೆಕ್ಯಾನಿಸಂ (ವಿಸಿಲ್ ಬ್ಲೋವರ್) ನೀತಿಯನ್ನು ಸ್ಥಾಪಿಸಿದೆ. ಅದೇ ಕಂಪನಿಯು ವೆಬ್‌ಸೈಟ್ ನಲ್ಲಿ ಪ್ರದರ್ಶಿಸಲಾಗುತ್ತದೆ.

15 ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (C & AG) ಪ್ರತಿಕ್ರಿಯೆಗಳು

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು ಕಾಯಿದೆಯ ಸೆಕ್ಷನ್ 143 (6) (ಬಿ) ಅಡಿಯಲ್ಲಿ ಪೂರಕ ಲೆಕ್ಕಪರಿಶೋಧನೆ ನಡೆಸಿದ್ದಾರೆ. ಅಕೌಂಟೆಂಟ್ ಜನರಲ್ (ಆರ್ಥಿಕ ಮತ್ತು ಆದಾಯ ವಲಯ) ಅವರ ಅವಲೋಕನಗಳ ಪರಿಣಾಮವಾಗಿ 23ನೇ ನವಂಬರ್, 2022 ರ ವರದಿಯಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧಕರು ಮಾಡಿದ ಪರಿಷ್ಕರಣೆಗಳ ಆಧಾರದ ಮೇಲೆ, O/o C & AG ಅವರು 05ನೇ ಡಿಸೆಂಬರ್, 2022 ದಿನಾಂಕದ ನಿಲ್ ಕಾಮೆಂಟ್‌ಗಳ ಪ್ರಮಾಣಪತ್ರವನ್ನು ಸಂವಹಿಸಿದ್ದಾರೆ.

16 ಸ್ವೀಕೃತಿ

ಕರ್ನಾಟಕ ಸರ್ಕಾರ, ವಿದ್ಯುತ್ ಮಂತ್ರಾಲಯ, ಭಾರತ ಸರ್ಕಾರ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ, ಕವಿಪ್ರನಿನಿ, ಕರ್ನಾಟಕದ ಎಸ್ಕಾಂಗಳು, ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲಕರು, ಶಾಸನಬದ್ಧ ಪರಿಶೋಧಕರು ಮತ್ತು ಇತರರು ನೀಡಿದ ಸಹಕಾರ ಮತ್ತು ವಿಸ್ತರಿಸಲಾದ ಮಾರ್ಗದರ್ಶನ ಮತ್ತು ಸಕ್ರಿಯ ಬೆಂಬಲಕ್ಕೆ ಪಿ.ಸಿ.ಕೆ.ಎಲ್‌ನ ಮಂಡಳಿ ನಿರ್ದೇಶಕರುಗಳು ತಮ್ಮ ಸಿಬ್ಬಂದಿ ಸಲ್ಲಿಸಿದ ನಿಷ್ಠಾವಂತ ಮತ್ತು ಬದ್ಧ ಸೇವೆಯನ್ನು ಸಹ ನಿರ್ದೇಶಕರ ಮಂಡಳಿ ಶ್ಲಾಘಿಸುತ್ತದೆ.

ಮಂಡಳಿಯ ಪರವಾಗಿ,

ಅಧ್ಯಕ್ಷರು,
ಪಿ.ಸಿ.ಕೆ.ಎಲ್.

ಕಂಪನಿ ಕಾಯ್ದೆ, 2013 ಪರಿಚ್ಛೇದ 143 (6)(ಬಿ) ರ ಅಡಿಯಲ್ಲಿ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ನ 31ನೇ ಮಾರ್ಚ್ 2022ರ ಅಂತ್ಯಕ್ಕೆ ಮುಕ್ತಾಯಗೊಂಡ ಲೆಕ್ಕ ಪತ್ರಗಳ ಕುರಿತು ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರ ಅಭಿಪ್ರಾಯಗಳು

ಕಂಪನಿ ಕಾಯ್ದೆ, 2013ರ ಅಡಿಯಲ್ಲಿ ನಿಗದಿ ಪಡಿಸಿರುವ ಆರ್ಥಿಕ ವರದಿ ಚೌಕಟ್ಟಿನ ಪ್ರಕಾರ 31ನೇ ಮಾರ್ಚ್ 2022ರ ಅಂತ್ಯಕ್ಕೆ ವರ್ಷದ ಆರ್ಥಿಕ ಪತ್ರಗಳನ್ನು ತಯಾರುಮಾಡುವುದು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು, ಕಂಪನಿಯ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಕಾಯ್ದೆಯ ಪರಿಚ್ಛೇದ 139(5) ರ ಅಡಿಯಲ್ಲಿ ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರಿಂದ ನೇಮಕಗೊಂಡ ಶಾಸನಬದ್ಧ ಲೆಕ್ಕ ಪರಿಶೋಧಕರು, ಕಾಯ್ದೆಯ ಪರಿಚ್ಛೇದ 143ರ ಅಡಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುವ, ಹಾಗೂ ಕಾಯ್ದೆಯ ಪರಿಚ್ಛೇದ 143(10) ರ ಅಡಿಯಲ್ಲಿ ಪರಿಶೋಧನೆ ಮತ್ತು ಭರವಸೆಯ ಮಾನದಂಡದಂತೆ ಸ್ವತಂತ್ರ ತನಿಖೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದನ್ನು ದಿನಾಂಕ 23.11.2022ರ ಪರಿಷ್ಕರಿಸಿದ ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿಯಲ್ಲಿ ಕಾರ್ಯಗತಗೊಳಿಸಲಾಗಿದೆಯೆಂದು ತಿಳಿಸಿರುತ್ತಾರೆ.

ನಾನು, ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರ ಪರವಾಗಿ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು, ಇದರ 31ನೇ ಮಾರ್ಚ್ 2022ರಂದು ಕೊನೆಗೊಂಡ ವರ್ಷಕ್ಕೆ ಆರ್ಥಿಕ ಲೆಕ್ಕಪತ್ರಗಳನ್ನು ಕಂಪನಿ ಕಾಯ್ದೆ ಪ್ರಕರಣ 143(6)(ಎ)ರ ಅಡಿಯಲ್ಲಿ ಪೂರಕ ಪರಿಶೋಧನೆ ಮಾಡಿರುತ್ತೇನೆ. ಈ ಪೂರಕ ಪರಿಶೋಧನೆಯನ್ನು ಸ್ವತಂತ್ರವಾಗಿ ನಿರ್ವಹಿಸಿದ್ದು ಶಾಸನಬದ್ಧ ಲೆಕ್ಕಪರಿಶೋಧಕರ ಮತ್ತು ಕಂಪನಿಯ ಸಿಬ್ಬಂದಿಯ ವಿಚಾರಣೆ ಮತ್ತು ಕೆಲವೊಂದು ಲೆಕ್ಕಪತ್ರ ದಾಖಲಾತಿಗಳ ಪರಿಶೀಲನೆಗೆ ಮಾತ್ರ ಪ್ರಾಥಮಿಕವಾಗಿ ಸೀಮಿತಗೊಂಡಿರುತ್ತದೆ.

ನನ್ನ ಮೂಲಕ ಪರಿಶೋಧನೆಯಲ್ಲಿ ಗಮನಿಸಿದ ನ್ಯೂನತೆಗಳನ್ನು ಸರಿಪಡಿಸಿ ಶಾಸನಬದ್ಧ ಲೆಕ್ಕ ಪರಿಶೋಧಕರು ಪರಿಷ್ಕರಿಸಿದ ವರದಿಯನ್ನು ನೀಡಿರುವುದರಿಂದ ಅಧಿನಿಯಮ 143(6)(ಬಿ) ಅಡಿಯಲ್ಲಿ ಇನ್ನು ಯಾವುದೇ ಅಭಿಪ್ರಾಯಗಳು ಇರುವುದಿಲ್ಲ ಅಥವಾ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಗೆ ಸೇರಿಸಬೇಕಾದ ಯಾವುದೇ ತಿದ್ದುಪಡಿ ಇರುವುದಿಲ್ಲ.

ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ ಪರವಾಗಿ

ಸಹಿ/-

(ಶಾಂತಿಪ್ರಿಯ.ಎಸ್)

ಪ್ರಧಾನ ಮಹಾಲೇಖಪಾಲರು

(ಆರ್ಥಿಕ ಮತ್ತು ಕಂದಾಯ ಕ್ಷೇತ್ರ ತನಿಖೆ)

ಕರ್ನಾಟಕ, ಬೆಂಗಳೂರು

ಬೆಂಗಳೂರು

ದಿನಾಂಕ: 05.12.2022

ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಎಲ್ಲಾ ಸದಸ್ಯರುಗಳಿಗೆ

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಪ್ರತ್ಯೇಕ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಯ ಮೇಲಿನ ವರದಿ

ನಮ್ಮ ಷರತ್ತುಬದ್ಧ ಅಭಿಪ್ರಾಯ

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ನ 31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಸಾಲಿಗೆ ನಮ್ಮ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಿ ಲೆಕ್ಕಪರಿಶೋಧನಾ ವರದಿಯನ್ನು 29 ಸೆಪ್ಟೆಂಬರ್ 2022ರಂದು ಸಲ್ಲಿಸಿದೆವು. ನಮ್ಮ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸಿದನಂತರ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ತಮ್ಮ ಲೆಕ್ಕಪರಿಶೋಧನೆಯಲ್ಲಿ ಗಮನಿಸಿದ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಮೇಲೆ ತಿಳಿಸಲಾದಂತಹ ವರದಿಯನ್ನು ಪರಿಷ್ಕರಿಸಲಾಯಿತು. ಪರಿಷ್ಕರಣೆಯು, ನಾವು ಈ ಮೊದಲು ಸಲ್ಲಿಸಿದ್ದಂತಹ ಲೆಕ್ಕಪರಿಶೋಧನಾ ವರದಿಯಲ್ಲಿ ಗಮನಿಸಲಾದಂತಹ ಬೆರಳಚ್ಚು ಮಾಡುವಲ್ಲಿನ ತಪ್ಪುಗಳನ್ನು ಸರಿಪಡಿಸುವಲ್ಲಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ನಮ್ಮ ಲೆಕ್ಕಪರಿಶೋಧನಾ ವರದಿಯು ನಮ್ಮ ಈ ಮುಂಚಿನ ಲೆಕ್ಕಪರಿಶೋಧನಾ ವರದಿಯನ್ನು ರದ್ದುಗೊಳಿಸುತ್ತದೆ.

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (ಪಿ.ಸಿ.ಕೆ.ಎಲ್) ಈ ವರದಿಯ ಜೊತೆಯಲ್ಲಿರುವ 31 ಮಾರ್ಚ್ 2022ರಲ್ಲಿದ್ದಂತೆ ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡಗಳ ಅನುಸಾರದ ಹಣಕಾಸು ತಃಖ್ತೆಗಳನ್ನು ಲೆಕ್ಕಪರಿಶೋಧನೆ ಮಾಡುವ ಸಲುವಾಗಿ ನಮ್ಮನ್ನು ತೊಡಗಿಸಿಕೊಳ್ಳಲಾಯಿತು, ಈ ಹಣಕಾಸು ತಃಖ್ತೆಗಳು 31 ಮಾರ್ಚ್ 2022ರಲ್ಲಿದ್ದಂತೆ ಆಸ್ತಿ-ಜವಾಬ್ದಾರಿ ತಃಖ್ತೆ, ಆ ದಿನಾಂಕಕ್ಕೆ ಅಂತ್ಯಗೊಂಡಂತಹ ಸಾಲಿಗೆ ಲಾಭ ಮತ್ತು ನಷ್ಟ ತಃಖ್ತೆ, ಈ ಕ್ಷಿಪಿಯಲ್ಲಿನ ಬದಲಾವಣೆಗಳ ತಃಖ್ತೆ ಹಾಗೂ ನಗದು/ಹಣಕಾಸಿನ ಹರಿವಿನ ತಃಖ್ತೆ ಹಾಗೂ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಗಮನಾರ್ಹವಾದಂತಹ ಕಾರ್ಯನೀತಿಗಳ ಸಂಕ್ಷಿಪ್ತ ಸಾರಾಂಶ ಹಾಗೂ ಇತರೆ ವಿವರಣಾತ್ಮಕ ಮಾಹಿತಿಯನ್ನು ಒಳಗೊಂಡಿರುತ್ತವೆ.

ನಮ್ಮ ಷರತ್ತುಬದ್ಧ ಅಭಿಪ್ರಾಯಕ್ಕೆ ಆಧಾರ

(i) ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ - 19ರ (ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳು) ಅನುಸಾರ ಒಂದು ಅಸ್ತಿತ್ವ / ಸಂಸ್ಥೆಯು ತನ್ನ ವಿವರಿಸಲ್ಪಟ್ಟಿರುವಂತಹ ಪ್ರಯೋಜನಗಳ ಯೋಜನೆಗಳ ಮಾಹಿತಿಯನ್ನು ಬಹಿರಂಗಪಡಿಸತಕ್ಕದ್ದು ಹಾಗೂ (1) ಯೋಜನೆಯು ಒದಗಿರುವಂತಹ ಪ್ರಯೋಜನಗಳ ಸ್ವರೂಪ (ಉದಾಹರಣೆಗೆ ಅಂತಿಮ ವೇತನ ವಿವರಿಸಲ್ಪಟ್ಟಿರುವ ಪ್ರಯೋಜನ ಯೋಜನೆ ಅಥವಾ ಕಾಣಿಕೆ ಆಧಾರಿತ ಯೋಜನೆ ಖಾತರಿಯೊಂದಿಗೆ) (2) ಯೋಜನೆಯು ಕಾರ್ಯಾಚರಣೆಗೊಳ್ಳುವಂತಹ ನಿಯಂತ್ರಣ ಚೌಕಟ್ಟಿನ ವಿವರಣೆ, ಉದಾಹರಣೆಗೆ ಕನಿಷ್ಠ ಹಣಕಾಸು ಹೂಡಿಕೆಯ ಮಟ್ಟ ಹಾಗೂ ಸೀಮಿತ ಆಸ್ತಿಗಳು ಮುಂತಾದ ಯೋಜನೆಯ ಮೇಲೆ ನಿಯಂತ್ರಣ ಚೌಕಟ್ಟಿನ ಯಾವುದಾದರೂ ಪ್ರಭಾವ (3) ಯೋಜನೆಯ ನಿರ್ವಹಣೆಗಾಗಿ ಇತರೆ ಸಂಸ್ಥೆಗಳ ಜವಾಬ್ದಾರಿಗಳ ವಿವರಣೆ ಉದಾಹರಣೆಗೆ ಯೋಜನೆಯ ಟ್ರಸ್ಟಿಗಳು ಅಥವಾ ನಿರ್ದೇಶಕರುಗಳ ಮಂಡಳಿಯ ಸದಸ್ಯರುಗಳು, ಇತ್ಯಾದಿಗಳನ್ನು ಒಳಗೊಂಡಂತೆ ಅವುಗಳ ವೈಲಕ್ಷಣಗಳನ್ನು ವಿವರಿಸತಕ್ಕದ್ದು.

ಮೇಲೆ ತಿಳಿಸಲಾದಂತಹ ಬಹಿರಂಗಪಡಿಸುವಿಕೆಯನ್ನು ಕಂಪನಿಯು ಮಾಡಿರುವುದಿಲ್ಲ. ಇದು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ - 19ರ ಉಲ್ಲಂಘನೆಯಾಗಿರುತ್ತದೆ.

ಕಂಪನಿಯು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ19ರ ಅಗತ್ಯತೆಯಂತೆ ಕುಟುಂಬ ಪ್ರಯೋಜನಗಳ ನಿಧಿ/ಹಣಕಾಸಿಗೆ ಸಂಬಂಧಿಸಿದಂತೆ ಹಾಗೂ ಪರಿಹಾರ ನೀಡಲ್ಪಟ್ಟಿರುವ ಗೃಹಾಜರಾತಿಗಳಿಗೆ ಸಂಬಂಧಿಸಿದಂತೆ

ವಿಮಾಗಣಿತ ಮೌಲ್ಯಮಾಪನವನ್ನು ಪಡೆದುಕೊಂಡಿರುವುದಿಲ್ಲ. ಈ ನಿಟ್ಟಿನಲ್ಲಿ ಜವಾಬ್ದಾರಿಗಳನ್ನು ಪರಿಮಾಣೀಕರಿಸಿರುವುದಿಲ್ಲ ಮತ್ತು ಆದ್ದರಿಂದ ಹಣಕಾಸು ತ:ಖ್ತೆಗಳ ಮೇಲೆ ಅದರ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ.

(ii) ಶಿಲ್ಕುಗಳನ್ನು ಖಚಿತಪಡಿಸಿಕೊಳ್ಳುವಿಕೆ: ಕಂಪನಿಯು ವಿಸಕಂಗಳಿಗೆ ಹಾಗೂ ಇತರೆ ತಂಡಗಳಿಗೆ ಪಾವತಿಸಬೇಕಾಗಿರುವುದಕ್ಕೆ ಸಂಬಂಧಿಸಿದಂತೆ ಹಾಗೂ ವಿಸಕಂಗಳಿಂದ ಹಾಗೂ ಇತರೆ ತಂಡಗಳಿಂದ ಸ್ವೀಕರಿಸಬೇಕಾಗಿರುವುದಕ್ಕೆ ಸಂಬಂಧಿಸಿದಂತೆ ಶಿಲ್ಕುಗಳನ್ನು ಖಚಿತಪಡಿಸಿಕೊಂಡಿರುವುದಿಲ್ಲ. ಇದರ ಪ್ರಭಾವಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ಸಹ ಖಚಿತಪಡಿಸಿಕೊಂಡಿರುವುದಿಲ್ಲ ಮತ್ತು ಆದ್ದರಿಂದ ಇದರ ಬಗ್ಗೆ ನಾವು ಏನನ್ನೂ ಟೀಕೆಟಿಪ್ಪಣಿ ಮಾಡಲು ಸಾಧ್ಯವಿರುವುದಿಲ್ಲ. ಹಣಕಾಸು ತ:ಖ್ತೆಗಳಲ್ಲಿ ಕಂಡುಬರುವಂತಹ ಖಚಿತಪಡಿಸಿಕೊಳ್ಳದಿರುವ ಶಿಲ್ಕಿನ ವಿವರಗಳು ಈ ಕೆಳಗಿನಂತಿರುತ್ತವೆ.

ಇತರೆ ಚಾಲ್ತಿ ಜವಾಬ್ದಾರಿಗಳು- ವಿಸಕಂಗಳು

	ವಿವರಗಳು	ಮೊತ್ತ ಭಾರತೀಯ ರೂಪಾಯಿಗಳಲ್ಲಿ
1	ವಿಸಕಂಗಳಿಗೆ ಪಾವತಿಸಬೇಕಾಗಿರುವುದುಗಳು - ಷೆಡ್ಯೂಲಿನ ಅನುಸಾರ	34,43,537
2	ವಿದ್ಯುಚ್ಛಕ್ತಿ ಖರೀದಿ ಕಡೆಗೆ ವಿಸಕಂಗಳಿಗೆ ಪಾವತಿಸಬೇಕಾಗಿರುವುದುಗಳು (ಐಇಎಕ್ಸ್), ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು ಹಾಗೂ ಪಿಒಎಸ್‌ಬಿಸಿಬಿ ಎಸ್‌ಆರ್‌ಎಲ್‌ಡಿ ಕಡೆಗೆ ಪಾವತಿಸಬೇಕಾಗಿರುವುದು.	66,70,26,669
3	ವಿಸಕಂಗಳಿಗೆ ಪಾವತಿಸಬೇಕಾಗಿರುವುದುಗಳು - ಎಚ್‌ಪಿಎಸ್‌ಇಬಿಎಲ್‌ಗೆ ವಿದ್ಯುಚ್ಛಕ್ತಿ ಮಾರಾಟದಿಂದ ಆರ್‌ಆರ್‌ಎಎಸ್ ಬಾಕಿಗಳು	5,70,92,325
4	ಪಿಎಕ್ಸ್‌ಐಎಲ್ ಮೂಲಕ ವಿದ್ಯುಚ್ಛಕ್ತಿ ಮಾರಾಟಕ್ಕಾಗಿ ವಿಸಕಂಗಳಿಗೆ ಪಾವತಿಸಬೇಕಾಗಿರುವುದು	1,07,19,90,696
5	ಇತರವುಗಳು - ವಿಸಕಂಗಳಿಂದ ಪ್ರಾರಂಭಿಕ ಹೂಡಿಕೆ ಹಣಕಾಸು	3,76,64,657
6	ವಿದ್ಯುಚ್ಛಕ್ತಿ ಮಾರಾಟದ ಮೇಲೆ ಬಡ್ಡಿಯ ಕಡೆಗೆ ವಿಸಕಂಗಳಿಗೆ ಪಾವತಿಸಬೇಕಾಗಿರುವುದು	6,00,108
7	ಪಿಒಎಸ್‌ಬಿಸಿಬಿ ಮೂಲದಲ್ಲಿಯೇ ಕಡಿದುಕೊಂಡಿರುವ ತೆರಿಗೆ, ಮರುಪಾವತಿಯನ್ನು ಸ್ವೀಕರಿಸಿದನಂತರ ವಿಸಕಂಗಳಿಗೆ ಪಾವತಿಸಬೇಕಾಗಿರುವುದು	2,10,563

***ಇತರೆ ಚಾಲ್ತಿ ಆಸ್ತಿಗಳು - ವಿಸಕಂಗಳು**

	ವಿವರಗಳು	ಮೊತ್ತ ಭಾರತೀಯ ರೂಪಾಯಿಗಳಲ್ಲಿ
1	ಕಾನೂನು ಸಂಬಂಧಿತ ಶುಲ್ಕಗಳ ಕಡೆಗೆ ವಿಸಕಂಗಳಿಂದ ಸ್ವೀಕರಿಸಬೇಕಾಗಿರುವ	56,28,447

ಶಿಲ್ಕುಗಳನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದು - ಇತರರುಗಳು

ಕ್ರಮ ಸಂಖ್ಯೆ	ವಿವರಗಳು	ಮೊತ್ತ ಖರ್ಚು/ಋಣ / (ಜಮೆ)
1	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು - ತೆಲಂಗಾಣ	4,663
2	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು - ಎಪಿಟಿಆರ್‌ಎಎನ್-ಎಸ್‌ಸಿಬಿ	76,40,144

3	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು-ಟೆಆರ್‌ಎಎನ್‌ಎಸ್‌ಎಬಿ	3,44,363
4	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು-ಕೆಎಸ್‌ಇಬಿ	17,74,885
5	ಎಸ್‌ಡಬ್ಲ್ಯೂಆರ್‌ನಿಂದ ಸ್ವೀಕರಿಸಬೇಕಿರುವ ಪಿಒಎಸ್‌ಒಸಿಒ-ಎಸ್‌ಆರ್‌ಎಲ್‌ಡಿ‌ಸಿ ಶುಲ್ಕಗಳು	2,743
6	ಎಚ್‌ಪಿಎಸ್‌ಇಬಿಎಲ್‌ನಿಂದ ಸ್ವೀಕರಿಸಬೇಕಿರುವ ಮೊತ್ತ	3,08,39,691
7	ಲೇವಣಿ-ಐಇಎಕ್ಸ್	25,00,000
8	ಅಂಚಿನ ಹಣ - ಐಇಎಕ್ಸ್	3,06,01,450
9	ಲೇವಣಿ - ಪಿಎಕ್ಸ್‌ಐಎಲ್	6,25,000
10	ಲೇವಣಿ - ಇತರರುಗಳು	41,000
11	ಭದ್ರತಾ ಲೇವಣಿ/ಇಎಂಡಿ	(1,13,56,929)
12	ಇತರೆ ದಕ್ಷಿಣದ ರಾಜ್ಯಗಳಿಂದ ಸ್ವೀಕರಿಸಬೇಕಿರುವ ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಕಡೆಗೆ ಸ್ವೀಕರಿಸಬೇಕಿರುವ ಬಡ್ಡಿ	1,75,494
13	31.03.2022ರಲ್ಲಿದ್ದಂತೆ ವಿದ್ಯುಚ್ಛಕ್ತಿ ಮಾರಾಟದ ಕಡೆಗೆ ಹಾಗೂ ಬಡ್ಡಿ ಪಾವತಿಯ ಕಡೆಗೆ ಐಇಎಕ್ಸ್‌ನಿಂದ ಸ್ವೀಕರಿಸಬೇಕಿರುವ ಮೊತ್ತ	1,17,17,511
14	ಕಾನೂನು ಸೇವೆಗಳ ಕಡೆಗೆ ಪಾವತಿಸಬೇಕಿರುವ ಇತರೆ ಮೊತ್ತಗಳು (ವಿಸಕಂಗಳ ಪರವಾಗಿ)	(19,87,816)

iii) ಹೂಡಿಕೆ ಆಸ್ತಿ (ಹಣಕಾಸು ತ:ಖ್ತೆಗಳ ಟಿಪ್ಪಣಿ 4) ಅದಂದರೆ 551.325 ಎಕರೆಗಳಷ್ಟು ಪ್ರಮಾಣಾನುಗುಣವಾದಂತಹ ವಿಸ್ತೀರ್ಣದ ಭೂಮಿಯು (1601.325 ಎಕರೆಗಳ ಪೈಕಿ) ಕಲಬುರಗಿ ಯೋಜನೆಯ ಭೂಮಿಯ ಮೇಲೆ ಈ ದಿನಾಂಕದವರೆವಿಗೆ ಭರಿಸಲಾಗಿರುವಂತಹ ಸ್ವಾಧೀನಪಡಿಸಿಕೊಳ್ಳುವಿಕೆ ಶುಲ್ಕ ಹಾಗೂ ನಿರ್ವಹಣಾ ಶುಲ್ಕವನ್ನು ಒಳಗೊಂಡಂತೆ ಅದೇ ಪರಿಮಾಣದ ಮೌಲ್ಯವನ್ನು ಹೊಂದಿರುತ್ತದೆ. ಅದು ಹೊಂದಿರುವ ಮೊತ್ತವನ್ನು ಭಾರತೀಯ ರೂಪಾಯಿಗಳಲ್ಲಿ 36,73,444/-ರಷ್ಟು (ಪ್ರಮಾಣಾನುಗುಣವಾದಂತಹ ನಿರ್ವಹಣಾ ವೆಚ್ಚ) ಅಧಿಕ ಪ್ರಮಾಣದಲ್ಲಿ ತಿಳಿಸಲಾಗಿರುವುದು, ಇದು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 40ರಲ್ಲಿ ನಿರ್ದಿಷ್ಟಪಡಿಸಿರುವಂತಹ ಹೂಡಿಕೆ ಆಸ್ತಿಗಳ ಮೌಲ್ಯ ನಿರ್ಧಾರಣೆಗೆ ವಿರುದ್ಧವಾಗಿರುವುದು.

iv) ಕಂಪನಿಯು ಸಂಚಿತಗೊಳ್ಳುವಿಕೆ ಹಾಗೂ ಸಂಗ್ರಹಣೆಯ ಒಂದು ಸಮಿಶ್ರ ಮಾದರಿಯಲ್ಲಿ ಬಡ್ಡಿಯ ಲೆಕ್ಕವನ್ನಿಡುತ್ತಿರುವುದು, ತಪ್ಪರಿಣಾಮವಾಗಿ, ಬಡ್ಡಿ ವರಮಾನವು ಪೂರ್ವಾವಧಿ ಆದಾಯವನ್ನು (ಮೊತ್ತವನ್ನು ಪರಿಮಾಣೀಕರಿಸಿರುವುದಿಲ್ಲ) ಒಳಗೊಂಡಿರುವುದು ಹಾಗೂ ಪ್ರಸಕ್ತ ಹಣಕಾಸು ಸಾಲಿಗೆ ಗಳಿಸಲಾಗಿರುವ ಸಂಪೂರ್ಣ ಬಡ್ಡಿ ಮೊತ್ತವನ್ನು ಸಂಚಿತಗೊಳಿಸಿರುವುದಿಲ್ಲ. ಕೆಲವು ದೃಷ್ಟಾಂತಗಳಲ್ಲಿ ಬ್ಯಾಂಕಿನಿಂದ ಖಚಿತಪಡಿಸಿಕೊಂಡಿರುವಿಕೆಗಳು ಕೇವಲ ಮೂಲದಲ್ಲಿಯೇ ಕಡಿದುಕೊಳ್ಳಲಾಗಿರುವ ತೆರಿಗೆಯನ್ನು ಮಾತ್ರ ಒಳಗೊಂಡಿರುತ್ತದೆ ಹಾಗೂ ಆದಾಯ ತೆರಿಗೆ ಪೋರ್ಟಲಿನಲ್ಲಿ ನಮೂನೆ 26ಎಎಸ್‌ನೊಂದಿಗೆ ಸಮನ್ವಯಗೊಳಿಸಿರುವುದಿಲ್ಲ.

v) ಕಂಪನಿಗಳ ಅಧಿನಿಯಮ, 2013ರ ಪರಿಷ್ಕೃತ ಷೆಡ್ಯೂಲು IIIರ ಅಗತ್ಯತೆಯಂತೆ (ಭಾರತೀಯ ರೂಪಾಯಿಗಳಲ್ಲಿ 100 ಕೋಟಿಗೂ ಕಡಿಮೆ ಒಟ್ಟಾರೆ ವರಮಾನವನ್ನು ಹೊಂದಿರುವ ಸಂಸ್ಥೆಗಳಿಗೆ ಅನ್ವಯಗೊಳ್ಳುವಂತೆ) ಹಣಕಾಸು ತ:ಖ್ತೆಗಳಲ್ಲಿನ ಅಂಕಿಸಂಖ್ಯೆಗಳನ್ನು ಸಮೀಪದ ನೂರು ರೂಪಾಯಿಗಳಿಗೆ, ಸಾವಿರ ರೂಪಾಯಿಗಳಿಗೆ, ಲಕ್ಷ ರೂಪಾಯಿಗಳಿಗೆ ಅಥವಾ ದಶಲಕ್ಷ ರೂಪಾಯಿಗಳಿಗೆ ಅಥವಾ ಅವುಗಳ ದಶಾಂಶಗಳಿಗೆ ತಂದಿರುವುದಿಲ್ಲ (ರೌಂಡ್ ಆಫ್).

vi) ಆಂತರಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಅಗತ್ಯತೆಗಳನ್ನು ಪೂರೈಸದಿರುವುದು. ಕಂಪನಿಗಳ ಅಧಿನಿಯಮದ ಪರಿಚ್ಛೇದ 138 ಲೆಕ್ಕಪರಿಶೋಧನಾ ಸಮಿತಿಯು ಕಾರ್ಯಚಟುವಟಿಕೆಗಳ ವ್ಯಾಪ್ತಿಯ ಬಗ್ಗೆ ಮಾಡಿರುವಂತಹ ಪೂರ್ವ ನಿರ್ಧಾರಣೆಯಂತೆ ಓರ್ವ ಆಂತರಿಕ ಲೆಕ್ಕಪರಿಶೋಧಕರನ್ನು ನೇಮಕ ಮಾಡುವ ಹಾಗೂ ಅಂತಹ ಆಂತರಿಕ ಲೆಕ್ಕಪರಿಶೋಧಕರು ಪ್ರತೀ ವರ್ಷವೂ ಲೆಕ್ಕಪರಿಶೋಧನಾ ಸಮಿತಿಗೆ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸುವ ಅಗತ್ಯತೆಯನ್ನು ಹೊಂದಿರುವುದು. ಲೆಕ್ಕಪರಿಶೋಧನೆಯ ವ್ಯಾಪ್ತಿ ಹಾಗೂ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ನಮ್ಮ ಪರಿಶೀಲನೆಗಾಗಿ ಒದಗಿಸಲಿಲ್ಲ.

vii) ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು ಭಾರತೀಯ ರೂಪಾಯಿಗಳಲ್ಲಿ 53,17,864/-ರಷ್ಟು ಮೊತ್ತದ ಮೂಲದಲ್ಲಿಯೇ ಕಡಿದುಕೊಳ್ಳಲಾಗಿರುವ ತೆರಿಗೆಯನ್ನು ಒಳಗೊಂಡಿರುವವು. ಪ್ರಸಕ್ತ ಚಾಲ್ತಿ ಸಾಲಿಗೆ ಸ್ವೀಕರಿಸಬೇಕಿರುವ ಆದಾಯ ತೆರಿಗೆ ಮರುಪಾವತಿ ಮೊತ್ತವು ಭಾರತೀಯ ರೂಪಾಯಿಗಳಲ್ಲಿ 23,92,701 ಆಗಿರುತ್ತದೆ. 2009-10 ಸಾಲಿಗೆ ಮೂಲದಲ್ಲಿಯೇ ಕಡಿದುಕೊಳ್ಳಲಾಗಿದ್ದ ಮೊತ್ತವನ್ನು ತಪ್ಪಾಗಿ ಇಲಾಖೆಗೆ ಪಾವತಿಯಾಗಿದ್ದು, ಅದನ್ನು ಮರುಪಾವತಿಯಾಗಿ ಸ್ವೀಕರಿಸಬೇಕಾಗಿರುವ ಮೊತ್ತವು ಭಾರತೀಯ ರೂಪಾಯಿಗಳಲ್ಲಿ 13,66,634 ಆಗಿರುತ್ತದೆ, ಪ್ರತಿಭಟನೆಯೊಂದಿಗಿನ ಮರುಪಾವತಿಯು ಭಾರತೀಯ ರೂಪಾಯಿಗಳಲ್ಲಿ 96,541. 31.03.2022ರಲ್ಲಿದ್ದಂತೆ ಲೆಕ್ಕಪತ್ರ ಪುಸ್ತಕಗಳಲ್ಲಿ ಶಿಲ್ಕನ್ನು ಭಾರತೀಯ ರೂಪಾಯಿಗಳಲ್ಲಿ 14,61,988ರಷ್ಟು ಅಧಿಕ ಪ್ರಮಾಣದಲ್ಲಿ ತಿಳಿಸಲಾಗಿರುವುದು.

viii) ವೆಚ್ಚಗಳಿಗಾಗಿ ಜವಾಬ್ದಾರಿಗಳು ಹಾಗೂ ವಿಸಕಂಗಳ ಪರವಾಗಿ ಪಾವತಿಸಬೇಕಿರುವ ಬಿಲ್ಲುಗಳು, ವಿಸಕಂಗಳ ಪರವಾಗಿ ಭರಿಸಲಾದಂತಹ ಒಂದು ಕಾನೂನಾತ್ಮಕ ಶುಲ್ಕಗಳನ್ನು ವ್ಯಾಪಾರವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದವುಗಳು ಎಂಬುದಾಗಿ ವರ್ಗೀಕರಿಸುವ ಬದಲಾಗಿ ಇತರೆ ಚಾಲ್ತಿ ಜವಾಬ್ದಾರಿಗಳು ಎಂಬುದಾಗಿ ತಪ್ಪಾಗಿ ವರ್ಗೀಕರಿಸಲಾಗಿರುವುದು ಹಾಗೂ ಇದರ ತತ್ಪರಿಣಾಮವಾಗಿ, ಕಂಪನಿಗಳ ಅಧಿನಿಯಮ, 2013ರ ಪರಿಷ್ಕೃತ ಷೆಡ್ಯೂಲು IIIರ ಅಗತ್ಯತೆಯಂತೆ ಇದರ ಅವಧಿ/ವರ್ಷವಾರು ಬಾಕಿಯಿರುವುದನ್ನು ಬಹಿರಂಗಪಡಿಸಿರುವುದಿಲ್ಲ.

ix) ಆರ್‌ಆರ್‌ಎಎಸ್, ಎಸ್‌ಸಿಇಡಿ ಹಾಗೂ ಎಚ್‌ಪಿಎಸ್‌ಇಬಿಎಲ್ ಕಡೆಗೆ ವಿಸಕಂಗಳಿಗೆ ಪಾವತಿಸಬೇಕಾದ ಬಾಕಿಗಳಿಗಾಗಿ ಮೊತ್ತವನ್ನು ಇತರೆ ಚಾಲ್ತಿ ಜವಾಬ್ದಾರಿಗಳ ಅಡಿಯಲ್ಲಿ ಒಂದು ಏಕ ಸಾಲು ಐಟಂ ಅಡಿಯಲ್ಲಿ ಬಹಿರಂಗಪಡಿಸಲಾಗಿರುವುದು. ಈ ಬಾಕಿಗಳ ನಡುವೆ ಹಣಕಾಸು ತಃಖ್ತೆಗಳಲ್ಲಿಯೇ ಆಗಲಿ ಅಥವಾ ಲೆಕ್ಕಪತ್ರ ಪುಸ್ತಕಗಳಲ್ಲಿಯೇ ಆಗಲಿ ಪ್ರತ್ಯೇಕಗೊಳಿಸಿರುವುದಿಲ್ಲ. ಇಂತಹ ಮೊತ್ತಗಳು ಒಟ್ಟಾರೆಯಾಗಿ ಭಾರತೀಯ ರೂಪಾಯಿಗಳಲ್ಲಿ 5,70,92,326/-ರಷ್ಟು.

x) ಕಂಪನಿಯು ಭಾರತೀಯ ರೂಪಾಯಿಗಳಲ್ಲಿ 64,774ರಷ್ಟು ಮೊತ್ತದ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು ಪರಿಗಣಿಸಿರುವುದು. ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 12ರ ಅನುಸಾರ ಕಡಿದುಕೊಳ್ಳಬಹುದಾದ ತಾತ್ಕಾಲಿಕ ವ್ಯತ್ಯಯಗಳನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ಸಂಭಾವ್ಯ ಆರ್ಥಿಕ ಪ್ರಯೋಜನಗಳು ಲಭ್ಯವಿದ್ದಲ್ಲಿ ಮಾತ್ರ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು ಪರಿಗಣಿಸಬಹುದು. ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು ಯಾವ ರೀತಿಯಲ್ಲಿ ಹಾಗೂ ಯಾವಾಗ ಉಪಯೋಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಮರ್ಥನೆಯು ಲಭ್ಯವಿರಲಿಲ್ಲ.

xi) ಇತರೆ ಚಾಲ್ತಿ ಜವಾಬ್ದಾರಿಗಳು ಭಾರತೀಯ ರೂಪಾಯಿಗಳಲ್ಲಿ 1,13,56,929/-ರಷ್ಟು ಹೆಚ್ಚುವರಿ ಭದ್ರತಾ ಠೇವಣಿಗಳನ್ನು (ಇಎಂಡಿ) ಒಳಗೊಂಡಿರುತ್ತವೆ. ಅವುಗಳು ಮುಟ್ಟುಗೋಲು ಹಾಕಿಕೊಳ್ಳುವಷ್ಟರ ಮಟ್ಟಿಗೆ ವರಮಾನ ಎಂಬುದಾಗಿ ವರ್ಗೀಕರಿಸುವ ಅಗತ್ಯತೆಯಿರುವ ಮೊತ್ತಗಳನ್ನು ಒಳಗೊಂಡಿರಬಹುದು. ವಿವರಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಲಿಲ್ಲ.

xii) ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದ ನಂತರದ ಅವಧಿಯ ಲೆಕ್ಕಪತ್ರ ಪುಸ್ತಕಗಳನ್ನು ಲೆಕ್ಕಪರಿಶೋಧನೆಯ ವೇಳೆಯಲ್ಲಿ ಒದಗಿಸಲಿಲ್ಲ.

xiii) ಬ್ಯಾಂಕು ವ್ಯವಹಾರವಾರು ಲೆಕ್ಕವನ್ನಿಡುವಿಕೆಯ ನಮೂದುಗಳನ್ನು ಲೆಕ್ಕಪತ್ರ ಪುಸ್ತಕಗಳಲ್ಲಿ ನಿರ್ವಹಿಸಿರುವುದಿಲ್ಲ (ಪಿಎಸ್‌ಐಎಲ್ ಮತ್ತು ಐಇಎಸ್ ಬ್ಯಾಂಕು ಖಾತೆಗಳಿಗೆ) ಹಾಗೂ ವಿದ್ಯುಚ್ಛಕ್ತಿ ಮಾರಾಟಕ್ಕಾಗಿ ಪಿಎಸ್‌ಐಎಲ್ ಮತ್ತು ಐಇಎಸ್‌ಗಳಿಂದ ಸ್ವೀಕರಿಸಲಾದ ಮೊತ್ತಗಳು ಹಾಗೂ ವಿಸಕಂಗಳಿಗೆ ಪಾವತಿಸಲಾದಂತಹ ಮೊತ್ತಗಳನ್ನು ನಾವು ಖಚಿತಪಡಿಸಿಕೊಳ್ಳಲಾಗಲಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ನಾವು ಏನನ್ನೂ ಟೀಕೆಟಿಪ್ಪಣಿ ಮಾಡಲು ಸಾಧ್ಯವಾಗಲಿಲ್ಲ.

xiv) ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು ಭಾರತೀಯ ರೂಪಾಯಿಗಳಲ್ಲಿ 3,03,730/-ರಷ್ಟು ಮೊತ್ತದ ವೈಯಕ್ತಿಕ ಸಾಲಗಳು ಹಾಗೂ ವೆಚ್ಚಗಳಿಗಾಗಿ ಮುಂಗಡಗಳ ಕಡೆಗೆ ಸಿಬ್ಬಂದಿಗೆ ನೀಡಲಾಗಿರುವ ಬಡ್ಡಿರಹಿತ ಮುಂಗಡಗಳನ್ನು ಒಳಗೊಂಡಿರುತ್ತದೆ. ಅಂತಿಮ ಶಿಲ್ಕುಗಳ ವಿಭಜನೆಯು ಲಭ್ಯವಿರದಿದ್ದರಿಂದ, ಈ ನಿಟ್ಟಿನಲ್ಲಿ ನಾವು ಏನನ್ನೂ ಟೀಕೆಟಿಪ್ಪಣಿ ಮಾಡಲು ಸಾಧ್ಯವಾಗಲಿಲ್ಲ.

xv) ವಿದ್ಯುಚ್ಛಕ್ತಿ ಮಾರಾಟಕ್ಕಾಗಿ ವಿಸಕಂಗಳಿಗೆ ಪಾವತಿಸಬೇಕಾದವುಗಳ ಅಡಿಯಲ್ಲಿನ ಇತರೆ ಚಾಲ್ತಿ ಜವಾಬ್ದಾರಿಗಳು ಪಿಎಸ್‌ಐಎಲ್‌ನಿಂದ (ವಿದ್ಯುಚ್ಛಕ್ತಿ ವಿನಿಮಯ) ಸ್ವೀಕರಿಸಲಾಗಿರುವ ಅಪರಿಚಿತ/ಯಾರದ್ದು/ಯಾವುದರದ್ದು ಎಂಬುದಾಗಿ ಅರಿವಿಗೆ ಬಾರದ ಜಮೆಯ ಕಡೆಗೆ ಭಾರತೀಯ ರೂಪಾಯಿಗಳಲ್ಲಿ 13,42,955/-ರಷ್ಟು ಮೊತ್ತವನ್ನು ಒಳಗೊಂಡಿರುವುದು.

ಕಂಪನಿಗಳ ಅಧಿನಿಯಮದ ಪರಿಚ್ಛೇದ 143 (10)ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವಂತಹ ಲೆಕ್ಕಪರಿಶೋಧನೆಗೆ ಸಂಬಂಧಿತ ಮಾನದಂಡಗಳ ಅನುಸಾರ ಪ್ರತ್ಯೇಕ ಹಣಕಾಸು ತಃಖ್ತೆಗಳನ್ನು ನಾವು ಲೆಕ್ಕಪರಿಶೋಧನೆ ಮಾಡಿರುವೆವು. ಮೇಲೆ ತಿಳಿಸಲಾದಂತಹ ಮಾನದಂಡಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಮ್ಮ ವರದಿಯ ಪ್ರತ್ಯೇಕ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರ ಜವಾಬ್ದಾರಿಗಳು ವಿಭಾಗದಲ್ಲಿ ವಿವರಿಸಲಾಗಿರುವುದು. ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯು ನೀಡಿರುವಂತಹ ನೀತಿ ಸಂಹಿತೆ ಅಡಿಯಲ್ಲಿ ಅಧಿನಿಯಮ ಹಾಗೂ ಅದರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳ ಅನುವುಗಳ ಅಡಿಯಲ್ಲಿ ಪ್ರತ್ಯೇಕ ಹಣಕಾಸು ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆಗೆ ಸೂಕ್ತವಾಗಿರುವ ರೀತಿಯಲ್ಲಿ ನಾವು ಕಂಪನಿಯಿಂದ ಸಂಪೂರ್ಣವಾಗಿ ಸ್ವತಂತ್ರರಾಗಿರುವೆವು ಹಾಗೂ ಈ ಅಗತ್ಯತೆಗಳ ಅನುಸಾರ ಹಾಗೂ ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯು ನೀಡಿರುವ ನೀತಿ ಸಂಹಿತೆಯ ಅನುಸಾರ ನಾವು ನಮ್ಮ ನೈತಿಕ ಜವಾಬ್ದಾರಿಗಳನ್ನು ಪೂರೈಸಿರುವೆವು. ನಾವು ಪಡೆದುಕೊಂಡಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರಗಳು ನಿಗಮದ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯ ಮೇಲೆ ನಮ್ಮ ಲೆಕ್ಕಪರಿಶೋಧನಾ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ದೃಷ್ಟಿಯಿಂದ ಒಂದು ಆಧಾರವನ್ನು ಒದಗಿಸುವುದಕ್ಕಾಗಿ ಸಮರ್ಪಕವಾಗಿವೆ ಹಾಗೂ ಸೂಕ್ತವಾಗಿವೆ ಎಂಬ ವಿಶ್ವಾಸವು ನಮಗಿರುವುದು.

ಪ್ರತ್ಯೇಕ ಹಣಕಾಸು ತಃಖ್ತೆಗಳು ಹಾಗೂ ಅವುಗಳ ಮೇಲಿನ ಲೆಕ್ಕಪರಿಶೋಧಕರುಗಳ ವರದಿಯನ್ನು ಹೊರತುಪಡಿಸಿದಂತೆ ಇತರೆ ಮಾಹಿತಿ

ಕಂಪನಿಯ ನಿರ್ದೇಶಕರುಗಳ ಮಂಡಳಿಯು ಇತರೆ ಮಾಹಿತಿಗಾಗಿ ಜವಾಬ್ದಾರಿಯುತವಾಗಿರುತ್ತಾರೆ. ಇತರೆ ಮಾಹಿತಿಯು ನಿರ್ದೇಶಕರುಗಳ ಮಂಡಳಿಯ ವರದಿಯಲ್ಲಿ ಸೇರಿಸಲಾಗಿರುವ ವಿಷಯಗಳನ್ನು ಒಳಗೊಂಡಿರುತ್ತದೆ.

ಹಣಕಾಸು ತಃಖ್ತೆಗಳ ಮೇಲಿನ ನಮ್ಮ ಅಭಿಪ್ರಾಯವು ಇತರೆ ಮಾಹಿತಿಯನ್ನು ವ್ಯಾಪಿಸುವುದಿಲ್ಲ ಹಾಗೂ ಅವುಗಳ ಮೇಲೆ ನಾವು ಯಾವುದೇ ರೀತಿಯ ಭರವಸೆಯಿಂದ ಕೂಡಿದ ನಿರ್ಣಯವನ್ನು ವ್ಯಕ್ತಪಡಿಸುವುದಿಲ್ಲ.

ನಾವು ನಿರ್ವಹಿಸಿದ ಲೆಕ್ಕಪರಿಶೋಧನಾ ಕಾರ್ಯಗಳ ಆಧಾರದ ಮೇರೆಗೆ ಈ ಇತರೆ ಮಾಹಿತಿಯಲ್ಲಿ ಒಂದು ವಿಷಯಕ ತಪ್ಪು ಹೇಳಿಕೆ ಇರುವುದಾಗಿ ನಾವು ತೀರ್ಮಾನಕ್ಕೆ ಬಂದಲ್ಲಿ, ಅಂತಹ ವಾಸ್ತವಾಂಶವನ್ನು ನಾವು ನಮ್ಮ ವರದಿಯಲ್ಲಿ ವರದಿ ಮಾಡುವ ಅಗತ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ವರದಿ ಮಾಡುವ ಸಲುವಾಗಿ ನಮಗೆ ಯಾವ ವಿಷಯವೂ ಇರುವುದಿಲ್ಲ.

2. ಹಣಕಾಸು ತಃಖ್ತೆಗಳ ತಯಾರಿಕೆಗೆ ಸಂಬಂಧಿಸಿದಂತೆ ವ್ಯವಸ್ಥಾಪನೆಯ ಹಾಗೂ ಹಣಕಾಸು ತಃಖ್ತೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವವರ ಜವಾಬ್ದಾರಿ.

ಅಧಿನಿಯಮದ 133ನೇ ಪರಿಚ್ಛೇದದಲ್ಲಿ ನಿರ್ದಿಷ್ಟಪಡಿಸಲಾಗಿರುವ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳು ಒಳಗೊಂಡಂತೆ ಭಾರತದಲ್ಲಿ ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ ಅನುಸಾರ ಕಂಪನಿಯ ಹಣಕಾಸಿನ ಸ್ಥಿತಿಗತಿಗಳ, ಹಣಕಾಸಿನ ನಿರ್ವಹಣೆ ಹಾಗೂ ಹಣಕಾಸಿನ ಹರಿವಿನ ಬಗ್ಗೆ ಒಂದು ಸತ್ಯಾಸತ್ಯತೆಯಿಂದ ಕೂಡಿದ ಹಾಗೂ ನ್ಯಾಯಸಮ್ಮತ ಅಭಿಪ್ರಾಯವನ್ನು ನೀಡುವಂತಹ ಈ ಹಣಕಾಸು ತಃಖ್ತೆಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 134 (5)ರಲ್ಲಿ ಉಲ್ಲೇಖಿಸಲಾಗಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕಂಪನಿಯ ನಿರ್ದೇಶಕರುಗಳ ಮಂಡಳಿಯು ಜವಾಬ್ದಾರಿಯುತವಾಗಿರುತ್ತದೆ. ಈ ಜವಾಬ್ದಾರಿಯು ಅಧಿನಿಯಮದ ಅನುವುಗಳ ಅನುಸಾರ ಕಂಪನಿಯ ಆಸ್ತಿಗಳ ಸಂರಕ್ಷಣೆಗಾಗಿ ಹಾಗೂ ವಂಚನೆಗಳು ಮತ್ತು ಇತರೆ ನಿಯಮಬಾಹಿರತೆಗಳನ್ನು ತಡೆಯುವ ಸಲುವಾಗಿ ಸೂಕ್ತ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಗಳನ್ನು ಆಯ್ಕೆ ಮಾಡುವುದು ಹಾಗೂ ಅನ್ವಯಗೊಳಿಸುವುದು, ಲೆಕ್ಕಪತ್ರಗಳ ದಾಖಲೆಗಳ ಯಾಥಾರ್ಥತೆ ಮತ್ತು ಪರಿಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಸಮ್ಮತವಾದ ಹಾಗೂ ವಿವೇಚನೆಯಿಂದ ಕೂಡಿದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಮತ್ತು ಅಂದಾಜುಗಳನ್ನು ಮಾಡುವುದು, ಒಂದು ಸತ್ಯಾಸತ್ಯತೆಯಿಂದ ಹಾಗೂ ನ್ಯಾಯಸಮ್ಮತತೆಯಿಂದ ಕೂಡಿದ, ತಪ್ಪು ಹೇಳಿಕೆಗಳಿಂದ ಹೊರತಾದ ಹಣಕಾಸಿನ ತಃಖ್ತೆಗಳನ್ನು ತಯಾರಿಸುವ ಹಾಗೂ ಮಂಡಿಸುವುದಕ್ಕೆ ಸೂಕ್ತವಾದಂತಹ ಸಮರ್ಪಕ ಆಂತರಿಕ ಹಣಕಾಸು ನಿಯಂತ್ರಣಗಳನ್ನು ರೂಪಿಸುವುದು, ಕಾರ್ಯಗತಗೊಳಿಸುವುದು ಹಾಗೂ ನಿರ್ವಹಿಸುವುದನ್ನು ಕೂಡ ಒಳಗೊಂಡಿರುತ್ತದೆ.

ಪ್ರತ್ಯೇಕ ಹಣಕಾಸು ತಃಖ್ತೆಗಳನ್ನು ತಯಾರಿಸುವಲ್ಲಿ, ಕಂಪನಿಯು, ತಾನು ತನ್ನ ವ್ಯವಹಾರ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರುವುದೇ ಎಂಬುದನ್ನು ನಿರ್ಧಾರಣೆ ಮಾಡುವಲ್ಲಿ, ತನ್ನ ವ್ಯವಹಾರ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಅನ್ವಯಗೊಳ್ಳುವಂತೆ ಬಹಿರಂಗಪಡಿಸುವಲ್ಲಿ, ಹಾಗೂ ವ್ಯವಸ್ಥಾಪನೆಯು ಕಂಪನಿಯನ್ನು ಸಮಾಪನಗೊಳಿಸುವ ಅಥವಾ ಅದರ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸುವ ಅಥವಾ ಈ ಕ್ರಮಗಳಿಗೆ ಬದಲಾಗಿ ಇತರೆ ವಾಸ್ತವಿಕವಾದಂತಹ ಕ್ರಮಗಳನ್ನು ಅದು ಹೊಂದಿರದ ಹೊರತು ತನ್ನ ವ್ಯವಹಾರ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯದ ಆಧಾರವನ್ನು ಉಪಯೋಗಿಸುವುದು ವ್ಯವಸ್ಥಾಪನೆಯು ಜವಾಬ್ದಾರಿಯುತವಾಗಿರುತ್ತದೆ.

ಕಂಪನಿಯ ನಿರ್ದೇಶಕರುಗಳ ಮಂಡಳಿಯು ಕಂಪನಿಯ ಹಣಕಾಸು ಸ್ಥಿತಿಗತಿಗಳ ವರದಿ ಪ್ರಕ್ರಿಯೆಗಳನ್ನು ವರದಿ ಮಾಡುವಲ್ಲಿ ಜವಾಬ್ದಾರಿಯುತವಾಗಿರುತ್ತದೆ.

ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರ ಜವಾಬ್ದಾರಿಗಳು

ನಮ್ಮ ಉದ್ದೇಶಗಳು ವಂಚಿಸುವ ಉದ್ದೇಶದಿಂದ ಅಥವಾ ಕೈ ತಪ್ಪಿನಿಂದಾಗಿ ಪ್ರತ್ಯೇಕ ಹಣಕಾಸು ತಃಖ್ತೆಗಳು ಒಟ್ಟಾರೆಯಾಗಿ ವಿಷಯಕ ತಪ್ಪು ಹೇಳಿಕೆಗಳಿಂದ ಮುಕ್ತವಾಗಿರುವವೇ, ಒಂದು ನ್ಯಾಯಸಮ್ಮತ ಭರವಸೆಯನ್ನು ಪಡೆಯುವುದಾಗಿರುತ್ತದೆ ಹಾಗೂ ನಮ್ಮ ಅಭಿಪ್ರಾಯವನ್ನು ಒಳಗೊಂಡಂತೆ ಒಂದು ಲೆಕ್ಕಪರಿಶೋಧಕರ ವರದಿಯನ್ನು ನೀಡುವುದಾಗಿರುತ್ತದೆ. ನ್ಯಾಯಸಮ್ಮತ ಭರವಸೆಯು ಒಂದು ಉನ್ನತ ಮಟ್ಟದ ಭರವಸೆಯಾಗಿರುತ್ತದೆ, ಆದರೆ ಲೆಕ್ಕಪರಿಶೋಧನೆಯ ಮಾನದಂಡಗಳ ಅನುಸಾರ ನಡೆಸಲಾದಂತಹ ಒಂದು ಲೆಕ್ಕಪರಿಶೋಧನೆಯು ಯಾವಾಗಲೂ ವಿಷಯಕ ತಪ್ಪು ಹೇಳಿಕೆಯು ಇದ್ದಂತಹ ಸಂದರ್ಭದಲ್ಲಿ ಅದನ್ನು ಎಂದೆಂದಿಗೂ ಪತ್ತೆಹಚ್ಚಲಾಗುವುದು ಎಂಬುದರ ಬಗ್ಗೆ ಭರವಸೆಯನ್ನು ನೀಡುವುದಿಲ್ಲ. ತಪ್ಪು ಹೇಳಿಕೆಗಳು ಉದ್ದೇಶಪೂರ್ವಕ ವಂಚನೆಗಳು ಅಥವಾ ಕೈ ತಪ್ಪಿನಿಂದ ಉದ್ಭವಿಸಬಹುದು ಹಾಗೂ ಅವುಗಳನ್ನು ಈ ಪ್ರತ್ಯೇಕ ಹಣಕಾಸು ತಃಖ್ತೆಗಳ ಆಧಾರದ ಮೇರೆಗೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಬಳಕೆದಾರರ ಆರ್ಥಿಕ ತೀರ್ಮಾನಗಳ ಮೇಲೆ ಪ್ರಭಾವ ಬೀರುವುದನ್ನು ನ್ಯಾಯಸಮ್ಮತವಾಗಿ ನಿರೀಕ್ಷಿಸಬಹುದಾದಲ್ಲಿ ಅವುಗಳನ್ನು ವಿಷಯಕ ಅಂಶಗಳು ಎಂಬುದಾಗಿ ಪರಿಗಣಿಸಲಾಗುವುದು.

ಲೆಕ್ಕಪರಿಶೋಧನೆಯ ಮಾನದಂಡಗಳ ಅನುಸಾರ ಒಂದು ಲೆಕ್ಕಪರಿಶೋಧನೆಯ ಭಾಗವಾಗಿ, ನಾವು ನಮ್ಮ ವೃತ್ತಿಯ ತೀರ್ಮಾನವನ್ನು ಚಲಾಯಿಸುವೆವು ಹಾಗೂ ನಮ್ಮ ಲೆಕ್ಕಪರಿಶೋಧನೆಯಾದ್ಯಂತ ವೃತ್ತಿಯ ನ್ಯಾಯತತ್ಪರತೆಯನ್ನು ನಿರ್ವಹಿಸಿಕೊಂಡು ಹೋಗುವೆವು. ನಾವು ಈ ಕೆಳಗಿನ ಅಂಶಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳುವೆವು.

- ವಂಚಿಸುವ ಉದ್ದೇಶದಿಂದಲೇ ಆಗಿರಲಿ ಅಥವಾ ಕೈ ಅಚಾತುರ್ಯದಿಂದಲೇ ಆಗಿರಲಿ ಇರಬಹುದಾದಂತಹ ವಿಷಯಕ ತಪ್ಪು ಹೇಳಿಕೆಗಳನ್ನು ಗುರುತಿಸುವುದು ಹಾಗೂ ಅವುಗಳ ಸಂಭಾವ್ಯ ಅಪಾಯಗಳ ನಿರ್ಧಾರಣೆ ಮಾಡುವುದು, ಇಂತಹ ಸಂಭಾವ್ಯ ಅಪಾಯಗಳಿಗೆ ಪ್ರತಿಕ್ರಿಯಾಶೀಲವಾಗಿರುವಂತಹ ಲೆಕ್ಕಪರಿಶೋಧನಾ ಪೂರ್ವಭಾವಿ ಯೋಜನೆಯನ್ನು ರೂಪಿಸುವುದು ಹಾಗೂ ಲೆಕ್ಕಪರಿಶೋಧನಾ ಕಾರ್ಯವಿಧಾನಗಳನ್ನು ನಡೆಸಿಕೊಂಡು ಹೋಗುವುದು ಹಾಗೂ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಲುವಾಗಿ ಸಮರ್ಪಕವಾಗಿರುವಂತಹ ಹಾಗೂ ಸೂಕ್ತವಾಗಿರುವಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರ ದಾಖಲೆಗಳನ್ನು ಪಡೆದುಕೊಳ್ಳುವುದು. ವಂಚನೆಯು ಮೋಸ/ ಒಳಸಂಚು, ಖೋಟಾ ಋಜುವಿನೊಂದಿಗೆ ಸಾಕ್ಷಾಧಾರಗಳ ಸೃಷ್ಟಿ, ಉದ್ದೇಶಪೂರ್ವಕಾಗಿ ತಪ್ಪುಗಳು/ಲೋಪದೋಷಗಳನ್ನು ಎಸಗುವುದು, ತಪ್ಪುಗಳಿಂದ ಕೂಡಿದ ನಿರೂಪಣೆ ಅಥವಾ ಆಂತರಿಕ ನಿಯಂತ್ರಣಗಳ ಉಲ್ಲಂಘನೆಗಳನ್ನು ಒಳಗೊಂಡಿರಬಹುದಾದ್ದರಿಂದ ಒಂದು ವಿಷಯಕ ತಪ್ಪು ಹೇಳಿಕೆಗಳನ್ನು ಪತ್ತೆಹಚ್ಚಿದಿರುವ ಸಂಭಾವ್ಯ ಅಪಾಯವು ತಪ್ಪುಗಳು ಅಥವಾ ಲೋಪದೋಷಗಳ ಕಾರಣದಿಂದ ಇರಬಹುದಾದ ಸಂಭಾವ್ಯ ಅಪಾಯಕ್ಕಿಂತಲೂ ದೊಡ್ಡದಾಗಿರುತ್ತದೆ.
- ಸಂದರ್ಭಗಳಿಗೆ ಸೂಕ್ತವೆನಿಸುವಂತಹ ಲೆಕ್ಕಪರಿಶೋಧನಾ ಕಾರ್ಯವಿಧಾನಗಳನ್ನು ರೂಪಿಸುವ ಉದ್ದೇಶದಿಂದ ಲೆಕ್ಕಪರಿಶೋಧನೆಗೆ ಸಂಬಂಧಿಸಿರುವಂತಹ ಕಂಪನಿಯ ಆಂತರಿಕ ನಿಯಂತ್ರಣಗಳ ಮಾಹಿತಿಯನ್ನು ಪಡೆದುಕೊಳ್ಳುವುದು. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143(3)(i)ರ ಅಡಿಯಲ್ಲಿ, ಕಂಪನಿಯ ಸಮರ್ಪಕವಾದಂತಹ ರೀತಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯನ್ನು ಹೊಂದಿರುವುದೇ ಹಾಗೂ ಅಂತಹ ನಿಯಂತ್ರಣಗಳ ಕಾರ್ಯಾಚರಣೆಗಳು ಪರಿಣಾಮಕಾರಿತ್ವದಿಂದ ಕೂಡಿರುವವೇ ಎಂಬುದರ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿಯೂ ಕೂಡ ನಾವು ಜವಾಬ್ದಾರಿಯುತರಾಗಿರುವೆವು.
- ಉಪಯೋಗಿಸಿಕೊಳ್ಳಲಾಗಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಗಳ ಸೂಕ್ತತೆಯನ್ನು ಮೌಲ್ಯಮಾಪನ ಮಾಡುವುದು ಹಾಗೂ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಅಂದಾಜುಗಳ ನ್ಯಾಯಸಮ್ಮತತೆ ಹಾಗೂ ವ್ಯವಸ್ಥಾಪನೆಯು ಈ ನಿಟ್ಟಿನಲ್ಲಿ ಮಾಡಿರುವಂತಹ ಬಹಿರಂಗಪಡಿಸುವಿಕೆಗಳನ್ನು ಮೌಲ್ಯಮಾಪನ ಮಾಡುವುದು.
- ಕಂಪನಿಯು ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಆಧಾರದ ಮೇರೆಗೆನ ಲೆಕ್ಕವನ್ನಿಡುವಿಕೆಯನ್ನು ವ್ಯವಸ್ಥಾಪನೆಯು ಬಳಸಿಕೊಳ್ಳುತ್ತಿರುವುದರ ಸೂಕ್ತತೆಯ ಬಗ್ಗೆ ಒಂದು ನಿರ್ಣಯಕ್ಕೆ ಬರುವುದು ಹಾಗೂ ಪಡೆದುಕೊಳ್ಳಲಾಗಿರುವಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರಗಳ ಆಧಾರದ ಮೇರೆಗೆ, ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಸಂಸ್ಥೆಯಾಗಿ ಮುಂದುವರೆಯುವ ಕಂಪನಿಯ ಸಾಮರ್ಥ್ಯತೆಯ ಬಗ್ಗೆ ಗಮನಾರ್ಹವಾದಂತಹ ರೀತಿಯಲ್ಲಿ ಅನುಮಾನವನ್ನು ಸೃಷ್ಟಿಸುವಂತಹ ಘಟನೆಗಳು ಅಥವಾ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಒಂದು ವಿಷಯಕ ಅನಿಶ್ಚಿತತೆಯು ಇರುವುದೇ ಎಂಬುದರ ಬಗ್ಗೆ ಒಂದು ನಿರ್ಣಯಕ್ಕೆ ಬರುವುದು. ವಿಷಯಕ ಅನಿಶ್ಚಿತತೆಯು ಇರುವುದಾಗಿ ನಮ್ಮ ನಿರ್ಣಯವನ್ನು ವ್ಯಕ್ತಪಡಿಸಿದಲ್ಲಿ, ಹಣಕಾಸು ತಃಖ್ತೆಗಳಲ್ಲಿನ ಬಹಿರಂಗಪಡಿಸುವಿಕೆಗಳಿಗೆ ಸಂಬಂಧಿತ ವರದಿಯಲ್ಲಿ ನಾವು ಸದಸ್ಯರುಗಳ ಗಮನವನ್ನು ಸೆಳೆಯುವ ಅಗತ್ಯತೆಯಿರುತ್ತದೆ ಅಥವಾ, ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗಿದ್ದಲ್ಲಿ, ನಮ್ಮ ಅಭಿಪ್ರಾಯವನ್ನು ಮಾರ್ಪಾಡು ಮಾಡುವ ಅಗತ್ಯತೆಯಿರುತ್ತದೆ. ನಮ್ಮ ನಿರ್ಣಯಗಳು/ತೀರ್ಮಾನಗಳು ನಮ್ಮ ಲೆಕ್ಕಪರಿಶೋಧಕರುಗಳ ವರದಿಯ ದಿನಾಂಕದವರೆಗೆನ ನಾವು ಪಡೆದುಕೊಳ್ಳಲಾಗಿರುವಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರಗಳ ಆಧಾರದ ಮೇರೆಗೆ ಆಗಿರುತ್ತವೆ. ಆದಾಗ್ಯೂ, ಭವಿಷ್ಯದ ಘಟನೆಗಳು ಅಥವಾ ಪರಿಸ್ಥಿತಿಗಳು ಕಂಪನಿಯ ತನ್ನ ಮುಂದುವರೆದುಕೊಂಡು ಹೋಗುತ್ತಿರುವ ಸಂಸ್ಥೆಯಾಗಿ ಮುಂದುವರಿಯುವುದನ್ನು ಸಮಾಪ್ತಿಗೊಳಿಸಬಹುದು.
- ಬಹಿರಂಗಪಡಿಸುವಿಕೆಗಳೂ ಸೇರಿದಂತೆ ಹಣಕಾಸು ತಃಖ್ತೆಗಳ ಒಟ್ಟಾರೆ ನಿರೂಪಣೆ, ರಚನೆ ಹಾಗೂ ಅಡಕಗಳನ್ನು ಮೌಲ್ಯಮಾಪನ ಮಾಡುವುದು ಹಾಗೂ ಹಣಕಾಸು ತಃಖ್ತೆಗಳು ಮೂಲಾಧಾರವಾಗಿರುವ ವ್ಯವಹಾರಗಳು ಮತ್ತು ಘಟನೆಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ನಿರೂಪಣೆಯನ್ನು ಸಾಧಿಸುವ ರೀತಿಯಲ್ಲಿ ಪ್ರತಿನಿಧಿಸುವವೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡುವುದು.

- ಇನ್ನಿತರ ವಿಷಯಗಳ ನಡುವೆ, ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಯೋಜಿಸಲಾಗಿರುವಂತಹ ಲೆಕ್ಕಪರಿಶೋಧನೆಯ ವ್ಯಾಪ್ತಿ ಹಾಗೂ ಸಮಯ ಹಾಗೂ ನಮ್ಮ ಲೆಕ್ಕಪರಿಶೋಧನೆಯ ವೇಳೆಯಲ್ಲಿ ನಾವು ಗುರುತಿಸಲಾದಂತಹ ಆಂತರಿಕ ನಿಯಂತ್ರಣಗಳಲ್ಲಿನ ಯಾವುದಾದರೂ ಗಮನಾರ್ಹವಾದಂತಹ ಲೋಪದೋಷಗಳೂ ಒಳಗೊಂಡಂತೆ ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾದಂತಹ ಗಮನಾರ್ಹವಾದಂತಹ ಅಂಶಗಳನ್ನು 'ಹಣಕಾಸು ತಃಖ್ತೆಗಳ ತಯಾರಿಕೆಯ ಜವಾಬ್ದಾರಿಯನ್ನು ಹೊಂದಿರುವ ವ್ಯವಸ್ಥಾಪನೆಗೆ ತಿಳಿಸುವೆವು.
- ನಮ್ಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ನೈತಿಕತೆಯ ಅಗತ್ಯಗಳನ್ನು ನಾವು ಪಾಲಿಸಿರುವೆವು ಹಾಗೂ ಅನ್ವಯಗೊಳ್ಳುವಂತಹ ಕಡೆಗಳಲ್ಲಿ ನಮ್ಮ ಸ್ವಾತಂತ್ರ್ಯತೆಯ ಮೇಲೆ ಪ್ರಭಾವ ಬೀರಬಹುದೆಂಬುದಾಗಿ ನ್ಯಾಯಸಮ್ಮತವಾಗಿ ಯೋಚಿಸಲಾಗಿರುವಂತಹ ಎಲ್ಲಾ ಸಂಬಂಧಗಳು ಮತ್ತು ಇತರೆ ವಿಷಯಗಳನ್ನೂ ಸಹ 'ಹಣಕಾಸು ತಃಖ್ತೆಗಳ ತಯಾರಿಕೆಯ ಜವಾಬ್ದಾರಿಯನ್ನು ಹೊಂದಿರುವ ವ್ಯವಸ್ಥಾಪನೆಗೆ ತಿಳಿಸುವೆವು.

ಇತರೆ ಕಾನೂನು ಮತ್ತು ನಿಯಂತ್ರಕ ಅಗತ್ಯಗಳ ಮೇಲಿನ ವರದಿ

1. ಭಾರತ ಸರ್ಕಾರವು ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 143ರ ಉಪ-ಪರಿಚ್ಛೇದ (11)ರ ಷರತ್ತುಗಳಂತೆ ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಆದೇಶ,2020ರ (ಆದೇಶ) ಕಂಡಿಕೆಗಳೂ 3 ಮತ್ತು 4ರಲ್ಲಿ ನಿರ್ದಿಷ್ಟಪಡಿಸಲಾಗಿರುವ ವಿಷಯಗಳ ಮೇಲೆ ಒಂದು ತಃಖ್ತೆಯನ್ನು ನಾವು ಅನುಬಂಧ ಎ ನಲ್ಲಿ ಲಗತ್ತಿಸಿರುವೆವು.

ಅಧಿನಿಯಮದ ಪರಿಚ್ಛೇದ 143 (3)ರ ಅನುಸಾರ ನಾವು ಈ ಕೆಳಗಿನಂತೆ ವರದಿಯನ್ನು ಮಾಡುತ್ತಿರುವೆವು :

- ಎ) ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಕ್ಕೆ ನಮ್ಮ ಅತ್ಯುತ್ತಮ ಅರಿವಿಗೆ ಹಾಗೂ ನಂಬಿಕೆಯ ಪ್ರಕಾರ ಅಗತ್ಯವೆಂಬುದಾಗಿ ಪರಿಗಣಿಸಲಾಯಿತೋ ಅಂತಹ ಎಲ್ಲಾ ಮಾಹಿತಿ ಹಾಗೂ ವಿವರಣೆಗಳನ್ನು ಪಡೆದುಕೊಂಡಿರುವೆವು.
- ಬಿ) ನಮ್ಮ ಅಭಿಪ್ರಾಯದಲ್ಲಿ, ನಾವು ಪರಿಶೀಲಿಸಲಾದ ಲೆಕ್ಕ ಪುಸ್ತಕಗಳಿಂದ ಗಮನಿಸಲಾದಂತೆ ಕಂಪನಿಯು ನಿಯಮಗಳ ಪ್ರಕಾರ ಅಗತ್ಯವಿರುವ ಸಮರ್ಪಕ ಲೆಕ್ಕಪುಸ್ತಕಗಳನ್ನು ಇಟ್ಟಿರುವುದು
- ಸಿ) ಈ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಆಸ್ತಿ ಮತ್ತು ಜವಾಬ್ದಾರಿ ತಃಖ್ತೆ ಹಾಗೂ ಲಾಭ ಮತ್ತು ನಷ್ಟ ತಃಖ್ತೆಗಳು ಈ ಕ್ಷಿಟಿಯಲ್ಲಿನ ಬದಲಾವಣೆಗಳ ತಃಖ್ತೆ ಹಾಗೂ ನಗದು/ಹಣಕಾಸು ಹರಿವಿನ ತಃಖ್ತೆಗಳು ಲೆಕ್ಕಪತ್ರ ಪುಸ್ತಕಗಳಿಗೆ ತಾಳೆ ಹೊಂದುತ್ತವೆ.
- ಡಿ) ನಮ್ಮ ಅಭಿಪ್ರಾಯದಲ್ಲಿ ಮೇಲೆ ತಿಳಿಸಲಾದಂತಹ ಪ್ರತ್ಯೇಕ ಹಣಕಾಸು ತಃಖ್ತೆಗಳನ್ನು ಅಧಿನಿಯಮದ ಪರಿಚ್ಛೇದ 133 ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ಲೆಕ್ಕಪತ್ರಗಳನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರವೇ ತಯಾರಿಸಲಾಗಿರುವುದು.
- ಇ) ಕಂಪನಿಯು ಒಂದು ಕೇಂದ್ರ ಸರ್ಕಾರದ ಕಂಪನಿಯಾಗಿದ್ದು ನಿರ್ದೇಶಕರುಗಳನ್ನು ಅನರ್ಹಗೊಳಿಸುವುದಕ್ಕೆ ಕಂಪನಿಗಳ ಅಧಿನಿಯಮ, 2013ರ ಅಧಿನಿಯಮದ ಪರಿಚ್ಛೇದ 164(2)ರ ಅನುವುಗಳು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.
- ಎಫ್) ಕಂಪನಿಯ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆಗೆ ಸಂಬಂಧಿಸಿದಂತೆ ಹಾಗೂ ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರತ್ವಕ್ಕೆ ಸಂಬಂಧಿಸಿದಂತೆ, 'ಅನುಬಂಧ ಬಿ'ಯಲ್ಲಿ ನೀಡಲಾಗಿರುವ ನಮ್ಮ ಪ್ರತ್ಯೇಕ ವರದಿಯನ್ನು ಉಲ್ಲೇಖಿಸುವುದು.

ಜಿ) ನಮ್ಮ ಅಭಿಪ್ರಾಯದಲ್ಲಿ ಹಾಗೂ ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನಮಗೆ ನೀಡಲಾದ ವಿವರಣೆಗಳಂತೆ, ಕಂಪನಿಯು ಒಂದು ಸರ್ಕಾರಿ ಕಂಪನಿಯಾಗಿದ್ದು, ಅಧಿನಿಯಮದ ಷೆಡ್ಯೂಲು ಗಿರ ಜೊತೆಯಲ್ಲಿ ಓದಲ್ಪಡುವ ಪರಿಚ್ಛೇದ 197ರ ಅನುವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ಎಚ್) ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರುಗಳೂ) ನಿಯಮಗಳು, 2014ರ ನಿಯಮ 11ರ ಅನುಸಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಹಾಗೂ ನಮಗೆ ದೊರೆತಿರುವಂತಹ ಅತ್ಯುತ್ತಮ ಮಾಹಿತಿಯಂತೆ ಹಾಗೂ ನಮಗೆ ನೀಡಲಾಗಿರುವ ವಿವರಣೆಗಳಂತೆ,

ಕಂಪನಿಯು ತನ್ನ ಪ್ರತ್ಯೇಕ ಹಣಕಾಸು ತಃಖ್ತೆಗಳಲ್ಲಿ ತನ್ನ ಹಣಕಾಸಿನ ಸ್ಥಿತಿಗತಿಯ ಮೇಲೆ 31 ಮಾರ್ಚ್ 2022ರಲ್ಲಿದ್ದಂತೆ ಬಾಕಿಯಿರುವ ವಿವಾದಗಳ ಪ್ರಭಾವವನ್ನು ಬಹಿರಂಗಪಡಿಸಿರುವುದು. - ಪ್ರತ್ಯೇಕ ಹಣಕಾಸು ತಃಖ್ತೆಗಳ ಟಿಪ್ಪಣಿ 25ನ್ನು ಗಮನಿಸುವುದು.

ಭೌತಿಕವಾಗಿ ನಿರೀಕ್ಷಿಸಬಹುದಾದಷ್ಟು ಸಮೀಪದಲ್ಲಿರುವ ನಷ್ಟಗಳು ಸಂಭವಿಸುವ ರೀತಿಯಲ್ಲಿನ ಜನ್ಯ/ವ್ಯುತ್ಪನ್ನ ಗುತ್ತಿಗೆಗಳೂ ಸೇರಿದಂತೆ ಯಾವುದೇ ದೀರ್ಘಾವಧಿ ಗುತ್ತಿಗೆಗಳಿಂದ ಯಾವುದೇ ವಿಷಯಕ ನಷ್ಟಗಳನ್ನು ನಿರೀಕ್ಷಿಸಬಹುದಾದಂತಹ ಯಾವುದೇ ದೀರ್ಘಾವಧಿ ಗುತ್ತಿಗೆಗಳನ್ನು ಮಾಡಿಕೊಂಡಿರುವುದಿಲ್ಲ.

ಹೂಡಿಕೆದಾರರ ಶಿಕ್ಷಣ ಹಾಗೂ ಸಂರಕ್ಷಣಾ ನಿಧಿಗೆ ಕಂಪನಿಯಿಂದ ವರ್ಗಾಯಿಸುವ ಅಗತ್ಯತೆಯಿರುವ ಯಾವುದೇ ಮೊತ್ತಗಳೂ ಇರುವುದಿಲ್ಲ.

iv. (i) ಅದರ ಅತ್ಯುತ್ತಮ ಅರಿವಿನಂತೆ ಹಾಗೂ ಅದು ಹೊಂದಿರುವ ವಿಶ್ವಾಸದಂತೆ, ಲೆಕ್ಕಪತ್ರಗಳ ಟಿಪ್ಪಣಿ 44 (ಎ) ಅಡಿಯಲ್ಲಿ ಬಹಿರಂಗಪಡಿಸಲಾಗಿರುವಂತೆ, ಸಾಲ ಪಡೆದಿರುವ ಹಣಕಾಸಿನಿಂದಾಗಲೀ ಅಥವಾ ಷೇರು ಪ್ರೀಮಿಯಂನಿಂದಾಗಲೀ ಅಥವಾ ಇತರೆ ಯಾವುದೇ ಮೂಲಗಳಿಂದಾಗಲೀ ಅಥವಾ ಸರಕುಗಳು/ ವಸ್ತುಗಳ ರೂಪದಿಂದಾಗಲೀ ಯಾವುದೇ ಹಣಕಾಸನ್ನು (ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ ವಿಷಯಕವಾಗಿರುವಂತಹ) ಕಂಪನಿಯು ("ಮಧ್ಯಸ್ಥಿಕೆದಾರರುಗಳು")/ಅಸ್ತಿತ್ವವೂ ಲಿಖಿತ ರೂಪದಲ್ಲಿ ದಾಖಲಿಸುವ ಮೂಲಕ ಅಥವಾ ಅನ್ಯ ರೀತಿಯಲ್ಲಿ, ಮಧ್ಯಸ್ಥಿಕೆದಾರರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಾಲ ನೀಡುವ ಪರಸ್ಪರ ತಿಳಿವಳಿಕೆ ಪತ್ರದೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಲಾಗಿರುವಂತಹ ಯಾವುದೇ ವ್ಯಕ್ತಿಗೆ ಅಥವಾ ಅಸ್ತಿತ್ವಕ್ಕೆ/ಸಂಸ್ಥೆಗೆ ಯಾವುದೇ ರೀತಿಯಲ್ಲಿಯೂ ಕಂಪನಿಯಿಂದ ಅಥವಾ ಕಂಪನಿಯ ಪರವಾಗಿ ("ಅಂತಿಮವಾಗಿ ಫಲಾನುಭವಿಗಳಾಗಿರುವವರು") ಮುಂಗಡವಾಗಿ ಅಥವಾ ಸಾಲವನ್ನಾಗಿ ನೀಡಿರುವುದಿಲ್ಲ ಯಾವುದೇ ಖಾತರಿ, ಭದ್ರತೆ ಅಥವಾ ಅಂತಹ ಇತರವುಗಳನ್ನು ಅಂತಿಮ ಫಲಾನುಭವಿಗಳ ಪರವಾಗಿ ನೀಡಿರುವುದಿಲ್ಲ ಎಂಬುದಾಗಿ ವ್ಯವಸ್ಥಾಪನೆಯು/ಆಡಳಿತ ಮಂಡಳಿಯು ತಿಳಿಸಿರುವುದು.

(ii) ತನ್ನ ಅತ್ಯುತ್ತಮ ಅರಿವಿನಂತೆ ಹಾಗೂ ಅದು ವಿಶ್ವಾಸವನ್ನು ಹೊಂದಿರುವಂತೆ, ಲೆಕ್ಕಪತ್ರಗಳ ಟಿಪ್ಪಣಿ 44(ಬಿ) ಅಡಿಯಲ್ಲಿ ಬಹಿರಂಗಪಡಿಸಿರುವಂತೆ, ಯಾವುದೇ ಹಣಕಾಸನ್ನು (ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ ವಿಷಯಕವಾಗಿರುವಂತಹ) ಕಂಪನಿಯು ವಿದೇಶಿ ಸಂಸ್ಥೆ/ಅಸ್ತಿತ್ವ ("ಹಣಕಾಸನ್ನು ಒದಗಿಸುವ ತಂಡಗಳು") ಲಿಖಿತ ರೂಪದಲ್ಲಿ ದಾಖಲಿಸುವ ಮೂಲಕ ಅಥವಾ ಅನ್ಯ ರೀತಿಯಲ್ಲಿ, ಮಧ್ಯಸ್ಥಿಕೆದಾರರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಾಲ ನೀಡುವ ಪರಸ್ಪರ ತಿಳಿವಳಿಕೆ ಪತ್ರದೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಲಾಗಿರುವಂತಹ ಯಾವುದೇ ವ್ಯಕ್ತಿಯಿಂದ ಅಥವಾ ಅಸ್ತಿತ್ವ/ಸಂಸ್ಥೆಯಿಂದ ಯಾವುದೇ ರೀತಿಯಲ್ಲಿಯೂ ಮುಂಗಡಗಳನ್ನು ಅಥವಾ ಸಾಲಗಳನ್ನು ಪಡೆದಿರುವುದಿಲ್ಲ ಯಾವುದೇ ಖಾತರಿ, ಭದ್ರತೆ ಅಥವಾ ಅಂತಹ ಇತರವುಗಳನ್ನು ಅಂತಿಮ ಫಲಾನುಭವಿಗಳ ಪರವಾಗಿ ಸ್ವೀಕರಿಸಿರುವುದಿಲ್ಲ ಎಂಬುದಾಗಿ ವ್ಯವಸ್ಥಾಪನೆಯು/ಆಡಳಿತ ಮಂಡಳಿಯು ತಿಳಿಸಿರುವುದು.

ಸಿ) ಸಂದರ್ಭಗಳಿಗೆ ನ್ಯಾಯಸಮ್ಮತವಾಗಿರುವುದು ಹಾಗೂ ಸೂಕ್ತವಾಗಿರುವುದು ಎಂಬುದಾಗಿ ಪರಿಗಣಿಸಲ್ಪಟ್ಟಂತಹ ಲೆಕ್ಕಪರಿಶೋಧನಾ ಕಾರ್ಯವಿಧಾನಗಳ ಆಧಾರದ ಮೇರೆಗೆ, ಮೇಲಿನ (ಎ) ಮತ್ತು (ಬಿ) ಅಡಿಯಲ್ಲಿ ನೀಡಲಾಗಿರುವಂತೆ ನಿಯಮ 11(ಇ) ಅಡಿಯಲ್ಲಿನ ಉಪ-ಷರತ್ತುಗಳು (ಎಚ್)(iv)(i) ಮತ್ತು (ಎಚ್)(iv)(ii)ರ ಅಡಿಯಲ್ಲಿನ ಹೇಳಿಕೆಗಳು ಯಾವುದೇ ವಿಷಯಕ ತಪ್ಪು ಹೇಳಿಕೆಗಳನ್ನು ಒಳಗೊಂಡಿರುವವು ಎಂಬುದನ್ನು ನಂಬುವ ಸಲುವಾಗಿ ಯಾವುದೇ ಕಾರಣಗಳು ನಮ್ಮ ದೃಷ್ಟಿಗೆ ಬರಲಿಲ್ಲ.

v. ಕಂಪನಿಯು ಪ್ರಸಕ್ತ ಸಾಲಿನಲ್ಲಿ ಯಾವುದೇ ಷೇರು ಲಾಭಾಂಶವನ್ನು ಘೋಷಿಸಿರುವುದಿಲ್ಲ ಅಥವಾ ಪಾವತಿಸಿರುವುದಿಲ್ಲ, ಅದರಂತೆಯೇ ಅಧಿನಿಯಮದ ಪರಿಚ್ಛೇದ 123ರ ಅಡಿಯಲ್ಲಿನ ಅನುಸರಣಾ ಕ್ರಮಗಳು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

3) ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143(5)ರ ಅಡಿಯಲ್ಲಿ ಅಗತ್ಯತೆಯಿರುವಂತೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷಪರಿಶೋಧಕರು ನೀಡಿರುವ ನಿರ್ದೇಶನಗಳ ಅನುಸಾರ ನಾವು ಈ ಕೆಳಗಿನಂತೆ ವರದಿ ಮಾಡುತ್ತಿರುವೆವು :

ಎ) ಕಂಪನಿಯು ತನ್ನ ಎಲ್ಲಾ ವ್ಯವಹಾರಗಳ ಸಂಸ್ಕರಣೆಗಾಗಿ ಟ್ಯಾಲಿ ಪ್ರೈಮ್ ಇಆರ್‌ಪಿ ತಂತ್ರಾಂಶ ಅನ್ವಯವನ್ನು ಹೊಂದಿರುವುದು. ಈ ಕೆಳಗಿನ ವ್ಯವಹಾರಗಳನ್ನು ಟ್ಯಾಲಿ ಪ್ರೈಮ್ ಇಆರ್‌ಪಿ ತಂತ್ರಾಂಶ ಅನ್ವಯದ ಹೊರಗೆ ನಿರ್ವಹಿಸಲಾಗುತ್ತಿರುವುದು ಹಾಗೂ ಟ್ಯಾಲಿ ಪ್ರೈಮ್ ಇಆರ್‌ಪಿ ತಂತ್ರಾಂಶ ಅನ್ವಯಕ್ಕೆ ಊಡಿಕೆ ಮಾಡುವ ಮುನ್ನ ಒಟ್ಟಾರೆಯಾಗಿ ಗುಂಪು ಮಾಡಲಾಗುತ್ತಿರುವುದು.

- ಕಚೇರಿಯಲ್ಲಿರುವ ನಗದು ಕೈಹಣಕಾಸಿನಿಂದ ವೆಚ್ಚಗಳು: ಈ ನಿಟ್ಟಿನಲ್ಲಿ ನಮೂದುಗಳನ್ನು ನಗದು ಪುಸ್ತಕದಲ್ಲಿ ನಿರ್ವಹಿಸಲಾಗುತ್ತಿರುವುದು. ಮಾಸಿಕ ವೆಚ್ಚಗಳಿಗಾಗಿ ಹಾಗೂ ಕೈಹಣಕಾಸಿನ ಮರುತುಂಬಿಕೊಡುವಿಕೆಯನ್ನು ಬ್ಯಾಂಕಿನ ಮೂಲಕ ಪಾವತಿಸಲಾಗುವ ವೆಚ್ಚ ಎಂಬುದಾಗಿ ತೋರಿಸಲಾಗುತ್ತಿರುವುದು.
- ಎಸ್‌ಬಿಐ - ಐಇಎಕ್ಸ್ ಹಾಗೂ ಎಸ್‌ಬಿಐ-ಪಿಎಕ್ಸ್‌ಐಎಲ್: ಬ್ಯಾಂಕು ನಮೂದುಗಳನ್ನು ಟ್ಯಾಲಿ ಇಆರ್‌ಪಿಗೆ ಊಡಿಕೆ ಮಾಡುವ ಮೊದಲು ವರ್ಷಾಂತದಲ್ಲಿ ಗುಂಪುಗೊಳಿಸಲಾಗುವುದು.

ವಿಶ್ವಸನೀಯತೆ: ಟ್ಯಾಲಿ ತಂತ್ರಾಂಶ ಅನ್ವಯಕ್ಕೆ ಊಡಿಕೆ ಮಾಡುವ ಮೊದಲು ಅನುಮೋದನೆ ಮಾಡುವ/ಪಡೆಯುವ ವ್ಯವಸ್ಥೆ ಇರುವುದಿಲ್ಲ.

ಎ) ಒಂದು ಲೆಕ್ಕಪರಿಶೋಧನಾ ಜಾಡು ಇಲ್ಲದೆಯೇ ಯಾವುದೇ ಸಮಯದಲ್ಲಿ ವ್ಯವಹಾರವನ್ನು ಪರಿಶೀಲಿಸುವ/ಯಥಾರ್ಥತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಟ್ಯಾಲಿ ಲೆಕ್ಕವನ್ನಿಡುವಿಕೆ ತಂತ್ರಾಂಶ ಅನ್ವಯದ ಗಮ್ಯತೆಯು (ಫ್ಲೆಕ್ಸಿಬಿಲಿಟಿ) ಇರದ ಕಾರಣಪ್ರತಿಯೊಂದು ವ್ಯವಹಾರದ ಎಡಿಟ್ ಲಾಗ್ ಅನ್ನು ಕಂಡು ಹಿಡಿಯಲು ಸಾಧ್ಯವಿರುವುದಿಲ್ಲ. ಆದಾಗ್ಯೂ, ನಮ್ಮ ಲೆಕ್ಕಪರಿಶೋಧನೆಯ ವೇಳೆಯಲ್ಲಿ ಹಣಕಾಸು ಬಾಧ್ಯತೆಯನ್ನು ಹೊಂದಿರುವಂತಹ ವಿಶ್ವಸನೀಯತೆಗೆ ಸಂಬಂಧಿತ ಯಾವುದೇ ಪ್ರಕರಣಗಳನ್ನು ನಾವು ಗಮನಿಸಲಿಲ್ಲ.

ಬಿ) ಕಂಪನಿಯು 2017-18 ಮತ್ತು 2018-19 ಹಣಕಾಸು ಸಾಲುಗಳಲ್ಲಿ ಕರ್ನಾಟಕ ಸರ್ಕಾರದ 31.03.2017 ದಿನಾಂಕದ ಆದೇಶದ ಮೂಲಕ ಒದಗಿಸಿದ್ದಂತಹ ಖಾತರಿಗಳ ಆಧಾರದ ಮೇರೆಗೆ ವಿಸಕಂಗಳಿಂದ ಬರಬೇಕಿದ್ದಂತಹ ಬಡ್ಡಿರಹಿತ ಸ್ವೀಕೃತಿಗಳ ಪ್ರತಿಯಾಗಿ ಭದ್ರತೆಗಳನ್ನು ನೀಡುವ ಮೂಲಕ ಸಾರ್ವಜನಿಕ ವಲಯ ಬ್ಯಾಂಕುಗಳಿಂದ ಭಾರತೀಯ ರೂಪಾಯಿಗಳಲ್ಲಿ 3766.8 ಕೋಟಿ ಮೊತ್ತದಷ್ಟು ಸಾಲಗಳನ್ನು ಉಪಯೋಗಿಸಿಕೊಂಡಿದ್ದಿತು. ಆದಾಗ್ಯೂ, ಸಾಲದಾತರುಗಳು ಕಂಪನಿಯ ಪ್ರತಿಯಾಗಿ ಪ್ರಸಕ್ತ ಇರುವಂತಹ ಸಾಲಗಳನ್ನು ಕಂಪನಿಯು ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ಮನ್ನಾ

ಮಾಡಿರುವಂತಹ, ಪುನರ್-ರಚಿಸಿರುವಂತಹ ಅಥವಾ ದಾಖಲೆಗಳಿಂದ ತೆಗೆದು ಹಾಕಲಾಗಿರುವಂತಹ (ರೈಟ್ ಆಫ್), ಮುಂತಾದ ಪ್ರಕರಣಗಳು ಇರಲಿಲ್ಲ.

ಸಿ) ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯತಿಗಳಿಂದ ಬರಬೇಕಾದ ಬಾಕಿಗಳನ್ನು ಭದ್ರತೆಯನ್ನಾಗಿ ಪರಿಗಣಿಸಿ ಕಂಪನಿಯು ಉಪಯೋಗಿಸಿಕೊಂಡಿದ್ದ ಸಾಲಗಳ ಮೇಲಿನ ಬಡ್ಡಿ ಪಾವತಿಗಾಗಿ ಅನುದಾನಗಳನ್ನು ಬಿಡುಗಡೆಗೊಳಿಸಿದ್ದಿತು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾದ ಅನುದಾನವನ್ನು ಲೆಕ್ಕಪನ್ನಿಡುವಲ್ಲಿ ಹಾಗೂ ಅದನ್ನು ಉಪಯೋಗಿಸಿಕೊಳ್ಳುವಲ್ಲಿ ಯಾವುದೇ ಮಾರ್ಗಾಂತರಣಗಳನ್ನು ಗಮನಿಸಲಿಲ್ಲ.

ಡಿ) ಕಂಪನಿಗಳ ಅಧಿನಿಯಮದ ಪರಿಚ್ಛೇದ 143 (5)ರ ಅಡಿಯಲ್ಲಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ಕಂಪನಿಗೆ ನಿರ್ದಿಷ್ಟವಾಗಿ ನೀಡಿರುವಂತಹ ಹೆಚ್ಚುವರಿ ನಿರ್ದೇಶನಗಳ ಅನುಸಾರ, ನಗದು ಮತ್ತು ಬ್ಯಾಂಕು ಶಿಲ್ಕುಗಳಿಗೆ ಸಂಬಂಧಿಸಿದಂತೆ ಹಾಗೂ ಕಂಪನಿಗೆ ಅನ್ವಯಗೊಳ್ಳುವಷ್ಟರ ಮಟ್ಟಿಗೆ ಕಂಪನಿಯು ಅನುಸರಿಸದೇ ಇರುವಂತಹ ನಿರ್ದಿಷ್ಟ ಅಂಶಗಳ ಬಗ್ಗೆ ಲೆಕ್ಕಪರಿಶೋಧಕರು ಪರಿಶೀಲಿಸಬೇಕಾದ ಐಟಂಗಳ ಪಟ್ಟಿಯನ್ನು ಅನುಬಂಧ ಸಿ ಎಂಬುದಾಗಿ ನಾವು ನೀಡಿರುವೆವು. ಅಮಾನತ್ತು ಲೆಕ್ಕಶೀರ್ಷಿಕೆಯಲ್ಲಿ ಕಾರ್ಯಾಚರಣೆಗೊಳಿಸುತ್ತಿರುವ ಅಥವಾ ಅನುಬಂಧದಲ್ಲಿ ವಿವರಿಸಿರುವವುಗಳನ್ನು ಹೊರತುಪಡಿಸಿದಂತೆ ಇತರವುಗಳ ಅಡಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿರುವ ಹಾಗೂ ಈ ನಿಟ್ಟಿನಲ್ಲಿ ವಿವರಣೆಗಳನ್ನು ನೀಡಿರುವ ಯಾವುದೇ ಶಿಲ್ಕುಗಳು ಇರಲಿಲ್ಲ.

ವಾಸನ್ ಅಂಡ್ ಸಂಪತ್ ಎಲ್‌ಎಲ್‌ಪಿಗಾಗಿ

ಚಾರ್ಟೆಡ್ ಅಕೌಂಟೆಂಟ್‌ಗಳು

ಸಂಸ್ಥೆಯ ನೋಂದಣಿ ಸಂಖ್ಯೆ ಆರ್-004542ಎಸ್/ಎಸ್2-0070

ಅರುಣ್ ಕುಮಾರ್ ಶ್ರೀನಿವಾಸನ್

ಪಾಲುದಾರರು

ಸದಸ್ಯತ್ವ ಸಂಖ್ಯೆ : 205552

ಯುಡಿಐಎನ್ 2220555BDZGIY3982

ಸ್ಥಳ : ಬೆಂಗಳೂರು

ದಿನಾಂಕ : 23 ನವಂಬರ್ 2022

ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ - ಎ

{ನಮ್ಮ ಅದೇ ದಿನಾಂಕದ ಕರ್ನಾಟಕದ ವಿದ್ಯುಚ್ಛಕ್ತಿ ಕಂಪನಿ ನಿಯಮಿತದ ಸದಸ್ಯರುಗಳಿಗಾಗಿ ಮಂಡಿಸಲಾಗುತ್ತಿರುವ ವರದಿಯ ಇತರೆ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಅಡಿಯಲ್ಲಿ ಕಂಡಿಕೆ 1ನ್ನು ಗಮನಿಸುವುದು.}

- ಎ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಭೂಮಿ, ಕಟ್ಟಡಗಳು ಮುಂತಾದ ಆಸ್ತಿಗಳು, ಸ್ಥಾವರ, ಯಂತ್ರಗಳು ಹಾಗೂ ಉಪಕರಣಗಳ ದಾಖಲೆಗಳನ್ನು ಅವುಗಳ ಸ್ಥಿತಿಗತಿ / ಇರುವ ಸ್ಥಳ ಹಾಗೂ ಗುರುತಿನ ಸಂಖ್ಯೆಗಳು ಮುಂತಾದ ವಿವರಗಳನ್ನು ತೋರಿಸುವ ಮೂಲಕ ಸಮರ್ಪಕ ದಾಖಲೆಗಳನ್ನು ನಿರ್ವಹಿಸಿರುವುದು. ಕಂಪನಿಯು ಯಾವುದೇ ಅಗೋಚರ/ಸ್ವರ್ಣಿಸಲಾಗದ ಆಸ್ತಿಗಳನ್ನು ಹೊಂದಿರುವುದಿಲ್ಲ.
- ಬಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ತನ್ನ ಭೂಮಿ, ಕಟ್ಟಡಗಳು ಮುಂತಾದ ಆಸ್ತಿಗಳು, ಸ್ಥಾವರ, ಯಂತ್ರಗಳು ಹಾಗೂ ಉಪಕರಣಗಳನ್ನು ಒಂದು ನಿಯತಕಾಲಿಕವಾಗಿ ಭೌತಿಕವಾಗಿ ಪರಿಶೀಲಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿರುವುದು, ಅದರ ಮೂಲಕ ಕಂಪನಿಯು ತನ್ನ ಎಲ್ಲಾ ಭೂಮಿ, ಕಟ್ಟಡಗಳು ಮುಂತಾದ ಆಸ್ತಿಗಳು, ಸ್ಥಾವರ, ಯಂತ್ರಗಳು ಹಾಗೂ ಉಪಕರಣಗಳನ್ನು ಒಂದು ನ್ಯಾಯಸಮ್ಮತ ಅಂತರಗಳಲ್ಲಿ ಭೌತಿಕವಾಗಿ ಪರಿಶೀಲಿಸಿರುವುದು. ನಮ್ಮ ಅಭಿಪ್ರಾಯದಲ್ಲಿ, ಭೌತಿಕ ಪರಿಶೀಲನೆಯ ಅವಧಿಗಳ ಅಂತರವು ಕಂಪನಿಯ ಗಾತ್ರ ಹಾಗೂ ಅದರ ಆಸ್ತಿಗಳ ಸ್ವರೂಪಕ್ಕೆ ಸಮರ್ಪಕವಾಗಿರುವುದು.
- ಸಿ) ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಸ್ಥಿರಾಸ್ತಿಗಳು ಹಾಗೂ ಸ್ಥಿರಾಸ್ತಿಗಳ ಹಕ್ಕು ಪತ್ರಗಳು ಕಂಪನಿಯ ಹೆಸರಿನಲ್ಲಿರುವವು.
- ಡಿ) ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ತನ್ನ ಯಾವುದೇ ಭೂಮಿ, ಕಟ್ಟಡಗಳು ಮುಂತಾದ ಆಸ್ತಿಗಳು, ಸ್ಥಾವರ, ಯಂತ್ರಗಳು ಹಾಗೂ ಉಪಕರಣಗಳ ಮೌಲ್ಯಗಳನ್ನು ಮರು-ಮೌಲ್ಯಮಾಪನ ಮಾಡಿರುವುದಿಲ್ಲ. ಅದರಂತೆಯೇ, ಆದೇಶದ ಬದ್ಧತೆಯ ಷರತ್ತು (i) (ಡಿ) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.
- ಇ) ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಬೇನಾಮಿ ಆಸ್ತಿಗಳನ್ನು ಹೊಂದಿರುವುದಕ್ಕಾಗಿ ಬೇನಾಮಿ ಆಸ್ತಿಗಳ ವ್ಯವಹಾರ (ಪ್ರತಿಬಂಧಕ) ಅಧಿನಿಯಮ, 1988 (1988ರ 45) ಹಾಗೂ ಅದರ ಅಡಿಯಲ್ಲಿ ರೂಪಿಸಿರುವ ನಿಯಮಗಳ ಅಡಿಯಲ್ಲಿ ಕಂಪನಿಯ ವಿರುದ್ಧವಾಗಿ ಯಾವುದೇ ನಡವಳಿಗಳನ್ನು ಕೈಗೊಂಡಿರುವುದಿಲ್ಲ ಅಥವಾ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ. ತತ್ಪರಿಣಾಮವಾಗಿ, ಆದೇಶದ ಷರತ್ತು (i)(ಇ) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ಕಂಪನಿಯು ಪ್ರಸಕ್ತ ಸಾಲಿನಲ್ಲಿ ಹಾಗೂ ಅಲ್ಲದೆಯೇ ಹಿಂದಿನ ಸಾಲಿನಲ್ಲಿ ಯಾವುದೇ ಸರಕುಸಾಮಗ್ರಿಗಳನ್ನು ಹೊಂದಿರಲಿಲ್ಲ. ಆದ್ದರಿಂದ, ಮೇಲೆ ತಿಳಿಸಲಾದ ಷರತ್ತಿನ ಅಡಿಯಲ್ಲಿ ವರದಿ ಮಾಡುವುದು ಕಂಪನಿಗೆ ಅನ್ವಯಗೊಳ್ಳುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (ii)(ಎ) ಹಾಗೂ (ii)(ಬಿ) ಅನ್ವಯಗೊಳ್ಳುವುದಿಲ್ಲ.

ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ ಕಂಪನಿಯು ಅಧಿನಿಯಮದ ಪರಿಚ್ಛೇದ 189ರ ಅಡಿಯಲ್ಲಿ ನಿರ್ವಹಿಸಲಾಗುವ ರಿಜಿಸ್ಟ್ರಿನಲ್ಲಿ ವ್ಯಾಪಿಸುವಂತಹ ಕಂಪನಿಗಳಿಗೆ, ಸಂಸ್ಥೆಗಳಿಗೆ ನಿಯಮಿತ ಜವಾಬ್ದಾರಿ ಪಾಲುದಾರಿಕೆ ಸಂಸ್ಥೆಗಳಿಗೆ ಅಥವಾ ಇತರೆ ತಂಡಗಳಿಗೆ ಯಾವುದೇ ಭದ್ರತೆಯಿಂದ ಕೂಡಿದ ಅಥವಾ ಭದ್ರತೆಯಿಂದ ಕೂಡಿರದ ಸಾಲಗಳನ್ನು, ನೀಡಿರುವುದಿಲ್ಲ.

ಆದ್ದರಿಂದ ಆದೇಶದ ಕಂಡಿಕೆಗಳು 3 (iii)(ಎ), 3 (iii) (ಎಚ್), 3 (iii) (ಸಿ), 3 iii (ಡಿ) ಹಾಗೂ 3 (iii) (ಜಿ) ಅನ್ವಯಗೊಳ್ಳುವುದಿಲ್ಲ.

iv. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ಅಧಿನಿಯಮದ ಪರಿಚ್ಛೇದಗಳು 185 ಮತ್ತು 186ರ ಅನುವುಗಳಿಂದ ವ್ಯಾಪಿಸಿರುವಂತಹ ಯಾವುದೇ ಸಾಲಗಳನ್ನು, ಹೂಡಿಕೆಗಳನ್ನು ಮಾಡಿರುವುದಿಲ್ಲ, ಖಾತರಿಗಳನ್ನು ಹಾಗೂ ಭದ್ರತೆಗಳನ್ನು ನೀಡಿರುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (iv) ಅನ್ವಯಗೊಳ್ಳುವುದಿಲ್ಲ.

v. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ಸಾರ್ವಜನಿಕರಿಂದ ಯಾವುದೇ ಠೇವಣಿಗಳನ್ನು ಸ್ವೀಕರಿಸಿರುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (v) ಅನ್ವಯಗೊಳ್ಳುವುದಿಲ್ಲ.

vi. ಕೇಂದ್ರ ಸರ್ಕಾರವು ಅಧಿನಿಯಮದ ಪರಿಚ್ಛೇದ 148 ಉಪ-ಪರಿಚ್ಛೇದ (1)ರ ಅಡಿಯಲ್ಲಿ ಕಂಪನಿಯು ನೀಡುತ್ತಿರುವಂತಹ ಸೇವೆಗಳಿಗಾಗಿ ವೆಚ್ಚಮೌಲ್ಯ (ಕಾಸ್ಟ್) ದಾಖಲೆಗಳ ನಿರ್ವಹಣೆಯನ್ನು ನಿರ್ದಿಷ್ಟಪಡಿಸಿರುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (vi) ಅನ್ವಯಗೊಳ್ಳುವುದಿಲ್ಲ.

vii. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, :

ಎ) ಕಂಪನಿಯು ಭವಿಷ್ಯ ನಿಧಿ, ಉದ್ಯೋಗಿಗಳ ರಾಜ್ಯ ವಿಮೆ, ಆದಾಯ ತೆರಿಗೆ, ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆ , ಸೆಸ್ಸು ಹಾಗೂ ಇತರೆ ಶಾಸನಬದ್ಧ ಬಾಕಿಗಳನ್ನು ಒಳಗೊಂಡಂತೆ ಅವಿವಾಧಿತ ಶಾಸನಬದ್ಧ ಬಾಕಿಗಳಿಗೆ ಸಂಬಂಧಿಸಿದಂತೆ ಪಾವತಿಯ ಜವಾಬ್ದಾರಿಗಳು ಇದ್ದಲ್ಲಿ ಸಂಬಂಧಿತ ಸೂಕ್ತ ಇಲಾಖೆಗಳಿಗೆ ಸಾಮಾನ್ಯವಾಗಿ ನಿಯತವಾಗಿ ಪಾವತಿಸುತ್ತಿರುವುದು. ಮೇಲೆ ತಿಳಿಸಿರುವ ಶಾಸನಬದ್ಧ ಬಾಕಿಗಳಿಗೆ ಸಂಬಂಧಿಸಿದಂತೆ 31 ಮಾರ್ಚ್ 2021ರಲ್ಲಿದ್ದಂತೆ ಪಾವತಿಸಲು ಬಾಕಿಯಾಗಿರುವ ದಿನಾಂಕದಿಂದ ಆರು ತಿಂಗಳುಗಳನ್ನು ಮೀರಿದಂತೆ ಬಾಕಿಯಿರುವುದಿಲ್ಲ.

ಬಿ) ಈ ಕೆಳಗಿನವುಗಳನ್ನು ಹೊರತುಪಡಿಸಿದಂತೆ, ಭವಿಷ್ಯ ನಿಧಿ, ಉದ್ಯೋಗಿಗಳ ರಾಜ್ಯ ವಿಮೆ, ಆದಾಯ ತೆರಿಗೆ ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆ ಅಥವಾ ಸೆಸ್ಸುಗಳನ್ನು ಒಳಗೊಂಡಂತೆ ಯಾವುದೇ ಶಾಸನಬದ್ಧ ಬಾಕಿಗಳು ಇರಲಿಲ್ಲ :

ಅಧಿನಿಯಮ	ಬಾಕಿಗಳ ಸ್ವರೂಪ	ಮೊತ್ತ ಭಾರತೀಯ ರೂಪಾಯಿಗಳಲ್ಲಿ	ಮೊತ್ತವು ಯಾವ ಅವಧಿಗೆ ಸಂಬಂಧಿಸಿರುವುದು (ಹಣಕಾಸು ಸಾಲು)	ವಿವಾದವು ಯಾವ ಪ್ರಾಧಿಕಾರದಲ್ಲಿ ಬಾಕಿ ಇರುವುದು
ಆದಾಯ ತೆರಿಗೆ ಅಧಿನಿಯಮ 1961	ಆದಾಯ ತೆರಿಗೆ	11.21	2008-09	ಉಪ-ಆಯುಕ್ತರು, ಆದಾಯ ತೆರಿಗೆ, ಬೆಂಗಳೂರು
ಆದಾಯ ತೆರಿಗೆ ಅಧಿನಿಯಮ 1961	ಆದಾಯ ತೆರಿಗೆ	20.58	2010-11	ಉಪ-ಆಯುಕ್ತರು, ಆದಾಯ ತೆರಿಗೆ, ಬೆಂಗಳೂರು98

viii. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಯಾವುದೇ ವ್ಯವಹಾರಗಳನ್ನು ಬಿಟ್ಟುಕೊಟ್ಟಿರುವುದಿಲ್ಲ ಅಥವಾ ಆದಾಯ ತೆರಿಗೆ ಅಧಿನಿಯಮ, 1961ರ ಅಡಿಯಲ್ಲಿ ಪ್ರಸಕ್ತ ಸಾಲಿನ ಕರನಿರ್ಧಾರಣೆಯಲ್ಲಿ ಬಹಿರಂಗಪಡಿಸಲ್ಪಟ್ಟಿದ್ದು, ಆದರೆ ಕಂಪನಿಯ ಲೆಕ್ಕಪತ್ರಗಳಲ್ಲಿ ದಾಖಲಿಸಿರದ ಯಾವುದೇ ವ್ಯವಹಾರಗಳು ಇರುವುದಿಲ್ಲ.

ಎ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಈ ಕೆಳಗಿನ ದೃಷ್ಟಾಂತವನ್ನು ಹೊರತುಪಡಿಸಿದಂತೆ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಸರ್ಕಾರ ಅಥವಾ ಡಿಬೆಂಚರು ಹಿಡುವಳಿದಾರರಿಗೆ ಮಾಡಬೇಕಾದ ಮರುಪಾವತಿಗಳಲ್ಲಿ ತಪ್ಪಿತಸ್ತಗೊಂಡಿರುವುದಿಲ್ಲ.

ಸಂಸ್ಥೆಯ ಹೆಸರು	ಮೊತ್ತ	ನಿಗದಿತ ದಿನಾಂಕ	ವಿಳಂಬಗೊಂಡ ದಿನಗಳು	ಷರಾ (ಏನಾದರೂ ಇದ್ದಲ್ಲಿ)
ಬ್ಯಾಂಕ್ ಆಫ್ ಇಂಡಿಯಾ	ರೂ.5,12,148/-	30 ಜನವರಿ 2022	15 ದಿನಗಳು	ಬಡ್ಡಿ - ಜನವರಿ

ಬಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಯಾವುದೇ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಕಂಪನಿಯು ಸಾಲದ ಕಂತುಗಳನ್ನು ಮರುಪಾವತಿಸುವಲ್ಲಿ ಅಥವಾ ಬಡ್ಡಿ ಪಾವತಿಯಲ್ಲಿ ಉದ್ದೇಶಪೂರ್ವಕವಾಗಿ ತಪ್ಪಿತಸ್ತಗೊಂಡಿರುವುದಾಗಿ ಘೋಷಿಸಿರುವುದಿಲ್ಲ.

ಸಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಪ್ರಸಕ್ತ ಸಾಲಿನಲ್ಲಿ ಯಾವುದೇ ಹೊಸ ಅವಧಿ ಸಾಲಗಳನ್ನು ಪಡೆದುಕೊಂಡಿರುವುದಿಲ್ಲ.

ಡಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಅಲ್ಪಾವಧಿ ಆಧಾರದ ಮೇರೆಗೆ ಯಾವುದೇ ಸಾಲಗಳನ್ನು ಪಡೆದುಕೊಂಡಿರುವುದಿಲ್ಲ.

ಇ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ತನ್ನ ಉಪ-ಕಂಪನಿಗಳು, ಸಹ-ಕಂಪನಿಗಳೂ ಅಥವಾ ಜಂಟಿ-ಸಾಹಸೋದ್ಯಮ ಕಂಪನಿಗಳ ಬದ್ಧತೆಯನ್ನು ಪೂರೈಸುವ ಸಲುವಾಗಿ ಯಾವುದೇ ಸಂಸ್ಥೆಯಿಂದ ಅಥವಾ ವ್ಯಕ್ತಿಯಿಂದ ಸಾಲಗಳನ್ನು/ಹಣಕಾಸನ್ನು ಪಡೆದುಕೊಂಡಿರುವುದಿಲ್ಲ.

ಎಫ್. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ತನ್ನ ಉಪ-ಕಂಪನಿಗಳು, ಸಹ-ಕಂಪನಿಗಳೂ ಅಥವಾ ಜಂಟಿ-ಸಾಹಸೋದ್ಯಮ ಕಂಪನಿಗಳ ಭದ್ರತೆಗಳನ್ನು ಅಡವಿಡುವ ಮೂಲಕ ಯಾವುದೇ ಸಾಲಗಳನ್ನು ಪಡೆದುಕೊಂಡಿರುವುದಿಲ್ಲ.

ಎ. ಕಂಪನಿಯು ಷೇರುಗಳ ಹಂಚಿಕೆ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಪ್ರಾರಂಭಿಕ ಸಾರ್ವಜನಿಕ ನೀಡಿಕೆ ಅಥವಾ ಮುಂದುವರೆದ/ಹೆಚ್ಚುವರಿಯಾಗಿ ಸಾರ್ವಜನಿಕ ನೀಡಿಕೆಯ ರೂಪದಲ್ಲಿ ಯಾವುದೇ ಹಣಕಾಸನ್ನೂ ಪಡೆದಿರುವುದಿಲ್ಲ. ಆದ್ದರಿಂದ ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಆದೇಶ, 2016ರ ಷರತ್ತು 3(x) ಎ ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ಬಿ) ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ಪ್ರಸಕ್ತ ಸಾಲಿನಲ್ಲಿ ಯಾವುದೇ ಷೇರುಗಳ ಆಧ್ಯತೆಯ ಹಂಚಿಕೆಗಳನ್ನು ಅಥವಾ ಖಾಸಗಿ ಹಂಚಿಕೆಯನ್ನು ಅಥವಾ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಪರಿವರ್ತಿಸಬಹುದಾದ ಡಿಬೆಂಚರುಗಳನ್ನು ನೀಡಿರುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು 3(x) (ಬಿ) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ಎ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ನಮ್ಮ ಲೆಕ್ಕಪರಿಶೋಧನೆಯ ಅವಧಿಯಲ್ಲಿ ಕಂಪನಿಯು ಯಾವುದೇ ವಿಷಯಕ ವಂಚನೆಗಳನ್ನು ಮಾಡಿರುವ ಅಥವಾ ಕಂಪನಿಗೆ ಅದರ ಅಧಿಕಾರಿಗಳು ಅಥವಾ ಉದ್ಯೋಗಿಗಳು ವಂಚಿಸಿರುವ ಪ್ರಕರಣಗಳು ವರದಿಯಾಗಿರುವುದಿಲ್ಲ.

ಬಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರುಗಳು) ನಿಯಮಗಳು, 2014ರ ನಿಯಮ 13ರಲ್ಲಿ ನಿರ್ದಿಷ್ಟಪಡಿಸಿರುವ ನಮೂನೆ ಲೆಕ್ಕಪರಿಶೋಧನೆ-4ರಲ್ಲಿ ಲೆಕ್ಕಪರಿಶೋಧಕರುಗಳು ಕಂಪನಿಗಳ ಅಧಿನಿಯಮದ ಪರಿಚ್ಛೇದ 143ರ ಉಪ-ಪರಿಚ್ಛೇದ (12)ರ ಅಡಿಯಲ್ಲಿ ಯಾವುದೇ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ.

ಸಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಪ್ರಸಕ್ತ ಸಾಲಿನಲ್ಲಿ ಯಾವುದೇ ವಿರುಲ್ ಬ್ಲೋಯರ್ ದೂರುಗಳನ್ನು ಸ್ವೀಕರಿಸಿರುವುದಿಲ್ಲ.

xii. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ಒಂದು ನಿಧಿ ಕಂಪನಿ ಆಗಿರುವುದಿಲ್ಲ. ತತ್ಪರಿಣಾಮವಾಗಿ, ಆದೇಶದ ಷರತ್ತು (xii) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xiii. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಅಧಿನಿಯಮದ ಪರಿಚ್ಛೇದಗಳು 177 ಮತ್ತು 188ರ ಅನುಸರಣೆಯಂತೆ ಸಂಬಂಧಿತ ತಂಡಗಳೊಂದಿಗಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ, ಅನ್ವಯಗೊಳ್ಳುವೆಡೆಗಳಲ್ಲಿ, ಅಂತಹ ವ್ಯವಹಾರಗಳನ್ನು ಅನ್ವಯಗೊಳ್ಳುವಂತಹ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅಗತ್ಯತೆಯ ಅನುಸಾರ ತನ್ನ ಹಣಕಾಸು ತಃಖ್ತೆಗಳಲ್ಲಿ ಬಹಿರಂಗಪಡಿಸಿರುವುದು.

ಎ. ನಮ್ಮ ಅಭಿಪ್ರಾಯದಲ್ಲಿ ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ಅಧಿನಿಯಮದ ಪರಿಚ್ಛೇದ 138ರ ಅಡಿಯಲ್ಲಿ ಒಂದು ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಹೊಂದಿರುವ ಅಗತ್ಯತೆ ಇರುವುದಾದರೂ, ಕಂಪನಿಯು ಪ್ರಸಕ್ತ ಸಾಲಿನಲ್ಲಿ ಅದನ್ನು ಹೊಂದಿರಲಿಲ್ಲ.

ಬಿ. ಕಂಪನಿಯು ಲೆಕ್ಕಪರಿಶೋಧನೆಯ ಅಡಿಯಲ್ಲಿನ ಅವಧಿಯಲ್ಲಿ ಯಾವುದೇ ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಹೊಂದಿರಲಿಲ್ಲ.

xv. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ತನ್ನ ನಿರ್ದೇಶಕರುಗಳ ಮಂಡಳಿಯ ನಿರ್ದೇಶಕರುಗಳೊಂದಿಗೆ ಅಥವಾ ಅವರ ಸಂಬಂಧಿತ ವ್ಯಕ್ತಿಗಳೊಂದಿಗೆ ಯಾವುದೇ ನಗದೇತರ ವ್ಯವಹಾರಗಳನ್ನು ಮಾಡಿರುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (xv) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xvi. ಎ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934ರ ಪರಿಚ್ಛೇದ 45-1ಎ ಅಡಿಯಲ್ಲಿ ನೋಂದಣಿ ಮಾಡಿಸುವ ಅಗತ್ಯತೆ ಇರುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (xvi) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ಬಿ) ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934ರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಒಂದು ಊರ್ಜಿತ ನೋಂದಣಿ ಪ್ರಮಾಣಪತ್ರವಿಲ್ಲದೆಯೇ ಯಾವುದೇ ಬ್ಯಾಂಕೇತರ ಅಥವಾ ವಸತಿ ಹಣಕಾಸು ನೀಡಿಕೆ ಕಾರ್ಯಚಟುವಟಿಕೆಗಳನ್ನು ನಡೆಸಿರುವುದಿಲ್ಲ.

ಸಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣಗಳ ಅಡಿಯಲ್ಲಿ ವಿವರಿಸಿರುವಂತೆ ಕಂಪನಿಯು ಒಂದು ಪ್ರಮುಖ ಹೂಡಿಕೆ ಕಂಪನಿಯಾಗಿರುವುದಿಲ್ಲ.

ಡಿ. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನಮ್ಮ ಲೆಕ್ಕಪರಿಶೋಧನೆಯ ವೇಳೆಯಲ್ಲಿ ನಮಗೆ ನೀಡಲಾದ ವಿವರಣೆಗಳಂತೆ, ಕಂಪನಿಯು ಯಾವುದೇ ಸಿಐಸಿಯನ್ನು ಹೊಂದಿರುವುದಿಲ್ಲ. ಅದರಂತೆಯೇ ಆದೇಶದ ಷರತ್ತು 3 xvi (ಡಿ) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xvii. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಯು ಪ್ರಸಕ್ತ ಹಣಕಾಸು ಸಾಲಿನಲ್ಲಿ ಹಾಗೂ ತತ್ಕ್ಷಣದ ಹಿಂದಿನ ಹಣಕಾಸು ಸಾಲಿನಲ್ಲಿ ಯಾವುದೇ ನಗದು ನಷ್ಟಗಳನ್ನು ಭರಿಸಿರುವುದಿಲ್ಲ. ತತ್ಪರಿಣಾಮವಾಗಿ, ಆದೇಶದ ಷರತ್ತು xvii ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xviii. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಪ್ರಸಕ್ತ ಸಾಲಿನಲ್ಲಿ ಕಂಪನಿಯ ಯಾವುದೇ ಶಾಸನಬದ್ಧ ಲೆಕ್ಕಪರಿಶೋಧಕರು ರಾಜೀನಾಮೆ ನೀಡಿರುವುದಿಲ್ಲ. ಆದ್ದರಿಂದ ಆದೇಶದ ಷರತ್ತು (xviii) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xix. ಹಣಕಾಸು ಅನುಪಾತಗಳ ಆಧಾರದ ಮೇರೆಗೆ, ಹಣಕಾಸು ಆಸ್ತಿಗಳು ಕಳೆದಿರುವ ಅವಧಿ/ವರ್ಷಗಳು, ನಗದೀಕರಣಗೊಳ್ಳಲು ನಿರೀಕ್ಷಿತ ದಿನಾಂಕ ಹಾಗೂ ಹಣಕಾಸು ಜವಾಬ್ದಾರಿಗಳು, ಹಣಕಾಸು ತಃಖ್ತೆಗಳ ಜೊತೆಯಲ್ಲಿರುವ ಇತರೆ ಮಾಹಿತಿ ಹಾಗೂ ನಿರ್ದೇಶಕರುಗಳ ಮಂಡಳಿಯ ಬಗ್ಗೆ ಹಾಗೂ ವ್ಯವಸ್ಥಾಪನೆಯ ಪೂರ್ವಭಾವಿ ಯೋಜನೆಗಳ ಬಗ್ಗೆ ನಮಗಿರುವ ಅರಿವು, ಇವುಗಳಿಗೆ ಸಂಬಂಧಿಸಿದಂತೆ, ನಮ್ಮ ಪರಿಶೀಲನೆಯ ಆಧಾರದ ಮೇರೆಗೆ, ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಇರುವಂತಹ ತನ್ನ ಜವಾಬ್ದಾರಿಗಳನ್ನು ಅವುಗಳನ್ನು ಇತ್ಯರ್ಥಗೊಳಿಸಲು ಬಾಕಿಯಾದಂತೆಲ್ಲಾ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಿಂದ ಒಂದು ವರ್ಷದ ಒಳಗೆ ಪೂರೈಸುವ ಸಾಮರ್ಥ್ಯವನ್ನು ಕಂಪನಿಯು ಹೊಂದಿರುವುದಿಲ್ಲ ಎಂಬುದರ ಬಗ್ಗೆ ಲೆಕ್ಕಪರಿಶೋಧನಾ ವರದಿಯ ದಿನಾಂಕದಲ್ಲಿದ್ದಂತೆ ಯಾವುದೇ ವಿಷಯಕ ಅನಿಶ್ಚಿತತೆಗಳನ್ನು ನಂಬಲು ಕಾರಣವಾಗುವಂತಹ ಯಾವುದೇ ಅಂಶಗಳು ನಮ್ಮ ಗಮನಕ್ಕೆ ಬರಲಿಲ್ಲ.

xx. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಹಾಗೂ ನಾವು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಂತೆ, ಕಂಪನಿಗೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗೆ ಅನ್ವಯಗೊಳ್ಳುವಂತಹ ಪರಿಚ್ಛೇದ 135ರ ಅನುವುಗಳು ಅನ್ವಯಗೊಳ್ಳುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (xx) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xxi. ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಕ್ರೋಡೀಕೃತ ಹಣಕಾಸು ತಃಖ್ತೆಗಳನ್ನು ತಯಾರಿಸುವ ಅಗತ್ಯತೆ ಇರುವುದಿಲ್ಲ. ತತ್ಪರಿಣಾಮವಾಗಿ ಆದೇಶದ ಷರತ್ತು (xxi) ಅಡಿಯಲ್ಲಿ ಟೀಕೆಪಟ್ಟಣಿ ಮಾಡುವುದು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ವಾಸನ್ ಅಂಡ್ ಸಂಪತ್ ಎಲ್‌ಎಲ್‌ಪಿಗಾಗಿ
ಚಾರ್ಟರ್ಡ್ ಅಕೌಂಟೆಂಟ್‌ಗಳು
ಸಂಸ್ಥೆಯ ನೋಂದಣಿ ಸಂಖ್ಯೆ ಆರ್-004542ಎಸ್/ಎಸ್2-0070

ಅರುಣ್ ಕುಮಾರ್ ಶ್ರೀನಿವಾಸನ್
ಪಾಲುದಾರರು
ಸದಸ್ಯತ್ವ ಸಂಖ್ಯೆ : 205552
ಯುಡಿಐಎನ್ 2220555BDZGIY3982

ಸ್ಥಳ : ಬೆಂಗಳೂರು
ದಿನಾಂಕ : 23 ನವಂಬರ್ 2022

ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ - ಬಿ

{ನಮ್ಮ ಅದೇ ದಿನಾಂಕದ ಕರ್ನಾಟಕದ ವಿದ್ಯುಚ್ಛಕ್ತಿ ಕಂಪನಿ ನಿಯಮಿತದ ಸದಸ್ಯರುಗಳಿಗಾಗಿ ಮಂಡಿಸಲಾಗುತ್ತಿರುವ ವರದಿಯ ಇತರೆ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಅಡಿಯಲ್ಲಿ ಕಂಡಿಕೆ 2 (ಎಫ್) ಅನ್ನು ಗಮನಿಸುವುದು.}

ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 143ರ ಉಪ-ಪರಿಚ್ಛೇದ 3ರ ಷರತ್ತು (i)ರ ಅಡಿಯಲ್ಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಮೇಲಿನ ವರದಿ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ (ಕಂಪನಿ) 31 ಮಾರ್ಚ್ 2022ರಲ್ಲಿದ್ದಂತೆ ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾಗಿರುವ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳನ್ನು, ಅದೇ ದಿನಾಂಕಕ್ಕೆ ಅಂತ್ಯಗೊಂಡಂತಹ ಸಾಲಿಗೆ ಕಂಪನಿಯ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಯ ಒಂದು ಭಾಗವಾಗಿ ಲೆಕ್ಕಪರಿಶೋಧನೆ ಮಾಡಿರುವೆವು.

ಆಂತರಿಕ ಹಣಕಾಸು ನಿಯಂತ್ರಣಗಳಿಗಾಗಿ ಆಡಳಿತ ಮಂಡಳಿಯ ಜವಾಬ್ದಾರಿ

ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯು ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಟಿಪ್ಪಣಿಯಲ್ಲಿ ತಿಳಿಸಿರುವ ಆಂತರಿಕ ನಿಯಂತ್ರಣದ ಅತ್ಯಗತ್ಯ ಭಾಗಗಳನ್ನು ಪರಿಗಣಿಸಿದಂತೆ ನಿಗಮದಿಂದ ಸ್ಥಾಪಿಸಲಾಗಿರುವ ಹಣಕಾಸು ವರದಿಯ ಮಾನದಂಡದ ಮೇಲೆ ಆಂತರಿಕ ನಿಯಂತ್ರಣವನ್ನು ಆಧರಿಸಿದಂತೆ ಆಂತರಿಕ ನಿಯಂತ್ರಣವನ್ನು ಸ್ಥಾಪಿಸುವುದು ಮತ್ತು ನಿರ್ವಹಿಸಿಕೊಂಡು ಹೋಗುವುದು ನಿಗಮದ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಈ ಜವಾಬ್ದಾರಿಗಳು, ನಿಗಮದ ಕಾರ್ಯನೀತಿಗಳಿಗೆ ಬದ್ಧತೆಯಿಂದ ಕೂಡಿರುವುದನ್ನೂ ಒಳಗೊಂಡಂತೆ ತನ್ನ ವ್ಯಾಪಾರವ್ಯವಹಾರವನ್ನು ನಿಯಮಗಳ ಅನುಸಾರ ಮತ್ತು ದಕ್ಷತೆಯಿಂದ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪರಿಣಾಮಕಾರಿತ್ವದಿಂದ ಕಾರ್ಯಚರಣೆಗೊಳ್ಳುತ್ತಿದ್ದ ಸಮರ್ಪಕವಾದಂತಹ ಆಂತರಿಕ ಹಣಕಾಸು ನಿಯಂತ್ರಣದ ವಿನ್ಯಾಸ, ಕಾರ್ಯಗತಗೊಳಿಸುವಿಕೆ ಮತ್ತು ನಿರ್ವಹಣೆ, ತನ್ನ ಆಸ್ತಿಗಳನ್ನು ಸಂರಕ್ಷಿಸುವುದು, ವಂಚನೆಗಳು ಮತ್ತು ತಪ್ಪುಗಳು ಸಂಭವಿಸುವುದನ್ನು ತಡೆಯುವುದು ಮತ್ತು ಅಂತಹ ಪ್ರಕರಣಗಳನ್ನು ಪತ್ತೆಹಚ್ಚುವುದು, ಲೆಕ್ಕವನ್ನಿಡುವಿಕೆಯ ದಾಖಲೆಗಳ ಯಥಾರ್ಥತೆ ಮತ್ತು ಪರಿಪೂರ್ಣತೆ ಹಾಗೂ ಕಂಪನಿಗಳ ಅಧಿನಿಯಮ, 2013ರ ಅಡಿಯಲ್ಲಿ ಅಗತ್ಯತೆಯಿರುವಂತೆ ವಿಶ್ವಸನೀಯತೆಯಿಂದ ಕೂಡಿದ ಹಣಕಾಸಿಗೆ ಸಂಬಂಧಿತ ಮಾಹಿತಿಯನ್ನು ಸಮಯೋಚಿತವಾಗಿ ತಯಾರಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತವೆ.

ಲೆಕ್ಕಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ ಕಂಪನಿಯ ಹಣಕಾಸು ವರದಿಗಳ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಮೇಲೆ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಅನ್ವಯಗೊಳ್ಳುವ ಹಾಗೂ ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯಿಂದ ನೀಡಲ್ಪಟ್ಟಿರುವ ಲೆಕ್ಕಪರಿಶೋಧನಾ ಮಾನದಂಡಗಳ ಅನುಸಾರ ಹಾಗೂ ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 143 (10)ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿದೆ ಎಂಬುದಾಗಿ ಭಾವಿಸಲ್ಪಡತಕ್ಕ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಗೊಳ್ಳುವಷ್ಟರ ಮಟ್ಟಿಗೆ, ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿರುವೆವು. ಹಣಕಾಸು ವರದಿಯ ಮೇಲೆ ಸಮರ್ಪಕವಾದಂತಹ ರೀತಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸಲಾಗಿರುವುದೇ ಹಾಗೂ ಹಾಗೂ ನಿರ್ವಹಿಸಲಾಗಿರುವುದೇ ಹಾಗೂ ಅಂತಹ ನಿಯಂತ್ರಣಗಳು ಎಲ್ಲಾ ರೀತಿಯಲ್ಲಿಯೂ ಪರಿಣಾಮಕಾರಿತ್ವದಿಂದ ಕಾರ್ಯನಿರ್ವಹಿಸುತ್ತಿರುವವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಾವು ನೈತಿಕತೆಯ ಅಗತ್ಯತೆಗಳನ್ನು ಅನುಸರಿಸುವುದನ್ನು ಹಾಗೂ ಹಣಕಾಸು ತಃಖ್ತೆಗಳು ವಿಷಯಕ ತಪ್ಪು ಹೇಳಿಕೆಗಳಿಂದ ಮುಕ್ತವಾಗಿವೆಯೇ ಎಂಬುದರ ಬಗ್ಗೆ ನ್ಯಾಯಸಮ್ಮತ ಭರವಸೆಯನ್ನು ಪಡೆಯುವುದಕ್ಕಾಗಿ ಲೆಕ್ಕಪರಿಶೋಧನಾ ವಿಧಾನವನ್ನು ಪೂರ್ವಭಾವಿಯಾಗಿ ಯೋಚಿಸುವುದು ಹಾಗೂ ಅದನ್ನು ಕಾರ್ಯಗತಗೊಳಿಸುವ ಅಗತ್ಯತೆಯನ್ನು ಆ ಮಾನದಂಡಗಳು ಹಾಗೂ ಮಾರ್ಗಸೂಚಿಗಳು ಹೊಂದಿರುತ್ತವೆ

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯ ಸಮರ್ಪಕತೆ ಹಾಗೂ ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ಲೆಕ್ಕಪರಿಶೋಧನಾ ಸಾಕ್ಷಾಧಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಕಾರ್ಯಾಚರಣೆಗಳನ್ನು ನಡೆಸುವುದನ್ನು ನಮ್ಮ ಲೆಕ್ಕಪರಿಶೋಧನೆಯು ಒಳಗೊಂಡಿರುತ್ತದೆ. ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ನಮ್ಮ ಲೆಕ್ಕಪರಿಶೋಧನೆಯು, ಹಣಕಾಸು ವರದಿಯ ಮೇಲೆ ಆಂತರಿಕ ನಿಯಂತ್ರಣಗಳನ್ನು ಅರ್ಥ ಮಾಡಿಕೊಳ್ಳುವುದು, ವಂಚಿಸುವ ಉದ್ದೇಶದಿಂದಲೇ ಆಗಲಿ ಅಥವಾ ತಪ್ಪುಗಳಿಂದಲೇ ಆಗಲಿ, ಇರಬಹುದಾದ ವಿಷಯಕ ದುರ್ಬಲತೆಯ ಸಂಭಾವ್ಯ ಅಪಾಯವನ್ನು ನಿರ್ಧಾರಣೆ ಮಾಡುವುದು ಹಾಗೂ ನಿರ್ಧಾರಣೆ ಮಾಡಲಾದ ಸಂಭಾವ್ಯ ಅಪಾಯದ ಆಧಾರದ ಮೇರೆಗೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರಿಶೀಲಿಸುವುದು ಮತ್ತು ಮೌಲ್ಯಮಾಪನ ಮಾಡುವುದನ್ನು ಒಳಗೊಂಡಿರುತ್ತದೆ. ಆಯ್ಕೆ ಮಾಡಿಕೊಳ್ಳಲಾಗುವ ಕಾರ್ಯವಿಧಾನವು ವಂಚಿಸುವ ಉದ್ದೇಶದಿಂದಲೇ ಆಗಿರಲಿ ಅಥವಾ ಕೈತಪ್ಪಿನಿಂದಲೇ ಆಗಿರಲಿ ಹಣಕಾಸು ತಃಖ್ತೆಗಳಲ್ಲಿನ ವಿಷಯಕ ತಪ್ಪು ಹೇಳಿಕೆಗಳ ಸಂಭಾವ್ಯ ಅಪಾಯಗಳನ್ನು ನಿರ್ಧಾರಣೆ ಮಾಡುವುದನ್ನು ಒಳಗೊಂಡಂತೆ ಲೆಕ್ಕಪರಿಶೋಧಕರುಗಳ ತೀರ್ಮಾನವನ್ನು ಅವಲಂಬಿಸಿರುತ್ತದೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ತಾತ್ಪರ್ಯ/ಪ್ರಾಮುಖ್ಯತೆ

ಒಂದು ಕಂಪನಿಯ ಹಣಕಾಸು ವರದಿಯ ಮೇಲೆ ಒಂದು ನಿಗಮದ ಆಂತರಿಕ ಹಣಕಾಸು ನಿಯಂತ್ರಣವು, ಹಣಕಾಸು ವರದಿಯ ವಿಶ್ವಸನೀಯತೆಯನ್ನು ಒಂದು ನ್ಯಾಯಸಮ್ಮತ ಭರವಸೆಯನ್ನು ಒದಗಿಸುವುದಕ್ಕಾಗಿ ವಿನ್ಯಾಸಗೊಳಿಸುವ ಹಾಗೂ ಒಂದು ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ ಅನುಸಾರ ಬಾಹ್ಯ ಉದ್ದೇಶಗಳಿಗಾಗಿ ಹಣಕಾಸು ತಃಖ್ತೆಗಳನ್ನು ತಯಾರಿಸುವ ಒಂದು ಪ್ರಕ್ರಿಯೆಯಾಗಿರುತ್ತದೆ.

1) ಕಂಪನಿಯ ಆಸ್ತಿಗಳ ವ್ಯವಹಾರಗಳು ಮತ್ತು ವಿನ್ಯಾಸ/ವ್ಯವಸ್ಥೆಯನ್ನು ನ್ಯಾಯಸಮ್ಮತವಾದಂತಹ ಮತ್ತು ಯಥಾರ್ಥತೆಯಿಂದ ಕೂಡಿದ ರೀತಿಯಲ್ಲಿ ತೋರಿಸುವುದು.

2) ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ ಅನುಸಾರ ಪ್ರತ್ಯೇಕ ಹಣಕಾಸು ತಃಖ್ತೆಗಳನ್ನು ತಯಾರಿಸುವಲ್ಲಿ ಅನುಮತಿ ನೀಡುವ ಸಲುವಾಗಿ ಅಗತ್ಯವಿರುವಂತೆ ವ್ಯವಹಾರಗಳನ್ನು ದಾಖಲಿಸಲಾಗಿದೆ ಹಾಗೂ ಕಂಪನಿಯ ಸ್ವೀಕೃತಿಗಳು ಮತ್ತು ವೆಚ್ಚಗಳನ್ನು ನಿಗಮದ ವ್ಯವಸ್ಥಾಪನೆ/ಆಡಳಿತ ಮಂಡಳಿಯ ಮತ್ತು ನಿರ್ದೇಶಕರುಗಳ ಅನುಮತಿಯ ಅನುಸಾರವೇ ಮಾಡಲಾಗಿದೆ ಎಂಬುದರ ಬಗ್ಗೆ ಒಂದು ನ್ಯಾಯಸಮ್ಮತ ಭರವಸೆಯನ್ನು ಒದಗಿಸುವುದು.

3) ಪ್ರತ್ಯೇಕ ಹಣಕಾಸು ತಃಖ್ತೆಗಳ ಮೇಲೆ ಒಂದು ವಿಷಯಕ ಪ್ರಭಾವವನ್ನು ಹೊಂದಿರುವಂತಹ ನಿಗಮದ ಆಸ್ತಿಗಳ ಅನಧಿಕೃತ ಸ್ವಾಧೀನತೆ, ಬಳಕೆ ಅಥವಾ ವಿಲೇವಾರಿಯನ್ನು ತಡೆಯುವುದು ಅಥವಾ ಸಮಯೋಚಿತವಾಗಿ ಪತ್ತೆಹಚ್ಚುವುದನ್ನು ಒಳಗೊಂಡಿರುತ್ತದೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಇತಿಮಿತಿಗಳು

ವಂಚನೆ/ಒಳಸಂಚಿನ ಸಂಭಾವ್ಯತೆ ಅಥವಾ ಸಮರ್ಪಕ ಆಡಳಿತವು ನಿಯಂತ್ರಣಗಳನ್ನು ಕಡೆಗಣಿಸುವುದು, ಇವುಗಳನ್ನೂ ಒಳಗೊಂಡಂತೆ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಇತಿಮಿತಿಗಳ ಕಾರಣ ವಿಷಯಕ ತಪ್ಪು ಹೇಳಿಕೆಗಳು ಅಥವಾ ವಂಚನೆಗಳು ಸಂಭವಿಸಬಹುದು ಹಾಗೂ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿರಬಹುದು. ಅಲ್ಲದೆಯೇ, ಭವಿಷ್ಯದ ಅವಧಿಗಳಿಗೆ ಸಂಬಂಧಿತ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಯಾವುದೇ ಮೌಲ್ಯಮಾಪನವನ್ನು ಪ್ರಕ್ಷೇಪಿಸುವುದು ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣವು ಸ್ಥಿತಿಗತಿಗಳಲ್ಲಿನ ಬದಲಾವಣೆ ಅಥವಾ ಕಾರ್ಯನೀತಿಗಳು ಅಥವಾ ಕಾರ್ಯವಿಧಾನಗಳು ಹಾಳಾಗುವುದರ ಕಾರಣ ಅಸಮರ್ಪಕಗೊಳ್ಳುವ ಸಂಭಾವ್ಯ ಅಪಾಯದ ಷರತ್ತಿಗೆ ಒಳಪಟ್ಟಿರುತ್ತದೆ.

ನಮ್ಮ ಅಭಿಪ್ರಾಯಗಳ ಹಕ್ಕುತ್ಯಾಗ

ಕಂಪನಿಯು ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಆಧ್ಯತೆಯ ಮೇಲೆ ಅಥವಾ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆಯು ನೀಡಿರುವಂತಹ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮೇಲೆ ಮಾರ್ಗಸೂಚಿ ಟಿಪ್ಪಣಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತೆ ಆಂತರಿಕ ನಿಯಂತ್ರಣಗಳ ಅತ್ಯಗತ್ಯ ಭಾಗಗಳನ್ನು ಪರಿಗಣಿಸಿದಂತೆ ತನ್ನ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಹಾಗೂ ಈ ನಿಟ್ಟಿನಲ್ಲಿ ದಾಖಲೆಗಳನ್ನು ನಿರ್ವಹಿಸುವ ಪ್ರಕ್ರಿಯೆಯ ಅಡಿಯಲ್ಲಿರುವುದು.

ಈ ಕಾರಣದಿಂದಾಗಿ, ಕಂಪನಿಯು 31 ಮಾರ್ಚ್ 2022ರಲ್ಲಿದ್ದಂತೆ ಹಣಕಾಸು ವರದಿಯ ಮೇಲೆ ಸಮರ್ಪಕವಾದಂತಹ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಹೊಂದಿದ್ದಿತೆ ಹಾಗೂ ಅಂತಹ ನಿಯಂತ್ರಣಗಳು ಪರಿಣಾಮಕಾರಿತ್ವದಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ನಾವು ಸಮರ್ಪಕವಾದಂತಹ ಹಾಗೂ ಸೂಕ್ತವಾದಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರಗಳನ್ನು ಪಡೆದುಕೊಳ್ಳಲಾಗಲಿಲ್ಲ.

ಕಂಪನಿಯ ಹಣಕಾಸು ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆಯಲ್ಲಿ ಅನ್ವಯಗೊಳಿಸಲಾದಂತಹ ಲೆಕ್ಕಪರಿಶೋಧನಾ ಪರೀಕ್ಷಣೆಗಳ ಸ್ವರೂಪ, ಸಮಯ ಹಾಗೂ ವಿಸ್ತೀರ್ಣಗಳನ್ನು ನಿರ್ಧಾರಣೆ ಮಾಡುವಲ್ಲಿ ನಾವು ಮೇಲೆ ವರದಿ ಮಾಡಿರುವಂತಹ ಹಕ್ಕುತ್ಯಾಗವನ್ನು ಪರಿಗಣಿಸಿರುವೆವು ಹಾಗೂ ಈ ಹಕ್ಕುತ್ಯಾಗವು ಕಂಪನಿಯ ಹಣಕಾಸು ತಃಖ್ತೆಗಳ ಮೇಲಿನ ನಮ್ಮ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವುದಿಲ್ಲ.

ವಾಸನ್ ಅಂಡ್ ಸಂಪತ್ ಎಲ್‌ಎಲ್‌ಪಿಗಾಗಿ

ಚಾರ್ಟರ್ಡ್ ಅಕೌಂಟೆಂಟ್‌ಗಳು

ಸಂಸ್ಥೆಯ ನೋಂದಣಿ ಸಂಖ್ಯೆ ಆರ್-004542ಎಸ್/ಎಸ್2-0070

ಅರುಣ್ ಕುಮಾರ್ ಶ್ರೀನಿವಾಸನ್

ಪಾಲುದಾರರು

ಸದಸ್ಯತ್ವ ಸಂಖ್ಯೆ : 205552

ಯುಡಿಐಎನ್ 2220555BDZGIY3982

ಸ್ಥಳ : ಬೆಂಗಳೂರು

ದಿನಾಂಕ : 23 ನವಂಬರ್ 2022

ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ-ಸಿ.

ಅಧಿನಿಯಮದ ಪರಿಚ್ಛೇದ 143(5)ರ ಅಡಿಯಲ್ಲಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ನೀಡಿರುವಂತಹ ಕಂಪನಿಗೆ ಸಂಬಂಧಿತ ಹೆಚ್ಚುವರಿ ನಿರ್ದಿಷ್ಟ ನಿರ್ದೇಶನಗಳ ಅನುಸಾರ ನಮ್ಮ ವರದಿಯ ಕಂಡಿಕೆ 3ಲಯಲ್ಲಿ ಉಲ್ಲೇಖಿಸಲಾಗಿರುವಂತಹ, ನಗದು ಮತ್ತು ಬ್ಯಾಂಕು ಶಿಲ್ಕುಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧಕರುಗಳು ಪರಿಶೀಲಿಸಬೇಕಾದ ಐಟಂಗಳ ಒಂದು ಪಟ್ಟಿ ಹಾಗೂ ನಿರ್ದಿಷ್ಟವಾಗಿ ಅನುಸರಿಸದಿರುವಂತಹ ಅಂಶಗಳ ಬಗ್ಗೆ ಒಂದು ವರದಿ.

ಕ್ರಮ ಸಂಖ್ಯೆ	ಪರಿಶೀಲಿಸಲು ಅಗತ್ಯತೆಯಿರುವ ಐಟಂಗಳ ಪಟ್ಟಿ	ಷರಾ / ಉತ್ತರಗಳು
1	ಎಲ್ಲಾ ಬ್ಯಾಂಕು ಖಾತೆಗಳನ್ನು/ನಿಶ್ಚಿತ ಅವಧಿ ಠೇವಣಿಗಳನ್ನು ಬ್ಯಾಂಕುಗಳಲ್ಲಿ ತೆರೆಯಲಾಗಿರುವುದೆ ಹಾಗೂ ಮೇಲೆ ತಿಳಿಸಲಾಗಿರುವಂತಹ ಪ್ರದತ್ತವಾಗಿರುವ ಅಧಿಕಾರಗಳ ಅನುಸಾರ ಸಮರ್ಪಕ ಅನುಮತಿ ಹಾಗೂ ಅನುಮೋದನೆಗಳನ್ನು ನೀಡಲಾಗಿರುವುದೆ.	ಹೌದು, ನಿರ್ದಿಷ್ಟ ಮಾರ್ಗಸೂಚಿಗಳ ಅನುಸಾರ.
2	ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆ ತಃಖ್ತೆಯನ್ನು ತಯಾರಿಸುವ ಸಲುವಾಗಿ ಒಂದು ನಿಯತಕಾಲಿಕ ವ್ಯವಸ್ಥೆ/ಕಾರ್ಯಕ್ರಮವು ಇದ್ದಿತೆ ಹಾಗೂ ಅವುಗಳನ್ನು ಲೆಕ್ಕಪರಿಶೋಧನೆಯ ಪರಿಶೀಲನೆಗಾಗಿ ಸಲ್ಲಿಸಲ್ಪಟ್ಟವೆ?	ಹೌದು, ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿರುವ (ಕಾವೇರಿ ಭವನ ಶಾಖೆ) ಆರ್‌ಆರ್‌ಎಎಸ್, ಐಇಎಕ್ಸ್ ಹಾಗೂ ಪಿಎಕ್ಸ್‌ಐಎಲ್ ಬ್ಯಾಂಕು ಖಾತೆಗಳನ್ನು ಹೊರತುಪಡಿಸಿದಂತೆ. ನಮೂದುಗಳು ಒಟ್ಟಾರೆಯಾಗಿರುವುದರಿಂದ ಹಾಗೂ ಹಣಕಾಸು ಸಾಲಿನ ಅಂತ್ಯದಲ್ಲಿ ಅನುಮೋದಿಸುವುದರಿಂದ, ಮಾಸಿಕ ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆಯು ಸಾಧ್ಯವಿರುವುದಿಲ್ಲ. ಟಿಪ್ಪಣಿ : ಕಂಪನಿಯು ಸ್ಟೇಟ್ ನಿಶ್ಚಿತ ಅವಧಿ ಠೇವಣಿಯನ್ನು ತನ್ನ ಹಣಕಾಸು ತಃಖ್ತೆಗಳಲ್ಲಿ ಒಂದು ಚಾಲ್ತಿ ಖಾತೆ ಎಂಬುದಾಗಿ ವರ್ಗೀಕರಿಸುತ್ತಿರುವುದು.
3	ಪ್ರಧಾನ ಖಾತೆ ಹಾಗೂ ಎಲ್ಲಾ ಉಪ-ಬ್ಯಾಂಕು ಖಾತೆಗಳ ನಡುವೆ ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆಯನ್ನು ಮಾಡಲಾಗಿದ್ದಿತೆ	ಹೌದು, ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿರುವ (ಕಾವೇರಿ ಭವನ ಶಾಖೆ) ಆರ್‌ಆರ್‌ಎಎಸ್, ಐಇಎಕ್ಸ್ ಹಾಗೂ ಪಿಎಕ್ಸ್‌ಐಎಲ್ ಬ್ಯಾಂಕು ಖಾತೆಗಳನ್ನು ಹೊರತುಪಡಿಸಿದಂತೆ. ನಮೂದುಗಳು ಒಟ್ಟಾರೆಯಾಗಿರುವುದರಿಂದ ಹಾಗೂ ಹಣಕಾಸು ಸಾಲಿನ ಅಂತ್ಯದಲ್ಲಿ ಅನುಮೋದಿಸುವುದರಿಂದ, ಮಾಸಿಕ ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆಯು ಸಾಧ್ಯವಿರುವುದಿಲ್ಲ.
4	ಬ್ಯಾಂಕು ಖಾತೆಗಳ ಕಾರ್ಯಾಚರಣೆಗಾಗಿ ಓರ್ವ ಏಕೈಕ ಸಹಿ ಮಾಡುವ ವ್ಯಕ್ತಿಗೆ ನೀಡಲಾಗಿದ್ದಿತೆ?	ಇಲ್ಲ, ಮಾರ್ಗಸೂಚಿಗಳ ಅನುಸಾರ ಜಂಟಿ ಸಹಿಗಳ ಅಗತ್ಯತೆಯಿರುತ್ತದೆ.

5	ನಿಶ್ಚಿತ ಅವಧಿ ಠೇವಣಿಗಳ ಮೇಲಿನ ಸಂಪೂರ್ಣ ಅವಧಿಗೆ ಬಡ್ಡಿಯನ್ನು ಲೆಕ್ಕಪತ್ರಗಳ ಪುಸ್ತಕಗಳಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದೇ?	ಷರತ್ತುಬದ್ಧ ಅಭಿಪ್ರಾಯ ಗಮನಿಸುವುದು. (iv)ನ್ನು ಗಮನಿಸುವುದು. ಕಂಪನಿಯು ಬಡ್ಡಿಯನ್ನು ಸಂಚಿತಗೊಳ್ಳುವಿಕೆಯ ಒಂದು ಸಮಿಶ್ರ ಮಾದರಿಯಲ್ಲಿ ಲೆಕ್ಕವನ್ನಿಡುತ್ತಿರುವುದು, ಇದು ಪೂರ್ವಾವಧಿಯಲ್ಲಿ ಗಳಿಸಲಾಗಿರುವ ಬಡ್ಡಿ ಹಾಗೂ ಸಂಚಿತಗೊಂಡಿರುವ, ಆದರೆ ಸ್ವೀಕರಿಸದಿರುವ ಬಡ್ಡಿಯನ್ನು ಒಳಗೊಂಡಿರುತ್ತದೆ. ಬ್ಯಾಂಕು ಖಚಿತಪಡಿಸುವಿಕೆಗಳನ್ನು ಕೆಲವು ದೃಷ್ಟಾಂತಗಳಲ್ಲಿ ಆದಾಯ ತೆರಿಗೆ ಪೋರ್ಟಲ್‌ನಲ್ಲಿ 26ಎಎಸ್‌ನೊಂದಿಗೆ ಸಮನ್ವಯಗೊಳಿಸಿರುವುದಿಲ್ಲ.
6	ಕಚೇರಿಯಲ್ಲಿರುವ ನಗದನ್ನು ನಿಯತಕಾಲಿಕವಾಗಿ ಭೌತಿಕ ಪರಿಶೀಲನೆ ಮಾಡಲಾಗಿರುವುದೇ?	3 ಕೈಪಣ (ಇಂಪ್ರೆಸ್)-ನಗದು ಶಿಲ್ಕುಗಳ ಲೆಕ್ಕವನ್ನು ಕರ್ನಾಟಕದ ವಿದ್ಯುಚ್ಛಕ್ತಿ ಕಂಪನಿ ನಿಯಮಿತದ ಪ್ರಧಾನ ಕಚೇರಿಯಲ್ಲಿ ನಿರ್ವಹಿಸಲಾಗಿರುತ್ತದೆ ಹಾಗೂ ಒಂದು ಕೈಪಣ (ಇಂಪ್ರೆಸ್)-ನಗದು ಶಿಲ್ಕುಗಳ ಲೆಕ್ಕವನ್ನು ಡಿಸಿ, ಕಲಬುರಗಿ, ಇಲ್ಲಿ ನಿರ್ವಹಿಸಲಾಗಿರುತ್ತದೆ.
7	ಆಸ್ತಿ-ಜವಾಬ್ದಾರಿ ತಃಖ್ತೆಯಲ್ಲಿ ತೋರಿಸಿರುವಂತಹ ಕಚೇರಿಯಲ್ಲಿರುವ ನಗದು ನಗದಿನ ಭೌತಿಕ ಪರಿಶೀಲನೆಯ ಪ್ರಮಾಣದಲ್ಲಿ ತೋರಿಸಿರುವುದಕ್ಕೆ ತಾಳೆ ಹೊಂದಿರುವುದೇ?	ಹೌದು, ಡಿಸಿ, ಕಲಬುರಗಿ, ಇಲ್ಲಿ ನಿರ್ವಹಿಸಲಾಗಿರುವ ಕೈಪಣ (ಇಂಪ್ರೆಸ್)-ನಗದು ಶಿಲ್ಕುಗಳ ಲೆಕ್ಕದಲ್ಲಿ ಇರುವಂತಹ ಭಾರತೀಯ ರೂಪಾಯಿಗಳಲ್ಲಿ 20,000/-ದಷ್ಟು ಮೊತ್ತವನ್ನು ಹೊರತುಪಡಿಸಿದಂತೆ - ಇದಕ್ಕೆ ಸಂಬಂಧಿಸಿದಂತೆ ಭೌತಿಕ ಪರಿಶೀಲನೆಯ ಖಚಿತಪಡಿಸಿ ಕೊಳ್ಳುವಿಕೆಯು ಬಂದಿರುವುದಿಲ್ಲ.
8	ಮೊತ್ತಗಳು, ಅವಧಿ ಮುಕ್ತಾಯವಾಗುವ ದಿನಾಂಕಗಳು, ಬಡ್ಡಿ ದರಗಳೂ ಹಾಗೂ ಬಡ್ಡಿ ಪಾವತಿಗೆ ದಿನಾಂಕಗಳು, ಈ ವಿವರಗಳನ್ನು ತೋರಿಸುವ ನಿಶ್ಚಿತ ಅವಧಿ ಠೇವಣಿಗಳ ರಿಜಿಸ್ಟರನ್ನು ನಿರ್ವಹಿಸಲಾಗಿರುವುದೇ?	ಹೌದು, ಸ್ಟೀಪ್ ನಿಶ್ಚಿತ ಅವಧಿ ಠೇವಣಿಗಳನ್ನು ಹೊರತುಪಡಿಸಿದಂತೆ
9.	ನಿಶ್ಚಿತ ಅವಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ನಿಗದಿತ ದಿನಾಂಕಗಳಲ್ಲಿ ಸ್ವೀಕರಿಸಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನುಸರಣಾ ಕ್ರಮಗಳ ವ್ಯವಸ್ಥೆಯು ಇರುವುದೇ?	ಹೌದು,
10.	ನಿಶ್ಚಿತ ಅವಧಿ ಠೇವಣಿಗಳ ಅವಧಿ ಮುಕ್ತಾಯಗೊಂಡಿರುವವುಗಳಿಗೆ ಸಂಬಂಧಿಸಿದಂತೆ ಮೊತ್ತವನ್ನು ಯಾವುದೇ ವಿಳಂಬವಿಲ್ಲದೆಯೇ ವರ್ಗಾಯಿಸಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನುಸರಣಾ ಕ್ರಮಗಳ ವ್ಯವಸ್ಥೆಯು ಇರುವುದೇ?	ಹೌದು
11.	ಎಲ್ಲಾ ಬ್ಯಾಂಕು ಖಾತೆಗಳು ಅಂದರೆ : ಉಳಿತಾಯ ಖಾತೆಗಳು, ಚಾಲ್ತಿ ಖಾತೆಗಳು ಹಾಗೂ ನಿಶ್ಚಿತ ಅವಧಿ ಖಾತೆಗಳಿಂದ ಬ್ಯಾಂಕು ಖಚಿತಪಡಿಸಿಕೊಳ್ಳುವಿಕೆ ತಃಖ್ತೆಗಳನ್ನು ನಿಯಮಿತವಾಗಿ ಸ್ವೀಕರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನುಸರಣಾ ಕ್ರಮಗಳ ವ್ಯವಸ್ಥೆಯು ಇರುವುದೇ?	ಶಿಲ್ಕುಗಳಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಂದ ಖಚಿತಪಡಿಸಿಕೊಳ್ಳುವಿಕೆ ಪತ್ರಗಳನ್ನು ವರ್ಷಾಂತದಲ್ಲಿ ಪಡೆದುಕೊಳ್ಳಲಾಗುತ್ತಿರುವುದು.

12.	ಎಲ್ಲ ಬ್ಯಾಂಕು ಶಿಲ್ಕುಗಳಿಗೆ ಸಂಬಂಧಿಸಿದಂತೆ ಶಿಲ್ಕುಗಳ ಖಚಿತಪಡಿಸಿಕೊಳ್ಳುವಿಕೆಗಳು ಬ್ಯಾಂಕು ತಃಖ್ತೆಗಳ ಜೊತೆಯಲ್ಲಿ ತಾಳೆ ಹೊಂದುವವೆ?	ಹೌದು.
13.	ನಿಶ್ಚಿತ ಅವಧಿ ಠೇವಣಿಗಳ ರಿಜಿಸ್ಟ್ರಿನ ಅನುಸಾರ ನಿಶ್ಚಿತ ಅವಧಿ ಠೇವಣಿಗಳು ಹಾಗೂ ಬಡ್ಡಿಗಳು ಬ್ಯಾಂಕುಗಳು ನೀಡಿರುವಂತಹ ಖಚಿತಪಡಿಸಿಕೊಳ್ಳುವಿಕೆ/ ಪ್ರಮಾಣ ಪತ್ರಗಳ ಜೊತೆಯಲ್ಲಿ ತಾಳೆ ಹೊಂದುವವೆ?	ಹೌದು, ಸ್ಟೀಪ್ ನಿಶ್ಚಿತ ಅವಧಿ ಠೇವಣಿಗಳನ್ನು ಹೊರತುಪಡಿಸಿದಂತೆ - ಇದಕ್ಕೆ ಸಂಬಂಧಿಸಿದಂತೆ ಬಡ್ಡಿ ಪಾವತಿ ಪ್ರಮಾಣಪತ್ರಗಳು ಸಮರ್ಪಕವಾಗಿರುವುದಿಲ್ಲ ಹಾಗೂ ನಮೂನೆ 26ಎಎಸ್‌ನೊಂದಿಗೆ ಸಮನ್ವಯಗೊಳಿಸಿರುವುದಿಲ್ಲ.
14.	ಬ್ಯಾಂಕುಗಳಿಂದ ಸ್ವೀಕರಿಸಲಾಗಿರುವ ಖಚಿತಪಡಿಸಿಕೊಳ್ಳುವಿಕೆ/ ಪ್ರಮಾಣಪತ್ರಗಳು ಬ್ಯಾಂಕು ದೃಢೀಕರಿಸಿರುವುದೆ ಹಾಗೂ ಅದು ಬ್ಯಾಂಕಿನ ಲೆಟರ್ ಹೆಡ್‌ನಲ್ಲಿ ಇರುವುದೆ?	ಹೌದು
15.	ಮೇಲೆ ತಿಳಿಸಲಾದ ಪರಿವೀಕ್ಷಣೆಗಳಲ್ಲಿ ಯಾವುದಾದರೂ ವ್ಯತ್ಯಾಸಗಳನ್ನು ಗಮನಿಸಿದಲ್ಲಿ, ಅದನ್ನು ತದನಂತರದ ಸಾಲಿನಲ್ಲಿ ಹೊಂದಾಣಿಕೆ ಮಾಡಲಾಗಿರುವುದೆ?	ಹಿಂದಿನ ಎಕ್ಸೆಲ್ ಮ್ಯಾಕ್ರೋಸ್ ಆಧಾರಿತ ಪುಸ್ತಕಗಳಿಂದ ಮಾಹಿತಿಯನ್ನು ಇಂದಿನದಿನದನ್ನಾಗಿ ಮಾಡಲಾದ ಟ್ಯಾಲಿಯನ್ನು ನಿರ್ವಹಿಸಿರುವ ಕಾರಣ ತದನಂತರದ ಹೊಂದಾಣಿಕೆಗಳನ್ನು ಪರಿಶೀಲಿಸಲಾಗಲಿಲ್ಲ/ಖಚಿತಪಡಿಸಿಕೊಳ್ಳಲಾಗಲಿಲ್ಲ.
16.	ಪರೀಕ್ಷಾ-ಪರಿಶೀಲನೆ ಮಾಡಲಾದ ಪ್ರಕರಣಗಳಲ್ಲಿ ಬ್ಯಾಂಕುಗಳಿಂದ ಬಾಹ್ಯ ಖಚಿತಪಡಿಸಿಕೊಳ್ಳುವಿಕೆಗಳನ್ನು ಪಡೆದುಕೊಳ್ಳಲಾಗಿರುವುದೆ?	ಹೌದು, ಎಲ್ಲಾ ಬ್ಯಾಂಕುಗಳಿಂದ ಶಿಲ್ಕುಗಳ ಬಗ್ಗೆ ಬಾಹ್ಯ ಖಚಿತಪಡಿಸಿಕೊಳ್ಳುವಿಕೆಗಳನ್ನು ಕೋರಲಾಗಿರುವುದು, ಅವುಗಳ ಪೈಕಿ 2 ಬ್ಯಾಂಕುಗಳಿಂದ ವರದಿಯ ಈ ದಿನಾಂಕದವರೆಗೆ ಸ್ವೀಕರಿಸಲಾಗಿರುವುದು ಹಾಗೂ ಅವುಗಳು ಲೆಕ್ಕಪತ್ರ ಪುಸ್ತಕಗಳೊಂದಿಗೆ ತಾಳೆ ಹೊಂದುವವು.
17.	ಲೋಪದೋಷಗಳನ್ನು ಶಾಸನಬದ್ಧ ಲೆಕ್ಕಪರಿಶೋಧಕರು ಆಂತರಿಕ ಹಣಕಾಸು ನಿಯಂತ್ರಣಗಳ ಮೇಲಿನ ವರದಿಯಲ್ಲಿ ಸ್ಪಷ್ಟಪಡಿಸಿರುವರೆ, ಇಲ್ಲವಾದಲ್ಲಿ ಈ ನಿಟ್ಟಿನಲ್ಲಿ ಲೆಕ್ಕಪರಿಶೋಧನಾ ಪ್ರಶ್ನಾವಳಿಯನ್ನು ನೀಡಲಾಗಿರುವುದೆ?	

ವಾಸನ್ ಅಂಡ್ ಸಂಪತ್ ಎಲ್‌ಎಲ್‌ಪಿಗಾಗಿ

ಚಾರ್ಟೆಡ್ ಅಕೌಂಟೆಂಟ್‌ಗಳು

ಸಂಸ್ಥೆಯ ನೋಂದಣಿ ಸಂಖ್ಯೆ ಆರ್-004542ಎಸ್/ಎಸ್2-0070

ಅರುಣ್ ಕುಮಾರ್ ಶ್ರೀನಿವಾಸನ್

ಪಾಲುದಾರರು

ಸದಸ್ಯತ್ವ ಸಂಖ್ಯೆ : 205552

ಯುಡಿಐಎನ್ 2220555BDZGIY3982

ಸ್ಥಳ : ಬೆಂಗಳೂರು

ದಿನಾಂಕ : 23 ನವಂಬರ್ 2022

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಶಾಸನಬದ್ಧ ಲೆಕ್ಕಪರಿಶೋಧಕರ ಷರತ್ತುಬದ್ಧ ಅಭಿಪ್ರಾಯಗಳಿಗೆ ಆಧಾರ ಕಂಡಿಕೆಗಳಿಗೆ ಉತ್ತರಗಳು

ಕ್ರಮ ಸಂಖ್ಯೆ	ಲೆಕ್ಕಪರಿಶೋಧಕರು ಗಮನಿಸಿರುವ ಅಂಶಗಳು / ಮಾಡಿರುವಂತಹ ಆಕ್ಷೇಪಣೆಗಳು	ವ್ಯವಸ್ಥಾಪನೆಯ ಉತ್ತರಗಳು
(i)	<p>ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ - 19ರ (ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳು) ಅನುಸಾರ ಒಂದು ಅಸ್ತಿತ್ವ / ಸಂಸ್ಥೆಯು ತನ್ನ ವಿವರಿಸಲ್ಪಟ್ಟಿರುವಂತಹ ಪ್ರಯೋಜನಗಳ ಯೋಜನೆಗಳ ಮಾಹಿತಿಯನ್ನು ಬಹಿರಂಗಪಡಿಸತಕ್ಕದ್ದು ಹಾಗೂ (1) ಯೋಜನೆಯು ಒದಗಿರುವಂತಹ ಪ್ರಯೋಜನಗಳ ಸ್ವರೂಪ (ಉದಾಹರಣೆಗೆ ಅಂತಿಮ ವೇತನ ವಿವರಿಸಲ್ಪಟ್ಟಿರುವ ಪ್ರಯೋಜನ ಯೋಜನೆ ಅಥವಾ ಕಾಣಿಕೆ ಆಧಾರಿತ ಯೋಜನೆ ಖಾತರಿಯೊಂದಿಗೆ) (2) ಯೋಜನೆಯು ಕಾರ್ಯಾಚರಣೆಗೊಳ್ಳುವಂತಹ ನಿಯಂತ್ರಣ ಚೌಕಟ್ಟಿನ ವಿವರಣೆ, ಉದಾಹರಣೆಗೆ ಕನಿಷ್ಠ ಹಣಕಾಸು ಹೂಡಿಕೆಯ ಮಟ್ಟ ಹಾಗೂ ಸೀಮಿತ ಆಸ್ತಿಗಳು ಮುಂತಾದ ಯೋಜನೆಯ ಮೇಲೆ ನಿಯಂತ್ರಣ ಚೌಕಟ್ಟಿನ ಯಾವುದಾದರೂ ಪ್ರಭಾವ (3) ಯೋಜನೆಯ ನಿರ್ವಹಣೆಗಾಗಿ ಇತರೆ ಸಂಸ್ಥೆಗಳ ಜವಾಬ್ದಾರಿಗಳ ವಿವರಣೆ ಉದಾಹರಣೆಗೆ ಯೋಜನೆಯ ಟ್ರಸ್ಟಿಗಳು ಅಥವಾ ನಿರ್ದೇಶಕರುಗಳ ಮಂಡಳಿಯ ಸದಸ್ಯರುಗಳು, ಇತ್ಯಾದಿಗಳನ್ನು ಒಳಗೊಂಡಂತೆ ಅವುಗಳ ವೈಲಕ್ಷಣಗಳನ್ನು ವಿವರಿಸತಕ್ಕದ್ದು.</p> <p>ಮೇಲೆ ತಿಳಿಸಲಾದಂತಹ ಬಹಿರಂಗಪಡಿಸುವಿಕೆಯನ್ನು ಕಂಪನಿಯು ಮಾಡಿರುವುದಿಲ್ಲ. ಇದು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ - 19ರ ಉಲ್ಲಂಘನೆಯಾಗಿರುತ್ತದೆ.</p> <p>ಕಂಪನಿಯು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ19ರ ಅಗತ್ಯತೆಯಂತೆ ಕುಟುಂಬ ಪ್ರಯೋಜನಗಳ ನಿಧಿ/ಹಣಕಾಸಿಗೆ ಸಂಬಂಧಿಸಿದಂತೆ ಹಾಗೂ ಪರಿಹಾರ ನೀಡಲ್ಪಟ್ಟಿರುವ ಗೈರುಹಾಜರಾತಿಗಳಿಗೆ ಸಂಬಂಧಿಸಿದಂತೆ ವಿಮಾಗಣಿತ ಮೌಲ್ಯಮಾಪನವನ್ನು ಪಡೆದುಕೊಂಡಿರುವುದಿಲ್ಲ. ಈ ನಿಟ್ಟಿನಲ್ಲಿ ಜವಾಬ್ದಾರಿಗಳನ್ನು ಪರಿಮಾಣೀಕರಿಸಿರುವುದಿಲ್ಲ ಮತ್ತು ಆದ್ದರಿಂದ ಹಣಕಾಸು ತಃಖ್ತೆಗಳ ಮೇಲೆ ಅದರ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ.</p>	<p>ರಜೆ ನಗದೀಕರಣ ಹಾಗೂ ಕುಟುಂಬಕ್ಕೆ ಸಂಬಂಧಿತ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಪಿಸಿಕೆಎಲ್ ವಿವರಿಸಲ್ಪಟ್ಟಿರುವ ಪ್ರಯೋಜನಗಳ ಬದ್ಧತೆಯನ್ನು ಪ್ರಸಕ್ತ ಸಾಲಿನಲ್ಲಿ ಮಾಡಲಾಗುವ ವಾಸ್ತವಿಕ ಪಾವತಿಗಳ ಆಧಾರದ ಮೇರೆಗೆ ಮಾಡಿರುವುದೇ ಹೊರತು ಪಿಸಿಕೆಎಲ್‌ನ ಎಲ್ಲಾ ಉದ್ಯೋಗಿಗಳು ಕವಿಪ್ರನಿನಿದಿಂದ ನಿಯೋಜನೆಯ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದು ವಿಸಕಂಗಳು ಮತ್ತು ಕವಿಪ್ರನಿನಿದ ನಡುವೆ ವರ್ಗಾವಣೆಗಳು ಆಗುತ್ತಿರುತ್ತವೆಯಾದ್ದರಿಂದ ಮಾನದಂಡಗಳ 19ರ ವಾರ್ಷಿಕ ಮೌಲ್ಯಮಾಪನದ ಅನುಸಾರ ಮಾಡಿರುವುದಿಲ್ಲ. ಅದನ್ನು ಪಿಸಿಕೆಎಲ್‌ನ ನಿರ್ದೇಶಕರುಗಳ ಮಂಡಳಿಯು 07.09.2021ರಂದು ನಡೆದ ತನ್ನ 66ನೇ ಸಭೆಯಲ್ಲಿ ಅನುಮೋದಿಸಿರುವುದು. ವಾಸ್ತವಿಕ ಪಾವತಿಗಳು ಹಾಗೂ ಅನುವುಗಳ ನಡುವೆ ವಿಪರೀತವಾದಂತಹ ವ್ಯತ್ಯಾಸಗಳಿಗೆ ಕಾರಣವಾಗುವುದರಿಂದ.</p> <p>ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡ 19ರ ಅನುಸಾರ ವಿಮಾಗಣಿತ ಮೌಲ್ಯಮಾಪನದ ಮೇರೆಗೆ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳುವುದು ಕಂಪನಿಗೆ ಕಾರ್ಯಸಾಧ್ಯವಾಗುವುದಿಲ್ಲ.</p>
(ii)	<p>ಶಿಲ್ಕುಗಳನ್ನು ಖಚಿತಪಡಿಸಿಕೊಳ್ಳುವಿಕೆ: ಕಂಪನಿಯು ವಿಸಕಂಗಳಿಗೆ ಹಾಗೂ ಇತರೆ ತಂಡಗಳಿಗೆ ಪಾವತಿಸಬೇಕಾಗಿರುವುದಕ್ಕೆ ಸಂಬಂಧಿಸಿದಂತೆ ಹಾಗೂ ವಿಸಕಂಗಳಿಂದ ಹಾಗೂ ಇತರೆ ತಂಡಗಳಿಂದ ಸ್ವೀಕರಿಸಬೇಕಾಗಿರುವುದಕ್ಕೆ ಸಂಬಂಧಿಸಿದಂತೆ</p>	<p>ಐಇಎಕ್ಸ್, ಪಿಎಕ್ಸ್‌ಐಎಲ್. ಆರ್‌ಆರ್‌ಎಎಸ್ ಬಾಕಿಗಳು, ಎಸ್‌ಸಿಇಡಿ ಬಾಕಿಗಳು, ಕಾನೂನು ಶುಲ್ಕಗಳ ಬಾಕಿಗಳಲ್ಲಿ ಇರುವಂತಹ ಶಿಲ್ಕುಗಳನ್ನು ಖಚಿತಪಡಿಸುವಂತೆ 16.09.2022ರಂದು ವಿಸಕಂಗಳನ್ನು ಕೋರಲಾಗಿರುವುದು. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷಪರಿಶೋಧಕರು</p>

ಶಿಲ್ಕುಗಳನ್ನು ಖಚಿತಪಡಿಸಿಕೊಂಡಿರುವುದಿಲ್ಲ. ಇದರ ಪ್ರಭಾವಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ಸಹ ಖಚಿತಪಡಿಸಿಕೊಂಡಿರುವುದಿಲ್ಲ ಮತ್ತು ಆದ್ದರಿಂದ ಇದರ ಬಗ್ಗೆ ನಾವು ಏನನ್ನೂ ಟೀಕೆಪಟ್ಟಣಿ ಮಾಡಲು ಸಾಧ್ಯವಿರುವುದಿಲ್ಲ. ಹಣಕಾಸು ತಃಖ್ತೆಗಳಲ್ಲಿ ಕಂಡುಬರುವಂತಹ ಖಚಿತಪಡಿಸಿಕೊಳ್ಳದಿರುವ ಶಿಲ್ಕಿನ ವಿವರಗಳು ಈ ಕೆಳಗಿನಂತಿರುತ್ತವೆ.

ಲೆಕ್ಕಪರಿಶೋಧನೆಯು ಪೂರ್ಣಗೊಳ್ಳುವ ಮೊದಲು ಅವುಗಳನ್ನು ಸ್ವೀಕರಿಸಲಾಗಿರುತ್ತದೆ.

ಇತರೆ ಚಾಲ್ತಿ ಜವಾಬ್ದಾರಿಗಳು - ವಿಸಕಂಗಳು

	ವಿವರಗಳು	ಮೊತ್ತ ಭಾರತೀಯ ರೂಪಾಯಿಗಳಲ್ಲಿ
1	ವಿಸಕಂಗಳಿಗೆ ಪಾವತಿಸಬೇಕಾಗಿರುವವುಗಳು - ಷೆಡ್ಯೂಲಿನ ಅನುಸಾರ	34,43,537
2	ವಿದ್ಯುಚ್ಛಕ್ತಿ ಖರೀದಿ ಕಡೆಗೆ ವಿಸಕಂಗಳಿಗೆ ಪಾವತಿಸಬೇಕಾಗಿರುವವುಗಳು (ಐಇಎಕ್ಸ್), ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು ಹಾಗೂ ಪಿಬಿಎಸ್‌ಬಿಸಿಬಿಗ್ ಎಸ್‌ಆರ್‌ಎಲ್‌ಡಿಸಿ ಕಡೆಗೆ ಪಾವತಿಸಬೇಕಾಗಿರುವುದು.	66,70,26,669
3	ವಿಸಕಂಗಳಿಗೆ ಪಾವತಿಸಬೇಕಾಗಿರುವವುಗಳು - ಎಚ್‌ಪಿಎಸ್‌ಇಬಿಎಲ್‌ಗೆ ವಿದ್ಯುಚ್ಛಕ್ತಿ ಮಾರಾಟದಿಂದ ಆರ್‌ಆರ್‌ಎಎಸ್ ಬಾಕಿಗಳು	5,70,92,325
4	ಪಿಎಕ್ಸ್‌ಐಎಲ್ ಮೂಲಕ ವಿದ್ಯುಚ್ಛಕ್ತಿ ಮಾರಾಟಕ್ಕಾಗಿ ವಿಸಕಂಗಳಿಗೆ ಪಾವತಿಸಬೇಕಾಗಿರುವುದು	1,07,19,90,696
5	ಇತರವುಗಳು - ವಿಸಕಂಗಳಿಂದ ಪ್ರಾರಂಭಿಕ ಹೂಡಿಕೆ ಹಣಕಾಸು	3,76,64,657
6	ವಿದ್ಯುಚ್ಛಕ್ತಿ ಮಾರಾಟದ ಮೇಲೆ ಬಡ್ಡಿಯ ಕಡೆಗೆ ವಿಸಕಂಗಳಿಗೆ ಪಾವತಿಸಬೇಕಾಗಿರುವುದು	6,00,108
7	ಪಿಬಿಎಸ್‌ಬಿಸಿಬಿ ಮೂಲದಲ್ಲಿಯೇ ಕಡಿದುಕೊಂಡಿರುವ ತೆರಿಗೆ, ಮರುಪಾವತಿಯನ್ನು ಸ್ವೀಕರಿಸಿದನಂತರ ವಿಸಕಂಗಳಿಗೆ ಪಾವತಿಸಬೇಕಾಗಿರುವುದು	2,10,563

*ಇತರೆ ಚಾಲ್ತಿ ಆಸ್ತಿಗಳು - ವಿಸಕಂಗಳು		
	ವಿವರಗಳು	ಮೊತ್ತ ಭಾರತೀಯ ರೂಪಾಯಿಗಳಲ್ಲಿ
1	ಕಾನೂನು ಸಂಬಂಧಿತ ಶುಲ್ಕಗಳ ಕಡೆಗೆ ವಿಸಕಂಗಳಿಂದ ಸ್ವೀಕರಿಸಬೇಕಾಗಿರುವ ಮೊತ್ತ	56,28,447

ಕಾನೂನು ಶುಲ್ಕಗಳಿಗೆ ಸಂಬಂಧಿಸಿದಂತೆ ವಿಸಕಂಗಳಿಂದ
ಖಚಿತಪಡಿಸಿಕೊಳ್ಳುವಿಕೆಯನ್ನು ಸ್ವೀಕರಿಸಲಾಗಿರುತ್ತದೆ.

ಶಿಲ್ಕುಗಳನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದು - ಇತರರುಗಳು		
ಕ್ರಮ ಸಂಖ್ಯೆ	ವಿವರಗಳು	ಮೊತ್ತ ಖರ್ಚು/ಋಣ / (ಒಮೆ)
1	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು - ತೆಲಂಗಾಣ	4,663
2	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು - ಎಪಿಟಿಆರ್‌ಎನ್‌ಎಸ್‌ಸಿಒ	7650144
3	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು-ಟಿಆರ್‌ಎನ್‌ಎಸ್‌ಎಒ	3,44,363
4	ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಶುಲ್ಕಗಳು-ಕೆಎಸ್‌ಇಬಿ	17,74,885
5	ಎಸ್‌ಡಬ್ಲ್ಯುಆರ್‌ನಿಂದ ಸ್ವೀಕರಿಸಬೇಕಿರುವ ಪಿಟಿಎಸ್‌ಟಿಒ-ಎಸ್‌ಆರ್‌ಎಲ್‌ಡಿ ಶುಲ್ಕಗಳು	2,743
6	ಎಚ್‌ಪಿಎಸ್‌ಇಬಿಎಲ್‌ನಿಂದ ಸ್ವೀಕರಿಸಬೇಕಿರುವ ಮೊತ್ತ	3,08,39,691
7	ಲೇವಣಿ-ಐಇಎಕ್ಸ್	25,00,000
8	ಅಂಚಿನ ಹಣ - ಐಇಎಕ್ಸ್	3,06,01,450
9	ಲೇವಣಿ - ಪಿಎಕ್ಸ್‌ಐಎಲ್	6,25,000
10	ಲೇವಣಿ - ಇತರರುಗಳು	41,000
11	ಭದ್ರತಾ ಲೇವಣಿ/ಇಎಂಡಿ	(1,13,56,929)
12	ಇತರೆ ದಕ್ಷಿಣದ ರಾಜ್ಯಗಳಿಂದ ಸ್ವೀಕರಿಸಬೇಕಿರುವ ವಿದ್ಯುಚ್ಛಕ್ತಿ ಪುನರ್-ಸಕ್ರಿಯಗೊಳಿಸುವಿಕೆ ಕಡೆಗೆ ಸ್ವೀಕರಿಸಬೇಕಿರುವ ಬಡ್ಡಿ	1,75,494
13	31.03.2022ರಲ್ಲಿದ್ದಂತೆ ವಿದ್ಯುಚ್ಛಕ್ತಿ ಮಾರಾಟದ ಕಡೆಗೆ ಹಾಗೂ ಬಡ್ಡಿ ಪಾವತಿಯ ಕಡೆಗೆ ಐಇಎಕ್ಸ್‌ನಿಂದ ಸ್ವೀಕರಿಸಬೇಕಿರುವ ಮೊತ್ತ	1,17,17,511
14	ಕಾನೂನು ಸೇವೆಗಳ ಕಡೆಗೆ ಪಾವತಿಸಬೇಕಿರುವ ಇತರೆ ಮೊತ್ತಗಳು (ವಿಸಕಂಗಳ ಪರವಾಗಿ)	(19,87,816)

ತೆಲಂಗಾಣ ಹೊರತುಪಡಿಸಿ, ಇತರೆ ಯಾವ
ರಾಜ್ಯಗಳಿಂದಲೂ ಖಚಿತಪಡಿಸಿಕೊಳ್ಳುವಿಕೆಯನ್ನು
ಸ್ವೀಕರಿಸಲಾಗಿರುವುದಿಲ್ಲ.

ಅವುಗಳ ಲೆಕ್ಕದಲ್ಲಿ ಇರುವಂತಹ ಶಿಲ್ಕುಗಳಿಗೆ
ಸಂಬಂಧಿಸಿದಂತೆ ಐಇಎಕ್ಸ್, ಪಿಎಕ್ಸ್‌ಐಎಲ್‌ನಿಂದ
ಖಚಿತಪಡಿಸಿಕೊಳ್ಳುವಿಕೆಯನ್ನು ಸ್ವೀಕರಿಸಲಾಗಿರುವುದು.

ಮಾರ್ಚ್ 2022 ತಿಂಗಳಿಗೆ ಎಸ್‌ಡಬ್ಲ್ಯುಆರ್‌ನಿಂದ
ಬಾಕಿಯಿರುವ ಮೊತ್ತವನ್ನು ಸ್ವೀಕರಿಸಲಾಗಿರುವುದು
ಹಾಗೂ Posocoಗೆ 2022-23 ಹಣಕಾಸು
ಸಾಲಿನಲ್ಲಿ ಪಾವತಿಸಲಾಗಿರುತ್ತದೆ.

iii	<p>ಹೂಡಿಕೆ ಆಸ್ತಿ (ಹಣಕಾಸು ತ:ಖ್ತೆಗಳ ಟಿಪ್ಪಣಿ 4) ಅದಂದರೆ 551.325 ಎಕರೆಗಳಷ್ಟು ಪ್ರಮಾಣಾನುಗುಣವಾದಂತಹ ವಿಸ್ತೀರ್ಣದ ಭೂಮಿಯು (1601.325 ಎಕರೆಗಳ ಪೈಕಿ) ಕೆಲಬರಗಿ ಯೋಜನೆಯ ಭೂಮಿಯ ಮೇಲೆ ಈ ದಿನಾಂಕದವರೆವಿಗೆ ಭರಿಸಲಾಗಿರುವಂತಹ ಸ್ವಾಧೀನಪಡಿಸಿಕೊಳ್ಳುವಿಕೆ ಶುಲ್ಕ ಹಾಗೂ ನಿರ್ವಹಣಾ ಶುಲ್ಕವನ್ನು ಒಳಗೊಂಡಂತೆ ಅದೇ ಪರಿಮಾಣದ ಮೌಲ್ಯವನ್ನು ಹೊಂದಿರುತ್ತದೆ. ಅದು ಹೊಂದಿರುವ ಮೊತ್ತವನ್ನು ಭಾರತೀಯ ರೂಪಾಯಿಗಳಲ್ಲಿ 36,73,444/-ರಷ್ಟು (ಪ್ರಮಾಣಾನುಗುಣವಾದಂತಹ ನಿರ್ವಹಣಾ ವೆಚ್ಚ) ಅಧಿಕ ಪ್ರಮಾಣದಲ್ಲಿ ತಿಳಿಸಲಾಗಿರುವುದು, ಇದು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 40ರಲ್ಲಿ ನಿರ್ದಿಷ್ಟಪಡಿಸಿರುವಂತಹ ಹೂಡಿಕೆ ಆಸ್ತಿಗಳ ಮೌಲ್ಯ ನಿರ್ಧಾರಣೆಗೆ ವಿರುದ್ಧವಾಗಿರುವುದು.</p>	<p>ಗುಲಬರ್ಗಾ ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆಯನ್ನು ಸ್ಥಾಪಿಸುವ ಸಲುವಾಗಿ ಭರಿಸಲಾದ ಇತರೆ ವೆಚ್ಚಗಳನ್ನು, ಸರ್ಕಾರದ ಆದೇಶದ ಅನುಸಾರ, ಸಂಪೂರ್ಣ ವೆಚ್ಚಗಳನ್ನು ಯಶಸ್ವಿ ಸವಾಲುದಾರರು ಭರಿಸಬೇಕಿರುವುದರಿಂದ, ಕರ್ನಾಟಕ ಸರ್ಕಾರದ ಆದೇಶದ ದಿನಾಂಕ 31.03.2021ರಿಂದ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು ಎಂಬುದಾಗಿ ಪರಿಗಣಿಸಲಾಗಿರುವುದು. ತದನಂತರದಲ್ಲಿ, ಭೂಮಿಯ ಒಂದು ಭಾಗವನ್ನು ಜವಳಿ ಇಲಾಖೆಗೆ ವರ್ಗಾಯಿಸುವಂತೆ ಆದೇಶಿಸಲಾಯಿತು. ಆದ್ದರಿಂದ ತದನಂತರದ ಬೆಳವಣಿಗೆಯನ್ನು ವಿಶ್ಲೇಷಿಸಿದನಂತರ, ಯೋಜನೆಯ ಉಳಿಕೆ ವೆಚ್ಚವನ್ನು ವಿಸಕಂಗಳು ಭರಿಸಬೇಕಿರುತ್ತದೆ ಅಥವಾ ಸವಾಲುದಾರರು ಭರಿಸಬೇಕಿರುತ್ತದೆ.</p>
iv	<p>ಕಂಪನಿಯು ಸಂಚಿತಗೊಳ್ಳುವಿಕೆ ಹಾಗೂ ಸಂಗ್ರಹಣೆಯ ಒಂದು ಸಮ್ಮಿಶ್ರ ಮಾದರಿಯಲ್ಲಿ ಬಡ್ಡಿಯ ಲೆಕ್ಕವನ್ನಿಡುತ್ತಿರುವುದು, ತತ್ಪರಿಣಾಮವಾಗಿ, ಬಡ್ಡಿ ವರಮಾನವು ಪೂರ್ವಾವಧಿ ಆದಾಯವನ್ನು (ಮೊತ್ತವನ್ನು ಪರಿಮಾಣೀಕರಿಸಿರುವುದಿಲ್ಲ) ಒಳಗೊಂಡಿರುವುದು ಹಾಗೂ ಪ್ರಸಕ್ತ ಹಣಕಾಸು ಸಾಲಿಗೆ ಗಳಿಸಲಾಗಿರುವ ಸಂಪೂರ್ಣ ಬಡ್ಡಿ ಮೊತ್ತವನ್ನು ಸಂಚಿತಗೊಳಿಸಿರುವುದಿಲ್ಲ. ಕೆಲವು ದೃಷ್ಟಾಂತಗಳಲ್ಲಿ ಬ್ಯಾಂಕಿನಿಂದ ಖಚಿತಪಡಿಸಿಕೊಂಡಿರುವಿಕೆಗಳು ಕೇವಲ ಮೂಲದಲ್ಲಿಯೇ ಕಡಿದುಕೊಳ್ಳಲಾಗಿರುವ ತೆರಿಗೆಯನ್ನು ಮಾತ್ರ ಒಳಗೊಂಡಿರುತ್ತದೆ ಹಾಗೂ ಆದಾಯ ತೆರಿಗೆ ಪೋರ್ಟಲಿನಲ್ಲಿ ನಮೂನೆ 26ಎಎಸ್‌ನೊಂದಿಗೆ ಸಮನ್ವಯಗೊಳಿಸಿರುವುದಿಲ್ಲ.</p>	<p>ಪಿಸಿಕೆಎಲ್‌ನ ಯಾವುದೇ ವರಮಾನವನ್ನು ಸಂಚಿತ ಆಧಾರದ ಮೇರೆಗೆ ಲೆಕ್ಕಹಾಕಲಾಗಿದ್ದು ಹಾಗೂ ಅದು ಪಿಸಿಕೆಎಲ್‌ನ ಮೂಲ ಹೂಡಿಕೆ ಹಣಕಾಸಿನ ಮೇಲೆ ಪ್ರಭಾವ ಬೀರಿದ್ದು, ಪಿಸಿಕೆಎಲ್ ತನ್ನ ವೆಚ್ಚಗಳನ್ನು ಭರಿಸಲು ವಾಸ್ತವಿಕವಾಗಿ ಯಾವುದೇ ಹಣಕಾಸು ಲಭ್ಯವಿರದಿದ್ದಲ್ಲಿ, ಪಿಸಿಕೆಎಲ್‌ನ ಸಂಪೂರ್ಣ ವೆಚ್ಚವನ್ನು ವಿಸಕಂಗಳು ಮೂಲ ಹೂಡಿಕೆ ಹಣಕಾಸನ್ನು ಮರುತುಂಬಿಕೊಡುವ ಮೂಲಕ ಭರಿಸುತ್ತವೆ. ಆದ್ದರಿಂದ, ಈ ನಿಟ್ಟಿನಲ್ಲಿ ವಿಷಯವನ್ನು ಪಿಸಿಕೆಎಲ್‌ನ ನಿರ್ದೇಶಕರುಗಳ ಮಂಡಳಿಯ 09.06.2022ರಂದು ನಡೆದಂತಹ 69ನೇ ಸಭೆಯ ಮುಂದೆ ಮಂಡಿಸಲಾಯಿತು ಹಾಗೂ ವಾಸ್ತವಿಕ ಸ್ವೀಕೃತಿ ಆಧಾರದ ಮೇರೆಗೆ ಲೆಕ್ಕವನ್ನಿಡಲು ತೀರ್ಮಾನಿಸಲಾಯಿತು.</p>
v	<p>ಕಂಪನಿಗಳ ಅಧಿನಿಯಮ, 2013ರ ಪರಿಷ್ಕೃತ ಷೆಡ್ಯೂಲು IIIರ ಅಗತ್ಯತೆಯಂತೆ (ಭಾರತೀಯ ರೂಪಾಯಿಗಳಲ್ಲಿ 100 ಕೋಟಿಗೂ ಕಡಿಮೆ ಒಟ್ಟಾರೆ ವರಮಾನವನ್ನು ಹೊಂದಿರುವ ಸಂಸ್ಥೆಗಳಿಗೆ ಅನ್ವಯಗೊಳ್ಳುವಂತೆ) ಹಣಕಾಸು ತ:ಖ್ತೆಗಳಲ್ಲಿನ ಅಂಕಿಸಂಖ್ಯೆಗಳನ್ನು ಸಮೀಪದ ನೂರು ರೂಪಾಯಿಗಳಿಗೆ, ಸಾವಿರ ರೂಪಾಯಿಗಳಿಗೆ, ಲಕ್ಷ ರೂಪಾಯಿಗಳಿಗೆ ಅಥವಾ ದಶಲಕ್ಷ ರೂಪಾಯಿಗಳಿಗೆ ಅಥವಾ ಅವುಗಳ ದಶಾಂಶಗಳಿಗೆ ತಂದಿರುವುದಿಲ್ಲ (ರೌಂಡ್ ಆಫ್).</p>	<p>ಕಂಪನಿಯ ಹಣಕಾಸು ತ:ಖ್ತೆಗಳಲ್ಲಿರುವಂತಹ ಮೊತ್ತಗಳು ಅತ್ಯಲ್ಪ ಪ್ರಮಾಣದ್ದಾಗಿರುತ್ತವೆ, ಯಥಾರ್ಥತೆಯಿಂದ ಪ್ರತಿಬಿಂಬಿಸುವ ಸಲುವಾಗಿ ಅಂಕಿಸಂಖ್ಯೆಗಳನ್ನು ರೂಪಾಯಿಗಳಲ್ಲಿ ಲೆಕ್ಕವನ್ನಿಡಲಾಗುತ್ತದೆ.</p>
vi	<p>ಆಂತರಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಅಗತ್ಯತೆಗಳನ್ನು ಪೂರೈಸಿರುವುದು. ಕಂಪನಿಗಳ ಅಧಿನಿಯಮದ ಪರಿಚ್ಛೇದ 138 ಲೆಕ್ಕಪರಿಶೋಧನಾ ಸಮಿತಿಯು ಕಾರ್ಯ ಚಟುವಟಿಕೆಗಳ ವ್ಯಾಪ್ತಿಯ ಬಗ್ಗೆ ಮಾಡಿರುವಂತಹ ಪೂರ್ವ ನಿರ್ಧಾರಣೆಯಂತೆ ಓರ್ವ ಆಂತರಿಕ ಲೆಕ್ಕಪರಿಶೋಧಕರನ್ನು ನೇಮಕ ಮಾಡುವ ಹಾಗೂ</p>	<p>ಕಂಪನಿಯು, ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 138ರ ಅನುಸಾರ ಆಂತರಿಕ ಲೆಕ್ಕಪರಿಶೋಧಕರನ್ನು ನೇಮಕ ಮಾಡುವುದು.</p>

	ಅಂತಹ ಆಂತರಿಕ ಲೆಕ್ಕಪರಿಶೋಧಕರು ಪ್ರತೀ ವರ್ಷವೂ ಲೆಕ್ಕಪರಿಶೋಧನಾ ಸಮಿತಿಗೆ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸುವ ಅಗತ್ಯತೆಯನ್ನು ಹೊಂದಿರುವುದು. ಲೆಕ್ಕಪರಿಶೋಧನೆಯ ವ್ಯಾಪ್ತಿ ಹಾಗೂ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ನಮ್ಮ ಪರಿಶೀಲನೆಗಾಗಿ ಒದಗಿಸಲಿಲ್ಲ.	
vii	ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು ಭಾರತೀಯ ರೂಪಾಯಿಗಳಲ್ಲಿ 53,17,864/-ರಷ್ಟು ಮೊತ್ತದ ಮೂಲದಲ್ಲಿಯೇ ಕಡಿದುಕೊಳ್ಳಲಾಗಿರುವ ತೆರಿಗೆಯನ್ನು ಒಳಗೊಂಡಿರುವವು. ಪ್ರಸಕ್ತ ಚಾಲ್ತಿ ಸಾಲಿಗೆ ಸ್ವೀಕರಿಸಬೇಕಿರುವ ಆದಾಯ ತೆರಿಗೆ ಮರುಪಾವತಿ ಮೊತ್ತವು ಭಾರತೀಯ ರೂಪಾಯಿಗಳಲ್ಲಿ 23,92,701 ಆಗಿರುತ್ತದೆ. 2009-10 ಸಾಲಿಗೆ ಮೂಲದಲ್ಲಿಯೇ ಕಡಿದುಕೊಳ್ಳಲಾಗಿದ್ದ ಮೊತ್ತವನ್ನು ತಪ್ಪಾಗಿ ಇಲಾಖೆಗೆ ಪಾವತಿಯಾಗಿದ್ದು, ಅದನ್ನು ಮರುಪಾವತಿಯಾಗಿ ಸ್ವೀಕರಿಸಬೇಕಾಗಿರುವ ಮೊತ್ತವು ಭಾರತೀಯ ರೂಪಾಯಿಗಳಲ್ಲಿ 13,66,634 ಆಗಿರುತ್ತದೆ. ಪ್ರತಿಭಟನೆಯೊಂದಿಗಿನ ಮರುಪಾವತಿಯು ಭಾರತೀಯ ರೂಪಾಯಿಗಳಲ್ಲಿ 96,541. 31.03.2022ರಲ್ಲಿದ್ದಂತೆ ಲೆಕ್ಕಪತ್ರ ಪುಸ್ತಕಗಳಲ್ಲಿ ಶಿಲ್ಕನ್ನು ಭಾರತೀಯ ರೂಪಾಯಿಗಳಲ್ಲಿ 14,61,988ರಷ್ಟು ಅಧಿಕ ಪ್ರಮಾಣದಲ್ಲಿ ತಿಳಿಸಲಾಗಿರುವುದು.	ಪಿಸಿಕೆಎಲ್ 2009-10 ಸಾಲಿಗೆ ರೂ.13,66,034/- ರಷ್ಟು ಮೊತ್ತಕ್ಕೆ TAN ಅನ್ನು PANಗೆ ತಿದ್ದುಪಡಿ ಮಾಡುವಂತೆ ಕೋರಿರುವುದು. ಮುಂದುವರೆದು, ಅದರ ಮರುಪಾವತಿಗಾಗಿ ಅನುಸರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಹಾಗೂ ಸರಿಪಡಿಸಲಾಗುವುದು.
viii	ವೆಚ್ಚಗಳಿಗಾಗಿ ಜವಾಬ್ದಾರಿಗಳು ಹಾಗೂ ವಿಸಕಂಗಳ ಪರವಾಗಿ ಪಾವತಿಸಬೇಕಿರುವ ಬಿಲ್ಲುಗಳು, ವಿಸಕಂಗಳ ಪರವಾಗಿ ಭರಿಸಲಾದಂತಹ ಒಂದು ಕಾನೂನಾತ್ಮಕ ಶುಲ್ಕಗಳನ್ನು ವ್ಯಾಪಾರವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದವುಗಳು ಎಂಬುದಾಗಿ ವರ್ಗೀಕರಿಸುವ ಬದಲಾಗಿ ಇತರೆ ಚಾಲ್ತಿ ಜವಾಬ್ದಾರಿಗಳು ಎಂಬುದಾಗಿ ತಪ್ಪಾಗಿ ವರ್ಗೀಕರಿಸಲಾಗಿರುವುದು ಹಾಗೂ ಇದರ ತತ್ಪರಿಣಾಮವಾಗಿ, ಕಂಪನಿಗಳ ಅಧಿನಿಯಮ, 2013ರ ಪರಿಷ್ಕೃತ ಷೆಡ್ಯೂಲು IIIರ ಅಗತ್ಯತೆಯಂತೆ ಇದರ ಅವಧಿ/ವರ್ಷವಾರು ಬಾಕಿಯಿರುವುದನ್ನು ಬಹಿರಂಗಪಡಿಸಿರುವುದಿಲ್ಲ.	ವಿವರಗಳನ್ನು ಪರಿಶೀಲಿಸಿದ ನಂತರ ಆರ್ಥಿಕ ವರ್ಷ 2022-23ರಲ್ಲಿ ಮರು ವಿಂಗಡಿಸಲಾಗುವುದು.
ix	ಆರ್.ಆರ್.ಎಎಸ್, ಎಸ್.ಸಿ.ಇಡಿ ಹಾಗೂ ಎಚ್.ಪಿ.ಎಸ್.ಇಬಿಎಲ್ ಕಡೆಗೆ ವಿಸಕಂಗಳಿಗೆ ಪಾವತಿಸಬೇಕಾದ ಬಾಕಿಗಳಿಗಾಗಿ ಮೊತ್ತವನ್ನು ಇತರೆ ಚಾಲ್ತಿ ಜವಾಬ್ದಾರಿಗಳ ಅಡಿಯಲ್ಲಿ ಒಂದು ಏಕ ಸಾಲು ಏಟಂ ಅಡಿಯಲ್ಲಿ ಬಹಿರಂಗಪಡಿಸಲಾಗಿರುವುದು. ಈ ಬಾಕಿಗಳ ನಡುವೆ ಹಣಕಾಸು ತಃಖ್ತೆಗಳಲ್ಲಿಯೇ ಆಗಲಿ ಅಥವಾ ಲೆಕ್ಕಪತ್ರ ಪುಸ್ತಕಗಳಲ್ಲಿಯೇ ಆಗಲಿ ಪ್ರತ್ಯೇಕಗೊಳಿಸಿರುವುದಿಲ್ಲ. ಇಂತಹ ಮೊತ್ತಗಳು ಒಟ್ಟಾರೆಯಾಗಿ ಭಾರತೀಯ ರೂಪಾಯಿಗಳಲ್ಲಿ 5,70,92,326/-ರಷ್ಟು.	ಆರ್.ಆರ್.ಎಎಸ್, ಎಸ್.ಸಿ.ಇಡಿ ಮತ್ತು ಎಚ್.ಪಿ.ಎಸ್.ಇಬಿಎಲ್ ಕಡೆಗೆ ಸ್ವೀಕರಿಸಲಾಗಿರುವ ಮೊತ್ತವನ್ನು ಒಂದು ಏಕೈಕ ಬ್ಯಾಂಕು ಖಾತೆಯಲ್ಲಿ ಲೆಕ್ಕವನ್ನಿಡಲಾಗಿರುವುದು. ಆದ್ದರಿಂದ, ಬ್ಯಾಂಕು ಖಾತೆಯೊಂದಿಗೆ ಸಮನ್ವಯಗೊಳಿಸಿ ಕೊಳ್ಳಲಾಗಿರುವುದು ಹಾಗೂ ಇತರೆ ಚಾಲ್ತಿ ಜವಾಬ್ದಾರಿ ಎಂಬುದಾಗಿ ತೋರಿಸಲಾಗಿರುವುದು. ಪ್ರಸಕ್ತ ಸನ್ನಿವೇಶದಲ್ಲಿ, ಆರ್.ಆರ್.ಎಎಸ್, ಎಸ್.ಸಿ.ಇಡಿ ಹಾಗೂ ಇತರೆ ಕೆಲವು ಅತ್ಯಂತ ಅಲ್ಪಾವಧಿ ಮಾರಾಟಗಳಿಗಾಗಿ ನಿರ್ವಹಿಸಲಾಗಿರುವ ಏಕೈಕ ಸಾಮಾನ್ಯ ಖಾತೆಯನ್ನು ನಿರ್ವಹಿಸಲಾಗಿದ್ದು ಒಂದು. ವರ್ಷದ ಅವಧಿಯಲ್ಲಿ

		ಟೆಂಡರು ಸ್ವೀಕೃತಿಯ ನಂತರ ಐಇಎಕ್ಸ್ ಮತ್ತು ಪಿಎಕ್ಸ್‌ಐಎಲ್ ಮುಂತಾದ ಇತರೆ ಖಾತೆಗಳೊಂದಿಗೆ ಹೋಲಿಸಿದಂತೆ ಪ್ರತಿಯೊಂದಕ್ಕೂ ಪ್ರತ್ಯೇಕ ಖಾತೆಯ ಬಗ್ಗೆ ಪರಿಗಣಿಸಲಾಗುವುದು
x	ಕಂಪನಿಯ ಭಾರತೀಯ ರೂಪಾಯಿಗಳಲ್ಲಿ 64,774ರಷ್ಟು ಮೊತ್ತದ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು ಪರಿಗಣಿಸಿರುವುದು. ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 12ರ ಅನುಸಾರ ಕಡಿದುಕೊಳ್ಳಬಹುದಾದ ತಾತ್ಕಾಲಿಕ ವ್ಯತ್ಯಯಗಳನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ಸಂಭಾವ್ಯ ಆರ್ಥಿಕ ಪ್ರಯೋಜನಗಳು ಲಭ್ಯವಿದ್ದಲ್ಲಿ ಮಾತ್ರ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು ಪರಿಗಣಿಸಬಹುದು. ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು ಯಾವ ರೀತಿಯಲ್ಲಿ ಹಾಗೂ ಯಾವಾಗ ಉಪಯೋಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಮರ್ಥನೆಯು ಲಭ್ಯವಿರಲಿಲ್ಲ.	ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಕಾರ್ಯನೀತಿಯಲ್ಲಿನ ಬದಲಾವಣೆಯು ಪಿಸಿಕೆಎಲ್‌ನ ವರಮಾನದ ಮೇಲೆ ಪ್ರಭಾವವನ್ನು ಹೊಂದಿರುವುದು. ಆದ್ದರಿಂದ ಪಿಸಿಕೆಎಲ್ ಮುಂದೂಡಲ್ಪಟ್ಟಿರುವ ತೆರಿಗೆ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಿರುವುದು.
xi	ಇತರೆ ಚಾಲ್ತಿ ಜವಾಬ್ದಾರಿಗಳು ಭಾರತೀಯ ರೂಪಾಯಿಗಳಲ್ಲಿ 1,13,56,929/-ರಷ್ಟು ಹೆಚ್ಚುವರಿ ಭದ್ರತಾ ಠೇವಣಿಗಳನ್ನು (ಇಎಂಡಿ) ಒಳಗೊಂಡಿರುತ್ತವೆ. ಅವುಗಳು ಮುಟ್ಟುಗೋಲು ಹಾಕಿಕೊಳ್ಳುವಷ್ಟರ ಮಟ್ಟಿಗೆ ವರಮಾನ ಎಂಬುದಾಗಿ ವರ್ಗೀಕರಿಸುವ ಅಗತ್ಯತೆಯಿರುವ ಮೊತ್ತಗಳನ್ನು ಒಳಗೊಂಡಿರಬಹುದು. ವಿವರಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಲಿಲ್ಲ.	ಪ್ರತಿಯೊಂದು ವ್ಯವಹಾರಗಳನ್ನು ಪರಿಶೀಲಿಸಿದ ನಂತರ, ಅಗತ್ಯ ಬಿದ್ದಲ್ಲಿ, ಅಗತ್ಯ ತಿದ್ದುಪಡಿಗಳನ್ನು 2023-24 ಹಣಕಾಸು ಸಾಲಿನಲ್ಲಿ ಮಾಡಲಾಗುವುದು.
xii	ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದ ನಂತರದ ಅವಧಿಯ ಲೆಕ್ಕಪತ್ರ ಪುಸ್ತಕಗಳನ್ನು ಲೆಕ್ಕಪರಿಶೋಧನೆಯ ವೇಳೆಯಲ್ಲಿ ಒದಗಿಸಲಿಲ್ಲ.	ಪಿಸಿಕೆಎಲ್ ತನ್ನ ಲೆಕ್ಕಪತ್ರಗಳನ್ನು ಈ ದಿನಾಂಕದ ವರೆವಿಗೂ ಟ್ಯಾಲಿ ತಂತ್ರಾಂಶ ಅನ್ವಯದಲ್ಲಿ ತಯಾರಿಸಿರುವುದು.
xiii	ಬ್ಯಾಂಕು ವ್ಯವಹಾರವಾರು ಲೆಕ್ಕವನ್ನಿಡುವಿಕೆಯ ನಮೂದುಗಳನ್ನು ಲೆಕ್ಕಪತ್ರ ಪುಸ್ತಕಗಳಲ್ಲಿ ನಿರ್ವಹಿಸಿರುವುದಿಲ್ಲ (ಪಿಎಕ್ಸ್‌ಐಎಲ್ ಮತ್ತು ಐಇಎಕ್ಸ್ ಬ್ಯಾಂಕು ಖಾತೆಗಳಿಗೆ) ಹಾಗೂ ವಿದ್ಯುಚ್ಛಕ್ತಿ ಮಾರಾಟಕ್ಕಾಗಿ ಪಿಎಕ್ಸ್‌ಐಎಲ್ ಮತ್ತು ಐಇಎಕ್ಸ್‌ಗಳಿಂದ ಸ್ವೀಕರಿಸಲಾದ ಮೊತ್ತಗಳು ಹಾಗೂ ವಿಸಕಂಗಳಿಗೆ ಪಾವತಿಸಲಾದಂತಹ ಮೊತ್ತಗಳನ್ನು ನಾವು ಖಚಿತಪಡಿಸಿಕೊಳ್ಳಲಾಗಲಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ನಾವು ಏನನ್ನೂ ಟೀಕಿಟಿಪ್ಪಣಿ ಮಾಡಲು ಸಾಧ್ಯವಾಗಲಿಲ್ಲ.	ಪಿಸಿಕೆಎಲ್ ಪಿಎಕ್ಸ್‌ಐಎಲ್ ಮತ್ತು ಐಇಎಕ್ಸ್ ಬ್ಯಾಂಕು ಖಾತೆಗಳಿಗೆ ಸಂಬಂಧಿಸಿದಂತೆ ತನ್ನ ಲೆಕ್ಕಪತ್ರ ಪುಸ್ತಕಗಳಲ್ಲಿ ಬ್ಯಾಂಕು ವ್ಯವಹಾರವಾರು ಲೆಕ್ಕವನ್ನಿಡುವಿಕೆ ನಮೂದುಗಳನ್ನು ಮಾಡಿರುವುದು.

<p>xiv</p>	<p>ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು ಭಾರತೀಯ ರೂಪಾಯಿಗಳಲ್ಲಿ 3,03,730/-ರಷ್ಟು ಮೊತ್ತದ ವೈಯಕ್ತಿಕ ಸಾಲಗಳು ಹಾಗೂ ವೆಚ್ಚಗಳಿಗಾಗಿ ಮುಂಗಡಗಳ ಕಡೆಗೆ ಸಿಬ್ಬಂದಿಗೆ ನೀಡಲಾಗಿರುವ ಬಡ್ಡಿರಹಿತ ಮುಂಗಡಗಳನ್ನು ಒಳಗೊಂಡಿರುತ್ತದೆ. ಅಂತಿಮ ಶಿಲ್ಕುಗಳ ವಿಭಜನೆಯು ಲಭ್ಯವಿರದಿದ್ದರಿಂದ, ಈ ನಿಟ್ಟಿನಲ್ಲಿ ನಾವು ಏನನ್ನೂ ಟೀಕೆಟಿಪ್ಪಣಿ ಮಾಡಲು ಸಾಧ್ಯವಾಗಲಿಲ್ಲ.</p>	<p>ಸಿಬ್ಬಂದಿಗೆ ಪಾವತಿಸಲಾಗಿರುವ ಮುಂಗಡಗಳ ವಿಭಜನೆಯು ಈ ಕೆಳಗಿನಂತಿರುವುದು.</p> <p>27.203 ಹಬ್ಬದ ಮುಂಗಡ ಹಣಕಾಸು ಸಾಲು 2021-22</p> <table border="1" data-bbox="869 392 1404 1086"> <thead> <tr> <th></th> <th>ಉದ್ಯೋಗಿಯ ಹೆಸರು</th> <th>ಹುದ್ದೆ</th> <th>ಮೊತ್ತ ರೂಪಾಯಿ ಗಳು</th> </tr> </thead> <tbody> <tr> <td>ಪ್ರಾರಂಭಿಕ ಶಿಲ್ಕು</td> <td></td> <td></td> <td>5,000.00</td> </tr> <tr> <td></td> <td>ಎಸ್. ಮಂಜುನಾಥ್</td> <td>ಸಹಾಯಕ</td> <td>20,000.00</td> </tr> <tr> <td></td> <td>ಎಸ್. ರಮೇಶ</td> <td>ಎಸ್.ಪಿ.ಎಸ್</td> <td>25,000.00</td> </tr> <tr> <td></td> <td>ಸಿ. ಸಾವಿತ್ರಮ್ಮ</td> <td>ಜೆಡಿ ಸಿ</td> <td>25,000.00</td> </tr> <tr> <td></td> <td>ಸಂಧ್ಯಾ</td> <td>ಎಡಿಎ</td> <td>25,000.00</td> </tr> <tr> <td></td> <td>ಎಂ. ಕುಮಾರ್</td> <td>ಎಡಿಬಿ</td> <td>25,000.00</td> </tr> <tr> <td></td> <td>ಕೆ.ಆರ್. ಪರಪ್ಪ</td> <td>ಎಡಿಬಿ-2</td> <td>25,000.00</td> </tr> <tr> <td></td> <td>ಎಲ್. ಶ್ರೀಕಂಠ ಮೂರ್ತಿ</td> <td>ಜೆಎ</td> <td>14,800.00</td> </tr> <tr> <td></td> <td>ಎ.ಜಿ. ಲಕ್ಷ್ಮೀ</td> <td>ಡಿಡಿಎಎ</td> <td>4,000.00</td> </tr> <tr> <td></td> <td>ಮಧುಮಾಲಿ</td> <td>ಎಡಿಪಿ-1</td> <td>20,000.00</td> </tr> <tr> <td></td> <td>ಜಿ. ಬಾಲಾಜಿ</td> <td>ಡಿಬಿ-2</td> <td>20,000.00</td> </tr> <tr> <td></td> <td>ಟಿ.ಎಲ್. ಪದ್ಮಲತಾ</td> <td>ಜೆಡಿಪಿ</td> <td>25,000</td> </tr> <tr> <td></td> <td>ಒಟ್ಟು</td> <td></td> <td>2,33,800.00</td> </tr> <tr> <td colspan="4">27.205 ಸಾಲಗಳು ಮತ್ತು ಮುಂಗಡಗಳು ಹಣಕಾಸು ಸಾಲು : 2021-22</td> </tr> <tr> <th></th> <th>ಉದ್ಯೋಗಿಯ ಹೆಸರು</th> <th>ಹುದ್ದೆ</th> <th>ಮೊತ್ತ ರೂಪಾಯಿ ಗಳು</th> </tr> <tr> <td>ಪ್ರಾರಂಭಿಕ ಶಿಲ್ಕು</td> <td></td> <td></td> <td>43,300.00</td> </tr> <tr> <td></td> <td>ಗಿರೀಶ್ (ಡೀಸೆಲ್)</td> <td>ಐ/ಸಿ ಡಿಡಿ (ಸಿವಿಲ್)</td> <td>21,630.00</td> </tr> <tr> <td></td> <td>ಒಟ್ಟು</td> <td></td> <td>69,730.00</td> </tr> <tr> <td></td> <td>ಒಟ್ಟಾರೆ ಮೊತ್ತ</td> <td></td> <td>3,03,730.00</td> </tr> </tbody> </table>		ಉದ್ಯೋಗಿಯ ಹೆಸರು	ಹುದ್ದೆ	ಮೊತ್ತ ರೂಪಾಯಿ ಗಳು	ಪ್ರಾರಂಭಿಕ ಶಿಲ್ಕು			5,000.00		ಎಸ್. ಮಂಜುನಾಥ್	ಸಹಾಯಕ	20,000.00		ಎಸ್. ರಮೇಶ	ಎಸ್.ಪಿ.ಎಸ್	25,000.00		ಸಿ. ಸಾವಿತ್ರಮ್ಮ	ಜೆಡಿ ಸಿ	25,000.00		ಸಂಧ್ಯಾ	ಎಡಿಎ	25,000.00		ಎಂ. ಕುಮಾರ್	ಎಡಿಬಿ	25,000.00		ಕೆ.ಆರ್. ಪರಪ್ಪ	ಎಡಿಬಿ-2	25,000.00		ಎಲ್. ಶ್ರೀಕಂಠ ಮೂರ್ತಿ	ಜೆಎ	14,800.00		ಎ.ಜಿ. ಲಕ್ಷ್ಮೀ	ಡಿಡಿಎಎ	4,000.00		ಮಧುಮಾಲಿ	ಎಡಿಪಿ-1	20,000.00		ಜಿ. ಬಾಲಾಜಿ	ಡಿಬಿ-2	20,000.00		ಟಿ.ಎಲ್. ಪದ್ಮಲತಾ	ಜೆಡಿಪಿ	25,000		ಒಟ್ಟು		2,33,800.00	27.205 ಸಾಲಗಳು ಮತ್ತು ಮುಂಗಡಗಳು ಹಣಕಾಸು ಸಾಲು : 2021-22					ಉದ್ಯೋಗಿಯ ಹೆಸರು	ಹುದ್ದೆ	ಮೊತ್ತ ರೂಪಾಯಿ ಗಳು	ಪ್ರಾರಂಭಿಕ ಶಿಲ್ಕು			43,300.00		ಗಿರೀಶ್ (ಡೀಸೆಲ್)	ಐ/ಸಿ ಡಿಡಿ (ಸಿವಿಲ್)	21,630.00		ಒಟ್ಟು		69,730.00		ಒಟ್ಟಾರೆ ಮೊತ್ತ		3,03,730.00
	ಉದ್ಯೋಗಿಯ ಹೆಸರು	ಹುದ್ದೆ	ಮೊತ್ತ ರೂಪಾಯಿ ಗಳು																																																																															
ಪ್ರಾರಂಭಿಕ ಶಿಲ್ಕು			5,000.00																																																																															
	ಎಸ್. ಮಂಜುನಾಥ್	ಸಹಾಯಕ	20,000.00																																																																															
	ಎಸ್. ರಮೇಶ	ಎಸ್.ಪಿ.ಎಸ್	25,000.00																																																																															
	ಸಿ. ಸಾವಿತ್ರಮ್ಮ	ಜೆಡಿ ಸಿ	25,000.00																																																																															
	ಸಂಧ್ಯಾ	ಎಡಿಎ	25,000.00																																																																															
	ಎಂ. ಕುಮಾರ್	ಎಡಿಬಿ	25,000.00																																																																															
	ಕೆ.ಆರ್. ಪರಪ್ಪ	ಎಡಿಬಿ-2	25,000.00																																																																															
	ಎಲ್. ಶ್ರೀಕಂಠ ಮೂರ್ತಿ	ಜೆಎ	14,800.00																																																																															
	ಎ.ಜಿ. ಲಕ್ಷ್ಮೀ	ಡಿಡಿಎಎ	4,000.00																																																																															
	ಮಧುಮಾಲಿ	ಎಡಿಪಿ-1	20,000.00																																																																															
	ಜಿ. ಬಾಲಾಜಿ	ಡಿಬಿ-2	20,000.00																																																																															
	ಟಿ.ಎಲ್. ಪದ್ಮಲತಾ	ಜೆಡಿಪಿ	25,000																																																																															
	ಒಟ್ಟು		2,33,800.00																																																																															
27.205 ಸಾಲಗಳು ಮತ್ತು ಮುಂಗಡಗಳು ಹಣಕಾಸು ಸಾಲು : 2021-22																																																																																		
	ಉದ್ಯೋಗಿಯ ಹೆಸರು	ಹುದ್ದೆ	ಮೊತ್ತ ರೂಪಾಯಿ ಗಳು																																																																															
ಪ್ರಾರಂಭಿಕ ಶಿಲ್ಕು			43,300.00																																																																															
	ಗಿರೀಶ್ (ಡೀಸೆಲ್)	ಐ/ಸಿ ಡಿಡಿ (ಸಿವಿಲ್)	21,630.00																																																																															
	ಒಟ್ಟು		69,730.00																																																																															
	ಒಟ್ಟಾರೆ ಮೊತ್ತ		3,03,730.00																																																																															
<p>xv</p>	<p>ವಿದ್ಯುಚ್ಛಕ್ತಿ ಮಾರಾಟಕ್ಕಾಗಿ ವಿಸಕಂಗಳಿಗೆ ಪಾವತಿಸಬೇಕಾದವುಗಳ ಅಡಿಯಲ್ಲಿನ ಇತರೆ ಚಾಲ್ತಿ ಜವಾಬ್ದಾರಿಗಳು ಪಿಎಕ್ಸ್‌ಐಎಲ್‌ನಿಂದ (ವಿದ್ಯುಚ್ಛಕ್ತಿ ವಿನಿಮಯ) ಸ್ವೀಕರಿಸಲಾಗಿರುವ ಅಪರಿಚಿತ/ಯಾರದ್ದು/ಯಾವುದರದ್ದು ಎಂಬುದಾಗಿ ಅರಿವಿಗೆ ಬಾರದ ಜಮೆಯ ಕಡೆಗೆ ರೂ. 13,42,955/-ರಷ್ಟು ಮೊತ್ತವನ್ನು ಒಳಗೊಂಡಿರುವುದು.</p>	<p>ಮೊತ್ತವನ್ನು ಪಿಎಕ್ಸ್‌ಐಎಲ್‌ನೊಂದಿಗೆ ಸಮನ್ವಯ ಗೊಳಿಸಲಾಗಿದೆ ಹಾಗೂ ಯಾವುದೇ ಹೆಚ್ಚುವರಿ ಮೊತ್ತವನ್ನು ಜಮೆ ಮಾಡಿರುವುದಿಲ್ಲ. ಇದನ್ನು 2022-23 ಹಣಕಾಸು ಸಾಲಿಗೆ ಅಳವಡಿಸಿಕೊಳ್ಳಲಾಗುವುದು.</p>																																																																																

ಮಂಡಳಿ ನಿರ್ದೇಶಕರ ಪರವಾಗಿ

(ಎ. ಕೃಷ್ಣಪ್ಪ)
ವ್ಯವಸ್ಥಾಪಕ ನಿರ್ದೇಶಕರು, ಪಿಸಿಕೆಎಲ್

31/03/2022 ರಂದು ಇದ್ದಂತೆ ಆಸ್ತಿ-ಹೊಣೆ ಪಟ್ಟಿ

(ಮೊಬಲಗು ರೂ.ಗಳಲ್ಲಿ)

ವಿವರಗಳು	ಟಿಪ್ಪಣಿ ಸಂಖ್ಯೆ	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
ಸ್ಥಿರ ಆಸ್ತಿಗಳು			
ಚಾಲ್ತಿಯಲ್ಲಿಲ್ಲದ ಆಸ್ತಿಗಳು			
ಆಸ್ತಿಗಳು, ಸ್ಥಾವರ ಮತ್ತು ಯಂತ್ರೋಪಕರಣ	3	42,22,726	39,71,362
ಹೂಡಿಕೆ ಆಸ್ತಿಗಳು	4	54,74,46,246	1,59,98,76,775
ಆರ್ಥಿಕ ಸ್ವತ್ತುಗಳು			
ದೀರ್ಘಾವಧಿ ಸಾಲ ಮತ್ತು ಮುಂಗಡ	5	22,97,34,20,529	27,68,05,64,914
ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು (ನಿವ್ವಳ)	6	64774	1,24,548
ಇತರೆ ಚಾಲ್ತಿಯಲ್ಲಿಲ್ಲದ ಆಸ್ತಿಗಳು	4ಬಿ	6,51,850	6,51,850
ಚಾಲ್ತಿಯಲ್ಲಿರುವ ಆಸ್ತಿಗಳು			

ಆರ್ಥಿಕ ಸ್ವತ್ತುಗಳು :			
ನಗದು ಮತ್ತು ನಗದಿಗೆ ಸಮನಾದ	7	1,77,74,87,487	31,96,65,086
ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು	8	4,73,10,89,194	4,72,91,41,622
ಇತರೆ ಚಾಲ್ತಿ ಆಸ್ತಿಗಳು	9	6,10,52,956	5,62,44,670
ಚಾಲ್ತಿಯಲ್ಲಿಲ್ಲದ ಆಸ್ತಿಗಳು ಮಾರಾಟಕ್ಕಾಗಿ ಸಂಬಂಧಿಸಿದ ಹೊಣೆ	10	1,04,26,12,903	
ಒಟ್ಟು ಮೊತ್ತ		31,13,80,48,665	34,39,02,40,827

ಈಕ್ವಿಟಿ ಮತ್ತು ಹೊಣೆಗಾರಿಕೆಗಳು			
ಈಕ್ವಿಟಿ			
ಈಕ್ವಿಟಿ ಷೇರು ಬಂಡವಾಳ	11	5,00,000	5,00,000
ಇತರೆ ಈಕ್ವಿಟಿ			
ಉಳಿಸಿದ ಗಳಿಕೆ	12	2,55,40,392	2,62,80,626
ಷೇರು ಅರ್ಜಿ ಹಣ ಹಂಚಿಕೆಗಾಗಿ ಬಾಕಿ ಇರುವುದು		-	-
ಒಟ್ಟು ಈಕ್ವಿಟಿ		2,60,40,392	2,67,80,626

ಚಾಲ್ತಿಯಲ್ಲಿಲ್ಲದ ಹೊಣೆಗಾರಿಕೆಗಳು			
ಆರ್ಥಿಕ ಹೊಣೆಗಾರಿಕೆಗಳು			
ದೀರ್ಘಾವಧಿ ಸಾಲಗಳು	13	22,93,96,43,079	27,67,80,53,914
ದೀರ್ಘಾವಧಿ ಅವಕಾಶಗಳು	17	-	-
ಇತರೆ ಚಾಲ್ತಿಯಲ್ಲಿಲ್ಲದ ಹೊಣೆಗಾರಿಕೆಗಳು	14	1,57,93,89,619	1,57,93,89,619

ಚಾಲ್ತಿಯಲ್ಲಿರುವ ಹೊಣೆಗಾರಿಕೆಗಳು			
ಆರ್ಥಿಕ ಹೊಣೆಗಾರಿಕೆಗಳು			
ಅಲ್ಪಾವಧಿ ಸಾಲಗಳು	16	4,70,85,04,168	4,70,85,04,168
ವ್ಯಾಪಾರ ಮತ್ತು ಇತರೆ ಹೊಣೆ		-	-
ಇತರೆ ಚಾಲ್ತಿಯಲ್ಲಿರುವ ಹೊಣೆಗಾರಿಕೆಗಳು	15	1,88,44,71,406	39,75,12,499
ಅಲ್ಪಾವಧಿ ಅವಕಾಶಗಳು	17	-	-
ವಿಲೇವಾರಿಗಾಗಿ ಹೊಂದಿರುವ ಸ್ವತ್ತುಗಳ ಗುಂಪು(ಗಳಿಗೆ) ಸಂಬಂಧಿಸಿದ ಹೊಣೆಗಾರಿಕೆಗಳು		-	-
ಒಟ್ಟು ಮೊತ್ತ		31,13,80,48,665	34,39,02,40,827

ಆರ್ಥಿಕ ಪಟ್ಟಿಯ ವಿವರಣಾತ್ಮಕ ಲೆಕ್ಕಪತ್ರಗಳ ಟಿಪ್ಪಣಿಗಳು 1 ರಿಂದ 27 ನ್ನು ನೋಡುವುದು
ಸಮ ದಿನಾಂಕದ ನಮ್ಮ ವರದಿಯ ಪ್ರಕಾರ

ಎಂ.ಎಸ್. ವಾಸನ್ ಮತ್ತು ಸಂಪತ್ ಎಲ್‌ಎಲ್‌ಪಿ
ಚಾರ್ಟೆಡ್ ಅಕೌಂಟೆಂಟ್ಸ್ ರವರ ಪರವಾಗಿ
ಕಂಪನಿಯ ಸಂಖ್ಯೆ: 004542ಎಸ್/ಎಸ್ 20070

ಮಂಡಳಿಯ ಪರವಾಗಿ
ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಸಹಿ/-
ಅರುಣ್ ಕುಮಾರ್ ಶ್ರೀನಿವಾಸನ್
ಪಾಲುದಾರ
ಸದಸ್ಯತ್ವ ಸಂಖ್ಯೆ: 205552

ಸಹಿ/-
ಎಮ್.ಎಸ್. ಶೋಭ
ನಿರ್ದೇಶಕರು(ವಾಣಿಜ್ಯ)
ಡಿಬಿಎನ್:09520398

ಸಹಿ/-
ವಿ. ಕೃಷ್ಣಪ್ಪ
ವ್ಯವಸ್ಥಾಪಕ ನಿರ್ದೇಶಕರು
ಡಿಬಿಎನ್:09197047

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್
31/03/2022ರ ವರ್ಷಾಂತ್ಯದ ಲಾಭ ಮತ್ತು ನಷ್ಟ ಲೆಕ್ಕ

(ಮೊಬಲಗು ರೂ.ಗಳಲ್ಲಿ)

ಕ್ರಮ ಸಂಖ್ಯೆ	ವಿವರಗಳು	ನೋಟ್ ಸಂಖ್ಯೆ	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
1	ನಿರ್ವಹಣೆ ಆದಾಯ	18	-	-
2	ಇತರೆ ಆದಾಯ	19	1,92,07,181	67,94,338
3	ಒಟ್ಟು ಆದಾಯ		1,92,07,181	67,94,338
	ವೆಚ್ಚಗಳು			
4	ಸಿಬ್ಬಂದಿ ವೆಚ್ಚಗಳು	20	-	-
7	ಹಣಕಾಸು ವೆಚ್ಚ	21	-	-
5	ಸವಕಳಿ ಮತ್ತು ಋಣಮುಕ್ತತೆ ವೆಚ್ಚಗಳು	22	6,80,460	3,20,593
6	ಇತರೆ ವೆಚ್ಚಗಳು	23	1,92,07,181	67,94,338
7	ಒಟ್ಟು ವೆಚ್ಚಗಳು		1,98,87,641	71,14,931
8	ಅಸಾಧಾರಣ, ಅಸಾಮಾನ್ಯ ಮತ್ತು ತೆರಿಗೆಯ ಮುಂಚಿನ ಲಾಭ/(ನಷ್ಟ)		-6,80,460	-3,20,593
9	ಅಸಾಧಾರಣ ವಿಷಯಗಳು		-	-
10	ತೆರಿಗೆಯ ಮುಂಚಿನ ಲಾಭ/(ನಷ್ಟ)		-680,460	-3,20,593
11	ತೆರಿಗೆಯ ವೆಚ್ಚ:			
	[1] ಚಾಲ್ತಿ (ಪ್ರಚಲಿತ) ತೆರಿಗೆ		-	-
	[2] ಮುಂದೂಡಲಾದ ತೆರಿಗೆ	6	59,774	56,078
12	ಲಾಭ/ನಷ್ಟ ಮುಂದುವರಿದ ಕಾರ್ಯಾಚರಣೆಯಿಂದಾಗಿ		-7,40,234	-3,76,671
13	ಕಾರ್ಯಾಚರಣೆ ನಿಲುಗಡೆಯಿಂದಾಗಿ ಆದ ಲಾಭ/(ನಷ್ಟ)		-	-
14	ಕಾರ್ಯಾಚರಣೆ ನಿಲುಗಡೆಯಿಂದಾಗಿ ತೆರಿಗೆಯ ವೆಚ್ಚ		-	-
15	ಕಾರ್ಯಾಚರಣೆ ನಿಲುಗಡೆಯಿಂದಾಗಿ ಆದ ಲಾಭ/(ನಷ್ಟ) (ತೆರಿಗೆಯ ನಂತರ)		-	-
16	ಲಾಭ/(ನಷ್ಟ)		-7,40,234	-3,76,671
17	ಇತರೆ ಆದಾಯ(ಒಸಿಇ)		-	-
18	ಲಾಭ/(ನಷ್ಟ) ಇತರೆ ಸಮಗ್ರ ಆದಾಯ ಒಳಗೊಂಡು		-7,40,234	-3,76,671
19	ಪ್ರತಿ ಈಕ್ವಿಟಿ ಷೇರಿನ ಗಳಿಕೆ (ನಿಲುಗಡೆಯಾದ/ ಮುಂದುವರಿದ ಕಾರ್ಯಾಚರಣೆ)		-7,40,234	-3,76,671
	ಮೂಲ	24	-1,480	-753.00
	ದುರ್ಬಲಗೊಂಡ	24	-1,480	-753.00
20	ಪ್ರತಿ ಈಕ್ವಿಟಿ ಷೇರಿನ ಗಳಿಕೆಯ ಲೆಕ್ಕಾಚಾರದಲ್ಲಿ ತೂಕದ ಸರಾಸರಿ ಈಕ್ವಿಟಿ ಷೇರುಗಳ			
	ಆರ್ಥಿಕ ಪಟ್ಟಿಯ ವಿವರಣಾತ್ಮಕ ಲೆಕ್ಕ ಮೂಲ ಮತ್ತು ದುರ್ಬಲ		500	500

ಆರ್ಥಿಕ ಪಟ್ಟಿಯ ವಿವರಣಾತ್ಮಕ ಲೆಕ್ಕಪತ್ರಗಳ ಟಿಪ್ಪಣಿಗಳು 1 ರಿಂದ 27 ನ್ನು ನೋಡುವುದು ಸಮ ದಿನಾಂಕದ ನಮ್ಮ ವರದಿಯ ಪ್ರಕಾರ

ಎಂ.ಎಸ್. ವಾಸನ್ ಮತ್ತು ಸಂಪತ್ ಎಲ್‌ಎಲ್‌ಪಿ
ಚಾರ್ಟರ್ಡ್ ಅಕೌಂಟೆಂಟ್ಸ್ ರವರ ಪರವಾಗಿ
ಕಂಪನಿಯ ಸಂಖ್ಯೆ: 004542ಎಸ್/ಎಸ್ 20070

ಮಂಡಳಿಯ ಪರವಾಗಿ
ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಸಹಿ/-
ಅರುಣ್ ಕುಮಾರ್ ಶ್ರೀನಿವಾಸನ್
ಪಾಲುದಾರ
ಸದಸ್ಯತ್ವ ಸಂಖ್ಯೆ: 205552
ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸಹಿ/-
ಎಮ್.ಎಸ್. ಶೋಭ
ನಿರ್ದೇಶಕರು(ವಾಣಿಜ್ಯ)
ಡಿಬಿಎನ್:09520398
ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸಹಿ/-
ವಿ. ಕೃಷ್ಣಪ್ಪ
ವ್ಯವಸ್ಥಾಪಕ ನಿರ್ದೇಶಕರು
ಡಿಬಿಎನ್:09197047
ಸ್ಥಳ: ಬೆಂಗಳೂರು
ದಿನಾಂಕ: 29-09-2022

2021-22 ನೇ ಸಾಲಿನ ಆರ್ಥಿಕ ವರ್ಷದ ನಗದು ಹರಿವು ಪಟ್ಟಿ

(ಮೊಬಲಗು ರೂ.ಗಳಲ್ಲಿ)

ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022		ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021	
ಎ) ಕಾರ್ಯ ನಿರತ ಚಟುವಟಿಕೆಗಳಿಂದ ಬಂದ ನಗದು ಹರಿವು				
ಅಸಾಧಾರಣ ಮತ್ತು ತೆರಿಗೆ ಮುಂಚಿನ ಲಾಭ		-6,80,460		-3,20,593
ಲೆಕ್ಕ ಹೊಂದಾಣಿಕೆ:				
ಮೀಸಲುಗಳಲ್ಲಿನ ಇಳಿಕೆ				
ಸವಕಳಿ ಮತ್ತು ಋಣಮುಕ್ತತೆ ವೆಚ್ಚಗಳು	6,80,460		3,20,593	
ಬಡ್ಡಿ ಗಳಿಸಿದ್ದು	-1,92,07,181		-67,86,672	
ಬಡ್ಡಿ ವೆಚ್ಚಗಳು	-	-1,85,26,721	-	-64,66,079
		-1,92,07,181		-67,86,672
(ಸಾಲಗಳು ಮತ್ತು ಮುಂಗಡಗಳಲ್ಲಿನ ಏರಿಕೆ/ಇಳಿಕೆ) (ಆಸ್ತಿ)	-19,47,572		45,59,132	
(ಇತರೆ ಚಾಲ್ತಿ ಆಸ್ತಿಗಳಲ್ಲಿನ ಏರಿಕೆ/ಇಳಿಕೆ) (ಆಸ್ತಿ)	-48,08,286		10,74,12,002	
ವ್ಯಾಪಾರದ ಸಂದಾಯಗಳು/ ಇತರೆ ಪ್ರಸಕ್ತ ಹೊಣೆಗಾರಿಕೆಗಳಲ್ಲಿನ ಏರಿಕೆ/ಇಳಿಕೆ	1,48,69,58,907	1,48,02,03,049	13,65,86,214	24,85,57,348
		1,46,09,95,868		24,17,70,676
ಪಾವತಿಸಿದ ಆಧಾಯ ತೆರಿಗೆ		-		-
ಅಸಾಮಾನ್ಯ ಅಂಶಗಳಿಂದ ಬಂದ ನಗದು ಹರಿವು		-		-
ಕಾರ್ಯಚರಣೆಯ ಚಟುವಟಿಕೆಗಳಿಂದ ನಿವ್ವಳ ನಗದು		1,46,09,95,868		24,17,70,676
ಹೂಡಿಕೆಗಳಿಂದ ಬಂದ ನಗದು				
ಸ್ಥಿರಾಸ್ತಿಗಳ ಖರೀದಿ	-9,31,824		-29,89,396	
ಬಂಡವಾಳ ಹೂಡಿಕೆಗಳ ಏರಿಕೆ/ಇಳಿಕೆ	-3,12,66,450		-	
ಲೇವಣಿ ಹೂಡಿಕೆಗಳ ಏರಿಕೆ/ಇಳಿಕೆ	1,05,24,30,529		2,05,853	
ಬಡ್ಡಿ ಗಳಿಸಿದ್ದು	1,92,07,181		-	
ಹೂಡಿಕೆ ಚಟುವಟಿಕೆಗಳಿಂದ ನಿವ್ವಳ ನಗದು		1,03,94,39,436		31,95,249
ಬಿ) ಆರ್ಥಿಕ ಚಟುವಟಿಕೆಗಳಿಂದ ಬಂದ ನಗದು				
ಅನುದಾನ ಪಡೆದಿರುವುದು	6,89,59,10,524		7,00,80,79,111	
ಸಾಲಗಳ ಮರುಪಾವತಿ	-4,73,84,10,835		-4,25,02,25,274	
ಬಡ್ಡಿ ಪಾವತಿ	-2,15,74,99,689		-2,76,32,07,418	
ದೀರ್ಘಾವಧಿ ಅವಕಾಶಗಳು	-		-2,25,45,568	
ನಿವ್ವಳ ನಗದು ಹೂಡಿಕೆ ವ್ಯವಹಾರದಿಂದ		-		-2,78,99,149
ನಗದು ಮತ್ತು ನಗದಿಗೆ ಸಮನಾದವುಗಳಲ್ಲಿನ ಏರಿಕೆ/ಇಳಿಕೆ		2,50,04,35,303		21,06,76,278
ನಗದು ಮತ್ತು ನಗದಿಗೆ ಸಮನಾದವುಗಳಲ್ಲಿನ ಆರಂಭ ಶುಲ್ಕ		31,96,65,086		10,89,88,809

2021-22 ನೇ ಸಾಲಿನ ಆರ್ಥಿಕ ವರ್ಷದ ನಗದು ಹರಿವು ಪಟ್ಟಿ

(ಮೊಬಲಗು ರೂ.ಗಳಲ್ಲಿ)

ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
ನಗದು ಮತ್ತು ನಗದಿಗೆ ಸಮನಾದವುಗಳು	2,82,01,00,390	31,96,65,087
<p>ಕ್ಷೇಪಣ ಮತ್ತು ಬ್ಯಾಂಕ್ ಗಳಲ್ಲಿನ ಶಿಲ್ಕು, ಮತ್ತು ಹಣ ಮಾರುಕಟ್ಟೆ ಉಪಕರಣಗಳಲ್ಲಿನ ಹೂಡಿಕೆಗಳು, ನಗದು ಮತ್ತು ನಗದಿಗೆ ಸಮನಾದವುಗಳನ್ನು ಹೊಂದಿರುತ್ತದೆ. ಆಸ್ತಿ ಹೂಣೆ ಪಟ್ಟಿಯಲ್ಲಿರುವ ಈ ಕೆಳಕಂಡ ಮೊತ್ತವು ನಗದು ಹರಿವು ಪಟ್ಟಿಯಲ್ಲಿ ಸೇರಿದ ನಗದು ಮತ್ತು ನಗದಿಗೆ ಸಮನಾದವುಗಳನ್ನು ಹೊಂದಿರುತ್ತದೆ.</p>		
ಕೈ ಹಣ ಮತ್ತು ಬ್ಯಾಂಕಿನಲ್ಲಿರುವ ಹಣ	1,77,74,87,487	31,96,65,086
ಅಲ್ಪಾವಧಿ ಹೂಡಿಕೆಗಳು	-	
ನಗದು ಮತ್ತು ನಗದಿಗೆ ಸಮನಾದವುಗಳಲ್ಲಿನ ವರದಿ ಮಾಡಿರುವಂತೆ	1,77,74,87,487	31,96,65,086
ವಿನಿಮಯ ದರದಲ್ಲಿನ ಬದಲಾವಣೆಯಿಂದಾದ ವ್ಯತ್ಯಾಸ	-	-
ನಗದು ಮತ್ತು ನಗದಿಗೆ ಸಮನಾದವುಗಳಲ್ಲಿನ ಮರುವರದಿ ಮಾಡಿರುವಂತೆ	1,77,74,87,487	31,96,65,086

ಆರ್ಥಿಕ ಪಟ್ಟಿಯ ವಿವರಣಾತ್ಮಕ ಲೆಕ್ಕಪತ್ರಗಳ ಟಿಪ್ಪಣಿಗಳು 1 ರಿಂದ 27 ನ್ನು ನೋಡುವುದು ಸಮ ದಿನಾಂಕದ ನಮ್ಮ ವರದಿಯ ಪ್ರಕಾರ

ಎಂ.ಎಸ್. ವಾಸನ್ ಮತ್ತು ಸಂಪತ್ ಎಲ್‌ಎಲ್‌ಪಿ
ಚಾರ್ಟೆಡ್ ಅಕೌಂಟೆಂಟ್ಸ್ ರವರ ಪರವಾಗಿ
ಕಂಪನಿಯ ಸಂಖ್ಯೆ: 004542ಎಸ್/ಎಸ್20070

ಮಂಡಳಿಯ ಪರವಾಗಿ
ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಸಹಿ/-
ಅರುಣ್ ಕುಮಾರ್ ಶ್ರೀನಿವಾಸನ್
ಪಾಲುದಾರ
ಸದಸ್ಯತ್ವ ಸಂಖ್ಯೆ: 205552

ಸಹಿ/-
ಎಮ್.ಎಸ್. ಶೋಭ
ನಿರ್ದೇಶಕರು(ವಾಣಿಜ್ಯ)
ಡಿಐಎನ್:09520398

ಸಹಿ/-
ವಿ. ಕೃಷ್ಣಪ್ಪ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್:09197047

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಷೇರು ಬಂಡವಾಳ	ಆರಂಭಿಕ ಶಿಲ್ಕು 01/04/2020	ಷೇರು ಬಂಡವಾಳ ಬದಲಾವಣೆ 2020-21	ಆರಂಭಿಕ ಶಿಲ್ಕು 01/04/2021	ಷೇರು ಬಂಡವಾಳ ಬದಲಾವಣೆ 2021-22	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022
ಈಕ್ವಿಟಿ ಷೇರು ರೂ.1000/-ಗಳು	500	-	500	-	500
	500	-	500		500
(ಮೊಬಲಗು ಸಾವಿರಗಳಲ್ಲಿ)					
ವಿವರಗಳು	ಉಳಿಸಿದ ಗಳಿಕೆ	ಬಂಡವಾಳ ಹೂಡಿಕೆಗಳ ಖರೀದಿ/ ಏರಿಕೆ	ಮೀಸಲು ಮರುಮೌಲ್ಯ	ಇತರೆ ಮೀಸಲು	ಶೇರ್ ವಾರಂಟ್ ನಿಂದ ಬಂದ ಹಣ
ಪ್ರಸ್ತುತ ವರ್ಷದ ಆರಂಭಕ್ಕೆ ಇದ್ದಂತೆ 01/04/2021	2,62,80,626	-		-	-
ಡಿವಿಡೆಂಡ್ ವಿತರಣೆ	-	-	-	-	-
ಮುಂದುವರಿದ ಕಾರ್ಯಚರಣೆಯಿಂದ ಅವಧಿಗೆ ಒಟ್ಟು ನಷ್ಟ	-7,40,234	-	-	-	-
ಇತರೆ ಬದಲಾವಣೆ	-	-	-	-	-
ವರದಿ ಮಾಡುವ ಅವಧಿಯ ಅಂತ್ಯಕ್ಕೆ 31/03/2022	2,55,40,392	-	-	-	-

ಆರ್ಥಿಕ ಪಟ್ಟಿಯ ವಿವರಣಾತ್ಮಕ ಲೆಕ್ಕಪತ್ರಗಳ ಟಿಪ್ಪಣಿಗಳು 1 ರಿಂದ 27 ನ್ನು ನೋಡುವುದು
ಸಮ ದಿನಾಂಕದ ನಮ್ಮ ವರದಿಯ ಪ್ರಕಾರ

ಎಂ.ಎಸ್. ವಾಸನ್ ಮತ್ತು ಸಂಪತ್ ಎಲ್‌ಎಲ್‌ಪಿ
ಚಾರ್ಟೆಡ್ ಅಕೌಂಟೆಂಟ್ಸ್ ರವರ ಪರವಾಗಿ
ಕಂಪನಿಯ ಸಂಖ್ಯೆ: 004542ಎಸ್/ಎಸ್ 20070

ಮಂಡಳಿಯ ಪರವಾಗಿ
ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಸಹಿ/-
ಅರುಣ್ ಕುಮಾರ್ ಶ್ರೀನಿವಾಸನ್
ಪಾಲುದಾರ
ಸದಸ್ಯತ್ವ ಸಂಖ್ಯೆ: 205552

ಸಹಿ/-
ಎಮ್.ಎಸ್. ಶೋಭ
ನಿರ್ದೇಶಕರು(ವಾಣಿಜ್ಯ)
ಡಿಐಎನ್:09520398

ಸಹಿ/-
ವಿ. ಕೃಷ್ಣಪ್ಪ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್:09197047

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಸ್ಥಳ: ಬೆಂಗಳೂರು
ದಿನಾಂಕ: 29-09-2022

ಟಿಪ್ಪಣಿ ಸಂಖ್ಯೆ 1

1. ಸಾಂಸ್ಥಿಕ ಮಾಹಿತಿ :

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (ಕಂಪನಿ) ಸರ್ಕಾರದ ಒಂದು ಕಂಪನಿಯಾಗಿರುತ್ತದೆ ಹಾಗೂ ಭಾರತದಲ್ಲಿ ಕಂಪನಿಗಳ ಅಧಿನಿಯಮದ ಅನುವುಗಳ ಅಡಿಯಲ್ಲಿ ಸ್ಥಾಪಿತವಾಗಿರುತ್ತದೆ. ಪಿಸಿಕೆಎಲ್ ಅನ್ನು 20 ಆಗಸ್ಟ್ 2007ರಂದು ಕಂಪನಿಗಳ ಅಧಿನಿಯಮ, 1956ರ ಅಡಿಯಲ್ಲಿ ಸ್ಥಾಪಿಸಲಾಯಿತು ಹಾಗೂ ಅದು ತನ್ನ ಕಾರ್ಯಾಚರಣೆಗಳನ್ನು 16 ಅಕ್ಟೋಬರ್ 2007ರಿಂದ ಪ್ರಾರಂಭಿಸಿತು. ಕಂಪನಿಯ ನೋಂದಾಯಿತ ಕಚೇರಿಯು ಬೆಂಗಳೂರಿನ ಕಾವೇರಿ ಭವನದಲ್ಲಿ ಕವಿಪ್ರನಿನಿದ ಕಟ್ಟಡದಲ್ಲಿ ಇರುವುದು.

ಕಂಪನಿಯು ಪ್ರಮುಖವಾಗಿ, ಸವಾಲು ಪ್ರಕ್ರಿಯೆಗಳ ಮೂಲಕ ವಿನ್ಯಾಸಗೊಳಿಸು, ನಿರ್ಮಿಸು, ಹಣಕಾಸನ್ನು ಹೂಡಿಕೆ ಮಾಡು, ಕಾರ್ಯಾಚರಣೆಗೊಳಿಸು ಹಾಗೂ ವರ್ಗಾಯಿಸು (ಡಿಬಿಎಫ್‌ಒಟಿ) ಅಂದರೆ ಪ್ರಕರಣ IIರ ಅಡಿಯಲ್ಲಿ ಅಂದರೆ ಭಾರತ ಸರ್ಕಾರದ ಇಂಧನ ಮಂತ್ರಾಲಯವು (ಎಂಒಪಿ) ನೀಡಿರುವಂತಹ ಪ್ರಕರಣ-ಸವಾಲು ಮಾರ್ಗಸೂಚಿಗಳ ಮೂಲಕ ಹಾಗೂ ಭಾರತ ಸರ್ಕಾರದ ಇಂಧನ ಮಂತ್ರಾಲಯವು ನೀಡಿರುವ ವಿನ್ಯಾಸಗೊಳಿಸು, ನಿರ್ಮಿಸು, ಹಣಕಾಸು ಹೂಡಿಕೆ ಮಾಡು ಸ್ವತಂತ್ರ ಹೊಂದು ಹಾಗೂ ಕಾರ್ಯಾಚರಣೆಗೊಳಿಸು (ಡಿಬಿಎಫ್‌ಒಟಿ)/ಹಣಕಾಸನ್ನು ಹೂಡಿಕೆ ಮಾಡು, ಸ್ವತಂತ್ರ ಹೊಂದು ಹಾಗೂ ಕಾರ್ಯಾಚರಣೆಗೊಳಿಸು (ಎಫ್‌ಒಟಿ)/ಪ್ರಕರಣ-I ಸವಾಲು ಮಾರ್ಗಸೂಚಿಗಳ ಅಡಿಯಲ್ಲಿ ಅಂದರೆ ಪ್ರಕರಣ Iರ ಅಡಿಯಲ್ಲಿ ವಿದ್ಯುಚ್ಛಕ್ತಿಯ ದೀರ್ಘಾವಧಿ/ಮಧ್ಯಮಾವಧಿ ಇ-ಖರೀದಿ ಅಡಿಯಲ್ಲಿ ದೀರ್ಘಾವಧಿ ವಿದ್ಯುಚ್ಛಕ್ತಿ ಖರೀದಿ ಅಡಿಯಲ್ಲಿ ಸವಾಲು ಪ್ರಕ್ರಿಯೆಗಳ ಮೂಲಕ ಹೊಸ ವಿದ್ಯುಚ್ಛಕ್ತಿ ಯೋಜನೆಗಳನ್ನು ಸ್ಥಾಪಿಸುವ ಮೂಲಕ ವಿದ್ಯುಚ್ಛಕ್ತಿ ಸಾಮರ್ಥ್ಯ ಸೇರ್ಪಡೆಗೆ ಜವಾಬ್ದಾರಿಯುತವಾಗಿರುತ್ತದೆ. ಅಲ್ಪಾವಧಿ ಬೇಡಿಕೆ ಹಾಗೂ ಸರಬರಾಜುಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲುವಾಗಿ, ಕಂಪನಿಯು ವಿಸಕಂಗಳ ಪರವಾಗಿ ವಿದ್ಯುಚ್ಛಕ್ತಿ ವಿನಿಮಯ ಕೇಂದ್ರಗಳು, ಬ್ಯಾಂಕುಗಳು (ಎಸ್‌ಡಬ್ಲ್ಯುಎಪಿ) ಹಾಗೂ ಅಲ್ಲದೆಯೇ ದ್ವಿಪಕ್ಷೀಯ ವ್ಯವಹಾರಗಳನ್ನೂ ಒಳಗೊಂಡಂತೆ ವಿವಿಧ ಮೂಲಗಳಿಂದ ವಿದ್ಯುಚ್ಛಕ್ತಿ ಖರೀದಿ ಮಾಡುತ್ತಿರುವುದು. ಕಂಪನಿಯು ಇತರೆ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ವಿದ್ಯುಚ್ಛಕ್ತಿ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಮನ್ವಯತೆ ಕಾರ್ಯಚಟುವಟಿಕೆಗಳನ್ನು ನಡೆಸುವುದು ಹಾಗೂ ಅಲ್ಲದೆಯೇ ದಕ್ಷಿಣ ಪ್ರದೇಶಿಕ ವಿದ್ಯುಚ್ಛಕ್ತಿ ಸಮಿತಿ ವೇದಿಕೆಯ ಮೂಲಕವೂ ಸಮನ್ವಯತೆ ಕಾರ್ಯಚಟುವಟಿಕೆಗಳನ್ನು ನಡೆಸುವುದು

ಟಿಪ್ಪಣಿ ಸಂಖ್ಯೆ 2

2. ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಗಮನಾರ್ಹವಾದಂತಹ ಕಾರ್ಯನೀತಿಗಳು.

2.1 ಕಾರ್ಯನೀತಿಗಳು :

ಕಂಪನಿಯ ಹಣಕಾಸು ತಃಖ್ತೆಗಳನ್ನು ಕಂಪನಿಗಳ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ) ನಿಯಮಗಳು, 2015ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿರುವಂತಹ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾಗಿರುವುದು.

31 ಮಾರ್ಚ್ 2015ಕ್ಕೆ ಅಂತ್ಯಗೊಂಡಂತಹ ಸಾಲನ್ನೂ ಒಳಗೊಂಡಂತೆ ಹಾಗೂ ಆ ದಿನಾಂಕದವರೆಗಿನ ಎಲ್ಲಾ ಅವಧಿಗಳಿಗೂ ಹಣಕಾಸು ತಃಖ್ತೆಗಳನ್ನು ಕಂಪನಿಗಳ (ಲೆಕ್ಕಪತ್ರಗಳು) ನಿಯಮಗಳು, 2014ರ (Indian Gapp) ನಿಯಮ 7ರ ಜೊತೆಯಲ್ಲಿ ಓದಲ್ಪಡುವಂತಹ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 133ರ ಅಡಿಯಲ್ಲಿ ಅಧಿಸೂಚನೆಗೊಂಡಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸರಣೆಯಂತೆ ತಯಾರಿಸಲಾಗಿರುವುದು. ಕಂಪನಿಯು, ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ 31 ಮಾರ್ಚ್ 2022ಕ್ಕೆ ಅಂತ್ಯಗೊಂಡಂತಹ ಸಾಲಿಗೆ ತಯಾರಿಸಲಾಗಿರುವ ಈ ಹಣಕಾಸು ತಃಖ್ತೆಗಳು 6ನೇ ಬಾರಿಯದ್ದಾಗಿರುತ್ತವೆ.

ನ್ಯಾಯಸಮ್ಮತ ಮೌಲ್ಯದಲ್ಲಿ ಅಥವಾ ಪುನರ್-ಮೌಲ್ಯಮಾಪನ ಮಾಡಲಾದ ಮೊತ್ತದಲ್ಲಿ ನಿರ್ಧಾರಣೆ ಮಾಡಿದಂತೆ ಅನ್ಯಥಾ ರೀತಿಯಲ್ಲಿ ತಿಳಿಸಿರದ ಹೊರತು ಹಣಕಾಸು ತಃಖ್ತೆಗಳನ್ನು ಅವುಗಳ ಮೂಲ ಬೆಲೆ ಆಧಾರದ ಮೇರೆಗೆ ತಯಾರಿಸಲಾಗಿರುವುದು.

ಹಣಕಾಸು ತಃಖ್ತೆಗಳನ್ನು ಅನ್ಯಥಾ ತಿಳಿಸಿರದ ಹೊರತು ಭಾರತೀಯ ರೂಪಾಯಿಗಳಲ್ಲಿ ಮಂಡಿಸಲಾಗಿರುವುದು ಹಾಗೂ ಎಲ್ಲಾ ಮೌಲ್ಯಗಳನ್ನೂ ಸಮೀಪದ ರೂಪಾಯಿಗೆ ತಂದಿರಲಾಗಿರುವುದು

ಹಿಂದಿನ ಸಾಲಿನ ಅಂಕಿಸಂಖ್ಯೆಗಳನ್ನು ಪ್ರಸಕ್ತ ಸಾಲಿನ ವರ್ಗೀಕರಣವನ್ನು ಖಚಿತಪಡಿಸುವ ಸಲುವಾಗಿ ಎಲ್ಲೆಲ್ಲಿ ಅಗತ್ಯತೆ ಇದ್ದಿತೋ ಅಂತಹ ಕಡೆಗಳಲ್ಲಿ ಪುನರ್-ಗುಂಪು ಮಾಡಲಾಗಿರುವುದು.

ಹಣಕಾಸು ತಃಖ್ತೆಗಳನ್ನು ಮಂಡಿಸುವ ಸಲುವಾಗಿ ಕಂಪನಿಯ ನಿರ್ದೇಶಕರುಗಳ ಮಂಡಳಿಯು 29 ಸೆಪ್ಟೆಂಬರ್ 2022ರಂದು ನಡೆದಂತಹ ಸಭೆಯಲ್ಲಿ ತನ್ನ ಅನುಮೋದನೆ ನೀಡಿರುವುದು.

2.2 ಕೋವಿಡ್ - 19 ಪ್ಯಾಂಡೆಮಿಕ್‌ನ ಪ್ರಭಾವ ವಿಶ್ಲೇಷಣೆ :

ಕಂಪನಿಯು ಮುಂದಿನ ಸಾಲಿಗೆ ತನ್ನ ಆಸ್ತಿಗಳು ಮತ್ತು ಜವಾಬ್ದಾರಿಗಳ ನಿವ್ವಳ ವ್ಯತ್ಯಾಸದ ಸ್ಥಿತಿಗತಿಗಳ (ಲಿಕ್ವಿಡಿಟಿ ಪೋಸಿಷನ್) ಹಾಗೂ ಭೂಮಿ, ಕಟ್ಟಡಗಳು, ಸ್ಥಾವರಗಳು, ಯಂತ್ರಗಳು ಹಾಗೂ ಉಪಕರಣಗಳು, ಹೂಡಿಕೆಗಳು ಹಾಗೂ ವ್ಯಾಪಾರವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು ಹೊಂದಿರುವ ವಸೂಲಾತಿ ಸಾಮರ್ಥ್ಯತೆ ಹಾಗೂ ಅವುಗಳು ಹೊಂದಿರುವ ಮೌಲ್ಯಗಳನ್ನು ಒಂದು ಸವಿವರ ನಿರ್ಧಾರಣೆ ಮಾಡಿರುವುದು ಭವಿಷ್ಯದಲ್ಲಿನ ಆರ್ಥಿಕ ಸ್ಥಿತಿಗತಿಗಳ ಪ್ರಸಕ್ತ ಸೂಚಕಗಳ ಆಧಾರದ ಮೇರೆಗೆ, ಕಂಪನಿಯು ಈ ಆಸ್ತಿಗಳು ಹೊಂದಿರುವ ವಸೂಲಾತಿ ಮಾಡಬಹುದಾದ ಸಮರ್ಥ್ಯವನ್ನು ನಿರೀಕ್ಷಿಸುವುದು. ಕಂಪನಿಯು ತನ್ನ ಕೈಯಲ್ಲಿರುವಂತಹ ವ್ಯಾಪಾರವ್ಯವಹಾರಗಳನ್ನು ಅಧಿಕಮಟ್ಟದ ಸಂಭಾವ್ಯತೆಯಂತೆ ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಿಕೊಂಡು ಹೋಗುವುದು. ಕೋವಿಡ್-19 ಪ್ಯಾಂಡೆಮಿಕ್‌ನ ಸಂಭಾವ್ಯ ಭವಿಷ್ಯತ್ತಿನ ವಿಸ್ತೀರ್ಣ ಹಾಗೂ ಕಾಲ/ಸಮಯ, ಇವುಗಳ ಸುತ್ತ ವ್ಯಾಪಿಸಿರುವಂತಹ ಅಂತರ್ಗತ ಅನಿಶ್ಚಿತತೆಗೆ ಕಾರಣವಾಗುವಂತೆ ಪರಿಸ್ಥಿತಿಯು ತ್ವರಿತವಾಗಿ ಬದಲಾವಣೆಗೊಳ್ಳುತ್ತಿರುವುದು, ಇದು ಹಣಕಾಸು ತಃಖ್ತೆಗಳನ್ನು ಅನುಮೋದಿಸಿದ ದಿನಾಂಕದಲ್ಲಿದ್ದಂತೆ ಮಾಡಲಾದಂತಹ ಅಂದಾಜುಗಳಿಂದ ವಿಭಿನ್ನವಾಗಿರಬಹುದು. ಕಂಪನಿಯು ಭವಿಷ್ಯದಲ್ಲಿನ ಆರ್ಥಿಕ ಪರಿಸ್ಥಿತಿಗಳಿಂದ ಉದ್ಭವಿಸಬಹುದಾದ ಯಾವುದೇ ವಿಷಯಕ ಬದಲಾವಣೆಗಳನ್ನು ಹಾಗೂ ತನ್ನ ವ್ಯಾಪಾರವ್ಯವಹಾರಗಳ ಮೇಲೆ ಅದರ ಪ್ರಭಾವಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದು.

2.2 ಬಡ್ಡಿ ಆದಾಯ ಹಾಗೂ ಪೂರ್ವಾವಧಿ ಆದಾಯದ ಲೆಕ್ಕವನ್ನಿಡುವಿಕೆ.

ಕಂಪನಿಯು ಪಿಸಿಕೆಎಲ್‌ಗೆ ಬರಬೇಕಿರುವ ಪೂರ್ವಾವಧಿ ಮೊತ್ತಗಳನ್ನು 2021-22ರಿಂದ ಜಾರಿಗೆ ಬರುವಂತೆ ಹಾಗೂ ಅಲ್ಲಿಂದ ಮುಂದಕ್ಕೆ ಲೆಕ್ಕಕ್ಕೆ ತೆಗೆದುಕೊಳ್ಳುವ ಸಲುವಾಗಿ ತನ್ನ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಯನ್ನು ಈ ಕೆಳಗಿನಂತೆ ಮಾರ್ಪಾಡು ಮಾಡಿರುವುದು:

ಪಿಸಿಕೆಎಲ್ ತನ್ನ ದೈನಂದಿನ ವೆಚ್ಚಗಳನ್ನು ಭರಿಸುವ ಸಲುವಾಗಿ ಮೂಲಧನ / ಹಣಕಾಸಿನ ಕಡೆಗೆ ವಿಸಕಂಗಳಿಂದ ಬರುವ ಕಾಣಿಕೆಯ ಮೇಲೆ ಅವಲಂಬಿಸಿರುವುದರಿಂದ ಪಿಸಿಕೆಎಲ್‌ಗೆ ಹಣಕಾಸಿನ ಒಳಹರಿವು ಉದ್ಭವಿಸುವ ಸಾಲಿನಲ್ಲಿ ವಾಸ್ತವಿಕ ನಗದು/ಹಣಕಾಸಿನ ಸ್ವೀಕೃತಿ ಆಧಾರದ ಮೇರೆಗೆ ಪಿಸಿಕೆಎಲ್‌ಗೆ ಬರಬೇಕಿರುವ ಪೂರ್ವಾವಧಿ ಮೊತ್ತಗಳನ್ನು ಪ್ರಸಕ್ತ ಸಾಲಿನಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.

ಈ ಕಾರ್ಯ ನೀತಿಗೆ ಪಿಸಿಕೆಎಲ್‌ನ ನಿರ್ದೇಶಕರುಗಳ ಮಂಡಳಿಯು ದಿನಾಂಕ 09 ಜೂನ್ 2022ರಂದು ನಡೆದಂತಹ 69ನೇ ಸಭೆಯಲ್ಲಿ ತನ್ನ ಅನುಮೋದನೆ ನೀಡಿರುವುದು.

2.4 01.04.2020ರಿಂದ ಜಾರಿಗೆ ಬಂದಂತೆ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಕಾರ್ಯನೀತಿಯಲ್ಲಿನ ಬದಲಾವಣೆ/ಮಾರ್ಪಾಡು

ಪಾವತಿಸಲ್ಪಟ್ಟಿರುವ ಷೇರು ಬಂಡವಾಳವನ್ನು ರೂ.20.05 ಕೋಟಿಯಿಂದ ರೂ.5 ಲಕ್ಷಕ್ಕೆ ಇಳಿಕೆ ಮಾಡುವ ಸಲುವಾಗಿ ಎನ್‌ಸಿಎಲ್‌ಟಿ 30.05.2019ರಂದು ನೀಡಿದ ಅನುಮೋದನೆ ಹಾಗೂ ತದನಂತರದಲ್ಲಿ ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ 27.08.2019ರಂದು ನೀಡಿದ ಅನುಮೋದನೆಯ ಅನುಸರಣೆಯಂತೆ ರೂ.20 ಕೋಟಿ ಮೊತ್ತದಷ್ಟು ಪಾವತಿಸಲ್ಪಟ್ಟಿರುವ ಷೇರು ಬಂಡವಾಳವನ್ನು ವಿಸಕಂಗಳಿಗೆ 22.10.2019ರಂದು ಹಿಂಪಾವತಿಸಲಾಯಿತು.

ಷೇರು ಬಂಡವಾಳ ಮೊತ್ತವನ್ನು ವಿಸಕಂಗಳಿಗೆ ಹಿಂಪಾವತಿ ಮಾಡಿದನಂತರ ಪಿಸಿಕೆಎಲ್ ತನ್ನ ವೆಚ್ಚಗಳನ್ನು ಭರಿಸುವ ಸಲುವಾಗಿ ಆದಾಯದ ಯಾವುದೇ ಮೂಲಗಳನ್ನು ಹೊಂದಿರುವುದಿಲ್ಲ.

ಹಣಕಾಸು ಸಾಲು 13 ರಿಂದ ಹಣಕಾಸು ಸಾಲು 20ರಲ್ಲಿ ಪಿಸಿಕೆಎಲ್ ಅನುಸರಿಸಿದ್ದಂತಹ ಈ ಹಿಂದಿನ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಯು ಈ ಕೆಳಗಿನಂತಿದ್ದಿತು :

- ಪಿಸಿಕೆಎಲ್‌ನ ಸಾಂಸ್ಥಿಕ ಕಚೇರಿಯ ವೆಚ್ಚಗಳು ಪಿಸಿಕೆಎಲ್‌ನ ವೆಚ್ಚಗಳಾಗಿರುತ್ತವೆ ಹಾಗೂ ಅವುಗಳನ್ನು ಪಿಸಿಕೆಎಲ್‌ನ ಮಿಗುತಾಯದ/ಉಳಿದಿರುವ ಹಣಕಾಸಿನ ಠೇವಣಿಯ ಮೇಲೆ ಕಾಲಾನುಕಾಲಕ್ಕೆ ಗಳಿಸಲಾದಂತಹ ಬಡ್ಡಿಯಿಂದ ಭರಿಸತಕ್ಕದ್ದು.
- ಪಿಸಿಕೆಎಲ್‌ನ ವರಮಾನ ವೆಚ್ಚಗಳನ್ನು ಸಾಂಸ್ಥಿಕ ಕಚೇರಿಯನ್ನು ಹೊರತುಪಡಿಸಿದಂತೆ, ವಿಸಕಂಗಳಿಂದ/ವಿಸಕಂಗಳ ಪರವಾಗಿ (ವಿದ್ಯುಚ್ಛಕ್ತಿ ಖರೀದಿಗಳಿಗಾಗಿ ಹಣಕಾಸಿನ ಮೇಲಿನ ಬಡ್ಡಿಯನ್ನು ಹೊರತುಪಡಿಸಿದಂತೆ) ಸ್ವೀಕರಿಸಲಾದ ಹೆಚ್ಚುವರಿ/ಮಿಗುತಾಯದ ಠೇವಣಿಯ ಮೇಲೆ ಗಳಿಸಲಾದ ಬಡ್ಡಿಯನ್ನು ಹೊಂದಾಣಿಕೆ ಮಾಡಿಕೊಂಡನಂತರ ಪರಸ್ಪರ ತಿಳಿವಳಿಕೆ ಪತ್ರದಲ್ಲಿ ತಿಳಿಸಲಾಗಿರುವಂತಹ ಪ್ರಮಾಣಾನುಗುಣದ ಅನುಸಾರ ವಿಸಕಂಗಳಿಗೆ ಹಂಚಿಕೆ ಮಾಡಲಾಗುವುದು ಹಾಗೂ ವಿಸಕಂಗಳು ಕಾಣಿಕೆ ನೀಡಿರುವ ಮೂಲ ಧನ/ಹಣಕಾಸಿನಿಂದ ಭರಿಸಲಾಗುವುದು.
- ಮೂಲ ಧನ/ಹಣಕಾಸನ್ನು ವಿಸಕಂಗಳು ಪಿಸಿಕೆಎಲ್‌ಗೆ ಕೊರತೆ ಉಂಟಾದಂತೆಲ್ಲಾ ಮರುತುಂಬಿಕೊಡತಕ್ಕದ್ದು.

ಪಿಸಿಕೆಎಲ್‌ನ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಗೆ ಮಾರ್ಪಾಡುಗಳನ್ನು ನಿರ್ದೇಶಕರುಗಳ ಮಂಡಳಿಯು 60ನೇ ಸಭೆಯ ಮುಂದೆ ಮಂಡಿಸಲಾಯಿತು ಹಾಗೂ 01.04.2020ರಿಂದ ಜಾರಿಗೆ ಬಂದಂತೆ ಈ ಕೆಳಗಿನಂತೆ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಯಲ್ಲಿ ಬದಲಾವಣೆ/ಮಾರ್ಪಾಡುಗಳಿಗೆ ಅನುಮೋದನೆ ನೀಡಿತು :

- i) ಪಿಸಿಕೆಎಲ್‌ನ ಸಾಂಸ್ಥಿಕ ಕಚೇರಿಯ ವೆಚ್ಚಗಳನ್ನು ವಿದ್ಯುಚ್ಛಕ್ತಿ ಖರೀದಿ ಮೊತ್ತ ಹಾಗೂ ಕಾರ್ಯಾಚರಣೆಗಳಿಂದ ಗಳಿಸಲಾದ ಇತರೆ ವರಮಾನಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ಒಳಗೊಂಡಂತೆ ಪಿಸಿಕೆಎಲ್‌ನ ಮಿಗುತಾಯದ ಹಣಕಾಸಿನ ಠೇವಣಿ ಮೇಲೆ ಗಳಿಸಲಾದ ಬಡ್ಡಿಯಿಂದ ಭರಿಸತಕ್ಕದ್ದು. ಆ ರೀತಿ ಗಳಿಸಲಾದ ಬಡ್ಡಿಯು ಯಾವುದೇ ಸಾಲಿನಲ್ಲಿ ಸಮರ್ಪಕವಾಗಿರದಿದ್ದಲ್ಲಿ, ಅದನ್ನು ವಿಸಕಂಗಳು ಒದಗಿಸಿರುವಂತಹ ಮೂಲ ಧನದಿಂದ ಭರಿಸಲಾಗುವುದು.
- ii) ಪಿಸಿಕೆಎಲ್‌ನ ವರಮಾನ ವೆಚ್ಚಗಳು, ಸವಕಳಿ ವೆಚ್ಚಗಳನ್ನು ಹೊರತುಪಡಿಸಿದಂತೆ, ಪರಸ್ಪರ ತಿಳಿವಳಿಕೆ ಪತ್ರದಲ್ಲಿನ ಪ್ರಮಾಣಾನುಗುಣವಾಗಿ ವಿಸಕಂಗಳಿಗೆ ಹಂಚಿಕೆ ಮಾಡಲಾಗುವುದು ಹಾಗೂ ವಿಸಕಂಗಳು ಕಾಣಿಕೆ ನೀಡಿರುವ ಮೂಲಧನದಿಂದ ಭರಿಸಲಾಗುವುದು
- iii) ಪಿಸಿಕೆಎಲ್ ಪ್ರಸಕ್ತ ಹಣಕಾಸು ಸಾಲಿಗೆ ಸವಕಳಿ ಅಥವಾ ನಗದೇತರ ವೆಚ್ಚಗಳನ್ನು ಹೊರತುಪಡಿಸಿದಂತೆ, ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಗೆ ಮಾರ್ಪಾಡು ಅಥವಾ ತಿದ್ದುಪಡಿ ಮಾಡುವವರೆವಿಗೂ

ಯಾವುದೇ ಲಾಭ / ನಷ್ಟಗಳನ್ನು ತೋರಿಸುವುದಿಲ್ಲ. ಪೂರ್ವಾವಧಿಯ ಯಾವುದೇ ಆದಾಯ ಅಥವಾ ವೆಚ್ಚವು ಪಿಸಿಕೆಎಲ್‌ಗೆ ಸಂಬಂಧಿಸಿರುತ್ತದೆ.

iv) ಮೇಲೆ ತಿಳಿಸಲಾದಂತಹ ಲೆಕ್ಕವನ್ನಿಡುವ ಪದ್ಧತಿಯು 1.4.2020ರಿಂದ ಜಾರಿಗೆ ಬರತಕ್ಕದ್ದು.

v) ಮೂಲ ಧನವನ್ನು, ಅದರ ಕೊರತೆ ಉದ್ಭವಿಸಿದಂತೆಲ್ಲಾ ವಿಸಕಂಗಳು ಪಿಸಿಕೆಎಲ್‌ಗೆ ಮರುತುಂಬಿಕೊಡತಕ್ಕದ್ದು.

ಪಿಸಿಕೆಎಲ್ 09 ಜೂನ್ 2022ರಂದು ನಡೆದಂತಹ ತನ್ನ ನಿರ್ದೇಶಕರುಗಳ 69ನೇ ಸಭೆಯಲ್ಲಿ ಪಿಸಿಕೆಎಲ್‌ಗೆ ಬರಬೇಕಿರುವ ಪೂರ್ವಾವಧಿ ಮೊತ್ತಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಸಲುವಾಗಿ ಬದಲಾವಣೆಯನ್ನು ತನ್ನ ಲೆಕ್ಕಪತ್ರ ಪುಸ್ತಕಗಳಲ್ಲಿ 2021-22 ಹಣಕಾಸು ಸಾಲಿನಿಂದ ಜಾರಿಗೆ ಬಂದಂತೆ ಹಾಗೂ ಅಲ್ಲಿಂದ ಮುಂದಕ್ಕೆ ಅಳವಡಿಸಿಕೊಳ್ಳುವ ಸಲುವಾಗಿ ನಿರ್ಣಯವನ್ನು ಕೈಗೊಂಡಿತು.

ಪಿಸಿಕೆಎಲ್ ದೈನಂದಿನ ವೆಚ್ಚಗಳನ್ನು ಭರಿಸುವ ಸಲುವಾಗಿ ವಿಸಕಂಗಳ ಮೂಲಧನ ಕಾಣಿಕೆಯ ಮೇಲೆ ಅವಲಂಬಿತಗೊಂಡಿರುವುದರಿಂದ ಪಿಸಿಕೆಎಲ್‌ಗೆ ಬರಬೇಕಿರುವ ಪೂರ್ವಾವಧಿ ಮೊತ್ತಗಳನ್ನು ಪಿಸಿಕೆಎಲ್‌ಗೆ ನಗದು ಹರಿವಿನಲ್ಲಿ ಪರಿಣಮಿಸುವ ಸಾಲಿನಲ್ಲಿ ವಾಸ್ತವಿಕವಾಗಿ ನಗದನ್ನು/ಹಣಕಾಸನ್ನು ಸ್ವೀಕರಿಸುವ ಆಧಾರದ ಮೇರೆಗೆ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.

2.5 ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಗಮನಾರ್ಹವಾದಂತಹ ಕಾರ್ಯನೀತಿಗಳ ಸಂಕ್ಷಿಪ್ತ-ಸಾರಾಂಶ :

ಎ. ಚಾಲ್ತಿ ಹಾಗೂ ಚಾಲ್ತಿಯೇತರ ವರ್ಗೀಕರಣ

ಕಂಪನಿಯು ಆಸ್ತಿ-ಜವಾಬ್ದಾರಿ ತಃಖ್ತೆಯಲ್ಲಿ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಚಾಲ್ತಿ / ಚಾಲ್ತಿಯೇತರ ವರ್ಗೀಕರಣ ಆಧಾರದ ಮೇರೆಗೆ ಮಂಡಿಸುವುದು. ಈ ಕೆಳಗಿನ ಅಂಶಗಳನ್ನು ಪರಿಗಣಿಸಿದಂತೆ ಒಂದು ಆಸ್ತಿಯನ್ನು ಚಾಲ್ತಿ ಎಂಬುದಾಗಿ ಪರಿಗಣಿಸಲಾಗುವುದು :

- ಒಂದು ಸಾಮಾನ್ಯ ಕಾರ್ಯಾಚರಣೆಯ ಅವರ್ತನದಲ್ಲಿ ಪಡೆದುಕೊಳ್ಳಬಹುದು ಅಥವಾ ಮಾರಾಟ ಮಾಡುವ ಉದ್ದೇಶವನ್ನು ಹೊಂದಿರಲಾಗಿರುವುದು ಅಥವಾ ಬಳಸಿಕೊಳ್ಳಲಾಗುವುದು ಎಂಬ ನಿರೀಕ್ಷಣೆ ಇದ್ದಲ್ಲಿ.
- ವ್ಯಾಪಾರ ವ್ಯವಹಾರಕ್ಕಾಗಿಯೇ ಪ್ರಾಥಮಿಕವಾಗಿ ಹೊಂದಲಾಗಿರುವುದು
- ವರದಿಯ ಅವಧಿಯ ನಂತರ ಹನ್ನೆರಡು ತಿಂಗಳುಗಳ ಒಳಗೆ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಇದ್ದಲ್ಲಿ, ಅಥವಾ
- ನಗದು ಅಥವಾ ನಗದಿಗೆ ಸಮಾನವಾದವುಗಳು ವಿನಿಮಯಗೊಳಿಸಿಕೊಳ್ಳಲು ನಿರ್ಬಂಧಿಸಿರದ ಹೊರತು ಅಥವಾ ವರದಿಯ ಅವಧಿಯು ಕಳೆದನಂತರ ಕಡೆಯಪಕ್ಷ ಹನ್ನೆರಡು ತಿಂಗಳುಗಳಿಗೆ ಒಂದು ಜವಾಬ್ದಾರಿಯ ಇತ್ಯರ್ಥಕ್ಕಾಗಿ ಉಪಯೋಗಿಸಿಕೊಳ್ಳಲಾಗಿರುವುದು.

ಇತರೆ ಎಲ್ಲಾ ಆಸ್ತಿಗಳನ್ನು ಚಾಲ್ತಿಯೇತರ ಆಸ್ತಿಗಳು ಎಂಬುದಾಗಿ ವರ್ಗೀಕರಿಸಲಾಗುವುದು.

ಈ ಕೆಳಗಿನ ಅಂಶಗಳನ್ನು ಪರಿಗಣಿಸಿದಂತೆ ಒಂದು ಜವಾಬ್ದಾರಿಯು ಚಾಲ್ತಿ ಜವಾಬ್ದಾರಿಯಾಗುವುದು.

- ಒಂದು ಸಾಮಾನ್ಯ ಕಾರ್ಯಾಚರಣೆಯ ಅವರ್ತನದಲ್ಲಿ ಇತ್ಯರ್ಥಗೊಳ್ಳುವುದನ್ನು ನಿರೀಕ್ಷಿಸಿದಲ್ಲಿ

- ಅದನ್ನು ಪ್ರಾಥಮಿಕವಾಗಿ ವ್ಯಾಪಾರವ್ಯವಹಾರ ಉದ್ದೇಶಕ್ಕಾಗಿ ಹೊಂದಿದ್ದಲ್ಲಿ
- ವರದಿಯ ಅವಧಿಯ ನಂತರ ಹನ್ನೆರಡು ತಿಂಗಳುಗಳ ಒಳಗೆ ಇತ್ಯರ್ಥಪಡಿಸಬಹುದು ಎಂಬ ನಿರೀಕ್ಷೆ ಇದ್ದಲ್ಲಿ, ಅಥವಾ
- ವರದಿಯ ಅವಧಿಯು ಕಳೆದನಂತರ ಕಡೆಯಪಕ್ಷ ಹನ್ನೆರಡು ತಿಂಗಳುಗಳಿಗೆ ಜವಾಬ್ದಾರಿಯ ಇತ್ಯರ್ಥಪಡಿಸುವುದನ್ನು ಮುಂದೂಡುವ ಷರತ್ತರಹಿತ ಹಕ್ಕು ಇರದಿದ್ದಲ್ಲಿ

ಕಂಪನಿಯು ಇತರೆ ಎಲ್ಲಾ ಜವಾಬ್ದಾರಿಗಳನ್ನು ಚಾಲ್ತಿಯೇತರ ಜವಾಬ್ದಾರಿಗಳು ಎಂಬುದಾಗಿ ವರ್ಗೀಕರಿಸುವುದು.

ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಚಾಲ್ತಿಯೇತರ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನಾಗಿ ವರ್ಗೀಕರಿಸಲಾಗುವುದು.

ಕಾರ್ಯಾಚರಣೆಯ ಆವರ್ತನ ಎಂದರೆ ಸಂಸ್ಕರಣೆಗಾಗಿ ಆಸ್ತಿಗಳನ್ನು ಪಡೆದುಕೊಂಡಂತಹ/ಖರೀದಿಸಲಾದಂತಹ ಹಾಗೂ ಅವುಗಳಿಂದ ನಗದು ಹಾಗೂ ನಗದಿಗೆ ಸಮಾನವಾದವುಗಳನ್ನು ಪಡೆದುಕೊಂಡ ನಡುವಿನ ಸಮಯ/ಅವಧಿ.

ಬಿ. ನ್ಯಾಯಸಮ್ಮತ ಮೌಲ್ಯದ ನಿರ್ಧಾರಣೆ

ಒಂದು ಆಸ್ತಿ ಅಥವಾ ಒಂದು ಜವಾಬ್ದಾರಿಯ ನ್ಯಾಯಸಮ್ಮತ ಮೌಲ್ಯವನ್ನು ಆಸ್ತಿ ಅಥವಾ ಜವಾಬ್ದಾರಿಯ ದರವನ್ನು ನಿಗದಿಪಡಿಸಿದಂತೆ ಮಾರುಕಟ್ಟೆ ಭಾಗಿದಾರರು ಅದನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ ಭಾಗಿದಾರರು ತಮ್ಮ ಆರ್ಥಿಕವಾಗಿ ಅತ್ಯುತ್ತಮ ಹಿತಾಸಕ್ತಿಯಿಂದ ಪಾತ್ರವಹಿಸುವರು ಎಂಬುದರ ಬಗ್ಗೆ ಊಹಾತ್ಮಕತೆಗಳನ್ನು ಉಪಯೋಗಿಸಿಕೊಂಡು ನಿರ್ಧಾರಣೆ ಮಾಡಲಾಗುವುದು.

ಒಂದು ಹಣಕಾಸೇತರ ಆಸ್ತಿಯ ಒಂದು ನ್ಯಾಯಸಮ್ಮತ ನಿರ್ಧಾರಣೆಯು ಆಸ್ತಿಯನ್ನು ಅದರ ಅತ್ಯುತ್ತಮ ಹಾಗೂ ಅತ್ಯುತ್ತಮ ಬಳಕೆಗಾಗಿ ಉಪಯೋಗಿಸಿಕೊಳ್ಳುವ ಮೂಲಕ ಅಥವಾ ಅದನ್ನು ಆಸ್ತಿಯನ್ನು ಅದರ ಅತ್ಯುತ್ತಮ ಹಾಗೂ ಅತ್ಯುತ್ತಮ ಬಳಕೆಗಾಗಿ ಉಪಯೋಗಿಸುವ ಸಲುವಾಗಿ ಮತ್ತೊಬ್ಬ ಮಾರುಕಟ್ಟೆ ಭಾಗಿದಾರರಿಗೆ ಮಾರಾಟ ಮಾಡುವ ಮೂಲಕ ಆರ್ಥಿಕ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ಮಾರುಕಟ್ಟೆ ಭಾಗಿದಾರರ ಸಾಮರ್ಥ್ಯವನ್ನು ಪರಿಗಣಿಸುವುದು.

ಕಂಪನಿಯು ಸಂದರ್ಭಗಳಿಗೆ ಸೂಕ್ತವಾದಂತಹ ಮೌಲ್ಯಮಾಪನ ಉಪಾಯಗಳನ್ನು ಉಪಯೋಗಿಸುವುದು ಹಾಗೂ ಅದಕ್ಕಾಗಿ ನ್ಯಾಯಸಮ್ಮತ ಮೌಲ್ಯದ ನಿರ್ಧಾರಣೆಗಾಗಿ ಸಮರ್ಪಕ ಮಾಹಿತಿಯು ಲಭ್ಯವಿರುವುದು, ಸೂಕ್ತವಾದಂತಹ ಗಮನಿಸಬಹುದಾದ ಒಳಮಾಹಿತಿಗಳ ಬಳಕೆಯನ್ನು ಗರಿಷ್ಠ ಪ್ರಮಾಣಕ್ಕೆ ತರುವುದು ಹಾಗೂ ಗಮನಿಸಲು ಸಾಧ್ಯವಾಗದ ಒಳಮಾಹಿತಿಯ ಬಳಕೆಯನ್ನು ಕನಿಷ್ಠ ಪ್ರಮಾಣಕ್ಕೆ ತರುವುದು.

ಭೂಮಿ, ಕಟ್ಟಡ ಮುಂತಾದ ಗಮನಾರ್ಹ ಆಸ್ತಿಗಳ ಹಾಗೂ ದರಗಳನ್ನು ಘೋಷಿಸಿದ ಹಣಕಾಸು ಆಸ್ತಿಗಳು ಹಾಗೂ ಆಕಸ್ಮಿಕ ಪರಿಗಣನೆ ಮುಂತಾದ ಗಮನಾರ್ಹ ಜವಾಬ್ದಾರಿಗಳ ಮೌಲ್ಯಮಾಪನಕ್ಕಾಗಿ ಬಾಹ್ಯ ಮೌಲ್ಯಮಾಪಕರುಗಳನ್ನು ತೊಡಗಿಸಲಾಗುವುದು.

ನ್ಯಾಯಸಮ್ಮತ ಮೌಲ್ಯದ ಬಹಿರಂಗಪಡಿಸುವಿಕೆಗಳ ಉದ್ದೇಶಕ್ಕಾಗಿ, ಕಂಪನಿಯು ಸ್ವರೂಪ, ವೈಲಕ್ಷಣಗಳು ಹಾಗೂ ಆಸ್ತಿ ಅಥವಾ ಜವಾಬ್ದಾರಿಯ ಸಂಭಾವ್ಯ ಅಪಾಯಗಳ ಆಧಾರದ ಮೇರೆಗೆ ಕಂಪನಿಯು ಆಸ್ತಿಗಳು ಮತ್ತು ಜವಾಬ್ದಾರಿಗಳ ವರ್ಗಗಳನ್ನು ನಿರ್ಧಾರಣೆ ಮಾಡಿರುವುದು.

ಸಿ. ಆದಾಯದ ಪರಿಗಣನೆ

ಆರ್ಥಿಕ ಪ್ರಯೋಜನಗಳು ಕಂಪನಿಗೆ ಹರಿದುಬರುತ್ತವೆ ಹಾಗೂ ಆದಾಯವನ್ನು ವಿಶ್ವಸನೀಯವಾಗಿ ಅಳೆಯಬಹುದು ಎಂಬುದರ ಸಂಭಾವ್ಯತೆಯ ಮಟ್ಟಿಗೆ ವರಮಾನವನ್ನು ಪರಿಗಣಿಸಲಾಗುವುದು. ವರಮಾನವನ್ನು ಸ್ವೀಕರಿಸಲಾಗಿರುವ ಅಥವಾ ಸ್ವೀಕರಿಸಬೇಕಿರುವ ಪ್ರತಿಫಲದ ನ್ಯಾಯಸಮ್ಮತ ಮೌಲ್ಯದಲ್ಲಿ ಪಾವತಿಯ ಗುತ್ತಿಗೆಯಲ್ಲಿ ವಿವರಿಸಿರುವ ಷರತ್ತುಗಳನ್ನು ಪರಿಗಣಿಸಿದಂತೆ ಹಾಗೂ ಸರ್ಕಾರದ ಪರವಾಗಿ ಸಂಗ್ರಹಿಸಲಾಗಿರುವ ತೆರಿಗೆಗಳು ಮತ್ತು ಸುಂಕಗಳನ್ನು ಹೊರತುಪಡಿಸಿದಂತೆ ನಿರ್ಧಾರಣೆ ಮಾಡಲಾಗುವುದು.

ವರಮಾನವನ್ನು ಪರಿಗಣಿಸುವ ಮೊದಲು ಈ ಕೆಳಗೆ ವಿವರಿಸಲಾಗಿರುವ ನಿರ್ದಿಷ್ಟ ಪರಿಗಣನೆಯ ಮಾನದಂಡವನ್ನೂ ಸಹ ಪೂರೈಸತಕ್ಕದ್ದು.

ಬಡ್ಡಿ ಆದಾಯ

ಎಲ್ಲಾ ಸಾಲದ ಸಾಧನಗಳಿಗಾಗಿ ದುರ್ಬಲಗೊಳಿಸಲ್ಪಟ್ಟ ಮೌಲ್ಯದಲ್ಲಿ ಅಥವಾ ಇತರೆ ಸಮಗ್ರ ವರಮಾನದ ಮೂಲಕ ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ಧಾರಣೆ ಮಾಡಲಾಗುವುದು, ಬಡ್ಡಿ ವರಮಾನವನ್ನು ಜಾರಿಯಲ್ಲಿರುವ ಬಡ್ಡಿ ದರವನ್ನು ಉಪಯೋಗಿಸಿಕೊಂಡು ದಾಖಲಿಸಲಾಗುವುದು. ಜಾರಿಯಲ್ಲಿರುವ ಬಡ್ಡಿ ದರವು ಅಂದಾಜು ಮಾಡಲ್ಪಟ್ಟಿರುವ ಭವಿಷ್ಯದಲ್ಲಿನ ನಗದು ಪಾವತಿಗಳು ಅಥವಾ ಸ್ವೀಕೃತಿಗಳು ಅಥವಾ ನಿರೀಕ್ಷಿತ ಅವಧಿಯಾದ್ಯಂತ ಹಣಕಾಸು ಸಾಧನಗಳಿಂದ ಸ್ವೀಕೃತಿಗಳು ಅಥವಾ ಹಣಕಾಸು ಆಸ್ತಿಯು ಹೊಂದಿರುವ ನಿವ್ವಳ ಮೊತ್ತಕ್ಕೆ ಸೂಕ್ತವಾಗಿರುವ ಒಂದು ಅಲ್ಪಾವಧಿ ಅಥವಾ ಒಂದು ಹಣಕಾಸು ಜವಾಬ್ದಾರಿಯ ದುರ್ಬಲಗೊಳಿಸಲ್ಪಟ್ಟ ಮೌಲ್ಯದ ದರವಾಗಿರುತ್ತದೆ. ಜಾರಿಯಲ್ಲಿರುವ ಬಡ್ಡಿ ದರವನ್ನು ಲೆಕ್ಕಹಾಕುವ ವೇಳೆಯಲ್ಲಿ, ಕಂಪನಿಯು ಹಣಕಾಸು ಸಾಧನದ ಎಲ್ಲಾ ಗುತ್ತಿಗೆ ಷರತ್ತುಗಳನ್ನು (ಉದಾಹರಣೆಗೆ ಮುಂಚಿತವಾಗಿ ಪಾವತಿಸುವುದು, ವಿಸ್ತರಣೆ, ಕರೆ ಅಥವಾ ಅಂತಹುದೇ ಆಯ್ಕೆಗಳು) ಪರಿಗಣಿಸಿದಂತೆ, ಆದರೆ ನಿರೀಕ್ಷಿತ ಸಾಲದ ನಷ್ಟಗಳನ್ನು ಹೊರತುಪಡಿಸಿದಂತೆ ಅಂದಾಜು ಮಾಡುವುದು. ಬಡ್ಡಿ ವರಮಾನವನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಹಣಕಾಸು ಆಸ್ತಿಯ ಅಡಿಯಲ್ಲಿ ಸೇರಿಸಲಾಗುವುದು.

ಡಿ. ತೆರಿಗೆಗಳು

(i) ಚಾಲ್ತಿ ಆದಾಯ ತೆರಿಗೆ

ಚಾಲ್ತಿ ಆದಾಯ ತೆರಿಗೆ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ತೆರಿಗೆ ಪ್ರಾಧಿಕಾರಗಳಿಂದ ವಸೂಲಾತಿ ಮಾಡಲು ಅಥವಾ ಅವರುಗಳಿಗೆ ಪಾವತಿಸಲು ನಿರೀಕ್ಷಿಸಲಾಗುವ ಮೊತ್ತದಲ್ಲಿ ನಿರ್ಧಾರಣೆ ಮಾಡಲಾಗುವುದು. ಮೊತ್ತವನ್ನು ಲೆಕ್ಕಹಾಕುವ ಸಲುವಾಗಿ ಉಪಯೋಗಿಸಲಾಗುವ ತೆರಿಗೆ ದರಗಳು ಹಾಗೂ ತೆರಿಗೆ ಅಧಿನಿಯಮ-ನಿಯಮಗಳು ವರದಿಯ ದಿನಾಂಕದಂದು ಜಾರಿಗೊಂಡಿರುವವುಗಳು ಅಥವಾ ಗಮನಾರ್ಹವಾಗಿ ಜಾರಿಗೊಂಡಿರುವವುಗಳು.

ಲಾಭ ಅಥವಾ ನಷ್ಟದ ಹೊರಗಿನ ಐಟಂಗಳಿಗೆ ಸಂಬಂಧಿತ ಚಾಲ್ತಿ ಆದಾಯ ತೆರಿಗೆಯನ್ನು ಲಾಭ ಅಥವಾ ತೆರಿಗೆಯಿಂದ ಹೊರಗೆ ಪರಿಗಣಿಸಲಾಗುವುದು (ಇತರೆ ಸಮಗ್ರ ಆದಾಯ ಅಥವಾ ಈಕ್ವಿಟಿಯಲ್ಲಿ). ಚಾಲ್ತಿ ತೆರಿಗೆ ಐಟಂಗಳನ್ನು ಒಸಿಐ ಅಥವಾ ಈಕ್ವಿಟಿಯಲ್ಲಿ ನೇರವಾಗಿ ಗ್ರಾಹಕರೊಂದಿಗಿನ ವ್ಯವಹಾರಕ್ಕೆ ಸಂಪರ್ಕಿಸಿದಂತೆ ಪರಿಗಣಿಸಲಾಗುವುದು. ವ್ಯವಸ್ಥಾಪನೆಯು ಅನ್ವಯಗೊಳ್ಳುವಂತಹ ತೆರಿಗೆ ನಿಯಂತ್ರಣಗಳು ಅರ್ಥೈಸಿಕೊಳ್ಳುವಿಕೆಯ ಷರತ್ತಿಗೆ ಒಳಪಟ್ಟಿರುವಂತಹ ಹಾಗೂ ಸೂಕ್ತವಾದಂತಹ ಅನುವುಗಳನ್ನು ನಿರ್ದಿಷ್ಟಪಡಿಸುವ ಸಂದರ್ಭಗಳಿಗೆ ಸಂಬಂಧಿಸಿದಂತೆ ತೆರಿಗೆ ಸಲ್ಲಿಕೆಗಳಲ್ಲಿ ತೆಗೆದುಕೊಳ್ಳಲಾಗಿರುವ ಸ್ಥಿತಿಗತಿಗಳನ್ನು ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡುತ್ತದೆ.

(ii) ಮುಂದೂಡಲ್ಪಟ್ಟಿರುವ ತೆರಿಗೆ

ವರದಿಯ ದಿನಾಂಕದಲ್ಲಿ ಹಣಕಾಸು ವರದಿಯ ಉದ್ದೇಶಕ್ಕಾಗಿ ಮುಂದೂಡಲ್ಪಟ್ಟಿರುವ ತೆರಿಗೆಯನ್ನು ಆಸ್ತಿಗಳು ಮತ್ತು ಜವಾಬ್ದಾರಿಗಳ ತೆರಿಗೆ ಮೂಲಗಳು ಹಾಗೂ ಅವುಗಳು ಹೊಂದಿರುವ ಮೊತ್ತಗಳ ನಡುವಿನ ತಾತ್ಕಾಲಿಕ ವ್ಯತ್ಯಾಸಗಳ ಮೇಲಿನ ಜವಾಬ್ದಾರಿ ಪದ್ಧತಿಯನ್ನು ಉಪಯೋಗಿಸಿಕೊಂಡು ಅನುವು ಮಾಡಲಾಗುವುದು.

ಮುಂದೂಡಲ್ಪಟ್ಟಿರುವ ತೆರಿಗೆ ಜವಾಬ್ದಾರಿಗಳನ್ನು ಎಲ್ಲಾ ತೆರಿಗೆಯನ್ನು ವಿಧಿಸಬೇಕಾದ ತಾತ್ಕಾಲಿಕ ವ್ಯತ್ಯಾಸಗಳಿಗಾಗಿ ಪರಿಗಣಿಸಲಾಗುವುದು.

ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು ಹೊಂದಿರುವ ಮೊತ್ತಗಳನ್ನು ಪ್ರತಿಯೊಂದು ವರದಿ ಮಾಡುವ ದಿನಾಂಕದಲ್ಲಿ ಸಮೀಕ್ಷಿಸಲಾಗುವುದು ಹಾಗೂ ಉಪಯೋಗಿಸಿಕೊಳ್ಳಬೇಕಾದ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳ ಎಲ್ಲಾ ಅಥವಾ ಭಾಗಶಃವಾಗಿ ಅನುಮತಿಸುವ ಸಲುವಾಗಿ ಸಮರ್ಪಕ ತೆರಿಗೆಯನ್ನು ವಿಧಿಸಬೇಕಾದ ಲಾಭವು ಲಭ್ಯವಿರುವುದು ಎಂಬ ಸಂಭಾವ್ಯತೆಯು ಇನ್ನು ಮುಂದೆ ಇರುವುದಿಲ್ಲ ಎಂಬುದಷ್ಟರ ಮಟ್ಟಿಗೆ ತಿಳಿಸಲಾಗುವುದು.

ಪರಿಗಣಿಸದಿರುವ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳನ್ನು ಭವಿಷ್ಯದಲ್ಲಿನ ತೆರಿಗೆಯನ್ನು ವಿಧಿಸಬೇಕಾದ ಲಾಭಗಳು ವಸೂಲಾತಿ ಮಾಡಬೇಕಾದ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳಿಗೆ ಅನುವು ಮಾಡುತ್ತವೆ ಎಂಬ ಸಂಭಾವ್ಯತೆಯು ಇರುವಷ್ಟರಮಟ್ಟಿಗೆ ಪ್ರತೀ ವರದಿಯ ದಿನಾಂಕದಲ್ಲಿ ಪುನರ್-ನಿರ್ಧಾರಣೆ ಮಾಡಲಾಗುವುದು.

ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಆಸ್ತಿಯನ್ನು ಪಡೆದುಕೊಳ್ಳುವ ಅಥವಾ ಜವಾಬ್ದಾರಿಯನ್ನು ಇತ್ಯರ್ಥ ಪಡಿಸುವ ಸಾಲಿನಲ್ಲಿ ವರದಿಯ ದಿನಾಂಕದಲ್ಲಿ ಜಾರಿಗೊಳಿಸಲಾಗಿರುವ ಅಥವಾ ಗಮನಾರ್ಹವಾಗಿ ಜಾರಿಗೊಳಿಸಲಾಗಿರುವ ತೆರಿಗೆ ದರಗಳ (ಹಾಗೂ ತೆರಿಗೆ ಅಧಿನಿಯಮ-ನಿಯಮಗಳ ಅನುಸಾರ) ಆಧಾರದ ಮೇರೆಗೆ ಅನ್ವಯಗೊಳ್ಳುವ 'ನಿರೀಕ್ಷೆ ಇರುವ ತೆರಿಗೆ ದರಗಳಲ್ಲಿ ನಿರ್ಧಾರಣೆ ಮಾಡಲಾಗುವುದು.

ಲಾಭ ಅಥವಾ ನಷ್ಟದ ಹೊಂಗಿನ ಐಟಂಗಳಿಗೆ ಸಂಬಂಧಿತ ಚಾಲ್ತಿ ಆದಾಯ ತೆರಿಗೆಯನ್ನು ಲಾಭ ಅಥವಾ ತೆರಿಗೆಯಿಂದ ಹೊರಗೆ ಪರಿಗಣಿಸಲಾಗುವುದು (ಇತರೆ ಸಮಗ್ರ ಆದಾಯ ಅಥವಾ ಈಕ್ವಿಟಿಯಲ್ಲಿ). ಮುಂದೂಡಲ್ಪಟ್ಟಿರುವ ತೆರಿಗೆ ಐಟಂಗಳನ್ನು ಒಸಿಐ ಅಥವಾ ಈಕ್ವಿಟಿಯಲ್ಲಿ ನೇರವಾಗಿ ಗ್ರಾಹಕರೊಂದಿಗಿನ ವ್ಯವಹಾರಕ್ಕೆ ಸಂಪರ್ಕಿಸಿದಂತೆ ಪರಿಗಣಿಸಲಾಗುವುದು.

ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು ಹಾಗೂ ಮುಂದೂಡಲ್ಪಟ್ಟಿರುವ ತೆರಿಗೆ ಜವಾಬ್ದಾರಿಗಳನ್ನು ಚಾಲ್ತಿ ತೆರಿಗೆ ಆಸ್ತಿಗಳನ್ನು ಚಾಲ್ತಿ ತೆರಿಗೆ ಜವಾಬ್ದಾರಿಗಳ ಪ್ರತಿಯಾಗಿ ಹೊಂದಾಣಿಕೆ ಮಾಡಲು ಕಾನೂನಾತ್ಮಕವಾಗಿ ಜಾರಿಗೊಳಿಸುವಂತಹ ಹಕ್ಕುಗಳು ಇದ್ದಲ್ಲಿ ಹಾಗೂ ಮುಂದೂಡಲ್ಪಟ್ಟಿರುವ ತೆರಿಗೆಗಳು ಅದೇ/ಒಂದೇ ತೆರಿಗೆಯನ್ನು ವಿಧಿಸಬೇಕಾದ ಅಸ್ತಿತ್ವ /ಸಂಸ್ಥೆಗೆ ಸಂಬಂಧಿಸಿದ್ದಲ್ಲಿ ಹಾಗೂ ಅದೇ/ಒಂದೇ ತೆರಿಗೆ ಪ್ರಾಧಿಕಾರಕ್ಕೆ/ಅಧಿಕಾರಿಗಳಿಗೆ ಸಂಬಂಧಿಸಿದ್ದಲ್ಲಿ ಹೊಂದಾಣಿಕೆ ಮಾಡಲಾಗುವುದು.

ಇ. ಮಾರಾಟಕ್ಕಾಗಿ ಚಾಲ್ತಿಯೇತರ ಆಸ್ತಿಗಳು

ಮಾರಾಟಕ್ಕಾಗಿ ಹೊಂದಲಾಗಿರುವ ಚಾಲ್ತಿಯೇತರ ಆಸ್ತಿಗಳನ್ನು ಅವುಗಳು ಹೊಂದಿರುವ ಮೊತ್ತಕ್ಕಿಂತ ಕಡಿಮೆ ಮೊತ್ತದಲ್ಲಿ ಹಾಗೂ ನ್ಯಾಯಸಮ್ಮತ ಮೌಲ್ಯದಿಂದ ಮಾರಾಟದ/ವಿತರಣೆಯ ವೆಚ್ಚಗಳನ್ನು ಕಳೆದನಂತರ ನಿರ್ಧಾರಣೆ ಮಾಡಲಾಗುವುದು. ಆಸ್ತಿ-ಜವಾಬ್ದಾರಿ ತಃಖ್ತೆಯಲ್ಲಿ ಮಾರಾಟಕ್ಕಾಗಿ ಹೊಂದಲಾಗಿರುವ ಆಸ್ತಿಗಳು ಮತ್ತು ಜವಾಬ್ದಾರಿಗಳು ಎಂಬುದಾಗಿ ತಿಳಿಸಲಾಗುವುದು..

ಕಟ್ಟಡ ಮುಂತಾದ ಆಸ್ತಿಗಳು, ಸ್ಥಾವರ, ಯಂತ್ರಗಳು ಮತ್ತು ಉಪಕರಣಗಳನ್ನು ಮಾರಾಟಕ್ಕಾಗಿ ಹೊಂದಲಾಗಿರುವುದು ಎಂಬುದಾಗಿ ವರ್ಗೀಕರಿಸಿದಲ್ಲಿ, ಅವುಗಳಿಗೆ ಸವಕಳಿಯನ್ನು ಅನುವು ಮಾಡುವುದಿಲ್ಲ ಅಥವಾ ಅವುಗಳ ಮೌಲ್ಯವನ್ನು ದುರ್ಬಲಗೊಳಿಸುವುದಿಲ್ಲ.

ಎಫ್. ಭೂಮಿ, ಕಟ್ಟಡ ಮುಂತಾದ ಆಸ್ತಿಗಳು, ಸ್ಥಾವರ, ಯಂತ್ರಗಳು ಮತ್ತು ಉಪಕರಣಗಳು ಭೂಮಿ, ಕಟ್ಟಡ, ಸ್ಥಾವರ, ಯಂತ್ರಗಳು ಹಾಗೂ ಉಪಕರಣಗಳ ನ್ಯಾಯಸಮ್ಮತ ಮೌಲ್ಯವನ್ನು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡವನ್ನು ಅಳವಡಿಸಿಕೊಂಡ ದಿನಾಂಕದಂದು ಸರ್ವೆ ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವ ಲೆಕ್ಕವನ್ನಿಡುವುದಕ್ಕೆ

ಸಂಬಂಧಿತ ತತ್ವಗಳ ಅನುಸಾರ ತಯಾರಿಸಲಾಗಿರುವ ಹಣಕಾಸು ತಃಖ್ತೆಗಳ ಅನುಸಾರ ಸಾಗಾಣಿಕೆ ದಿನಾಂಕದಲ್ಲಿದ್ದಂತೆ ವೆಚ್ಚ/ಮೌಲ್ಯ ಎಂಬುದಾಗಿ ಭಾವಿಸತಕ್ಕದ್ದು.

ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು, ಸ್ಥಾವರಗಳು, ಯಂತ್ರಗಳು ಮತ್ತು ಉಪಕರಣಗಳನ್ನು ಕ್ರೋಡೀಕೃತ ಸವಕಳಿ ಹಾಗೂ ಕ್ರೋಡೀಕೃತ ದುರ್ಬಲಗೊಳ್ಳುವಿಕೆಗಳ ನಷ್ಟಗಳು, ಯಾವುದಾದರೂ ಇದ್ದಲ್ಲಿ ಅವುಗಳನ್ನು ಕಳೆದನಂತರ ನಿವ್ವಳ ಮೌಲ್ಯದಲ್ಲಿ ತಿಳಿಸಲಾಗುವುದು. ಅಂತಹ ವೆಚ್ಚ/ಮೌಲ್ಯವು ಸ್ಥಾವರ, ಯಂತ್ರಗಳು ಹಾಗೂ ಉಪಕರಣಗಳ ಭಾಗಗಳ ಬದಲಾವಣೆಯ ವೆಚ್ಚ/ಮೌಲ್ಯಗಳು ಹಾಗೂ ಅವುಗಳ ಖರೀದಿಗಾಗಿ ಪಡೆಯಲಾಗಿರುವ ಸಾಲಗಳಿಗೆ ಸಂಬಂಧಿತ ವೆಚ್ಚಗಳು ಹಾಗೂ ದೀರ್ಘಾವಧಿ ನಿರ್ಮಾಣಗಳಿಗೆ ತಗಲುವ ಸಾಲಗಳಿಗೆ ಸಂಬಂಧಿತ ವೆಚ್ಚಗಳನ್ನು ಒಳಗೊಂಡಿರುತ್ತವೆ. ಸ್ಥಾವರ, ಯಂತ್ರಗಳು ಹಾಗೂ ಉಪಕರಣಗಳ ಗಮನಾರ್ಹವಾದಂತಹ ಭಾಗಗಳು ಮಧ್ಯಂತರಗಳಲ್ಲಿ ಬದಲಾವಣೆಯ ಅಗತ್ಯತೆಯನ್ನು ಹೊಂದಿದ್ದಲ್ಲಿ, ಕಂಪನಿಯು ಅವುಗಳ ಮೇಲೆ ಅವುಗಳ ನಿರ್ದಿಷ್ಟ ಉಪಯೋಗಿಸಬಹುದಾದ ಅವಧಿಯ ಆಧಾರದ ಮೇರೆಗೆ ಪ್ರತ್ಯೇಕವಾಗಿ ಸವಕಳಿಯನ್ನು ಅನುವು ಮಾಡುತ್ತದೆ. ಇತರೆ ಎಲ್ಲಾ ರಿಪೇರಿಗಳು ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸಿದಂತೆಲ್ಲಾ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಪರಿಗಣಿಸಲಾಗುವುದು. ಒಂದು ಆಸ್ತಿಯನ್ನು ಪ್ರತ್ಯೇಕಿಸುವುದಕ್ಕೆ/ ನಿಷ್ಕ್ರಿಯಗೊಳಿಸುವುದಕ್ಕಾಗಿನ ನಿರೀಕ್ಷಿತ ವೆಚ್ಚ/ಮೌಲ್ಯದ ಚಾಲ್ತಿ ಮೌಲ್ಯವನ್ನು ಅದರ ಬಳಕೆಯ ನಂತರದಲ್ಲಿ ಒಂದು ಅನುವಿಗಾಗಿ ಪರಿಗಣನೆಯ ಮಾನದಂಡವನ್ನು ಪೂರೈಸಿದ್ದಲ್ಲಿ ಸಂಬಂಧಿತ ಆಸ್ತಿಯ ವೆಚ್ಚ/ಮೌಲ್ಯದಲ್ಲಿ ಸೇರಿಸಲಾಗುವುದು.

ಮರು-ಮೌಲ್ಯಮಾಪನದ ಮಿಗುತಾಯಗಳನ್ನು ಒಪ್ಪಿನಲ್ಲಿ ದಾಖಲಿಸಲಾಗುವುದು ಹಾಗೂ ಈ ಕ್ಷಿಪಿಯಲ್ಲಿ ಆಸ್ತಿ ಮರು-ಮೌಲ್ಯಮಾಪನ ಮಿಗುತಾಯಕ್ಕೆ ಜಮೆ ಮಾಡಲಾಗುವುದು. ಆದಾಗ್ಯೂ, ಲಾಭ ಅಥವಾ ನಷ್ಟದಲ್ಲಿ ಈ ಮೊದಲು ಪರಿಗಣಿಸಲಾಗಿದ್ದಂತಹ ಅದೇ ಆಸ್ತಿಯ ಒಂದು ಮರು-ಮೌಲ್ಯಮಾಪನ ಕೊರತೆಯನ್ನು ಅದು ಲೆಕ್ಕಪತ್ರ ಪುಸ್ತಕಗಳಲ್ಲಿ ದಾಖಲೆಗಳನ್ನು ಹಿಂದುಮುಂದು ಮಾಡುವಷ್ಟರಮಟ್ಟಿಗೆ, ಹೆಚ್ಚಳವನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಪರಿಗಣಿಸಲಾಗುವುದು. ಒಂದು ಮರು-ಮೌಲ್ಯಮಾಪನ ಕೊರತೆಯನ್ನು ಅದು ಆಸ್ತಿ ಮರು-ಮೌಲ್ಯಮಾಪನ ಮೀಸಲಿರಿಸಿರುವಿಕೆಯಲ್ಲಿ ಪರಿಗಣಿಸಲಾಗಿರುವಂತಹ ಅದೇ ಆ ಒಂದು ಪುಸ್ತಕ ಇರುವಂತಹ ಮಿಗುತಾಯಗಳಿಗೆ ಅದು ಹೊಂದಾಣಿಕೆ ಮಾಡಿಕೊಳ್ಳುವಷ್ಟರಮಟ್ಟಿಗೆ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಪರಿಗಣಿಸಲಾಗುವುದು.

ಆಸ್ತಿ ಮರುಮೌಲ್ಯಮಾಪನ ಮೀಸಲಿರಿಸಿರುವಿಕೆಯಿಂದ ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳಿಗೆ ಒಂದು ವಾರ್ಷಿಕ ವರ್ಗಾವಣೆಯನ್ನು ಆಸ್ತಿಯ ಮರುಮೌಲ್ಯಮಾಪನ ಮಾಡಲ್ಪಟ್ಟಂತಹ ಮೊತ್ತ ಹಾಗೂ ಆಸ್ತಿಯ ಮೂಲ ಮೌಲ್ಯದ ಆಧಾರದ ಮೇರೆಗಿನ ಸವಕಳಿಯ ನಡುವಿನ ವ್ಯತ್ಯಾಸಕ್ಕಾಗಿ ಮಾಡಲಾಗುವುದು.

ಹೆಚ್ಚುವರಿಯಾಗಿ, ಮರು-ಮೌಲ್ಯಮಾಪನ ದಿನಾಂಕದಲ್ಲಿದ್ದಂತೆ ಕ್ರೋಡೀಕೃತ ಸವಕಳಿಯನ್ನು ಆಸ್ತಿಯ ಒಟ್ಟಾರೆ ಹೊಂದಿರುವ ಮೊತ್ತ ಹಾಗೂ ನಿವ್ವಳ ಮೊತ್ತವನ್ನು ಆಸ್ತಿಯ ಮರು-ಮೌಲ್ಯಮಾಪನ ಮಾಡಲ್ಪಟ್ಟ ಮೊತ್ತಕ್ಕೆ ಪುನರ್-ತಿಳಿಸಲಾಗುವುದು ಗರಿಷ್ಠ ವಿಲೇವಾರಿಯ ನಂತರ ಅಂತಹ ನಿರ್ದಿಷ್ಟ ಮಾರಾಟ ಮಾಡಲಾದ ಆಸ್ತಿಗೆ ಸಂಬಂಧಿಸಿದಂತೆ ಯಾವುದಾದರೂ ಮರು-ಮೌಲ್ಯಮಾಪನ ಮೀಸಲಿರಿಸಿರುವಿಕೆ ಮೊತ್ತವು ಇದ್ದಲ್ಲಿ ಅದನ್ನು ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳಿಗೆ ವರ್ಗಾಯಿಸಲಾಗುವುದು.

ಸವಕಳಿಯನ್ನು ಈ ಕೆಳಗಿನಂತೆ ಆಸ್ತಿಗಳ ಅಂದಾಜು ಮಾಡಲ್ಪಟ್ಟಂತಹ ಉಪಯೋಗಿಸಬಹುದಾದ ಅವಧಿಯ ಆಧಾರದ ಮೇರೆಗೆ ಒಂದು ನೇರ-ಗೆರೆ (ಸ್ಟ್ರೈಟ್ ಲೈನ್) ಆಧಾರದ ಮೇರೆಗೆ ಲೆಕ್ಕಹಾಕಲಾಗುವುದು.

ಕಟ್ಟಡ ಮುಂತಾದ ಆಸ್ತಿಗಳು, ಸ್ಥಾವರಗಳು, ಯಂತ್ರಗಳು ಹಾಗೂ ಉಪಕರಣಗಳ ಶೇಷಾತ್ಮಕ ಮೌಲ್ಯಗಳು, ಉಪಯೋಗಿಸಬಹುದಾದ ಅವಧಿ ಹಾಗೂ ಸವಕಳಿಯ ಪದ್ಧತಿಗಳನ್ನು ಪ್ರತೀ ಹಣಕಾಸು ಸಾಲಿನ ಅಂತ್ಯದಲ್ಲಿ ಸಮೀಕ್ಷಿಸಲಾಗುವುದು ಹಾಗೂ ವಿನಿಯೋಜನೆ ಮಾಡಿದ್ದಲ್ಲಿ ತತ್ಕ್ಷಣದಿಂದ ಜಾರಿಗೆ ಬರುವಂತೆ ಹೊಂದಾಣಿಕೆ ಮಾಡಲಾಗುವುದು.

ಬಿ. ಸರ್ಕಾರಿ ಅನುದಾನಗಳು

ಸರ್ಕಾರದಿಂದ ಸ್ವೀಕರಿಸಲಾಗುವ ಅನುದಾನಗಳನ್ನು, ಅವುಗಳನ್ನು ಸ್ವೀಕರಿಸಲಾಗುವುದು ಹಾಗೂ ಅಂತಹ ಅನುದಾನಗಳಿಗೆ ಹೊಂದಿಕೊಂಡಂತಿರುವ ಷರತ್ತುಗಳನ್ನು ಪೂರೈಸಲಾಗುವುದು ಎಂಬಂತಹ ಒಂದು ನ್ಯಾಯಸಮ್ಮತ ಭರವಸೆಯು ಇದ್ದಲ್ಲಿ ಅವುಗಳ ನ್ಯಾಯಸಮ್ಮತ ಮೌಲ್ಯದಲ್ಲಿ ಪರಿಗಣಿಸಲಾಗುವುದು. ಆದಾಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅನುದಾನಗಳನ್ನು ಮುಂದೂಡಲಾಗುವುದು ಹಾಗೂ ಅವುಗಳನ್ನು ಪರಿಹಾರ ನೀಡುವ ಸಲುವಾಗಿ ಉದ್ದೇಶಿಸಲಾಗಿರುವ ವೆಚ್ಚಮೌಲ್ಯದೊಂದಿಗೆ ತಾಳೆ ಹೊಂದಿಸಲು ಅಗತ್ಯತೆಯಿರುವ ಅವಧಿಯಾದ್ಯಂತ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಪರಿಗಣಿಸಲಾಗುವುದು ಹಾಗೂ ಇತರೆ ಆದಾಯ/ವರಮಾನದ ಅಡಿಯಲ್ಲಿ ತೋರಿಸಲಾಗುವುದು.

ಭೂಮಿ, ಕಟ್ಟಡ ಮುಂತಾದ ಆಸ್ತಿಗಳು, ಸ್ಥಾವರಗಳು, ಯಂತ್ರಗಳು ಹಾಗೂ ಉಪಕರಣಗಳಿಗೆ ಸಂಬಂಧಿತ ಖರೀದಿಗಳಿಗಾಗಿ ಸರ್ಕಾರಿ ಅನುದಾನಗಳನ್ನು ಮುಂದೂಡಲ್ಪಟ್ಟಿರುವ ಆದಾಯ/ವರಮಾನ ಎಂಬುದಾಗಿ ಚಾಲ್ತಿಯೇತರ ಜವಾಬ್ದಾರಿಗಳಲ್ಲಿ ಸೇರಿಸಲಾಗುವುದು ಹಾಗೂ ಲಾಭ ಅಥವಾ ನಷ್ಟಕ್ಕೆ ಒಂದು ಸಂಬಂಧಿತ ಆಸ್ತಿಗಳ ನಿರೀಕ್ಷಿತ ಉಪಯೋಗಿಸಬಹುದಾದ ಅವಧಿಯಾದ್ಯಂತ ನೇರ-ಗೆರೆ ಪದ್ಧತಿಯ (ಸ್ಟ್ರೈಟ್ ಲೈನ್ ಮೆಥಡ್) ಆಧಾರದ ಮೇರೆಗೆ ಜಮೆ ಮಾಡಲಾಗುವುದು ಹಾಗೂ ಇತರೆ ಆದಾಯ/ವರಮಾನದ ಅಡಿಯಲ್ಲಿ ತೋರಿಸಲಾಗುವುದು.

ಎಚ್. ಹೂಡಿಕೆ ಆಸ್ತಿಗಳು

ಕಾರ್ಯೋದ್ಯುಕ್ತ ಕರೆನ್ಸಿಯಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ, ಕಂಪನಿಯು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡದ ಅನುಸಾರ ತಯಾರಿಸಲಾಗಿರುವಂತಹ ಹಣಕಾಸು ತಃಖ್ತೆಗಳಲ್ಲಿ ಪರಿಗಣಿಸಿರುವಂತೆ ತನ್ನ ಎಲ್ಲಾ ಹೂಡಿಕೆ ಆಸ್ತಿಗಳನ್ನು ಅವುಗಳನ್ನು ಹೊಂದಿರುವ ಮೌಲ್ಯವನ್ನು ಮಧ್ಯಂತರ ದಿನಾಂಕದಲ್ಲಿ ಮಧ್ಯಂತರ ವೆಚ್ಚಗಳೂ ಸೇರಿದಂತೆ ಒಂದು ಪ್ರಾರಂಭಿಕ ಮೌಲ್ಯ ಎಂಬುದಾಗಿ ಪರಿಗಣಿಸುವುದನ್ನು ಮುಂದುವರೆಸಿಕೊಂಡು ಹೋಗುವುದನ್ನು ಆಯ್ಕೆ ಮಾಡಿಕೊಂಡಿರುವುದು. ಪ್ರಾರಂಭಿಕ ಪರಿಗಣನೆಯ ನಂತರ, ಹೂಡಿಕೆ ಆಸ್ತಿಗಳನ್ನು ಕ್ರೋಡೀಕೃತ ಸವಕಳಿ ಹಾಗೂ ಕ್ರೋಡೀಕೃತ ದುರ್ಬಲಗೊಳ್ಳುವಿಕೆಗಳು, ಯಾವುದಾದರೂ ಇದ್ದಲ್ಲಿ, ಅವುಗಳನ್ನು ಕಳೆದು ಮೂಲಬೆಲೆಯಲ್ಲಿ ತಿಳಿಸಲಾಗುವುದು.

ಐ. ಹಣಕಾಸೇತರ ಆಸ್ತಿಗಳು ದುರ್ಬಲಗೊಳ್ಳುವಿಕೆ

ಕಂಪನಿಯು ಪ್ರತೀ ವರದಿಯ ದಿನಾಂಕದಲ್ಲಿ ಒಂದು ಆಸ್ತಿಯು ದುರ್ಬಲಗೊಳ್ಳುವ ಸೂಚನೆಗಳು ಇರುವುದೇ ಎಂಬುದನ್ನು ನಿರ್ಧಾರಣೆ ಮಾಡುವುದು. ಆ ರೀತಿ ಸೂಚನೆಗಳಿದ್ದಲ್ಲಿ ಅಥವಾ ಒಂದು ಆಸ್ತಿಗೆ ವಾರ್ಷಿಕ ದುರ್ಬಲಗೊಳ್ಳುವಿಕೆ ಪರಿೀಕ್ಷಣೆಯ ಅಗತ್ಯತೆ ಇದ್ದಲ್ಲಿ, ಕಂಪನಿಯು ಆಸ್ತಿಯಿಂದ ವಸೂಲಾತಿ ಮಾಡಬಹುದಾದ ಮೊತ್ತವನ್ನು ಅಂದಾಜು ಮಾಡುವುದು. ಒಂದು ಆಸ್ತಿಯ ವಸೂಲಾತಿ ಮಾಡಬಹುದಾದ ಮೊತ್ತವು ಆಸ್ತಿಯ ನ್ಯಾಯಸಮ್ಮತ ಮೌಲ್ಯಕ್ಕಿಂತ ಅಧಿಕವಾಗಿದ್ದು, ಅದರಿಂದ ಅದ ವಿಲೇವಾರಿ ವೆಚ್ಚಗಳು ಹಾಗೂ ಅದರಲ್ಲಿನ ಉಪಯುಕ್ತತೆಯ ಮೌಲ್ಯವನ್ನು ಕಳೆದನಂತರ ಅಂತಹ ಆಸ್ತಿಯ ವಸೂಲಾತಿ ಮಾಡಬಹುದಾದ ಮೌಲ್ಯವಾಗಿರುತ್ತದೆ. ಇತರೆ ಆಸ್ತಿಗಳಿಂದ ಅಥವಾ ಕಂಪನಿಯ ಆಸ್ತಿಗಳಿಂದ ಸ್ವತಂತ್ರವಾಗಿರುವ ಒಂದು ಆಸ್ತಿಯು ನಗದು ಒಳಹರಿವನ್ನು ಉತ್ಪತ್ತಿ ಮಾಡದಿದ್ದಲ್ಲಿ ಒಂದು ಆಸ್ತಿಗೆ ವಸೂಲಾತಿ ಮಾಡಬಹುದಾದ ಮೊತ್ತವನ್ನು ನಿರ್ಧಾರಣೆ ಮಾಡಲಾಗುವುದು.

ಒಂದು ಆಸ್ತಿಯು ಹೊಂದಿರುವ ಮೊತ್ತವು ಅದರ ವಸೂಲಾತಿ ಮಾಡಬಹುದಾದ ಮೊತ್ತಕ್ಕಿಂತ ಅಧಿಕವಾಗಿದ್ದಲ್ಲಿ, ಅಂತಹ ಆಸ್ತಿಯನ್ನು ದುರ್ಬಲಗೊಂಡಿರುವುದಾಗಿ ಪರಿಗಣಿಸಲಾಗುವುದು ಹಾಗೂ ಅದನ್ನು ವಸೂಲಾತಿ ಮಾಡಬಹುದಾದ ಮೊತ್ತಕ್ಕೆ ದಾಖಲೆಗಳಲ್ಲಿ ತಗ್ಗಿಸಲಾಗುವುದು.

ಚಿ. ಅನುವುಗಳು :

ಒಂದು ಹಿಂದಿನ ಘಟನೆಯ ಕಾರಣ ಕಂಪನಿಯು ಒಂದು ಪ್ರಸಕ್ತ ಚಾಲ್ತಿ ಬದ್ಧತೆಯನ್ನು (ಕಾನೂನಾತ್ಮಕ ಅಥವಾ ರಚನಾತ್ಮಕ) ಹೊಂದಿದ್ದಲ್ಲಿ, ಅಂತಹ ಬದ್ಧತೆಯನ್ನು ಇತ್ಯರ್ಥಪಡಿಸಲು ಆರ್ಥಿಕ ಪ್ರಯೋಜನಗಳ ಅಗತ್ಯತೆಯು ಇರುವ ಎಂಬ ಸಂಭಾವ್ಯತೆಯು ಇದ್ದಲ್ಲಿ ಹಾಗೂ ಬದ್ಧತೆಯು ಹೊಂದಿರುವ ಬಾಧ್ಯತೆಯ ಅಂದಾಜನ್ನು ಮಾಡಬಹುದು ಎಂಬ ಖಚಿತತೆಯು ಇದ್ದಲ್ಲಿ ಅನುವುಗಳನ್ನು ಪರಿಗಣಿಸಲಾಗುವುದು. ಕಂಪನಿಯು ಕೆಲವು ಅಥವಾ ಎಲ್ಲಾ ಅನುವುಗಳನ್ನು ಮರುತುಂಬಿಕೊಡಬೇಕು ಎಂಬುದಾಗಿ ನಿರೀಕ್ಷಿಸಿದಲ್ಲಿ, ಉದಾಹರಣೆಗೆ, ವಿಮಾ ಗುತ್ತಿಗೆಯ ಅಡಿಯಲ್ಲಿ, ಮರುತುಂಬಿಕೊಡುವಿಕೆಯನ್ನು ಒಂದು ಪ್ರತ್ಯೇಕ ಆಸ್ತಿ ಎಂಬುದಾಗಿ ಪರಿಗಣಿಸಲಾಗುವುದು, ಆದರೆ ಕೇವಲ ಮರುತುಂಬಿಕೊಡುವಿಕೆಯು ಸರಿಸುಮಾರು ಖಚಿತವಾಗಿದ್ದಲ್ಲಿ ಮಾತ್ರ. ಒಂದು ಅನುವಿಗೆ ಸಂಬಂಧಿತ ವೆಚ್ಚವು ಯಾವುದಾದರೂ ಮರುತುಂಬಿಕೊಡುವಿಕೆಗಳು ಇದ್ದಲ್ಲಿ, ಅವುಗಳನ್ನು ಕಳೆದನಂತರ ನಿವ್ವಳ ಮೊತ್ತವಾಗಿರುತ್ತದೆ.

ಕಿ. ನಿವ್ವಳ ಮತ್ತಿತರೆ ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳು :

ವಿವರಿಸಲ್ಪಟ್ಟಿರುವ ಪ್ರಯೋಜನ ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಅನುವು ಮಾಡುವುದಕ್ಕೆ ಸಂಬಂಧಿತ ವೆಚ್ಚಗಳನ್ನು ವಿಮಾಗಣಿತ ಮೌಲ್ಯಮಾಪನವನ್ನು ಉಪಯೋಗಿಸಿಕೊಂಡು ನಿರ್ಧಾರಣೆ ಮಾಡಲಾಗುವುದು.

ವಿಮಾಗಣಿತ ಮೌಲ್ಯಮಾಪನದಿಂದ ಗಳಿಕೆಗಳು ಹಾಗೂ ನಷ್ಟಗಳು, ಆಸ್ತಿ ಮಿತಿಯ ಪ್ರಭಾವ, ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನಗಳ ಜವಾಬ್ದಾರಿಯ ಮೇಲೆ ನಿವ್ವಳ ಬಡ್ಡಿಯಲ್ಲಿ ಸೇರಿಕೊಂಡಿರುವ ಮೊತ್ತಗಳನ್ನು ಹೊರತುಪಡಿಸಿದಂತೆ ಹಾಗೂ ಯೋಜನಾ ಆಸ್ತಿಗಳ ಮೇಲಿನ ಪ್ರತಿಫಲಗಳನ್ನು (ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನಗಳ ಮೇಲೆ ನಿವ್ವಳ ಬಡ್ಡಿಯಲ್ಲಿ ಸೇರಿಕೊಂಡಿರುವ ಮೊತ್ತಗಳನ್ನು ಹೊರತುಪಡಿಸಿದಂತೆ) ಅವುಗಳು ಸಂಭವಿಸಿದ ಅವಧಿಯಲ್ಲಿ ಒಸಿಐ ಮೂಲಕ ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳಿಗೆ ಒಂದು ಪ್ರಮಾಣಾನುಗುಣವಾದಂತಹ ಖರ್ಚು ಅಥವಾ ಜಮೆಯನ್ನು ಹಾಕುವುದರೊಂದಿಗೆ ಆಸ್ತಿ-ಜವಾಬ್ದಾರಿ ತಃಖ್ತೆಯಲ್ಲಿ ತತ್ಕ್ಷಣವೇ ಪರಿಗಣಿಸಲಾಗುವುದು ಪುನರ್-ನಿರ್ಧಾರಣೆಗಳನ್ನು ತದನಂತರದ ಅವಧಿಗಳಲ್ಲಿ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಪುನರ್-ವರ್ಗೀಕರಣ ಮಾಡುವುದಿಲ್ಲ.

ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನ ಜವಾಬ್ದಾರಿ ಅಥವಾ ಆಸ್ತಿಗಳಿಗೆ ರಿಯಾಯಿತಿ ನೀಡಲ್ಪಟ್ಟಿರುವ ದರಗಳನ್ನು ಅನ್ವಯಗೊಳಿಸುವ ಮೂಲಕ ನಿವ್ವಳ ಬಡ್ಡಿಯನ್ನು ಲೆಕ್ಕಹಾಕಲಾಗುವುದು. ಕಂಪನಿಯು ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನ ಬದ್ಧತೆಯಲ್ಲಿನ ಈ ಕೆಳಗಿನ ಬದಲಾವಣೆಗಳನ್ನು ಕ್ರೋಡೀಕೃತ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಒಂದು ವೆಚ್ಚವನ್ನಾಗಿ ಪರಿಗಣಿಸುವುದು :

- ಚಾಲ್ತಿ ಸೇವಾ ವೆಚ್ಚಗಳು, ಹಿಂದಿನ ಸೇವಾ ವೆಚ್ಚಗಳು, ಕಡಿತಗೊಳಿಸುವಿಕೆಗಳು ಹಾಗೂ ಅನಿಯತ ಇತ್ಯರ್ಥಪಡಿಸುವಿಕೆಗಳ ಮೇಲಿನ ಗಳಿಕೆಗಳು ಹಾಗೂ ನಷ್ಟಗಳನ್ನು ಒಳಗೊಂಡಂತೆ ಸೇವೆಗಳನ್ನು ಪಡೆದುಕೊಳ್ಳುವಲ್ಲಿನ ವೆಚ್ಚಗಳು ಹಾಗೂ
- ನಿವ್ವಳ ಬಡ್ಡಿ ವೆಚ್ಚ ಅಥವಾ ಆದಾಯ

ಎಲ್. ಹಣಕಾಸು ಆಸ್ತಿಗಳು :

ಎಲ್ಲಾ ಹಣಕಾಸು ಆಸ್ತಿಗಳನ್ನು ಪ್ರಾರಂಭಿಕವಾಗಿ ಮೂಲಬೆಲೆಯಲ್ಲಿ, ಹಾಗೂ ಠೇವಣಿಗಳು, ಮುಂಗಡಗಳು ಹಾಗೂ ಸ್ವೀಕರಿಸಬೇಕಾದವುಗಳಿಗೆ ಸಂಬಂಧಿಸಿದಂತೆ ನಿವ್ವಳ ನೇರವಾಗಿ ಕಾರಣವಾಗುವಂತಹ ವ್ಯವಹಾರ ವೆಚ್ಚಗಳನ್ನು ಹೊಂದಾಣಿಕೆ ಮಾಡಿದನಂತರ. ಕಂಪನಿಯ ಹಣಕಾಸು ಆಸ್ತಿಗಳು ವ್ಯಾಪಾರ ಹಾಗೂ ಇತರೆ ಸ್ವೀಕರಿಸಬೇಕಾದವುಗಳು, ನೀಡಲಾಗಿರುವ ಠೇವಣಿಗಳು ಹಾಗೂ ಮುಂಗಡಗಳನ್ನು ಒಳಗೊಂಡಿರುತ್ತವೆ.

ಎಂ. ನಗದು ಮತ್ತು ನಗದಿಗೆ ಸಮಾನವಾದವುಗಳು

ಆಸ್ತಿ-ಜವಾಬ್ದಾರಿ ತಃಖ್ತೆಯಲ್ಲಿ ನಗದು ಮತ್ತು ನಗದಿಗೆ ಸಮಾನವಾದವುಗಳು ಬ್ಯಾಂಕಿನಲ್ಲಿರುವ ನಗದು ಕಚೇರಿಗಳಲ್ಲಿರುವ ನಗದು ಹಾಗೂ ಮೌಲ್ಯದಲ್ಲಿನ ಬದಲಾವಣೆಗಳ ಗಮನಾರ್ಹವಲ್ಲದ ಸಂಭಾವ್ಯ ಅಪಾಯಗಳ ಷರತ್ತಿಗೆ ಒಳಪಟ್ಟಿರುವಂತಹ ಒಂದು ವರ್ಷ ಹಾಗೂ ಅದಕ್ಕಿಂತ ಕಡಿಮೆ ಮೂಲ ಮುಕ್ತಾಯ ಅವಧಿಯನ್ನು ಹೊಂದಿರುವ ಅಲ್ಪಾವಧಿ ಠೇವಣಿಗಳು/

ನಗದು/ಹಣಕಾಸಿನ ಹರಿವುಗಳ ಕ್ರೋಡೀಕೃತ ತಃಖ್ತೆಯ ಉದ್ದೇಶಕ್ಕಾಗಿ, ನಗದು ಮತ್ತು ನಗದಿಗೆ ಸಮಾನವಾದವುಗಳು ನಗದು ಮತ್ತು ಮೇಲೆ ವಿವರಿಸಿರುವಂತೆ ಅಲ್ಪಾವಧಿ ಠೇವಣಿಗಳನ್ನು ಒಳಗೊಂಡಿರುತ್ತದೆ, ಕಂಪನಿಯ ನಗದು/ಹಣಕಾಸಿನ ನಿರ್ವಹಣೆಯ ಅವಿಭಾಜ್ಯ ಭಾಗವನ್ನಾಗಿ ಪರಿಗಣಿಸಲಾಗಿರುವಂತಹ ಹೊಂದಾಣಿಕೆ ಮಾಡಿದನಂತರ ಬಾಕಿ ಉಳಿದಿರುವಂತಹ ಬ್ಯಾಂಕು ಓವರ್‌ಡ್ರಾಫ್ಟ್‌ಗಳನ್ನು ಒಳಗೊಂಡಿರುತ್ತದೆ.

ಎನ್. ಲೆಕ್ಕಪತ್ರಗಳ ಸೂಚಕ (Chart of Accounts) :

ಮೇಲಿನ ಕಂಡಿಕೆಯಲ್ಲಿ ತಿಳಿಸಿರುವಂತೆ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳು / ಕಾರ್ಯನೀತಿಗಳ ಅನುಸಾರ ಪಿಸಿಕೆಎಲ್‌ನ ವಿವಿಧ ವ್ಯವಹಾರಗಳ ನಿರ್ವಹಣೆಗಾಗಿ ಭಾರತ ಸರ್ಕಾರದ ವಿದ್ಯುಚ್ಛಕ್ತಿ ಸರಬರಾಜು ವಾರ್ಷಿಕ ಲೆಕ್ಕಪತ್ರಗಳ ನಿಯಮಗಳು, 1985ರ ಅನುಸಾರ ಲೆಕ್ಕಪತ್ರಗಳ ಸೂಚಕವನ್ನು (ಚಾರ್ಟ್ ಆಫ್ ಅಕೌಂಟ್ಸ್) ತಯಾರಿಸಲಾಗುವುದು.

ವಾಸನ್ ಅಂಡ್ ಸಂಪತ್ ಎಲ್‌ಎಲ್‌ಪಿಗಾಗಿ
ಚಾರ್ಟರ್ಡ್ ಅಕೌಂಟೆಂಟ್‌ಗಳು,

ನಿರ್ದೇಶಕರುಗಳ ಮಂಡಳಿಗಾಗಿ ಹಾಗೂ ಅದರ ಪರವಾಗಿ
ಪವರ್ ಕಂಪನಿ ಆಫ್ ಇಂಡಿಯಾ

ಎಫ್‌ಆರ್‌ಎನ್: 004542S / S20070

ಸಂಸ್ಥೆಯ ನೋಂದಣಿ ಸಂಖ್ಯೆ ಆರ್-004542ಎಸ್/ಎಸ್2-0070

ಅರುಣ್ ಕುಮಾರ್ ತ್ರಿನಿವಾಸನ್
ಪಾಲುದಾರರು
ಸದಸ್ಯತ್ವ ಸಂಖ್ಯೆ : 205552

ಎಂ.ಎಸ್. ಶೋಭಾ
ನಿರ್ದೇಶಕರು (ವಾಣಿಜ್ಯ)
ಡಿಐಎನ್ : 09520398

ಸ್ಥಳ : ಬೆಂಗಳೂರು

ದಿನಾಂಕ : 23/11/2022

3 ಆರ್ಥಿಕ ವಿವರಣೆಯ ಟಿಪ್ಪಣಿಗಳು

(ಮೊಬಲಗು ರೂ.ಗಳಲ್ಲಿ)

ವಿವರಗಳು	ಒಟ್ಟು ಆಸ್ತಿ			ಸವಕಳಿ				ನಿವ್ವಳ ಆಸ್ತಿ	
	ಪ್ರಸ್ತುತ ವರ್ಷದ ಆರಂಭಕ್ಕೆ ಇದ್ದಂತೆ	ಸೇರ್ಪಡೆ	ಅಳಿಸುವಿಕೆಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ	ಪ್ರಸ್ತುತ ವರ್ಷದ ಆರಂಭಕ್ಕೆ ಇದ್ದಂತೆ	ಪ್ರಸ್ತುತ ವರ್ಷದ ಅಳಿಸುವಿಕೆಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ
	01-04-2021			31-03-2022	01-04-2021		31-03-2022	31-03-2021	
ಕಾಲೇಸುವ ಆಸ್ತಿಗಳು									
ಸ್ವಂತ ಆಸ್ತಿಗಳು									
ಸಂವಹನ ಉಪಕರಣಗಳು	60,000	5,500	-	65,500	60,000	902	60,902	4,598	-
ಸಂಪರ್ಕ ಸಾಧನ:	6,52,323	64,999	-	7,17,322	6,24,735	15,113	6,39,848	77,474	27,588
ಮೊಬೈಲ್ ದೂರವಾಣಿಗಳು									
ಗಣಕ ಯಂತ್ರಗಳು ಮತ್ತು ಲೇಖನ ಸಾಮಗ್ರಿಗಳು	27,94,703	7,16,822	-	35,11,525	26,18,575	1,79,543	27,98,118	7,13,407	1,76,128
ರೈಫಿಟರಿಟರ್ ಮತ್ತು ವಾಟರ್ ಕೂಲರ್‌ಗಳು	17,991	-	-	17,991	17,091	-	17,091	900	900
ಇತರೆ ಸಾದಿಲ್ದಾರು ಸಾಧನಗಳು	16,905	-	-	16,905	16,060	-	16,060	845	845
ಫೀಲೋಪೆಕರಣಗಳು	16,51,477	1,44,503	-	17,95,980	8,88,012	1,14,384	10,02,396	7,93,584	7,63,465
ಡೂಪ್ಲಿಕೇಟರ್‌ಗಳು/ಪೆರಾಕ್ಸ್/ಕಾಪಿಯರ್‌ಗಳು	11,23,905	-	-	11,23,905	10,23,492	19,601	10,43,093	80,812	1,00,413
ವಾಹನಗಳು	29,55,093	-	-	29,55,093	53,070	3,50,917	4,03,987	25,51,106	29,02,023
ಒಟ್ಟು	92,72,397	9,31,824	-	1,02,04,221	53,01,035	6,80,460	59,81,495	42,22,726	39,71,362

ಆರ್ಥಿಕ ವಿವರಣೆಯ ಟಿಪ್ಪಣಿಗಳು

ಹೆಚ್ಚಿನ ಮಾಹಿತಿ

- 1) ಪ್ರಸಕ್ತ ವರ್ಷದಲ್ಲಿ ಮರುಮೌಲ್ಯಮಾಪನ ಮಾಡಿದ ಸ್ವತ್ತುಗಳು -- ಇಲ್ಲ
- 2) ಪ್ರಸಕ್ತ ವರ್ಷದಲ್ಲಿ ಎರವಲು ವೆಚ್ಚವನ್ನು ಬಂಡವಾಳಕರಿಸಿದ್ದು ---- ಇಲ್ಲ

3) ಸ್ಥಿರ ಸ್ವತ್ತುಗಳ ಮೇಲಿನ ಸವಕಳಿಯನ್ನು ಮ್ಯಾನೇಜ್ ಮೆಂಟ್ ನಿಂದ ಅಂದಾಜಿಸಲಾದ ಸ್ವತ್ತುಗಳ ಉಪಯುಕ್ತ ಜೀವಿತಾವಧಿಯಲ್ಲಿ ನೇರ ರೇಖೆಯ ವಿಧಾನದ ಅಡಿಯಲ್ಲಿ ಒದಗಿಸಲಾಗುತ್ತದೆ. ಸ್ಥಿರ ಸ್ವತ್ತುಗಳ ಉಪಯುಕ್ತ ಜೀವನವನ್ನು ಈ ಕೆಳಗಿನಂತೆ ಮಾಡಲಾಗಿದೆ.

ಆಸ್ತಿ	ವರ್ಷಗಳಲ್ಲಿ ಅಂದಾಜು ಜೀವನ
ಸಂವಹನ ಉಪಕರಣಗಳು	
ಸಂಪರ್ಕ ಸಾಧನ: ಮೊಬೈಲ್ ದೂರವಾಣಿಗಳು	3 ವರ್ಷಗಳು
ಗಣಕ ಯಂತ್ರಗಳು ಮತ್ತು ಲೇಖನ ಸಾಮಗ್ರಿಗಳು	3 ವರ್ಷಗಳು
ರೆಫ್ರಿಜೆರೆಟರ್ ಮತ್ತು ವಾಟರ್ ಕೂಲರ್ಗಳು	5 ವರ್ಷಗಳು
ಇತರೆ ಸಾದಿಲ್ವಾರು ಸಾಧನಗಳು	5 ವರ್ಷಗಳು
ಡೂಪ್ಲಿಕೇಟರ್‌ಗಳು/ಚೆರಾಕ್/ ಕಾಪಿಯರ್‌ಗಳು	5 ವರ್ಷಗಳು
ಪೀಠೋಪಕರಣಗಳು	10 ವರ್ಷಗಳು
ವಾಹನಗಳು	8 ವರ್ಷಗಳು

4) ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಈ ವರ್ಗದ ಸ್ವತ್ತುಗಳಿಗೆ, ಮೇಲೆ ನೀಡಲಾದ ಉಪಯುಕ್ತ ಜೀವನವು ಈ ಸ್ವತ್ತುಗಳನ್ನು ಬಳಸಲು ನಿರ್ವಹಣಾ ವೆಚ್ಚಗಳ ಅವಧಿಯನ್ನು ಉತ್ತಮವಾಗಿ ಪ್ರತಿನಿಧಿಸುತ್ತದೆ ಎಂದು ನಿರ್ವಹಣೆಯು ನಂಬುತ್ತದೆ.

ಆದ್ದರಿಂದ ಈ ಸ್ವತ್ತುಗಳ ಉಪಯುಕ್ತ ಜೀವನವು ಕಂಪನಿಗಳ ಕಾಯಿದೆ 2013 ರ ಶೆಡ್ಯೂಲ್ II ರ ಭಾಗ C ಅಡಿಯಲ್ಲಿ ಸೂಚಿಸಲಾದ ಉಪಯುಕ್ತ ಜೀವನಗಳ ರೂಪದಲ್ಲಿ ವಿಭಿನ್ನವಾಗಿದೆ.

4 ಬಂಡವಾಳ ಹೂಡಿಕೆ

(ಮೊಬಲಗು ರೂ.ಗಳಲ್ಲಿ)

ವಿವರಗಳು	31-03-2022	31-03-2021
ಗುಲ್ಬರ್ಗಾ ಪ್ರಾಜೆಕ್ಟ್		
ನಿಯಂತ್ರಿತ ವಿಶೇಷ ಉದ್ದೇಶದ ಘಟಕಗಳು ಕೇಸ್- 2 ಪ್ರಾಜೆಕ್ಟ್‌ನ ವೆಚ್ಚಗಳು	54,74,46,246	1,59,98,76,775
ಒಟ್ಟು	54,74,46,246	1,59,98,76,775

ಕಂಪನಿಯು ಡಿಸಿ ಗುಲ್ಬರ್ಗಾ ಮೂಲಕ ಗುಲ್ಬರ್ಗಾದಲ್ಲಿ ಥರ್ಮಲ್ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ಭೂಮಿ ಮೌಲ್ಯ ಮತ್ತು ಕಂಪನಿಯು ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಹೂಡಿಕೆ ಆಸ್ತಿಯ ಅಡಿಯಲ್ಲಿ ತೋರಿಸಲಾಗುತ್ತದೆ.

ನಿಯಂತ್ರಿತ ವಿಶೇಷ ಉದ್ದೇಶದ ಘಟಕ (GoK) ಪ್ರಧಾನವಾಗಿ ಮತ್ತು GO EN 126 PPC 2008 29ನೇ ಮಾರ್ಚ್ 2009ರ ಪ್ರಕಾರ ನಿರ್ದರಿಸಿದಂತೆ ಪಿಸಿಕೆಎಲ್ ಏಜೆನ್ಸಿಯಾಗಿ ಈ ಮೊತ್ತವನ್ನು ಯಶಸ್ವಿ ಬಿಡ್ಡರ್‌ನಿಂದ ಸಂಗ್ರಹಿಸಬೇಕು ಮತ್ತು ನಂತರ ಅದನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು.

08-01-2021 ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಜಿಬಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಲ್ಲಿದ್ದಲು ಆಧಾರಿತ 1320 ಮೆಗಾವ್ಯಾಟ್ ಥರ್ಮಲ್ ಬದಲಿಗೆ ಇಂಧನ ಮಾರಾಟಕ್ಕೆ ಖಾಸಗಿ ಡೆವಲಪರ್‌ಗಳ ಮೂಲಕ ಕಲ್ವರ್ಗಿ ಜಿಲ್ಲೆಯ ಕಲ್ವರ್ಗಿ ತಾಲೂಕಿನ ಫಿರೋಜಾಬಾದ್‌ನಲ್ಲಿ ಸೋಲಾರ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು ಈ ಹಿಂದೆ ಪ್ರಸ್ತಾಪಿಸಲಾದ ಯೋಜನೆಗಾಗಿ ಪಿಸಿಕೆಎಲ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ಆದಾಗ್ಯೂ ದಿನಾಂಕ 26-03-2021 ರ ಎಫ್‌ವೈ 2021-22 ರ ಬಜೆಟ್ ಪ್ರಸ್ತಾವನೆಯಲ್ಲಿ ವಿಷಯ ಸಂಖ್ಯೆ 222ರಲ್ಲಿ, ಕರ್ನಾಟಕ ಸರ್ಕಾರವು ಪಿಸಿಕೆಎಲ್ ಗುತ್ತಿಗೆ/ಬಾಡಿಗೆ ಆಧಾರದ ಮೇಲೆ ಹೊಂದಿರುವ ಭೂಮಿಯಲ್ಲಿ ಕೆಆರ್‌ಇಡಿ-ಎಲ್ ನಿಂದ ಸೋಲಾರ್ ಪಾರ್ಕ್ ಅಭಿವೃದ್ಧಿಯನ್ನು ಘೋಷಿಸಿತು. ಯೋಜನೆಯ ಒಟ್ಟು ವೆಚ್ಚದ ಸ್ಪಷ್ಟ ಚಿತ್ರಣವನ್ನು ಹೊಂದಲು ಯೋಜನೆಗೆ ಡೆಬಿಟ್ ಮಾಡಲಾದ ಯೋಜನೆಗೆ ಮಾಡಿದ ವಿವಿಧ ವೆಚ್ಚಗಳನ್ನು ಡೆಬಿಟ್ ಮಾಡಲಾಗಿದೆ.

ಇಂಧನ ಇಲಾಖೆಯ 03-12-2014 “EN 107 ee, 2014”ರ ಪತ್ರದ ಮೂಲಕ ಅನುಮೋದನೆಯನ್ನು ಆಧರಿಸಿ, ಸರ್ಕಾರ. ಕರ್ನಾಟಕದ ಉದ್ದೇಶಿತ ಯೋಜನೆಯಿಂದ ಇಂಧನವನ್ನು ತೆರವು ಮಾಡಲು ಗುತ್ತಿಗೆದ ಫಿರೋಜಾಬಾದ್‌ನಲ್ಲಿ 400 ಕೆವಿ ಉಪ-ಕೇಂದ್ರವನ್ನು ಸ್ಥಾಪಿಸಲು 50 ಎಕರೆ ಭೂಮಿಯನ್ನು ಕೆಪಿಟಿಸಿಎಲ್‌ಗೆ ವರ್ಗಾಯಿಸಲಾಯಿತು. 50 ಎಕರೆಯ ಹಕ್ಕುಪತ್ರಗಳು ಇನ್ನೂ ಕೆಪಿಟಿಸಿಎಲ್ ಹೆಸರಿಗೆ ವರ್ಗಾವಣೆಯಾಗಬೇಕೆಂದು ಪ್ರಮಾಣುಗುಣವಾದ ವೆಚ್ಚವನ್ನು ಮಾರಾಟಕ್ಕೆ ಇಟ್ಟಿರುವ ಆಸ್ತಿಯಂತೆ ಬಹಿರಂಗಪಡಿಸಲಾಗಿದೆ.

(ಟಿಪ್ಪಣಿ 10 ನೋಡಿ)

ದಿನಾಂಕ 03-08-2022ರ ಆದೇಶದಲ್ಲಿ ಟೆಕ್ನೊಟೈಲ್ ಪಾರ್ಕ್‌ನ ಅಭಿವೃದ್ಧಿಗಾಗಿ 1000 ಎಕರೆ ಭೂಮಿಯನ್ನು ಜವಳಿ ಇಲಾಖೆಗೆ ವರ್ಗಾಯಿಸಲು ಆದೇಶಿಸಿದರು, ಅದರ ಪ್ರಮಾಣಾನುಗುಣವಾದ ವೆಚ್ಚವನ್ನು ನೋಟ್ 10 ರಲ್ಲಿ ಮಾರಾಟಕ್ಕೆ ಹೊಂದಿರುವ ಆಸ್ತಿ ಎಂದು ವರ್ಗೀಕರಿಸಲಾಗಿದೆ.

ಮತ್ತು ಮೇಲಿನ ಟಿಪ್ಪಣಿಯಲ್ಲಿ ಹೂಡಿಕೆ ಆಸ್ತಿ ಎಂದು ವರ್ಗೀಕರಿಸಲಾದ ಕೆಆರ್‌ಇಡಿಎಲ್ ನಿಂದ ಸೋಲಾರ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು 551.13 ಎಕರೆಗಳ ಬಾಕಿ ಭೂಮಿಯನ್ನು ಬಳಸಲಾಗುತ್ತದೆ.

4ಬಿ ಇತರೆ ಚಾಲ್ತಿಯಲ್ಲಿಲ್ಲದ ಆಸ್ತಿಗಳು

(ಮೊಬಲಗು ರೂ.ಗಳಲ್ಲಿ)

ವಿವರಗಳು	31-03-2022	31-03-2021
ಇತರೆ ಬಂಡವಾಳ ಹೂಡಿಕೆ - ಗುತ್ತಿಗೆ ಪ್ರಾಜೆಕ್ಟ್	6,51,850	6,51,850
ಒಟ್ಟು	6,51,850	6,51,850

ಆರ್ಥಿಕ ವಿವರಣೆಯ ಟಿಪ್ಪಣಿಗಳು

5 ದೀರ್ಘಾವಧಿ ಸಾಲಗಳು ಮತ್ತು ಮುಂಗಡಗಳು

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
ಎ	ಕ್ಯಾಪಿಟಲ್ ಅಡ್ವಾನ್ಸ್	-	-
ಬಿ	ಭದ್ರತಾ ಠೇವಣಿ	-	-
	ಐಇಕ್ಸ್‌ನಲ್ಲಿ ಭದ್ರತಾ ಠೇವಣಿ	25,00,000	25,00,000
	ಮಾರ್ಜಿನ್ ಹಣ ಐಇಎಕ್ಸ್	3,06,01,450	-
	ಪಿಎಕ್ಸ್‌ಐಎಲ್ ಭದ್ರತಾ ಠೇವಣಿ	6,35,000	-
	ಇತರೆ ಭದ್ರತಾ ಠೇವಣಿ	41,000	11,000
	ಒಟ್ಟು	3,37,77,450	25,11,000
ಸಿ	ಸರಕಾರದ ಅನುದಾನ- ಗ್ರಾಮ ಪಂಚಾಯತಿ ಬಾಕಿಗೆ ಸಂಬಂಧಿಸಿದ್ದು	22,93,96,43,079	27,67,80,53,914
		22,97,34,20,529	27,68,05,64,914
ಎ	ಕಂಪನಿಯ ನಿರ್ದೇಶಕರು ಅಥವಾ ಇತರ ಅಧಿಕಾರಿಗಳು ಪಾವತಿಸಬೇಕಾದ ಸಾಲಗಳು	-	-
ಬಿ	ಯಾವುದೇ ನಿರ್ದೇಶಕರು ಪಾಲುದಾರ ಅಥವಾ ನಿರ್ದೇಶಕರಾಗಿರುವ ಸಂಸ್ಥೆ ಅಥವಾ ಖಾಸಗಿ ಕಂಪನಿಯಿಂದ ಪಾವತಿಸಬೇಕಾದ ಸಾಲಗಳು	-	-

6 ಪ್ರಸ್ತುತ ತೆರಿಗೆ ಮತ್ತು ಮುಂದೂಡಲ್ಪಟ್ಟ ತೆರಿಗೆ (ನಿವ್ವಳ)

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
	ಪ್ರಸ್ತುತ ಆದಾಯ ತೆರಿಗೆ ಶುಲ್ಕ	-	-
	ಹಿಂದಿನ ವರ್ಷದ ಪ್ರಸ್ತುತ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹೊಂದಾಣಿಕೆ	-	-
	ಅಂತಿಮ ಶಿಲ್ಕು	-	-
	ಮುಂದೂಡಲ್ಪಟ್ಟ ತೆರಿಗೆ (ಆಸ್ತಿ)/ಬಾಧ್ಯತೆಗಳು		
	ಅರಂಭಿಕ ಶಿಲ್ಕು	1,24,548	1,80,626
	ಮರುಪಾವತಿಯಾಗಬೇಕಾದ ಆದಾಯ ತೆರಿಗೆ	-59,774	-56,078
	ಅಂತಿಮ ಶಿಲ್ಕು	64,774	1,24,548
	ಒಟ್ಟು	64,774	1,24,548
	ಆದಾಯ ತೆರಿಗೆ ವೆಚ್ಚವು ಲಾಭ ಅಥವಾ ನಷ್ಟದ ಹೇಳಿಕೆಯಲ್ಲಿ ವರದಿಯಾಗಿದೆ	59,774	56,078

ಆರ್ಥಿಕ ವಿವರಣೆಯ ಟಿಪ್ಪಣಿಗಳು

7 ನಗದು ಮತ್ತು ನಗದಿಗೆ ನಮನಾದವುಗಳು

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
	ಬ್ಯಾಂಕಿನಲ್ಲಿರುವ ಹಣ		
ಎ	ಬ್ಯಾಂಕಿನ ಚಾಲ್ತಿ ಖಾತೆಯಲ್ಲಿರುವ ಹಣ*	1,74,68,87,328	28,91,15,086
ಬಿ	ಕೈಯಲ್ಲಿರುವ ಚೆಕ್, ಡ್ರಾಫ್ಟ್	-	-
ಸಿ	ಕೈ ಹಣ	70,000	50,000
ಡಿ	12 ತಿಂಗಳಿಗಿಂತ ಕಡಿಮೆ ಅವಧಿಯ ಸ್ಥಿರ ಠೇವಣಿ	3,05,30,159	3,05,00,000
	ಒಟ್ಟು	1,77,74,87,487	31,96,65,086

* ಚಾಲ್ತಿ ಖಾತೆಯ ಬ್ಯಾಲೆನ್ ಗಳು ಸ್ಟೀಪ್ ಎಫ್‌ಡಿಗಳನ್ನು ಒಳಗೊಂಡಿರುತ್ತದೆ

31/03/2022 ರಲ್ಲಿರುವ ವಿವಿಧ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿಗಳ ವಿವರ

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
1	ಕರ್ನಾಟಕ ಗ್ರಾಮೀಣ ಬ್ಯಾಂಕ್ (ಹಾಸನ ಧರ್ಮಲ್ ಮತ್ತು ಮೀಸಲು ಮತ್ತು ಹೆಚ್ಚುವರಿ ಹಣ)	3,00,00,000	3,00,00,000
2	ಬ್ಯಾಂಕ್ ಆಫ್ ಇಂಡಿಯಾ (ಷೇರು ಬಂಡವಾಳ)	5,30,159	5,00,000
	ಒಟ್ಟು	3,05,30,159	3,05,00,000

31/03/2022 ರಲ್ಲಿರುವ ವಿವಿಧ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿಗಳ ವಿವರ

(ಮೊಬಲಗು ರೂ.ಗಳಲ್ಲಿ)

ಕ್ರಮ ಸಂಖ್ಯೆ	ಬ್ಯಾಂಕುಗಳ ಖಾತೆಯ ವಿವರಗಳು 31/03/2021ರಂತೆ	31.03.2022	31.03.2021
1	ಆಪರೇಟಿವ್ ವಿತರಣಾ ಬ್ಯಾಂಕ್ - ಎಸ್.ಬಿ.ಐ	1,40,74,212	1,51,63,853
2	ಆಪರೇಟಿವ್ ವಿತರಣಾ ಬ್ಯಾಂಕ್ - ಪಿ.ಎನ್.ಬಿ	45,930	1,37,279
3	ಆಪರೇಟಿವ್ ವಿತರಣಾ ಬ್ಯಾಂಕ್ - ಎಸ್.ಬಿ.ಐ, ಇನ್ ಕ್ಯೂಬ್ ಶಾಖೆ	31,606	99,351
4	ಆಪರೇಟಿವ್ ವಿತರಣಾ ಬ್ಯಾಂಕ್ - ಬಿ.ಒ.ಐ	10,51,056	35,96,885
5	ಆಪರೇಟಿವ್ ವಿತರಣಾ ಬ್ಯಾಂಕ್ - ಆರ್.ಆರ್ ಎ.ಎಸ್	3,07,54,713	7,47,73,910
6	ಎಸ್.ಬಿ.ಐ (ಐಇಎಕ್ಸ್)	62,84,88,665	19,50,18,545
7	ಎಸ್.ಬಿ.ಐ (ಪಿಎಕ್ಸ್‌ಐಎಲ್)	1,07,22,31,707	-
8	ಎಸ್.ಬಿ.ಎಂ (ಕುಟುಂಬ ಹಿತ ನಿಧಿ)	2,09,439	3,25,263
	ಒಟ್ಟು	1,74,68,87,328	28,91,15,086

ಆರ್ಥಿಕ ವಿವರಣೆಯ ಟಿಪ್ಪಣಿಗಳು

8 ಅಲ್ಪಾವಧಿಯ ಸಾಲಗಳು ಮತ್ತು ಮುಂಗಡಗಳು :

(ಮೊಬಲಗು ರೂ.ಗಳಲ್ಲಿ)

	ವಿವರಗಳು	31.03.2022	31.03.2021
ಎ)	ಸಂಭದಿತ ವ್ಯಕ್ತಿಗಳಿಗೆ ಸಾಲ ಮತ್ತು ಮುಂಗಡಗಳು	-	-
ಬಿ)	ಗ್ರಾಮ ಪಂಚಾಯತ್ ಬಾಕಿ ಹಣವನ್ನು ಸೆಕ್ಯೂರಿಟೈಸೇಶನ್ ಕಡೆಗೆ ಸರಕಾರ ದಿಂದ ಸ್ವೀಕರಿಸಲಾಗುವುದು (ಮುಂದಿನ 12 ತಿಂಗಳು ಗಳಲ್ಲಿ ಪಾವತಿಸಲಾಗುವುದು)	4,70,85,04,168	4,70,85,04,168
ಸಿ)	ಇತರೆ :		
	1) ಸಿಬ್ಬಂದಿಗೆ ಬಡ್ಡಿ ರಹಿತ ಮುಂಗಡಗಳು	3,03,730	48,300
	2) ಎಸ್ ಆರ್ ಫಲಾನುಭವಿಗಳೊಂದಿಗೆ ಓವರ್ಡ್ರಾಫ್ಟಿಂಗ್ ಒಪ್ಪಂದದ ಅಡಿಯಲ್ಲಿ ಸ್ವೀಕರಿಸುವ/ಪಾವತಿಸಬೇಕಾದ ಮೊತ್ತ	-	-
	3) ಐಇಎಕ್ಸ್ ಮುಂಗಡ	-	-
	4) ಆದಾಯ ತೆರಿಗೆ ಮರುಪಾವತಿ ಸ್ವೀಕೃತಿ	53,17,864	36,25,722
	5) ಆದಾಯ ತೆರಿಗೆ ಇಲಾಖೆಯಿಂದ ಬೇಡಿಕೆಗೆ ಪಾವತಿಸಿದ ಮೊತ್ತ (ಟಿಪ್ಪಣಿ 16 ನೋಡಿ)	1,69,63,432	1,69,63,432
	6) ಆದಾಯ ತೆರಿಗೆ ಮುಂಚಿತವಾಗಿ ಪಾವತಿಸಿರುವುದು - ಟಿಡಿಎಸ್	-	-
	7) ಪೂರ್ವ ಪಾವತಿ ವೆಚ್ಚಗಳು	-	-
		4,73,10,89,194	4,72,91,41,622
	ಕಡಿಮೆ: ಅನುಮಾನಾಸ್ಪದ ಮುಂಗಡಗಳಿಗೆ ನಿಬಂಧನೆ	-	-
	ಒಟ್ಟು	4,73,10,89,194	4,72,91,41,622

ಆರ್ಥಿಕ ವಿವರಣೆಯ ಟಿಪ್ಪಣಿಗಳು

9 ಇತರೆ ಚಾಲ್ತಿ ಆಸ್ತಿಗಳು (ಸ್ವರೂಪವನ್ನು ನಮೂದಿಸುವುದು)

(ಮೊಬಲಗು ರೂ.ಗಳಲ್ಲಿ)

	ವಿವರಗಳು	31.03.2022	31.03.2021
	1) ಠೇವಣಿಗಳ ಮೇಲೆ ಪ್ರಾಪ್ತವಾದ ಬಡ್ಡಿ ಮತ್ತು ಬಾಕಿ	29,15,015	11,14,213
	2) ಹೆಚ್.ಪಿ.ಎಸ್.ಇ.ಬಿ.ಎಲ್.ನಿಂದ ಬರಬೇಕಾದ್ದು	3,08,39,691	550
	3) ಎಸ್ಕಾಂಗಳಿಂದ ಪಡೆಯಬೇಕಾದ ಕಾನೂನು ವೆಚ್ಚ	56,28,447	27,36,514
	4) ಪೊಸೊಕೊ ಎಸ್‌ಆರ್‌ಎಲ್‌ಡಿಸಿಯಿಂದ ಬರಬೇಕಾದ್ದು	-	8,69,831
	5) ಪೊಸೊಕೊ ಎನ್‌ಎಲ್‌ಡಿಸಿಯಿಂದ ಬರಬೇಕಾದ್ದು- ಬೆಸ್ಕಾಂ	-	1,20,99,410
	6) ಪೊಸೊಕೊ ಎನ್‌ಎಲ್‌ಡಿಸಿಯಿಂದ ಬರಬೇಕಾದ್ದು- ಮೆಸ್ಕಾಂ	-	19,17,642
	7) ಪೊಸೊಕೊ ಎನ್‌ಎಲ್‌ಡಿಸಿಯಿಂದ ಬರಬೇಕಾದ್ದು- ಸೆಸ್ಕಾಂ	-	17,70,167
	8) ಪೊಸೊಕೊ ಎನ್‌ಎಲ್‌ಡಿಸಿಯಿಂದ ಬರಬೇಕಾದ್ದು- ಹೆಸ್ಕಾಂ	-	40,09,927
	9) ಪೊಸೊಕೊ ಎನ್‌ಎಲ್‌ಡಿಸಿಯಿಂದ ಬರಬೇಕಾದ್ದು- ಜೆಸ್ಕಾಂ	-	30,31,930
	10) 31.03.2022ರಂತೆ ವಿದ್ಯುತ್ ಮಾರಾಟಕ್ಕೆ ಐಇಎಕ್ಸ್ ನಿಂದ ಬರಬೇಕಾದ ಮೊತ್ತ	1,17,17,511	58,46,960
	11) ಇತರ ದಕ್ಷಿಣ ರಾಜ್ಯಗಳಿಂದ ಪಡೆಯಬಹುದಾದ ಬಡ್ಡಿ	1,75,494	-
	12) ಪ್ರತಿಕ್ರಿಯಾತ್ಮಕ ಶಕ್ತಿ ಶುಲ್ಕಗಳು ತೆಲಂಗಾಣಾ	4,663	4,663
	13) ಪ್ರತಿಕ್ರಿಯಾತ್ಮಕ ಶಕ್ತಿ ಶುಲ್ಕಗಳು ಎಪಿಟಿಆರ್‌ಎನ್‌ಎಸ್‌ಕೊ	76,50,144	2,10,91,713
	14) ಪ್ರತಿಕ್ರಿಯಾತ್ಮಕ ಶಕ್ತಿ ಶುಲ್ಕಗಳು ಕೆಎಸ್‌ಇಬಿ	17,74,885	17,34,982
	15) ಪೊಸೊಕೊ ಎಸ್‌ಆರ್‌ಎಲ್‌ಡಿಸಿಎಸ್ ಎಸ್‌ಡಬ್ಲ್ಯುಆರ್ ನಿಂದ ಪಡೆದ ಶುಲ್ಕ	2,743	16,168
	ಟ್ರನ್ನಿಸ್ಕೂ ದಿಂದ ಪಡೆಯಬೇಕಾದ ಮೊತ್ತ	3,44,363	-
	ಒಟ್ಟು	6,10,52,956	5,62,44,670

ಆರ್ಥಿಕ ವಿವರಣೆಯ ಟಿಪ್ಪಣಿಗಳು

10 ಮಾರಾಟಕ್ಕಿಟ್ಟಿರುವ ಆಸ್ತಿಗಳು

(ಮೊಬಲಗು ರೂ.ಗಳಲ್ಲಿ)

	ವಿವರಗಳು	31.03.2022	31.03.2021
	ಗುಲ್ಬರ್ಗ ಭೂಮಿ	1,04,26,12,903	—
	ಒಟ್ಟು	1,04,26,12,903	

ಟಿಪ್ಪಣಿ 4 ರಲ್ಲಿ ವಿಶ್ಲೇಷಿಸಿದಂತೆ: ಮಾರಾಟದಿಂದ ಗಳಿಸಬಹುದಾದ ಆಸ್ತಿಯನ್ನು ವರ್ಗೀಕರಿಸಲಾಗಿದೆ. ಈ ಮೊತ್ತವು 1050 ಎಕರೆಗಳ ಬೆಲೆಯನ್ನು ಪ್ರತಿನಿಧಿಸುತ್ತದೆ.

11 ಷೇರು ಬಂಡವಾಳ

(ಮೊಬಲಗು ರೂ.ಗಳಲ್ಲಿ)

ವಿವರಗಳು	ಷೇರುಗಳ ಸಂಖ್ಯೆ	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 30/03/2022 ಷೇರುಗಳ ಮೊತ್ತ	ಷೇರುಗಳ ಸಂಖ್ಯೆ	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021 ಷೇರುಗಳ ಮೊತ್ತ
ಅಧಿಕೃತ ಷೇರು ಬಂಡವಾಳ:				
04/2021 ರಂತೆ	2,10,000	21,00,00,000	2,10,000	21,00,00,000
ಪ್ರಸಕ್ತ ಏರಿಕೆ/ಇಳಿಕೆ	—	—	—	—
31/3/2022ರಂತೆ	2,10,000	21,00,00,000	2,10,000	21,00,00,000
ಈಕ್ವಿಟಿ ಷೇರು ರೂ.1000/- ಗಳು				
ವರದಿ ಮಾಡುವ ಅವಧಿಯ ಪ್ರಾರಂಭದಲ್ಲಿ	500	5,00,000	500	5,00,000
ವರದಿ ಮಾಡುವ ಅವಧಿಯಲ್ಲಿ ಹೊರಡಿಸಿದ್ದು	—	—	—	—
ವರದಿ ಮಾಡುವ ಅವಧಿಯಲ್ಲಿ ಹಿಂಪಡೆದಿದ್ದು			—	—
ವರದಿ ಮಾಡುವ ಅವಧಿಯ ಅಂತ್ಯದಲ್ಲಿ	500	5,00,000	500	5,00,000
ವಿತರಿಸಲಾದ/ಒಪ್ಪಿತವಾದ ಹಾಗೂ ಪಾವತಿಸಿದ ಷೇರು ಬಂಡವಾಳ	—	—	—	—
ಒಟ್ಟು	500	5,00,000	500	5,00,000
5% ಗಿಂತ ಹೆಚ್ಚು ಷೇರು ಹೊಂದಿರುವವರ ವಿವರಗಳು				
ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ	4	4,000	—	4,000

ವ್ಯವಸ್ಥಾಪಕ ನಿರ್ದೇಶಕರು, ಕ.ವಿ.ಪ್ರ.ನ.ನಿ	4	4,000	-	4,000
ವ್ಯವಸ್ಥಾಪಕ ನಿರ್ದೇಶಕರು, ಬಿ.ವಿ.ಕಂ	98	98,000		98,000
ವ್ಯವಸ್ಥಾಪಕ ನಿರ್ದೇಶಕರು ,ಮ.ವಿ.ಕಂ	98	98,000		98,000
ವ್ಯವಸ್ಥಾಪಕ ನಿರ್ದೇಶಕರು ,ಚಾ.ವಿ.ಸ.ಕಂ	98	98,000		98,000
ವ್ಯವಸ್ಥಾಪಕ ನಿರ್ದೇಶಕರು, ಹು.ವಿ.ಕಂ	98	98,000		98,000
ವ್ಯವಸ್ಥಾಪಕ ನಿರ್ದೇಶಕರು, ಗು.ವಿ.ಕಂ	98	98,000		98,000
ವ್ಯವಸ್ಥಾಪಕ ನಿರ್ದೇಶಕರು, ಪಿ.ಸಿ.ಕೆ.ಎಲ್	2	2,000		2,000
	500	5,00,000		5,00,000

ಷೇರು ಬಂಡವಾಳ ಮತ್ತು ಷೇರು ಹಿಡುವಳಿ ಮಾದರಿಯಲ್ಲಿನ ಕಡಿತದ ವಿವರಗಳು

ಷೇರುದಾರರ ವಿವರಗಳು	ಪ್ರಸ್ತುತ ವರದಿ ಅವಧಿಯ ಕೊನೆಯಲ್ಲಿ 31-03-2022		ಪ್ರಸ್ತುತ ಹಿಂದಿನ ಅವಧಿಯ ಕೊನೆಯಲ್ಲಿ 31-03-2022		ಅಂತಿಮ ಶಿಲ್ಕು	
	ಆರಂಭದ ಷೇರುಗಳ ಸಂಖ್ಯೆ	ಒಟ್ಟು ಪಾಲು %	ಬದಲಾದ % ಷೇರು ಪ್ರಸ್ತುತ ವರ್ಷದಲ್ಲಿ	ಷೇರುಗಳ ಸಂಖ್ಯೆ	ಒಟ್ಟು ಪಾಲು %	ಬದಲಾದ % ಷೇರು ಪ್ರಸ್ತುತ ವರ್ಷದಲ್ಲಿ
ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ	4	1%	-	4	1%	-
ವ್ಯವಸ್ಥಾಪಕ ನಿರ್ದೇಶಕರು, ಕ.ವಿ.ಪ್ರ.ನ.ನಿ	4	1%	-	4	1%	-
ವ್ಯವಸ್ಥಾಪಕ ನಿರ್ದೇಶಕರು, ಬಿ.ವಿ.ಕಂ	98	20%	-	98	20%	-
ವ್ಯವಸ್ಥಾಪಕ ನಿರ್ದೇಶಕರು ,ಮ.ವಿ.ಕಂ	98	20%	-	98	20%	-
ವ್ಯವಸ್ಥಾಪಕ ನಿರ್ದೇಶಕರು ,ಚಾ.ವಿ.ಸ.ಕಂ	98	20%	-	98	20%	-
ವ್ಯವಸ್ಥಾಪಕ ನಿರ್ದೇಶಕರು, ಹು.ವಿ.ಕಂ	98	20%	-	98	20%	-
ವ್ಯವಸ್ಥಾಪಕ ನಿರ್ದೇಶಕರು, ಗು.ವಿ.ಕಂ	98	20%	-	98	20%	-
ವ್ಯವಸ್ಥಾಪಕ ನಿರ್ದೇಶಕರು, ಪಿ.ಸಿ.ಕೆ.ಎಲ್	2	0%	-	2	0%	-
ಒಟ್ಟು	500	100%	-	500	100%	-

ಆರ್ಥಿಕ ವಿವರಣೆಯ ಟಿಪ್ಪಣಿಗಳು

12 ಉಳಿಸಿದ ಗಳಿಕೆ

(ಮೊಬಲಗು ಸಾವಿರಗಳಲ್ಲಿ)

ವಿವರಗಳು	ಪ್ರಸಕ್ತ ವರ್ಷದ ಆರಂಭಕ್ಕೆ ಇದ್ದಂತೆ	ಲೆಕ್ಕಪತ್ರ ನೀತಿಯಲ್ಲಿನ ಬದಲಾವಣೆ/ ಹಿಂದಿನ ವರ್ಷದ ತಪ್ಪುಗಳು	ಪ್ರಸಕ್ತ ವರ್ಷದ ಆರಂಭಕ್ಕೆ ಇದ್ದಂತೆ 01/04/2021	ಪ್ರಸಕ್ತ ವರ್ಷದ ಒಟ್ಟು ಆದಾಯ	ಡಿವಿಡೆಂಡ್	ಇತರೆ ಬದಲಾವಣೆ	ವರದಿ ಮಾಡುವ ಅವಧಿಯ ಅಂತ್ಯಕ್ಕೆ 31/03/2022
ಮೀಸಲು ಬಂಡವಾಳ	-	-	-	-	-	-	-
ಬಂಡವಾಳ ಬಿಡುಗಡೆಯ ಮೀಸಲು	-	-	-	-	-	-	-
ಭದ್ರತೆಗಳ ಪ್ರೀಮಿಯಮ್ ಮೀಸಲು	-	-	-	-	-	-	-
ಡಿಬೆಂಚರ್ ಬಿಡುಗಡೆಯ ಮೀಸಲು	-	-	-	-	-	-	-
ಪುನರ್ ಮೌಲ್ಯಮಾಪನ ಮೀಸಲು	-	-	-	-	-	-	-
ಷೇರು ಆಯ್ಕೆ ಬಾಕಿಯಲ್ಲಿನ ಲೆಕ್ಕ	-	-	-	-	-	-	-
ಇತರೆ ಮೀಸಲುಗಳು	-	-	-	-	-	-	-
ಉಳಿಸಿದ ಗಳಿಕೆ	2,62,80,626	-	2,62,80,626	-7,40,234	-	-	2,55,40,392

13 ದೀರ್ಘಾವಧಿಯ ಸಾಲಗಳು

(ಮೊಬಲಗು ಸಾವಿರಗಳಲ್ಲಿ)

	ವಿವರಗಳು	ಬಡ್ಡಿದರ %	ಮುಕ್ತಾಯ	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
1)	ಸುರಕ್ಷಿತ				
1	ಸಾಲಗಳು				
ಎ	ಬಾಂಡ್‌ಗಳು ಮತ್ತು ಡಿಬೆಂಚರ್‌ಗಳು	-	-	-	-
ಬಿ	ಅವಧಿ ಸಾಲಗಳು	-	-	-	-
	ಬ್ಯಾಂಕ್‌ಗಳಿಂದ	-	-	-	-
	ಅ) ಪಂಜಾಬ್ ನಾಷನಲ್ ಬ್ಯಾಂಕ್	7.35%	10ವರ್ಷ	3,27,49,32,051	3,90,62,40,062
	ಆ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	7.25%	10ವರ್ಷ	12,92,44,51,674	15,18,74,12,790
	ಇ) ಬ್ಯಾಂಕ್ ಆಫ್ ಇಂಡಿಯಾ	7.35%	10ವರ್ಷ	11,44,87,63,522	13,29,29,05,230
	ಇತರರಿಂದ	-	-	-	-
ಸಿ	ಪಾವತಿಗಾಗಿ ಮುಂದೂಡಲಾದ ಹೊಣೆಗಾರಿಕೆಗಳು	-	-	-	-
ಡಿ	ಠೇವಣಿಗಳು	-	-	-	-
ಇ	ಸಂಬಂಧಿತ ವ್ಯಕ್ತಿಗಳಿಂದ ಸಾಲ ಮತ್ತು ಮುಂಗಡಗಳು	-	-	-	-
ಎಫ್	ಹಣಕಾಸು ಬೋಗ್ಯ ಋಣಗಳ ದೀರ್ಘಾವಧಿ ಮುಕ್ತಾಯಗಳು	-	-	-	-
ಜಿ	ಇತರೆ ಸಾಲ ಮತ್ತು ಮುಂಗಡಗಳು	-	-	-	-
	ಒಟ್ಟು	-	-	27,64,81,47,247	32,38,65,58,082

	ಕಳೆಯಿರಿ: ಪ್ರಸ್ತುತ ಸಾಲಗಳು ಮೇಲಿನಲ್ಲಿ ಸೇರಿಕೊಂಡಿರುವ			-4,70,85,04,168	-4,70,85,04,168
	ಒಟ್ಟು			22,93,96,43,079	27,67,80,53,914
2)	ಅಸುರಕ್ಷಿತ	-	-	-	-
3)	ಒಟ್ಟು ಚಾಲ್ತಿಯಲ್ಲಿರುವ ಸಾಲಗಳು (1+2)	-	-	22,93,96,43,079	27,67,80,53,914

14 ಇತರ ಪ್ರಸ್ತುತವಲ್ಲದ ಹೊಣೆಗಾರಿಕೆಗಳು

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
	ಇತರೆ ಹೊಣೆಗಳು		
ಎ)	ಠೇವಣಿಗಳು	-	-
ಬಿ)	ಕರ್ನಾಟಕ ಸರ್ಕಾರದಿಂದ ಬಂದ ಮುಂಗಡ	1,42,12,00,000	1,42,12,00,000
ಸಿ)	ಗುಲ್ಬರ್ಗಾ ಪವರ್ ಪ್ರಾಜೆಕ್ಟ್ ಗಾಗಿ ಭೂಮಿ ಒತ್ತುವರಿಗಾಗಿ ಗುಲ್ಬರ್ಗಾ ಡಿ.ಸಿಗೆ ಭರಿಸಬೇಕಾದ ಮೊತ್ತ	15,81,89,619	15,81,89,619
		1,57,93,89,619	1,57,93,89,619

15 ಚಾಲ್ತಿಯಲ್ಲಿರುವ ಸಾಲಗಳು

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಬಡ್ಡಿದರ %	ಮುಕ್ತಾಯ	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
1)	ಸುರಕ್ಷಿತ	-	-	-	-
	ಟರ್ಮ್ ಸಾಲಗಳ ಪ್ರಸ್ತುತ ಮೆಚುರಿಟಿಗಳು				
	1) ಪಂಜಾಬ್ ನ್ಯಾಷನಲ್ ಬ್ಯಾಂಕ್			62,50,00,000	62,50,00,000
	2) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ			2,25,00,00,000	2,25,00,00,000
	3) ಬ್ಯಾಂಕ್ ಆಫ್ ಇಂಡಿಯಾ			1,83,35,04,168	1,83,35,04,168
				4,70,85,04,168	4,70,85,04,168
2)	ಅಸುರಕ್ಷಿತ	-	-	-	-
	ಒಟ್ಟು ಚಾಲ್ತಿಯಲ್ಲಿರುವ ಸಾಲಗಳು (1+2)			4,70,85,04,168	4,70,85,04,168

ಸಾಲಗಳು:

ಕರ್ನಾಟಕ ಸರ್ಕಾರದ 31.3.2017 ರ ಆದೇಶದಲ್ಲಿ ಖಾತರೀಕರಣ ಯೋಜನೆಯಲ್ಲಿ ಎಸ್ಕಾಂಗಳ ಗ್ರಾಮಪಂಚಾಯಿತಿ ಬಾಕಿ ರೂ.3766.81 ಕೋಟಿಗಳನ್ನು ಖಾತರೀಕರಣ ಪಿಸಿಕೆಎಲ್ ಗೆ ಅಧಿಕಾರವನ್ನು ನೀಡಲಾಗಿದೆ.

ದೀರ್ಘಾವಧಿ ಸಾಲದ ಪಡೆದುಕೊಂಡಿರುವ ವಿವರಗಳು ಕೆಳಕಂಡಂತಿದೆ.

ಬ್ಯಾಂಕಿನ ಹೆಸರು	ಸಾಲ ಪಡೆದ ಮೊತ್ತ (ಕೋಟಿಗಳಲ್ಲಿ)	ಬಿಡುಗಡೆಯಾದ ದಿನಾಂಕ	ಆರಂಭಿಕ ಬಡ್ಡಿಯ ದರ	ಪ್ರಸ್ತುತ ಬಡ್ಡಿಯ ದರ	ದಿನಾಂಕ: 31/03/2021ಕ್ಕೆ ಬಾಕಿಯಿರುವ ಸಾಲದ ಮೊತ್ತ
1) ಪಂಜಾಬ್ ನ್ಯಾಷನಲ್ ಬ್ಯಾಂಕ್	5,00,00,00,000	09-10-2017	8.15%	7.15%	3,27,49,32,051
2) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	18,00,00,00,000	29-12-2017	8.15%	7.15%	12,92,44,51,674
3) ಬ್ಯಾಂಕ್ ಆಫ್ ಇಂಡಿಯಾ	14,66,80,33,356	07-08-2018	8.50%	7.25%	11,44,87,63,522
ಒಟ್ಟು	37,66,80,33,356				27,64,81,47,247

ಸರ್ಕಾರದ ಅನುದಾನ

2021-22 ನೇ ಸಾಲಿನಲ್ಲಿ ಸರ್ಕಾರದ ಅನುದಾನ ಕರ್ನಾಟಕ ಸರ್ಕಾರದಿಂದ PCKL ಗೆ ಬಿಡುಗಡೆಯಾದ ಅನುದಾನದ ವಿವರಗಳು ಎಸ್ಕಾಮ್‌ಗಳ ಗ್ರಾಮ ಪಂಚಾಯತ ಬಾಕಿಗಳ ಸೆಕ್ಯೂರಿಟಿ ಜಟಿಯೋಜ್ ಮತ್ತು ಅನುದಾನದ ಬಳಕೆಯಿಂದ ಪಡೆದ ಅವಧಿಯ ಸಾಲದ ಮೇಲಿನ ಅಸಲು ಮತ್ತು ಬಡ್ಡಿಯ ಹೊಣೆಗಾರಿಕೆಯ ವಿಸರ್ಜನೆಯನ್ನು ಸಕ್ರಿಯಗೊಳಿಸುತ್ತದೆ: ವಿವರಗಳು ಈ ಕೆಳಕಂಡಂತಿದೆ

(ಮೊಬಲಗು ಕೋಟಿಗಳಲ್ಲಿ)

ತಿಂಗಳು	ಎ ಆರಂಭಿಕ ಮೊತ್ತ	ಬಿ ಪಡೆದ ಅನುದಾನ	ಸಿ ಸಾಲದ ಮರು ಪಾವತಿ	ಡಿ ಸಾಲದ ಮೇಲಿನ ಬಡ್ಡಿ	ಇ ಹೆಚ್ಚುವರಿ ಬಡ್ಡಿ ಮತ್ತು ಮರುಪಾವತಿಯನ್ನು ಬ್ಯಾಂಕ್ ಮೂಲ ಮರುಪಾವತಿ ಎಂದು ಪರಿಗಣಿಸಲಾಗುತ್ತದೆ	ಎಫ್ ಅಂತಿಮ ಮೊತ್ತ (ಎ+ಬಿ- ಸಿ-ಡಿ)
ಏಪ್ರಿಲ್ - 2021	42,77,830	75,66,00,000	56,25,00,000	19,17,25,232	35,90,515	66,52,598
ಮೇ - 2021	66,52,598	19,48,00,000	-	19,14,67,447	1,06,37,560	99,85,151
ಜೂನ್ - 2021	99,85,151	80,83,53,000	61,46,26,042	19,59,36,233	10,720	77,75,876
ಜುಲೈ - 2021	77,75,876	74,87,87,000	56,25,00,000	19,02,35,512		38,27,364
ಆಗಸ್ಟ್ - 2021	38,27,364	18,98,00,000		19,13,86,107	91,66,927	22,41,257
ಸೆಪ್ಟೆಂಬರ್ - 2021	22,41,257	79,98,00,000	61,46,26,042	18,26,47,230	24,67,997	47,67,985
ಅಕ್ಟೋಬರ್ - 2021	47,67,985	74,24,00,000	56,25,00,000	18,11,00,692	3,80,708	35,67,293
ನವೆಂಬರ್ - 2021	35,67,293	17,78,00,000		17,79,64,528	84,556	34,02,765
ಡಿಸೆಂಬರ್ - 2021	34,02,765	79,48,90,000	61,46,26,042	17,76,62,444	7,68,665	60,04,279
ಜನವರಿ - 2022	60,04,279	73,49,00,000	56,25,00,000	17,63,89,597	3,91,307	20,14,682
ಫೆಬ್ರವರಿ - 2022	20,14,682	16,10,00,000		15,67,51,111	88,398	62,63,571
ಮಾರ್ಚ್ - 2022	62,63,571	78,49,81,000	61,46,26,042	16,95,92,083	23,19,351	70,26,446
ಮಾರ್ಚ್ - 2022 ಬಡ್ಡಿ ಬಾಕಿ/ ಬರಬೇಕಾಗಿರುವ ಅನುದಾನ	70,26,446	-	-	45,48,140		24,78,306
ಒಟ್ಟು	42,77,830	6,89,41,11,000	4,70,85,04,168	2,18,74,06,356	2,99,06,667	24,78,306

ಗಮನಿಸಿ: ಕರ್ನಾಟಕ ಸರ್ಕಾರದಿಂದ ಪಡೆದ ಅನುದಾನವನ್ನು ಹೊರತುಪಡಿಸಿ, ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬ್ಯಾಂಕ್‌ಗಳಿಂದ ಪಡೆದ ರೂ.1,59,55,433/- ಮೊತ್ತವನ್ನು (ಕೋವಿಡ್ ಸಮಯದಲ್ಲಿ ಪಾವತಿಸಿದ ಬಡ್ಡಿಯ ಮರುಪಾವತಿ) ಮತ್ತು ಎಸ್‌ಬಿಐನಿಂದ ಪಡೆದ ರೂ.91,06,200/- MCLR ನ ಮರುಹೊಂದಿಸುವ ಅವಧಿಯ ಬದಲಾವಣೆ (1 ವರ್ಷದ MCLR ನಿಂದ 6 ತಿಂಗಳ MCLR ಗೆ ಬದಲಾವಣೆ) ಪ್ರಧಾನ ಮರುಪಾವತಿಯಾಗಿ ತೆಗೆದುಕೊಳ್ಳಲಾಗಿದೆ (ಇ) ನಲ್ಲಿ ಬಹಿರಂಗಪಡಿಸಲಾಗಿದೆ ಆದರೆ ಮೇಲಿನ ತಾತ್ಕಿಕ ಮರುಪಾವತಿ (ಸಿ) ನಲ್ಲಿ ಕಂಡುಬರುವುದಿಲ್ಲ.

PNB ಗೆ ರೂ.30,37,742/- ಮತ್ತು SBI ಗೆ ರೂ.18,07,292/- ಪಾವತಿಸಿದ ಹೆಚ್ಚುವರಿ ಬಡ್ಡಿಯನ್ನು ಮೇಲಿನ ಕಾಲಮ್-ಇ ನಲ್ಲಿ ತೋರಿಸಿರುವಂತೆ ಬಡ್ಡಿಯಲ್ಲಿ ಸೇರಿಸಿದ ಅಸಲು ಮರುಪಾವತಿ ಎಂದು ಪರಿಗಣಿಸಲಾಗುತ್ತದೆ.

		ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
ಎ)	ಬಡ್ಡಿ ಸಂಚಿತ ಮತ್ತು ಸಾಲಗಳ ಮೇಲಿನ ಬಾಕಿ	45,48,140	53,53,581
ಬಿ)	ಎಸ್ಕಾಂಗಳ ಪರವಾಗಿ SCEDಗೆ ಪಾವತಿಸುವುದು	34,43,537	8,78,03,036
ಸಿ)	ಗ್ರಾಮ ಪಂಚಾಯತ್ ಬಾಕಿಗಳ ಭದ್ರತೆಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ	24,78,306	42,77,830
ಡಿ)	ಇತರೆ ಪಾವತಿಗಳು:		
	1) ಕುಟುಂಬ ಹಿತ ನಿಧಿ	2,09,439	3,25,463
	2) ಪಾವತಿಸಲಾಗದ ಅನುಗ್ರಹ ಕೊಡುಗೆ	10,500	10,500
	3) ಪಾವತಿಸಬೇಕಾದ ಅನುಗ್ರಹ ಕೊಡುಗೆ	2,10,000	2,08,467
	4) ಎಸ್ಕಾಂಗಳ ಪರವಾಗಿ ಪಾವತಿಸಬೇಕಾದ ವೆಚ್ಚಗಳು ಮತ್ತು ಬಿಲ್‌ಗಳ ಹೊಣೆಗಾರಿಕೆ	86,57,961	50,78,214
	5) ಪಾವತಿಸಬೇಕಾದ ಸಂಬಳ	-	70,136
	6) ಅನರ್ಹಗೊಂಡ ಚೆಕ್‌ಗಳು	20,328	20,328
	7) ವಿದ್ಯುತ್ ಖರೀದಿ (ಐಎಕ್ಸ್), ಪ್ರತಿಕ್ರಿಯಾತ್ಮಕ ಶಕ್ತಿ ಶುಲ್ಕಗಳು ಮತ್ತು ಎಸ್‌ಆರ್‌ಎಲ್‌ಡಿ ಸಿ ಶುಲ್ಕಗಳು ಮತ್ತು ಇತರ ಪಾವತಿಗಳಿಗೆ POSOCO ಗೆ ಪಾವತಿಸಲು ಎಸ್ಕಾಂಗಳಿಗೆ ಪಾವತಿಸಬೇಕು (ಸೂಚನೆ-27 ನೋಡಿ)	66,70,26,669	22,56,59,532
	8) ಎಚ್ ಪಿ ಎಸ್ ಇ ಬಿ ಎಲ್ ಪವರ್ ಮಾರಾಟದಿಂದ ಬಂದ ಹಣ ಎಸ್ಕಾಂಗಳಿಗೆ ಪಾವತಿಸಬೇಕಾದ ಆರ್.ಆರ್.ಎ.ಎಸ್.ನ ಬಾಕಿ ಹಣ	5,70,92,326	97,99,950
	9) ಎಸ್ಕಾಂಗಳಿಗೆ ಪಾವತಿಸಬೇಕಾದ ಪಿ ಎಕ್ಸ್ ಐ ಎಲ್ ನಿಂದ ಪವರ್ ಮಾರಾಟವಾದ ಬಾಕಿ ಹಣ	1,07,19,90,696	-
	10) ಸಿಬ್ಬಂದಿಗೆ ಪಿಂಚಣಿ ಮತ್ತು ಉಪದಾನ ದೇಣಿಗೆ	-	70,87,108
	11) ಆದಾಯ ತೆರಿಗೆ ಇಲಾಖೆಯಿಂದ ಬೇಡಿಕೆ (ಕೆಳಗಿನ ಟಿಪ್ಪಣಿಯನ್ನು ಉಲ್ಲೇಖಿಸಿ)	1,69,63,432	1,69,63,432
	12) ಎಸ್ಕಾಂಗಳ ಬೀಜಧನ	3,76,64,657	2,30,29,129
	13) ಎಸ್ಕಾಂಗಳಿಗೆ ಪಾವತಿಸಬೇಕಾದ ಕಾನೂನು ವೆಚ್ಚ	19,87,816	4,80,087
	14) ಎಸ್ಕಾಂಗಳಿಗೆ ಐಇಎಕ್ಸ್‌ಗೆ ವಿದ್ಯುತ್ ಮಾರಾಟದ ಮೇಲಿನ ಬಡ್ಡಿಯ ಹಣ	6,00,108	-
	15) ಟಿಡಿಎಸ್ ಅನ್ನು ಪೋಸೂಕೊದಿಂದ ಕಡಿತಗೊಳಿಸಲಾಗಿದೆ, ಮರುಪಾವತಿ ಸ್ವೀಕರಿಸಿದ ಮೇಲೆ ಎಸ್ಕಾಂಗಳಿಗೆ ಪಾವತಿ ಮಾಡುವ ಬಾಕಿ	2,10,563	-
	16) ಅರ್ನೇಸ್ಟ್ ಠೇವಣಿ	1,13,56,929	1,13,45,707
	ಒಟ್ಟು	1,88,44,71,406	39,75,12,499

ಟಿಪ್ಪಣಿ :

2011-12 ಮತ್ತು 2013-14 ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಬೇಡಿಕೆಯನ್ನು ITAT ಮೊದಲು ಮಾಡಲಾಯಿತು.

pckl 2011-12ಕ್ಕೆ ಮೇಲ್ಮನವಿ ITA 2712/BANG/2017 ಗೆ ಸಂಬಂಧಿಸಿದಂತೆ ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ಆಯ್ಕೆ ರೂ. ಐಟಿ ಇಲಾಖೆಯಿಂದ 68 ಲಕ್ಷ ರೂ ಬರಬೇಕಾಗಿದೆ. 2013-14 ನೇ ಸಾಲಿನ ಮೇಲ್ಮನವಿ ಸಂ. ITA/2574/BANG/2017 ಅನ್ನು PCKL ಪರವಾಗಿ ಭಾಗಶಃ ನಿರ್ಧರಿಸಲಾಗಿದೆ ಮತ್ತು ಲೆಕ್ಕಾಚಾರವು ಐಟಿಡಿ ನಲ್ಲಿ ಬಾಕಿ ಉಳಿದಿದೆ.

17 ಅವಕಾಶಗಳು

(ಮೊಬಲಗು ರೂ.ಗಳಲ್ಲಿ)

ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022			ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021		
	ಚಾಲ್ತಿಯಲ್ಲಿರುವ	ಚಾಲ್ತಿಯಲ್ಲಿಲ್ಲದ	ಒಟ್ಟು	ಚಾಲ್ತಿಯಲ್ಲಿರುವ	ಚಾಲ್ತಿಯಲ್ಲಿಲ್ಲದ	ಒಟ್ಟು
ನೌಕರರ ಹಿತಕ್ಕಾಗಿ ಅವಕಾಶಗಳು ರಜೆ ಹೊಣೆಗಾರಿಕೆ	-	-	-	-	-	-
ನೌಕರರ ಹಿತಕ್ಕಾಗಿ ಅವಕಾಶಗಳು (ಚಾಲ್ತಿಯಲ್ಲಿರುವ - ಎಸ್ಕಾಂ)	-	-	-	-	-	-
ನೌಕರರ ಹಿತಕ್ಕಾಗಿ ಅವಕಾಶಗಳು (ಚಾಲ್ತಿಯಲ್ಲಿಲ್ಲದ - ಎಸ್ಕಾಂ)	-	-	-	-	-	-
ಒಟ್ಟು	-	-	-	-	-	-

ಗಳಿಗೆ ರಜೆ ನಗದೀಕರಣ ಮತ್ತು ಕುಟುಂಬ ಪರಿಹಾರ ನಿಧಿ

“PCKL ನ ಎಲ್ಲಾ ಉದ್ಯೋಗಿಗಳು ಏಕಖಿಅಐನಿಂದ ಡೆಪ್ಯುಟೇಶನ್ ಮೇಲೆ ಇರುವುದರಿಂದ ಮತ್ತು ESCOMs ಮತ್ತು KPTCL ನಡುವೆ ವರ್ಗಾವಣೆ ನಡೆಯುವುದರಿಂದ, PCKL ಗಳಿಗೆ ರಜೆ ನಗದೀಕರಣ ಮತ್ತು ಕುಟುಂಬ ಪರಿಹಾರ ನಿಧಿಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷದಲ್ಲಿ ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಯನ್ನು ಪರಿಗಣಿಸಲಾಗಿದ್ದು, IND AS19 ರ ಪ್ರಕಾರ ಆಕ್ಟಿವಿಯಲ್ ಮೌಲ್ಯಮಾಪನದ ಆಧಾರದ ಮೇಲೆ ಮಾಡಲಾಗಿಲ್ಲ. 07.09.2021 ರಂದು ನಡೆದ ಅದರ 66 ನೇ ಮಂಡಳಿ ಸಭೆಯಲ್ಲಿ PCKLನ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಇದನ್ನು ಅನುಮೋದಿಸಿದೆ. IND AS 19 ರ ಪ್ರಕಾರ ವಾಸ್ತವಿಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವುದು ಕಂಪನಿಗೆ ಪ್ರಾಯೋಗಿಕವಾಗಿಲ್ಲ, ಇದು ನಿಜವಾದ ಪಾವತಿ ಮತ್ತು ನಿಬಂಧನೆಗಳ ನಡುವೆ ಭಾರಿ ವ್ಯತ್ಯಾಸವನ್ನು ಉಂಟುಮಾಡುತ್ತದೆ.

ನಿವ್ವಳ ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆಯ (ಆಸ್ತಿ) ಮರು-ಮಾಪನಗಳನ್ನು ಹೊರತುಪಡಿಸಿ, ವ್ಯಾಖ್ಯಾನಿಸಲಾದ ಪ್ರಯೋಜನ ಯೋಜನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ವೆಚ್ಚಗಳನ್ನು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲಾಗಿದೆ.

18 ಕಾರ್ಯಾಚರಣೆಗಳಿಂದ ಆದಾಯ

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
18			
a)	ಉತ್ಪನ್ನಗಳ ಮಾರಾಟದಿಂದ	-	-
b)	ಸೇವೆಗಳ ಮಾರಾಟದಿಂದ	-	-
c)	ಇತರೆ ಕಾರ್ಯಸಾಧನೆಯ ಆದಾಯ	-	-
	ಒಟ್ಟು	-	-

19 ಇತರೆ ಆದಾಯ

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
a)	ಬಡ್ಡಿ ಆದಾಯ	1,92,05,587	67,86,672
b)	ಇತರೆ ಆದಾಯ	1,594	7,666
	ಒಟ್ಟು	1,92,07,181	67,94,338

ಆರ್ಥಿಕ ವಿವರಣೆಯ ಟಿಪ್ಪಣಿಗಳು

20 ಉದ್ಯೋಗಿ ಲಾಭ ವೆಚ್ಚಗಳು

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
20			
	ಸಂಬಳ - ನಿಯಮಿತ ಉದ್ಯೋಗಿಗಳು	2,74,18,872	2,55,06,067
	ತುಟ್ಟಿಭತ್ಯೆ-ನಿಯಮಿತ ನೌಕರರು	1,24,07,034	1,21,31,194
	ತುಟ್ಟಿಭತ್ಯೆಗಳು - ನಿಯಮಿತ ಉದ್ಯೋಗಿಗಳು	88,21,099	41,69,412
	ಇತರ ಭತ್ಯೆಗಳು - ನಿಯಮಿತ ಉದ್ಯೋಗಿಗಳು	15,85,048	6,24,889
	HRA ನಿಯಮಿತ ಉದ್ಯೋಗಿಗಳು	95,58,211	88,94,707
	CCA ನಿಯಮಿತ ಉದ್ಯೋಗಿಗಳು	227,492,	2,09,281
	ಎಕ್ಸ್ ಗ್ರೇಷಿಯಾ	2,10,000	2,08,467
	ಗೌರವಧನ ಪಾವತಿಸಲಾಗಿದೆ	76,737	10,000
	ಹೊರಗಿನವರಿಂದ ಸಿಬ್ಬಂದಿ ತರಬೇತಿ ಕೋರ್ಸ್ ಶುಲ್ಕ	18,880	80,465
	ವೈದ್ಯಕೀಯ ವೆಚ್ಚ ಮರುಪಾವತಿ	6,32,078	2,41,810
	ರಜೆ ನಗದೀಕರಣ	26,32,076	78,17,656
	ಕಾರ್ಮಿಕ ಕಲ್ಯಾಣ ನಿಧಿ	300	100
	ಇತರ ಕಲ್ಯಾಣ ವೆಚ್ಚಗಳು	13,000	10,800
	CPS ಅಡಿಯಲ್ಲಿ ಮಂಡಳಿಯ ಕೊಡುಗೆ	25,73,561	17,69,481
	ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಯನ್ನು		
	ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್‌ಗೆ ಪಾವತಿಸಿದ್ದು	2,16,84,846	2,50,84,162
	ಒಟ್ಟು	8,78,59,234	8,67,58,491
	ಕಡೆಮೆ : ಸೀಡ್ ಹಣದ ಖಾತೆಯಿಂದ ಸ್ವೀಕರಿಸಲಾದ ಮೊತ್ತ	8,78,59,234	8,67,58,491
		-	-

ಟಿಪ್ಪಣಿ: ನಿರ್ದೇಶಕರ ಸಂಭಾವನೆ ಟಿಪ್ಪಣಿ 27ರಲ್ಲಿ ಉಲ್ಲೇಖಿಸಲಾಗಿದೆ

21 ಹಣಕಾಸು ವೆಚ್ಚ

(ಮೊಬಲಗು ರೂ.ಗಳಲ್ಲಿ)

ವಿವರಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
ಬಡ್ಡಿ-ವೆಚ್ಚಗಳು	2,15,74,99,689	2,75,78,53,837
ಕಡಿಮೆ: ಹಿಂದಿನ ಹೆಚ್ಚುವರಿ ಬಡ್ಡಿಯ ಪಡೆದ ಅನುದಾನ /	-2,15,74,99,689	-2,75,78,53,837
ಮರುಪಾವತಿ	-	-
ಬ್ಯಾಂಕ್ ಶುಲ್ಕಗಳು ಮತ್ತು ಇತರ	-	-
ವಿದೇಶಿ ಕರೆನ್ಸಿ ವಹಿವಾಟು ಮತ್ತು ಅನುವಾದದ ಮೇಲೆ		
ನಿವ್ವಳ(ಲಾಭ)/ನಷ್ಟ	-	-
ಒಟ್ಟು ಮೊತ್ತ		

22 ಸವಕಳಿ ಮತ್ತು ಭೋಗ್ಯ

(ಮೊಬಲಗು ರೂ.ಗಳಲ್ಲಿ)

ವಿವರಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
ಸವಕಳಿ	6,80,460	3,20,593
ಒಟ್ಟು ಮೊತ್ತ	6,80,460	3,20,593

23 ಇತರೆ ವೆಚ್ಚಗಳು

(ಮೊಬಲಗು ರೂ.ಗಳಲ್ಲಿ)

ವಿವರಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
ಟೆಲಿಫೋನ್ ವೆಚ್ಚಗಳು	71,564	87,449
ಅಂಚೆ ವೆಚ್ಚಗಳು	95,081	87,588
ಮೊಬೈಲ್ ಶುಲ್ಕಗಳು	2,08,226	1,22,730
ಕೊರಿಯರ್ ವೆಚ್ಚಗಳು	6,000	7,915
ಕಾನೂನು ವೆಚ್ಚಗಳು	4,595	7,130
ಶಾಸನ ಬದ್ಧ ಲೆಕ್ಕ ಪರಿಶೋಧಕರ ಶುಲ್ಕಗಳು	6,71,700	1,86,440
ಸಲಹಾ ವೆಚ್ಚಗಳು	26,70,331	2,41,671
ಇತರೆ ವ್ಯಕ್ತಿಪರ ಶುಲ್ಕಗಳು	36,87,714	9,08,586
ಗುತ್ತಿಗೆ ಆಧಾರ ಸೇವೆಯನ್ನು ಪಡೆದುದರ ವೆಚ್ಚ	36,20,748	28,86,417
ಸಾಗಣೆ ಶುಲ್ಕಗಳು	39,891	47,589
ಸಿಬ್ಬಂದಿಯ ಪ್ರಯಾಣ ಭತ್ಯೆ	1,51,795	3,983
ವಾಹನ ಚಾಲನೆ ವೆಚ್ಚಗಳು	52,45,642	41,65,227
ಬಾಡಿಗೆ ವಾಹನದ ವೆಚ್ಚ	42,054	
ವಂತಿಕೆ ವೆಚ್ಚ	61,950	61,950
ಪುಸ್ತಕಗಳು, ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು	31,755	28,510

ಮುದ್ರಣ ಮತ್ತು ಲೇಖನ ಸಾಮಗ್ರಿಗಳು	2,23,080	2,41,622
ಜಾಹೀರಾತು ವೆಚ್ಚಗಳು	2,82,299	78,664
ಕಂಪ್ಯೂಟರ್ ಲೇಖನ ಸಾಮಗ್ರಿಗಳು ಮತ್ತು ಫ್ಲಾಪಿಗಳು	1,37,249	1,09,259
ಮೀಟಿಂಗ್ ವೆಚ್ಚಗಳು	7,03,711	8,08,942
ಇತರೆ ವೆಚ್ಚಗಳು	9,57,534	4,41,682
ಕಮರ್ಷಿಯಲ್ ಟ್ಯಾಕ್ಸ್ ಆಫೀಸಿಗೆ ಭರಿಸಿದ ಪ್ರೊಫೆಷನ್ ಟ್ಯಾಕ್ಸ್	2,500	2,500
ಎಸ್ ಆರ್ ಪಿ ಸಿ ವೆಚ್ಚಗಳು	13,13,832	13,39,716
ರಿಪೇರಿ ವೆಚ್ಚ	-	1,186
ಕವಿಪ್ರನಿನಿಗೆ ಬಾಡಿಗೆ ಪಾವತಿಸಿದ್ದು	13,86,000	13,75,500
ಪಿಆರ್‌ಡಿಸಿ ವರದಿ ವೆಚ್ಚಗಳು	16,99,200	3,37,435
ಕೋರ್ಟ್ ವೆಚ್ಚಗಳು	-	12,000
ದುರಸ್ತಿ ಮತ್ತು ನಿರ್ವಹಣೆ ವೆಚ್ಚಗಳು	1,20,810	1,43,087
ಯೋಜನಾವಾರು ಖರ್ಚುಗಳು	-	2,91,267
ಮೊತ್ತ	2,34,35,261	1,40,26,045
ಕಳೆಯಿರಿ: ಬೀಜಹಣ ಖಾತೆಯಿಂದ ಸ್ವೀಕರಿಸಿದ್ದು	42,28,080	72,31,707
ಮೊತ್ತ	1,92,07,181	67,94,338
		(ಮೊಬಲಗು ಸಾವಿರಗಳಲ್ಲಿ)
ಲೆಕ್ಕ ಪರಿಶೋಧಕರ ಶುಲ್ಕಪಾವತಿ	31-03-2022	31-03-2021
ಲೆಕ್ಕ ಪರಿಶೋಧಕರಾಗಿ		
ಶಾಸನ ಬದ್ಧ ಲೆಕ್ಕ ಪರಿಶೋಧಕರ ಶುಲ್ಕಗಳು	6,71,700	1,86,440
ಒಟ್ಟು ಮೊತ್ತ	6,71,700	1,86,440

24 ಈಕ್ವಿಟಿ ಷೇರಿನ ಗಳಿಕೆ

(ಮೊಬಲಗು ಸಾವಿರಗಳಲ್ಲಿ)

ಕ್ರಮ ಸಂಖ್ಯೆ	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
	ಲಾಭ/(ನಷ್ಟ) ಹೇಳಿಕೆಯ ಪ್ರಕಾರ ಇತರ ಸಮಗ್ರ ಆದಾಯ ಸೇರಿದಂತೆ ಲಾಭ/ನಷ್ಟ	-7,40,234	-3,76,671
	ಸೇರಿಸಿ/ಕಳೆಯಿರಿ: ಹೊಂದಾಣಿಕೆಗಳು	0	0
	ಪ್ರತಿ ಷೇರಿಗೆ ಮೂಲ ಮತ್ತು ದುರ್ಬಲಗೊಳಿಸಿದ ಗಳಿಕೆಗಳನ್ನು ಲೆಕ್ಕಾಚಾರ ಮಾಡುವಲ್ಲಿ ಸಂಖ್ಯೆಗಳಾಗಿ ಬಳಸಲಾಗುವ ಮೊತ್ತಗಳು	-7,40,234	-3,76,671

	ತೂಕದ ಸರಾಸರಿ ಈಕ್ವಿಟಿ ಷೇರುಗಳ ಸಂಖ್ಯೆ	500	500
	ಭವಿಷ್ಯದಲ್ಲಿ ಪ್ರತಿ ಷೇರಿಗೆ ಮೂಲ ಗಳಿಕೆಯನ್ನು ದುರ್ಬಲಗೊಳಿಸುವಂತಹ ಉಪಕರಣಗಳು (ಆಕಸ್ಮಿತವಾಗಿ ನೀಡಬಹುದಾದ ಷೇರುಗಳನ್ನು ಒಳಗೊಂಡಂತೆ) ಆದರೆ ಪ್ರತಿ ಷೇರಿಗೆ ದುರ್ಬಲಗೊಳಿಸಿದ ಗಳಿಕೆಯ ಲೆಕ್ಕಾಚಾರದಲ್ಲಿ ಸೇರಿಸಲಾಗಿಲ್ಲ. ಏಕೆಂದರೆ ಅವುಗಳು ಪ್ರಸ್ತುತಪಡಿಸಿದ ಅವಧಿಗೆ ವಿರೋಧಾಭಾಸವಾಗಿವೆ	ಇಲ್ಲ	ಇಲ್ಲ

	ಈಕ್ಷಿತಿ ಷೇರಿನ ಗಳಿಕೆ (ಚಾಲ್ತಿಯಲ್ಲಿರುವ ಕಾರ್ಯಗಳಿಗೆ)		
	ಅ) ಮೂಲ	-1,480	-753
	ಬ) ದುರ್ಬಲಗೊಂಡ	-1,480	-753
	ಈಕ್ಷಿತಿ ಷೇರಿನ ಗಳಿಕೆ (ಚಾಲ್ತಿಯಲ್ಲಿಲ್ಲದ ಕಾರ್ಯಗಳಿಗೆ)		
	ಅ) ಮೂಲ	-	-
	ಬ) ದುರ್ಬಲಗೊಂಡ	-	-
	ಈಕ್ಷಿತಿ ಷೇರಿನ ಗಳಿಕೆ (ಚಾಲ್ತಿಯಲ್ಲಿರುವ & ಚಾಲ್ತಿಯಲ್ಲಿಲ್ಲದ ಕಾರ್ಯಗಳಿಗೆ)		
	ಅ) ಮೂಲ	-1,480	-753
	ಬ) ದುರ್ಬಲಗೊಂಡ	-1,480	-753

25 ಸಾದಿಲ್ವಾರು ಹೊಣೆಗಾರಿಕೆಗಳು ಮತ್ತು ಬದ್ಧತೆಗಳು

(ಮೊಬಲಗು ರೂ. ಗಳಲ್ಲಿ)

	ವಿವರಗಳು	ಪ್ರಸ್ತುತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021
	(ಒದಗಿಸಿಲ್ಲದಿರುವುದರ ಮಟ್ಟಿಗೆ)		
a)	ಸಾದಿಲ್ವಾರು ಹೊಣೆಗಾರಿಕೆಗಳು	-	-
	ಕಂಪನಿಗೆ ವಿರುದ್ಧವಾಗಿ ಅಸ್ವೀಕೃತವಾದ ಕ್ಷೇಮಗಳು		
i)	ಋಣಗಳು	-	-
ii)	ಗ್ಯಾರಂಟಿಗಳು	-	-
iii)	ಸಾಲಪತ್ರ	-	-
iv)	ವಿವಾದಕ್ಕೊಳಪಟ್ಟ ತೆರಿಗೆ ಬೇಡಿಕೆಗಳು	31,79,354	21,15,560
v)	ಕಂಪನಿಯ ಸಾದಿಲ್ವಾರು ಬಾಧ್ಯತೆಗೆ ಒಳಗಾದ ಇತರೆ ಹಣ	-	-
	ಕಾನೂನು ಸಲಹೆ ಅಥವಾ/ಮತ್ತು ಆಂತರಿಕ ಮೌಲ್ಯಮಾಪನಗಳ ಆಧಾರದ ಮೇಲೆ, ಪ್ರತಿಕೂಲ ನಿರ್ಧಾರದ ಸಂಭವನೀಯತೆ ಮತ್ತು ಕಂಪನಿಯ ಸಂಭವನೀಯ ಸಂಪನ್ಮೂಲದ ಹೊರಹರಿವಿನ ಹಾಗೂ ಅದರಂತೆ, ಅವಕಾಶವನ್ನು ಕಲ್ಪಿಸುವ ಅಗತ್ಯತೆಯನ್ನು ಪರಿಗಣಿಸದಿರಲು ಕಂಪನಿಯು ನಂಬಿದೆ.		
b)	ಬದ್ಧತೆಗಳು:		
i)	ಬಂಡವಾಳ ಲೆಕ್ಕದಲ್ಲಿ ಕಾರ್ಯಗತವಾಗದೆ ಉಳಿದಿರುವ ಕರಾರಿನ ಅಂದಾಜು ಮೊತ್ತ(ನಿವ್ವಳ ಮುಂಗಡಗಳು)	-	-
ii)	ಭಾಗಶಃ ನೀಡಿದ ಷೇರು ಮತ್ತು ಹೂಡಿಕೆಗಳ ಕರೆಯದ ಹೊಣೆಗಾರಿಕೆಗಳು	-	-
iii)	ಇತರೆ ಬದ್ಧತೆಗಳು (ಸ್ವರೂಪವನ್ನು ನಮೂದಿಸಿ)	-	-
c)	ಆದ್ಯತೆ ಷೇರುಗಳ ಮೇಲಿನ ನಿಗದಿತ ಒಟ್ಟು ಡಿವಿಡೆಂಡ್‌ಗಳ ಬಾಕಿ (ತೆರಿಗೆಯೂ ಸೇರಿದಂತೆ)	-	-
	ಒಟ್ಟು	31,79,354	21,15,560

ಆರ್ಥಿಕ ವಿವರಣೆಯ ಟಿಪ್ಪಣಿಗಳು

- 1 ಕಾನೂನು ಸಲಹೆ ಅಥವಾ/ಮತ್ತು ಆಂತರಿಕ ಮೌಲ್ಯಮಾಪನಗಳ ಆಧಾರದ ಮೇಲೆ, ಪ್ರತಿಕೂಲ ನಿರ್ಧಾರದ ಸಂಭವನೀಯತೆ ಮತ್ತು ಕಂಪನಿಯ ಸಂಭವನೀಯ ಸಂಪನ್ಮೂಲದ ಹೊರಹರಿವಿನ ಹಾಗೂ ಅದರಂತೆ, ಅವಕಾಶವನ್ನು ಕಲ್ಪಿಸುವ ಅಗತ್ಯತೆಯನ್ನು ಪರಿಗಣಿಸದಿರಲು ಕಂಪನಿಯು ನಂಬಿದೆ.
- 2 ಪಿಸಿಕೆಎಲ್ ಎಸ್ಕಾಮ್‌ಗಳ ವಿರುದ್ಧ ದಾಖಲಾದ ಹಲವಾರು ಪ್ರಕರಣಗಳಲ್ಲಿ ಪಕ್ಷವಾಗಿದೆ. ಎಸ್ಕಾಮ್ ಗಳು ವಿದ್ಯುತ್ ಉತ್ಪಾದಕರ ನಡುವಿನ ವಿದ್ಯುತ್ ಖರೀದಿ ಒಪ್ಪಂದಕ್ಕೆ ಬಿಡ್ ದಾಖಲೆಗಳನ್ನು ಆಹ್ವಾನಿಸುವಾಗ ಪಿಸಿಕೆಎಲ್ ವಿರುದ್ಧ ಬಾಕಿ ಉಳಿದಿರುವ ಕಾನೂನು ಪ್ರಕರಣಗಳು ಕಂಪನಿಯ ಭಾಗವಹಿಸುವ ಕಾರಣದಿಂದ ಮಾತ್ರ ಪ್ರಕರಣಗಳ ಮುಕ್ತಾಯದ ಮೇಲೆ ಉದ್ಭವಿಸುವ ಯಾವುದೇ ಹೊಣೆಗಾರಿಕೆಯನ್ನು ಎಸ್ಕಾಮ್‌ಗಳು ಅಧಿಕಾರದ ಖರೀದಿದಾರರು ಮತ್ತು ಒಪ್ಪಂದಗಳ ನೇರ ಪಾಲನಾಭವಿಗಳ ಮೂಲಕ ಪಾವತಿಸಬೇಕಾಗುತ್ತದೆ.

26 ಪ್ರಮುಖ ಅನುಪಾತಗಳು

(ಮೊಬಲಗು ರೂ.ಗಳಲ್ಲಿ)

	ವಿವರಗಳು	ಪ್ರಸಕ್ತ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2022	ಹಿಂದಿನ ವರ್ಷದ ಅಂತ್ಯಕ್ಕೆ ಇದ್ದಂತೆ 31/03/2021	ವ್ಯತ್ಯಾಸ	ವ್ಯತ್ಯಾಸಕ್ಕೆ ಕಾರಣ
ಎ)	ಪ್ರಸ್ತುತ ಅನುಪಾತ	1.00	1.00	0%	
ಬಿ)	ಸಾಲದ ಇಕ್ವಿಟಿ ಅನುಪಾತ	1061:1	1209.33:1	-12%	
ಸಿ)	ಸಾಲ ಸೇವೆಯ ವ್ಯಾಪ್ತಿಯ ಅನುಪಾತ	1.00	1.01	-1%	
ಡಿ)	ಈಕ್ವಿಟಿ ಅನುಪಾತದ ಮೇಲಿನ ಆದಾಯ	-148%	-75%	97%	2020-21ರಲ್ಲಿ ವಾಹನ ಖರೀದಿಯಿಂದಾಗಿ ಸವಕಳಿ ದ್ವಿಗುಣಗೊಳ್ಳುತ್ತಿದೆ
ಇ)	ದಾಸ್ತಾನು ವಹಿವಾಟು ಅನುಪಾತ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ		
ಎಫ್)	ವ್ಯಾಪಾರ ಸ್ವೀಕಾರಾರ್ಹ ವಹಿವಾಟು ಅನುಪಾತ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ		
ಜಿ)	ವ್ಯಾಪಾರ ಪಾವತಿಯ ವಹಿವಾಟು ಅನುಪಾತ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ		
ಎಚ್)	ನಿವ್ವಳ ಬಂಡವಾಳ ವಹಿವಾಟು ಅನುಪಾತ	ಅನ್ವಯಿಸುವುದಿಲ್ಲ			
ಐ)	ನಿವ್ವಳ ಲಾಭದ ಅನುಪಾತ	ಅನ್ವಯಿಸುವುದಿಲ್ಲ			
ಜೆ)	ಬಂಡವಾಳದ ಮೇಲೆ ಲಾಭ	ಅನ್ವಯಿಸುವುದಿಲ್ಲ			
ಕೆ)	ಹೂಡಿಕೆಯ ಮೇಲಿನ ಪ್ರತಿಫಲ	ಅನ್ವಯಿಸುವುದಿಲ್ಲ			

ಹಿಂದಿನ ವರ್ಷಕ್ಕೆ ಹೋಲಿಸಿದರೆ 25% ಕ್ವಿಂಟ್ ಹೆಚ್ಚು ಅನುಪಾತದಲ್ಲಿನ ಯಾವುದೇ ಬದಲಾವಣೆಗೆ ವಿವರಣೆಯನ್ನು ಒದಗಿಸಲಾಗಿದೆ

27. ವಿವರಣಾತ್ಮಕ ಟಿಪ್ಪಣಿಗಳು

ಹಿನ್ನೆಲೆ

ಕರ್ನಾಟಕ ಸರ್ಕಾರವು ಕೆಪಿಸಿಎಲ್‌ನ ವಿಶೇಷ ಉದ್ದೇಶದ ವಾಹನ (ಸಪಸ) ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ಅನ್ನು ಸ್ಥಾಪಿಸಲು ಏಪ್ರಿಲ್ 2007ರಲ್ಲಿ ಅನುಮೋದನೆ ನೀಡಿತು. ಸಾಮರ್ಥ್ಯದ ಸೇರ್ಪಡೆಯಲ್ಲಿ ಕೆಪಿಸಿಎಲ್‌ನ ಪ್ರಯತ್ನಗಳಿಗೆ ಪೂರಕವಾಗಿ ಪವರ್ ಕಂಪನಿ ಕರ್ನಾಟಕ ಲಿಮಿಟೆಡ್ (ಪಿಸಿಕೆಎಲ್) ಅನ್ನು ಕಂಪನಿಗಳ ಕಾಯಿದೆ, 1956ರ ಅಡಿಯಲ್ಲಿ 20 ನೇ ಆಗಸ್ಟ್ 2007 ರಂದು ಸಂಯೋಜಿಸಲಾಯಿತು ಮತ್ತು 16 ನೇ ಅಕ್ಟೋಬರ್ 2007 ರಿಂದ ಜಾರಿಗೆ ಬರುವಂತೆ ಅದರ ವ್ಯಾಪಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಪ್ರಧಾನ ಕಛೇರಿಯು ಬೆಂಗಳೂರಿನ ಕಾವೇರಿ ಭವನದಲ್ಲಿದೆ.

ಬೆಳಗಾವಿ ಮತ್ತು ಗದಗ ಗ್ಯಾಸ್ ಆಧಾರಿತ ಯೋಜನೆಗಳು - ಗೋಕ್ ದಿನಾಂಕ 14-03-2017 ರ ಆದೇಶದಂತೆ ಬೆಳಗಾವಿ, ಗದಗ ಮತ್ತು ದಾವಣಗೆರೆಯಲ್ಲಿ ಸ್ಥಾಪಿಸಲು ಉದ್ದೇಶಿತ ಅನಿಲ ಆಧಾರಿತ ಯೋಜನೆ, ಅದೇ ವರ್ಷದಲ್ಲಿ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಈ ಯೋಜನೆಗಳಿಗೆ ತಗಲುವ ವೆಚ್ಚವನ್ನು ಬೀಜದ ಹಣಕ್ಕೆ ವರ್ಗಾಯಿಸಲಾಗಿದೆ.

ಮೇಲಿನ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಪರೋಕ್ಷ ವೆಚ್ಚಗಳು ಪ್ರಾಜೆಕ್ಟ್ ಮ್ಯಾನೇಜರ್‌ಗಳ ಸಂಬಳವನ್ನು ಹೊರತುಪಡಿಸಿ ಯೋಜನೆಗಳಿಗೆ ಮಾತ್ರ ಗುರುತಿಸಲ್ಪಡುತ್ತವೆ. ಯಶಸ್ವಿ ಬಿಡ್ಡಾರರಿಂದ ಮೇಲ್ವಿಚಾರಣಾ ಶುಲ್ಕಗಳ ರೂಪದಲ್ಲಿ ಉದ್ಯೋಗಿಗಳ ವೆಚ್ಚವನ್ನು ಮರುಪಡೆಯಲಾಗುತ್ತದೆ.

ವಿದ್ಯುತ್ ಕೊರತೆಗಳನ್ನು ಪೂರೈಸಲು ಎಸ್ಕಾಮ್ ಗಳ ಪರವಾಗಿ ಪಿಸಿಕೆಎಲ್ ವಿದ್ಯುತ್ ಸಂಗ್ರಹಿಸುತ್ತಿತ್ತು. ಆದಾಗ್ಯೂ, ಪ್ರಸ್ತುತ ಹೆಚ್ಚುವರಿ ವಿದ್ಯುತ್ ಸನ್ನಿವೇಶದಿಂದಾಗಿ, ಪಿಸಿಕೆಎಲ್ ಇತರ ಉಪಯುಕ್ತತೆಗಳಿಗೆ ವಿದ್ಯುತ್ ಅನ್ನು ಮಾರಾಟ ಮಾಡಿದೆ. ಪಿಸಿಕೆಎಲ್ ಇತರ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಏಜೆನ್ಸಿಗಳೊಂದಿಗೆ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಜೊತೆಗೆ ಎಸ್‌ಆರ್ ಪಿಸಿಯ ವೇದಿಕೆಯ ಮೂಲಕ ಸಹ ಸಂಘಟಿಸುತ್ತದೆ.

ಲೆಕ್ಕ ಪದ್ಧತಿ ತಿಳುವಳಿಕೆ

ಲೆಕ್ಕದ ಪದ್ಧತಿ ಕಂಪನಿಯ ಹಣಕಾಸು ಹೇಳಿಕೆಗಳನ್ನು ಕಂಪನಿಗಳ (ಭಾರತೀಯ ಲೆಕ್ಕಪತ್ರ ಮಾನದಂಡಗಳು) ನಿಯಮಗಳು, 2015 ಮತ್ತು ಕಂಪನಿಗಳ ಕಾಯಿದೆ, 2013 (ಅಧಿಸೂಚಿಸಿದ ಮಟ್ಟಿಗೆ) ಅಡಿಯಲ್ಲಿ ಸೂಚಿಸಲಾದ ಭಾರತೀಯ ಲೆಕ್ಕಪತ್ರ ಮಾನದಂಡಗಳ (ಇಂಡ್‌ಎಎಸ್) ಅನುಸಾರವಾಗಿ ಸಿದ್ಧಪಡಿಸಲಾಗಿದೆ.

ಏಪ್ರಿಲ್ 1, 2017 ರಿಂದ ಜಾರಿಗೆ ಬರುವಂತೆ, ಕಂಪನಿಯು ಇಂಡಿಯ ಆಕೌಂಟಿಂಗ್ ಸ್ಟಾಂಡರ್ಡ್ಸ್ ಅನ್ನು ಅಳವಡಿಸಿಕೊಂಡಿದೆ ಮತ್ತು ಇಂಡಿಯ ಆಕೌಂಟಿಂಗ್ ಸ್ಟಾಂಡರ್ಡ್ಸ್ 101 ಮೊದಲ ಬಾರಿಗೆ ಭಾರತೀಯ ಲೆಕ್ಕಪರಿಶೋಧಕ ಮಾನದಂಡಗಳ ಅಳವಡಿಕೆಗೆ ಅನುಗುಣವಾಗಿ, ಏಪ್ರಿಲ್ 1, 2015 ಅನ್ನು ಪರಿವರ್ತನೆಯ ದಿನಾಂಕವಾಗಿ ಅಳವಡಿಸಿಕೊಳ್ಳಲಾಗಿದೆ. ಹಿಂದಿನ ಜಿಎಪಿ ಆಗಿದ್ದ ಕಂಪನಿಗಳ (ಖಾತೆಗಳು) ನಿಯಮಗಳು 2014 (ಐಜಿಎಪಿ) ನ ನಿಯಮ 7 ರೊಂದಿಗೆ ಓದಲಾದ ಕಾಯಿದೆಯ ಸೆಕ್ಷನ್ 133ರ ಅಡಿಯಲ್ಲಿ ಸೂಚಿಸಿದಂತೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಭಾರತೀಯ ಲೆಕ್ಕಪತ್ರ ತತ್ವಗಳಿಂದ ಪರಿವರ್ತನೆಯನ್ನು ಕೈಗೊಳ್ಳಲಾಯಿತು. ಮತ್ತು ಹೊಸದಾಗಿ ನೀಡಿದ ಲೆಕ್ಕಪತ್ರ ಮಾನದಂಡವನ್ನು ಆರಂಭದಲ್ಲಿ ಅಳವಡಿಸಿಕೊಂಡರೆ ಅಥವಾ ಅಸ್ತಿತ್ವದಲ್ಲಿರುವ ಆಕೌಂಟಿಂಗ್ ಹೊರತುಪಡಿಸಿ ಲೆಕ್ಕಪತ್ರ ನೀತಿಗಳನ್ನು ಸ್ಥಿರವಾಗಿ ಅನ್ವಯಿಸಲಾಗಿದೆ. ಹಣಕಾಸಿನ ಹೇಳಿಕೆಗಳನ್ನು ಐಎನ್‌ಆರ್ ನಲ್ಲಿ ಪ್ರಸ್ತುತಪಡಿಸಲಾಗಿದೆ

ವಿವಿಧ ಸಾಲಗಾರರು ಮತ್ತು ಸಾಲಗಾರರ ಬ್ಯಾಲೆನ್ಸ್ ಅಗತ್ಯವಿರುವೆಲ್ಲಾ ದೃಢೀಕರಣ ಮತ್ತು ಸಮನ್ವಯಕ್ಕೆ ಒಳಪಟ್ಟಿರುತ್ತದೆ. ವರ್ಷಕ್ಕೆ ಸವಕಳಿ, ಕಂಪನಿಗಳ ಕಾಯಿದೆ 2013ರ ಶೆಡ್ಯೂಲ್ 2ರ ಭಾಗ-ಸಿ ಅಡಿಯಲ್ಲಿ ಸೂಚಿಸಿದಂತೆ, ನೇರ ರೇಖೆಯ ವಿಧಾನದ ಆಸ್ತಿಯ ಉಪಯುಕ್ತ ಜೀವನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಲೆಕ್ಕಪತ್ರ ನೀತಿಯಲ್ಲಿ ಬದಲಾವಣೆ:

ಪಾವತಿಸಿದ ಷೇರು ಬಂಡವಾಳದ ಮೊತ್ತವನ್ನು ರೂ.20.05 ಕೋಟಿಗಳಿಂದ ರೂ.5 ಲಕ್ಷಗಳಿಗೆ ಕಡಿತಗೊಳಿಸಲು 30-05-2019ರಂದು ಎನ್‌ಸಿಎಲ್‌ಟಿ ಅನುಮೋದನೆಗೆ ಅನುಗುಣವಾಗಿ ಮತ್ತು 27-08-2019ರಂದು ಜಿಬಿಕೆ ನಿಂದ ಅನುಮೋದನೆಯಂತೆ ಪಾವತಿಸಿದ ಷೇರು ಬಂಡವಾಳದ ಮೊತ್ತ ರೂ.22-10-2019ರಂದು ಎಸ್ಕಾಮ್‌ಗಳಿಗೆ 20ಕೋಟಿ ಮರಳಿದೆ.

ಎಸ್ಕಾಮ್‌ಗಳಿಗೆ ಷೇರು ಬಂಡವಾಳದ ಮೊತ್ತವನ್ನು ಮರುಪಾವತಿ ಮಾಡಿದ ನಂತರ, ಪಿಸಿಕೆಎಲ್ ನ ವೆಚ್ಚವನ್ನು ಪೂರೈಸಲು ಪಿಸಿಕೆಎಲ್ ವಿವರಿಸಿದ ಆದಾಯದ ಮೂಲವನ್ನು ಹೊಂದಿಲ್ಲ, 60ನೇ ಮಂಡಳಿಯ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ಕೆಳಗೆ ವಿವರಿಸಿದಂತೆ ಲೆಕ್ಕಪತ್ರ ನೀತಿಯಲ್ಲಿ ಬದಲಾವಣೆಗಳನ್ನು ಅನುಮೋದಿಸಿದೆ.

ಎಫ್‌ವೈ13 ರಿಂದ ಎಫ್‌ವೈ20 ವರೆಗಿನ ಪಿಸಿಕೆಎಲ್ ನ ಹಿಂದಿನ ಲೆಕ್ಕಪತ್ರ ನೀತಿಯು ಈ ಕೆಳಗಿನಂತಿದೆ:

- ಪಿಸಿಕೆಎಲ್‌ನ ಕಾರ್ಪೊರೇಟ್‌ಕಛೇರಿಯ ವೆಚ್ಚವು ಪಿಸಿಕೆಎಲ್‌ನ ವೆಚ್ಚವನ್ನು ರೂಪಿಸುತ್ತದೆ ಮತ್ತು ಕಾಲಕಾಲಕ್ಕೆ ಪಿಸಿಕೆಎಲ್‌ನ ಹೆಚ್ಚುವರಿ ನಿಧಿಯರೇವಣಿಯ ಮೇಲೆಗಳಿಸಿದ ಬಡ್ಡಿಯಿಂದ ಭರಿಸಲಾಗುವುದು.
- ಎಸ್ಕಾಮ್‌ಗಳ ಪರವಾಗಿ ಎಸ್ಕಾಮ್‌ಗಳಿಂದ ಪಡೆದ ಹೆಚ್ಚುವರಿ ನಿಧಿಯರೇವಣಿಯ ಮೇಲೆ ಗಳಿಸಿದ ಬಡ್ಡಿಯನ್ನು ಸರಹೊಂದಿಸಿದ ನಂತರ, ಕಾರ್ಪೊರೇಟ್ ಕಛೇರಿಯನ್ನು ಹೊರತುಪಡಿಸಿ ಪಿಸಿಕೆಎಲ್‌ನ ಆದಾಯ ವೆಚ್ಚವನ್ನು (ವಿದ್ಯುತ್ ಖರೀದಿಗೆ ನಿಧಿಯ ಮೇಲಿನ ಬಡ್ಡಿಯನ್ನು ಹೊರತುಪಡಿಸಿ) ಎಂಬುದು ನಮೂದಿಸಿದ ಅನುಪಾತದಲ್ಲಿ ಎಸ್ಕಾಮ್‌ಗಳಿಗೆ ಹಂಚಲಾಗುತ್ತದೆ ಮತ್ತು ಎಸ್ಕಾಮ್‌ಗಳು ನೀಡಿದ ಬೀಜದ ಹಣದಿಂದ ಪೂರೈಸಬೇಕು.
- ಕೊರತೆ ಉಂಟಾದಾಗಲೆಲ್ಲಾ ಬೀಜದ ಹಣವನ್ನು ಎಸ್ಕಾಮ್‌ಗಳು ಪಿಸಿಕೆಎಲ್‌ಗೆ ಮರುಪೂರಣಗೊಳಿಸುತ್ತವೆ.

01-04-2020ರಿಂದ ಜಾರಿಗೆ ಬರುವಂತೆ ಪಿಸಿಕೆಎಲ್‌ನ ಮಾರ್ಪಡಿಸಿದ ಲೆಕ್ಕಪತ್ರ ನೀತಿಯು ಕೆಳಕಂಡಂತಿದೆ:

- 1) ಪಿಸಿಕೆಎಲ್‌ನ ಕಾರ್ಪೊರೇಟ್ ಕಛೇರಿಯ ವೆಚ್ಚವನ್ನು ಪಿಸಿಕೆಎಲ್‌ನ ಹೆಚ್ಚುವರಿ ನಿಧಿಯ ರೇವಣಿಯ ಮೇಲೆ ಗಳಿಸಿದ ಬಡ್ಡಿಯಿಂದ ವಿದ್ಯುತ್ ಖರೀದಿ ಮೊತ್ತ ಅಥವಾ ವ್ಯಾಪಾರ ಕಾರ್ಯಾಚರಣೆಯಿಂದ ಗಳಿಸಿದ ಯಾವುದೇ ಇತರ ಆದಾಯವನ್ನು ಪೂರೈಸಲಾಗುತ್ತದೆ. ಒಂದು ವೇಳೆ ಗಳಿಸಿದ ಬಡ್ಡಿಯು ಯಾವುದೇ ವರ್ಷದಲ್ಲಿ ಪಿಸಿಕೆಎಲ್‌ನ ವೆಚ್ಚವನ್ನು ಪೂರೈಸದಿದ್ದರೆ, ಎಸ್ಕಾಮ್‌ಗಳು ಒದಗಿಸಿದ ಬೀಜದ ಹಣದಿಂದ ಅದನ್ನು ಭರಿಸಲಾಗುವುದು.
- 2) ಪಿಸಿಕೆಎಲ್‌ನ ಆದಾಯ ವೆಚ್ಚ, ಸವಕಳಿ ಹೊರತುಪಡಿಸಿ, ಎಮ್‌ಒಯು ಅನುಪಾತದ ಪ್ರಕಾರ ವೆಚ್ಚವನ್ನು ಎಸ್ಕಾಮ್‌ಗಳಿಗೆ ಹಂಚಲಾಗುತ್ತದೆ ಮತ್ತು ಎಸ್ಕಾಮ್‌ಗಳು ನೀಡಿದ ಬೀಜದ ಹಣದಿಂದ ಭರಿಸಲಾಗುವುದು.
- 3) ಲೆಕ್ಕಪತ್ರ ನೀತಿಯನ್ನು ಮಾರ್ಪಡಿಸುವವರೆಗೆ ಅಥವಾ ತಿದ್ದುಪಡಿ ಮಾಡುವವರೆಗೆ ಸವಕಳಿ ಅಥವಾ ನಗದು ರಹಿತ ವೆಚ್ಚಗಳನ್ನು ಹೊರತುಪಡಿಸಿ, ಹಣಕಾಸು ವರ್ಷದಲ್ಲಿ ಪಿಸಿಕೆಎಲ್‌ಗೆ ಯಾವುದೇ ಲಾಭ/ ನಷ್ಟವನ್ನು ತೋರಿಸಲಾಗುವುದಿಲ್ಲ. ಪಿಸಿಕೆಎಲ್‌ಗೆ ಸಂಬಂಧಿಸಿದ ಹಿಂದಿನ ಅವಧಿಯ ಯಾವುದೇ ಆದಾಯ ಅಥವಾ ವೆಚ್ಚವನ್ನು ಬೀಜದ ಹಣದಿಂದ ಭರಿಸಲಾಗುವುದು/ಬೀಜದ ಹಣಕ್ಕೆ ಹೊಂದಿಸಲಾಗಿದೆ.
- 4) ಮೇಲಿನ ಪ್ರಕಾರದ ವಿಧಾನವು 1-04-2020ರಿಂದ ಜಾರಿಗೆ ಬರಲಿದೆ.
- 5) ಕೊರತೆ ಉಂಟಾದಲ್ಲೆಲ್ಲಾ ಬೀಜದ ಹಣವನ್ನು ಎಸ್ಕಾಮ್‌ಗಳು ಪಿಸಿಕೆಎಲ್‌ಗೆ ಮರು ಪೂರಣಗೊಳಿಸಬೇಕು.

ಪಿಸಿಕೆಎಲ್ ತನ್ನ 69ನೇ ಪಿಸಿಕೆಎಲ್‌ನ ನಿರ್ದೇಶಕರ ಮಂಡಳಿಯ 09ನೇ ಜೂನ್ 2022 ರಂದು ನಡೆದ ಸಭೆಯಲ್ಲಿ ಖಾತೆಗಳ ಪುಸ್ತಕಗಳಲ್ಲಿ ಪಿಸಿಕೆಎಲ್‌ಗೆ ಕಾರಣವಾದ ಪೂರ್ವ ಅವಧಿಯ ಮೊತ್ತವನ್ನು ಲೆಕ್ಕಪರಿಶೋಧಕ ನೀತಿಯಲ್ಲಿ 2021-2022 ಮುಂದಿನ ವರ್ಷಗಳಲ್ಲಿ ಈ ಕೆಳಕಂಡ ಬದಲಾವಣೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.

ಪಿಸಿಕೆಎಲ್‌ಗೆ ಹಿಂದಿನ ಅವಧಿಯ ಮೊತ್ತವನ್ನು ವರ್ಷದಲ್ಲಿ ನಿಜವಾದ ನಗದು ಸ್ವೀಕರಿಸಿದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ, ಇದು ಪಿಸಿಕೆಎಲ್‌ಗೆ ನಗದು ಹರಿವಿಗೆ ಕಾರಣವಾಗುತ್ತದೆ ಏಕೆಂದರೆ ಪಿಸಿಕೆಎಲ್ ದಿನನಿತ್ಯದ ವೆಚ್ಚವನ್ನು

ಪೂರೈಸಲು ಬೀಜದ ಹಣಕ್ಕೆ ಎಸ್ಕಾಮ್‌ನ ಕೊಡುಗೆಯನ್ನು ಅವಲಂಬಿಸಿರುತ್ತದೆ.

ಇತರ ಪ್ರಸ್ತುತವಲ್ಲದ ಹೊಣೆಗಾರಿಕೆಗಳು -

(ಹಣಕಾಸಿನ ಹೇಳಿಕೆಯ ಟಿಪ್ಪಣಿ ಸಂಖ್ಯೆ-14ಅನ್ನು ನೋಡಿ)

ಕರ್ನಾಟಕ ಸರ್ಕಾರದಿಂದ ಮುಂಗಡ (ಅಸುರಕ್ಷಿತ ಸಾಲ):

ಕರ್ನಾಟಕ ಸರ್ಕಾರವು ಆದೇಶ ಸಂಖ್ಯೆ.ಇಎನ್‌126 ಪಿಪಿಸಿ 2008, ಬೆಂಗಳೂರು, ದಿನಾಂಕ 12-01-2009/ 16-06-2012 ರಂದು 1320 ಎಂ ಡಬ್ಲ್ಯು ಗುಲ್ಬರ್ಗ ಕಲ್ಲಿದ್ದಲು ಆಧಾರಿತ ಥರ್ಮಲ್ ಫೈನಾನ್ಸ್ ಯೋಜನೆಯ ಭೂಸ್ವಾಧೀನಕ್ಕಾಗಿ 142.12 ಕೋಟಿ ರೂ.ಗಳನ್ನು ಸಾಲವಾಗಿ ಮಂಜೂರು ಮಾಡಿದೆ ಮತ್ತುಯಾವುದೇ ಬಡ್ಡಿಯು ರೂ 97,93,431/- ವರೆಗೆ ಭೂ ಸ್ವಾಧೀನಕ್ಕೆ ಬಳಸಲಾಗಿದೆ. ಸರ್ಕಾರದಲ್ಲಿ ಯಶಸ್ವಿ ಬಿಡ್ಡಾರದಿಂದ ಈ ಮೊತ್ತವನ್ನು ಸಂಗ್ರಹಿಸಲು ಮತ್ತು ನಂತರ ಸರ್ಕಾರವು ನಿರ್ಧರಿಸಿದಂತೆ ಅದನ್ನು ಸರ್ಕಾರ/ಉಪಯುಕ್ತತೆಗಳಿಗೆ ಪಾವತಿಸಲು ಪಿಸಿಕೆಎಲ್ ಅನ್ನು ಏಜೆನ್ಸಿಯಾಗಿ ಜಿಒಕೆ ಅಧಿಕೃತಗೊಳಿಸಿತು.

ಗುಲ್ಬರ್ಗ ಯೋಜನೆಗೆ ಅಗತ್ಯವಿರುವ 1601.13 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿ ಗುಲ್ಬರ್ಗ ಮೂಲಕ ಸ್ವಾಧೀನಪಡಿಸಿಕೊಂಡಿದೆ. ಬಿಡ್ಡಿಂಗ್ ಅನ್ನು ಹೊಸ ಬಿಡ್ ಡಾಕ್ಯುಮೆಂಟ್ ಪ್ರಕಾರ, ಅಂದರೆ, ಕಲ್ಲಿದ್ದಲು ಬ್ಲಾಕ್ ಹಂಚಿಕೆಯ ನಂತರ ಡಿಬಿಎಫ್‌ಒ ಆಧಾರದ ಮೇಲೆ ಪ್ರಾರಂಭಿಸಲಾಗುತ್ತದೆ. ಇಂಧನ ಇಲಾಖೆಯ ಅನುಮೋದನೆಯ ಆಧಾರದ ಮೇಲೆ, ಸರ್ಕಾರ ಉದ್ದೇಶಿತ ಯೋಜನೆಯಿಂದ ಇಂಧನವನ್ನು ತೆರವು ಮಾಡಲು ಗುಲ್ಬರ್ಗದ ಫಿರೋಜಾ ಬಾದ್‌ನಲ್ಲಿ 400 ಕೆವಿ ಸಬ್‌ಸ್ಟೇಷನ್ ಸ್ಥಾಪಿಸಲು ಕರ್ನಾಟಕದ 50ಎಕರೆ ಭೂಮಿಯನ್ನು ಕೆಪಿಟಿಸಿಎಲ್‌ಗೆ ವರ್ಗಾಯಿಸಲಾಯಿತು 50ಎಕರೆ ಹಕ್ಕು ಪತ್ರಗಳು ಇನ್ನೂ ಕೆಪಿಟಿಸಿಎಲ್ ಹೆಸರಿಗೆ ವರ್ಗಾವಣೆಯಾಗಬೇಕಿದೆ.

08-01-2021ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಜಿಒಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲೂಕಿನ ಫಿರೋಜಾಬಾದ್ ಸೋಲಾರ್ ಪಾರ್ಕ್ ಅನ್ನು ಖಾಸಗಿ ಡೆವಲಪರ್‌ಗಳ ಮೂಲಕ 320 ಎಮ್‌ಡಬ್ಲ್ಯು ಕಲ್ಲಿದ್ದಲು ಆಧಾರಿತ ಇಂಧನ ಮಾರಾಟಕ್ಕಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು. ಈ ಹಿಂದೆ ಪ್ರಸ್ತಾಪಿಸಲಾದ ಥರ್ಮಲ್ ಯೋಜನೆಗಾಗಿ ಪಿಸಿಕೆಎಲ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ದಿನಾಂಕ 26-03-2021ರ ಎಫ್‌ವೈ 2021-22ರ ಬಜೆಟ್ ಪ್ರಸ್ತಾವನೆಯಲ್ಲಿ ವಿಷಯ ಸಂಖ್ಯೆ 222ರಲ್ಲಿ, ಕರ್ನಾಟಕ ಸರ್ಕಾರವು ಕೆಆರ್‌ಇಡಿಎಲ್ ನಿಂದ ಸೋಲಾರ್ ಪಾರ್ಕ್ ಅನ್ನು ಗುತ್ತಿಗೆ/ಬಾಡಿಗೆ ಆಧಾರದ ಮೇಲೆ ಹೊಂದಿರುವ ಭೂಮಿಯಲ್ಲಿ ಕೆಆರ್‌ಇಡಿಎಲ್ ನಿಂದ ಅಭಿವೃದ್ಧಿಪಡಿಸುವುದಾಗಿ ಘೋಷಿಸಿತು. ಯೋಜನೆಯ ಒಟ್ಟು ವೆಚ್ಚದ ಸ್ಪಷ್ಟ ಚಿತ್ರಣವನ್ನು ಹೊಂದಲು ಯೋಜನೆಗೆ ಸಂಬಂಧಿಸಿದ ವಿವಿಧ ವೆಚ್ಚಗಳನ್ನು ಪ್ರಾಜೆಕ್ಟ್ ಶೀರ್ಷಿಕೆಗೆ ಡೆಬಿಟ್ ಮಾಡಲಾಗಿದೆ.

03-08-2022ರ ಆದೇಶದಲ್ಲಿ 1000 ಎಕರೆ ಭೂಮಿಯನ್ನು ಜವಳಿ ಇಲಾಖೆಗೆ ಜವಳಿ ಪಾರ್ಕ್‌ನ ಅಭಿವೃದ್ಧಿಗೆ ವರ್ಗಾಯಿಸಲು ಮತ್ತು ಬಳಸದೆ ಬಾಕಿ ಭೂಮಿಯನ್ನು ಕೆಆರ್‌ಇಡಿಎಲ್‌ನಿಂದ ಸೋಲಾರ್ ಪಾರ್ಕ್ ಅಭಿವೃದ್ಧಿಪಡಿಸಲು ವರ್ಗಾಯಿಸಲು ಆದೇಶಿಸಿದೆ.

(ಮೊಬಲಗು ರೂ. ಗಳಲ್ಲಿ)

ವಿವರಗಳು	31-03-2022	31-03-2021
ಸರ್ಕಾರದಿಂದ ಪಡೆದ ಮೊತ್ತ		
ಭೂಸ್ವಾಧೀನಕ್ಕಾಗಿ-ಗುಲ್ಬರ್ಗ (ಜೀವರ್ಗಿ)	1,42,12,00,000	1,42,12,00,000
ಗುಲ್ಬರ್ಗ ವಿದ್ಯುತ್ ಯೋಜನೆಯ ಭೂಸ್ವಾಧೀನಕ್ಕಾಗಿ ಡಿಸಿ, ಗುಲ್ಬರ್ಗ ಅವರಿಗೆ ಪಾವತಿಸಿದ ಮೊತ್ತ	15,81,89,619	15,81,89,619
ಒಟ್ಟು	1,57,93,89,619	1,57,93,89,619

ನಿಯಂತ್ರಿತ ವಿಶೇಷ ಉದ್ದೇಶಿತ ಘಟಕ
ಆರ್ಥಿಕ ಪಟ್ಟಿಯ ವಿವರಣಾತ್ಮಕ ಟಿಪ್ಪಣಿ 4 ಮತ್ತು 4ಬಿ ನ್ನು ಉಲ್ಲೇಖಿಸಿ
ಇತರೆ ಚಾಲ್ತಿಯಲ್ಲಿಲ್ಲದ ಆಸ್ತಿಗಳು

(ಮೊಬಲಗು ರೂ.ಗಳಲ್ಲಿ)

ವಿವರಗಳು	31/03/2022ಕ್ಕೆ ಕೇಸ್- 2 ಪ್ರಾಜೆಕ್ಟ್‌ನ ವೆಚ್ಚಗಳು	31/03/2021ಕ್ಕೆ ಕೇಸ್- 2 ಪ್ರಾಜೆಕ್ಟ್‌ನ ವೆಚ್ಚಗಳು
ಗುಲ್ಬರ್ಗಾ ಪವರ್ ಪ್ರಾಜೆಕ್ಟ್	54,74,46,246	1,59,98,70,982
ಗ್ಯಾಸ್ ಪವರ್ ಪ್ರಾಜೆಕ್ಟ್- ಬೆಳಗಾಂ	-	4,180
ಗ್ಯಾಸ್ ಪವರ್ ಪ್ರಾಜೆಕ್ಟ್ - ಗದಗ್	-	1,613
ಮೊತ್ತ -ಎ	54,74,46,246	1,59,98,76,775
ಬಡ್ಡಿ ರಹಿತ (ಗುತ್ತಿಗೆದಾರ)/ವಿತರಕರು ಮುಂಗಡ	6,51,850	6,51,850
ಮೊತ್ತ -ಬಿ	6,51,850	6,51,850
ಒಟ್ಟು ಮೊತ್ತ : ಎ+ಬಿ	54,80,98,096	1,60,05,28,625

ಬೆಳಗಾವಿ ಮತ್ತು ಗದಗ ಗ್ಯಾಸ್ ಆಧಾರಿತ ಯೋಜನೆಗಳು - GOK ದಿನಾಂಕ 14-03-2017 ರ ಆದೇಶದಂತೆ ಬೆಳಗಾವಿ, ಗದಗ ಮತ್ತು ದಾವಣಗೆರೆಯಲ್ಲಿ ಸ್ಥಾಪಿಸಲು ಉದ್ದೇಶಿತ ಅನಿಲ ಆಧಾರಿತ ಯೋಜನೆ, ಅದೇ ವರ್ಷದಲ್ಲಿ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಈ ಯೋಜನೆಗಳಿಗೆ ತಗಲುವ ವೆಚ್ಚವನ್ನು ಬೀಜದ ಹಣಕ್ಕೆ ವರ್ಗಾಯಿಸಲಾಗಿದೆ.

ಮೇಲಿನ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಪರೋಕ್ಷ ವೆಚ್ಚಗಳು ಪ್ರಾಜೆಕ್ಟ್ ಮ್ಯಾನೇಜರ್‌ಗಳ ಸಂಬಳವನ್ನು ಹೊರತುಪಡಿಸಿ ಯೋಜನೆಗಳಿಗೆ ಮಾತ್ರ ಗುರುತಿಸಲ್ಪಡುತ್ತವೆ. ಯಶಸ್ವಿ ಬಿಡ್ಡಾರರಿಂದ ಮೇಲ್ವಿಚಾರಣಾ ಶುಲ್ಕಗಳ ರೂಪದಲ್ಲಿ ಉದ್ಯೋಗಿಗಳ ವೆಚ್ಚವನ್ನು ಮರುಪಡೆಯಲಾಗುತ್ತದೆ.

ಇತರೆ ವಿತರಣಾ ಕಂಪನಿಗಳಿಂದ ಪಡೆದ ಬೀಜ ಹಣ

ಆರ್ಥಿಕ ಪಟ್ಟಿಯ ವಿವರಣಾತ್ಮಕ ಟಿಪ್ಪಣಿ ಸಂಖ್ಯೆ 16ನ್ನು ಉಲ್ಲೇಖಿಸಿ

ಸರ್ಕಾರಿ ಆದೇಶ ಸಂಖ್ಯೆ: ಇಎನ್ 138 ಪಿಪಿಸಿ 2006, ದಿನಾಂಕ 12ನೇ ಜುಲೈ 2007ರಂತೆ ಪ್ರಾರಂಭದಲ್ಲಿ ಎಸ್ಕಾಂಗಳು ರೂ.99 ಲಕ್ಷಗಳನ್ನು ಮೂಲಧನವೆಂದು ವಂತಿಗೆ ನೀಡಿವೆ. ಅದನ್ನು ಕಾರ್ಯಾಧಾರಿತ ಬಂಡವಾಳವೆಂದು ಪರಿಗಣಿಸಿ ಕಂಪನಿಯ ಕಂದಾಯ ವೆಚ್ಚಕ್ಕೆ ತೊಡಗಿಸಿಕೊಳ್ಳಲಾಗಿದೆ. ಲೆಕ್ಕನೀತಿ ಮತ್ತು ಸರ್ಕಾರಿ ಆದೇಶ ಸಂಖ್ಯೆ ಇಎನ್ 28 ಎಎಸ್ಸಿ 2011, ದಿನಾಂಕ:21.05.2011ರಲ್ಲಿ ಎಲ್ಲಾ ಎಸ್ಕಾಂಗಳ ಜೊತೆ ಮಾಡಿಕೊಳ್ಳಲಾದ ಒಡಂಬಡಿಕೆ ಅನ್ವಯ ಕಂಪನಿಯು ಆದಾಯ ಹಾಗೂ ವೆಚ್ಚಗಳನ್ನು ಎಸ್ಕಾಂಗಳಿಗೆ ವರ್ಗಾಯಿಸಲಾಗಿದೆ. ಎಸ್ಕಾಂಗಳ ಲೆಕ್ಕದಲ್ಲಿರುವ ಮೊತ್ತವನ್ನು ಪಿಸಿಕೆಎಲ್ ಲೆಕ್ಕ ಪುಸ್ತಕದಲ್ಲಿ ಕೆಳಕಂಡಂತೆ ತೋರಿಸಲಾಗಿದೆ.

ಪಿಸಿಕೆಎಲ್‌ನ ರೆವಿನ್ಯೂ ವೆಚ್ಚಕ್ಕಾಗಿ ಐದು ಎಸ್ಕಾಂಗಳಿಂದ ಸ್ವೀಕರಿಸಿದ ಮೂಲಧನ	31-03-2022	31-03-2021	ಎಂ ಓ ಯು ಪ್ರಕಾರ ಹಂಚಿಕೆ ಅನುಪಾತ
ಬಿ.ವಿ.ಕಂ.	2,14,04,309	1,38,78,989	50%
ಮ.ವಿ.ಕಂ.	71,31,496	43,68,975	15%
ಚಾ.ವಿ.ಕಂ.	56,01,832	39,14,479	15%
ಹು.ವಿ.ಕಂ.	19,48,769	2,88,878	10%
ಗು.ವಿ.ಕಂ.	15,78,251	5,77,808	10%
ಮೊತ್ತ	3,76,64,657	2,30,29,129	100%

ಇತರೆ ಆದಾಯ

ಕಂಪನಿಯು ಅಲ್ಪಾವಧಿ ಠೇವಣಿಗಳಿಂದ ರೂ.1,92,07,181/- ಲಕ್ಷಗಳ ಬಡ್ಡಿಯ ಆದಾಯವನ್ನು ಗಳಿಸಿದೆ. ಈ ಮೊತ್ತವನ್ನು ಎಸ್ಕಾಂ ಗಳಿಗೆ ಹಂಚಲಾಗಿದೆ. ಉಳಿದ ಖರ್ಚನ್ನು ಎಸ್ಕಾಂಗಳ ಬೀಜ ಧನಕ್ಕೆ ಹೊಂದಾಣಿಕೆ ಮಾಡಲಾಗಿದೆ.

ವಿವರಗಳು	2021-22			2020-21		
	ಒಟ್ಟು ಆದಾಯ	ಎಸ್ಕಾಂಗಳಿಗೆ ಹಂಚಿಕೆಯಾಗಿದ್ದು 31/03/2022	ಪಿಸಿಕೆಎಲ್ ಹಂಚಿಕೆ ಯಾಗಿದ್ದು 31/03/2022	ಒಟ್ಟು ಆದಾಯ	ಎಸ್ಕಾಂ ಗಳಿಗೆ ಹಂಚಿಕೆ ಯಾಗಿದ್ದು 31/03/2021	ಪಿಸಿಕೆಎಲ್ ಹಂಚಿಕೆಯಾಗಿದ್ದು 31/03/2021
ಬ್ಯಾಂಕ್‌ನಲ್ಲಿ ನಿಗದಿತ ಠೇವಣಿಗಳ ಮೇಲಿನ ಆದಾಯ - ಎಸ್.ಬಿ.ಎಮ್	30,73,583	30,73,583	-	24,08,058	24,08,058	-
ಬ್ಯಾಂಕ್‌ನಲ್ಲಿ ನಿಗದಿತ ಠೇವಣಿಗಳ ಮೇಲಿನ ಆದಾಯ - (ಪೊಸೊಕೊ)	6,053	6,053	-	21,87,244	21,87,244	-
ಬ್ಯಾಂಕ್‌ನಲ್ಲಿ ನಿಗದಿತ ಠೇವಣಿಗಳ ಮೇಲಿನ ಆದಾಯ - ವಿದ್ಯುತ್ ಖರೀದಿ	1,54,17,037	1,54,17,037	-	21,54,055	21,54,055	-
	4,65,669	4,65,669				-
ಬ್ಯಾಂಕ್‌ನಲ್ಲಿ ನಿಗದಿತ ಠೇವಣಿಗಳ ಮೇಲಿನ ಆದಾಯ - ರಿಯಾಕ್ಟಿವ್ ಎನರ್ಜಿ ವೆಚ್ಚಗಳು	-	-	-	37,315	37,315	-
ಇತರೆ ಕಾರ್ಯ ಸಾಧನೆಯ ಆದಾಯ	1,594	1,594	-	7,666	7,666	-
ಹಿಂದಿನ ಅವಧಿಯ ಬಡ್ಡಿ ಆದಾಯ	2,43,245	2,43,245				-
ಮೊತ್ತ	1,92,07,181	1,92,07,181	-	67,94,338	67,94,338	-

ಸಿಬ್ಬಂದಿ ವೆಚ್ಚ:

ವಿವರಗಳು	2021-22			2020-21		
	ಒಟ್ಟು ಆದಾಯ	ವಸಾಂಗಳಿಗೆ ಹಂಚಿಕೆಯಾಗಿದ್ದು 31/03/2022	ಪಿಸಿಕೆಎಲ್ ಹಂಚಿಕೆ ಯಾಗಿದ್ದು 31/03/2022	ಒಟ್ಟು ಆದಾಯ	ವಸಾಂ ಗಳಿಗೆ ಹಂಚಿಕೆ ಯಾಗಿದ್ದು 31/03/2021	ಪಿಸಿಕೆಎಲ್ ಹಂಚಿಕೆಯಾಗಿದ್ದು 31/03/2021
ಸಂಬಳ	2,74,18,872	2,74,18,872	-	2,55,06,067	2,55,06,067	-
ತುಟ್ಟಿ ಭತ್ಯೆ ವೇತನ	1,24,07,034	1,24,07,034	-	1,21,31,194	1,21,31,194	-
ತುಟ್ಟಿ ಭತ್ಯೆ	88,21,099	88,21,099	-	41,69,412	41,69,412	-
ಇತರೆ ಭತ್ಯೆಗಳು	15,85,048	15,85,048	-	6,24,889	6,24,889	-
ನಿಯತ ಸಿಬ್ಬಂದಿಗೆ ಮನೆ ಬಾಡಿಗೆ ಭತ್ಯೆ	95,58,211	95,58,211	-	88,94,707	88,94,707	-
ನಗರ ಪರಿಹಾರ ಭತ್ಯೆ	2,27,492	2,27,492	-	2,09,281	2,09,281	-
ಎಕ್ಸ್‌ಗ್ರೇಷಿಯಾ	2,10,000	2,10,000	-	2,08,467	2,08,467	-
ವೈದ್ಯಕೀಯ ವೆಚ್ಚ ಮರುಪಾವತಿ	6,32,078	6,32,078	-	2,41,810	2,41,810	-
ಗಳಿಕೆ ರಜೆ ನಗದೀಕರಣ	26,32,076	26,32,076	-	78,17,656	78,17,656	-
ಗೌರವ ಧನ	76,737	76,737	-	10,000	10,000	-
ಹೊರಗಿನ ಸಿಬ್ಬಂದಿ ಕ್ಷೇಮಾಭಿವೃದ್ಧಿ ವೆಚ್ಚಗಳು	18,880	18,880	-	80,465	80,465	-
ಸಿಬ್ಬಂದಿ ಕ್ಷೇಮಾಭಿವೃದ್ಧಿ ವೆಚ್ಚಗಳು	300	300	-	100	100	-
ಇತರೆ ಕಲ್ಯಾಣ ವೆಚ್ಚಗಳು	13,000	13,000	-	10,800	10,800	-
ನೂತನವಾಗಿ ನಿರ್ಧರಿಸಿದ ಪಿಂಚಣಿ ಯೋಜನೆ ಪ್ರಕಾರ ಪಿಎಂಐಡಿ ಟ್ರಸ್ಟ್‌ಗೆ ಪಿಸಿಕೆಎಲ್‌ನ ದೇಣಿಗೆ	25,73,561	25,73,561	-	17,69,481	17,69,481	-
ನಿಯೋಜನೆ ಯಲ್ಲಿರುವ ಸಿಬ್ಬಂದಿಗೆ ಪಿಂಚಣಿ ಮತ್ತು ಉಪದಾನ ದೇಣಿಗೆ	2,16,84,846	2,16,84,846	-	2,50,84,162	2,50,84,162	-
ಮೊತ್ತ	8,78,59,234	8,78,59,234	-	8,67,58,491	8,67,58,491	-

ಆರ್ಥಿಕ ವಿವರಣೆಯ ಟಿಪ್ಪಣಿಗಳು

ಆಡಳಿತ ಮತ್ತು ಸಾಮಾನ್ಯ ವೆಚ್ಚಗಳು

(ಮೊಬಲಗು ರೂ.ಗಳಲ್ಲಿ)

ವಿವರಗಳು	2021-22			2020-21		
	ಒಟ್ಟು ಆದಾಯ	ಎಸ್ಕಾಂಗಳಿಗೆ ಹಂಚಿಕೆಯಾಗಿದ್ದು 31/03/2022	ಪಿಸಿಕೆಎಲ್ ಹಂಚಿಕೆ ಯಾಗಿದ್ದು 31/03/2022	ಒಟ್ಟು ಆದಾಯ	ಎಸ್ಕಾಂ ಗಳಿಗೆ ಹಂಚಿಕೆ ಯಾಗಿದ್ದು 31/03/2021	ಪಿಸಿಕೆಎಲ್ ಹಂಚಿಕೆಯಾಗಿದ್ದು 31/03/2021
ಇತರೆ ವೆಚ್ಚಗಳು						
ದುರಸ್ತಿ ಮತ್ತು ನಿರ್ವಹಣೆ	1,20,810	1,20,810	0	1,43,087	1,43,087	0
ಕೆಪಿಟಿಸಿಎಲ್ ಬಾಡಿಗೆ	13,86,000	13,86,000	0	13,75,500	13,75,500	0
ಟೆಲಿಫೋನ್ ವೆಚ್ಚಗಳು	71,564	71,564	0	87,449	87,449	0
ಅಂಚೆ ವೆಚ್ಚಗಳು	95,081	95,081	0	87,588	87,588	0
ಮೊಬೈಲ್ ಶುಲ್ಕಗಳು	2,08,226	2,08,226	0	1,22,730	1,22,730	0
ಕೊರಿಯರ್ ವೆಚ್ಚಗಳು	6,000	6,000	0	7,915	7,915	0
ಕಾನೂನು ವೆಚ್ಚಗಳು	4,595	4,595	0	7,130	7,130	0
ಶಾಸನ ಬದ್ಧ ಲೆಕ್ಕ ಪರಿಶೋಧಕರ ಶುಲ್ಕಗಳು	6,71,700	6,71,700	0	1,86,440	1,86,440	0
ಸಲಹಾ ವೆಚ್ಚಗಳು	26,70,331	26,70,331	0	2,41,671	2,41,671	0
ಪಿಆರ್‌ಡಿಸಿ ವರದಿ ವೆಚ್ಚಗಳು	16,99,200	16,99,200	0	1,36,684	1,36,684	0
ಇತರೆ ವೃತ್ತಿಪರ ಶುಲ್ಕಗಳು	36,87,714	36,87,714	0	9,08,586	9,08,586	0
ಕಲ್ಪಿದ್ಧಲು ವಿಶ್ಲೇಷಣೆ ಶುಲ್ಕಗಳು	0	0	0	0	0	0
ಗುತ್ತಿಗೆ ಆಧಾರ ಸೇವೆಯನ್ನು ಪಡೆದುದರ ವೆಚ್ಚ	36,20,748	36,20,748	0	30,87,168	30,87,168	0
ಕಾನೂನು ವೆಚ್ಚಗಳು	0	0	0	12,000	12,000	0
ಸಾಗಣೆ ಶುಲ್ಕಗಳು	0	0	0	1,186	1,186	0
ಸಿಬ್ಬಂದಿಯ ಪ್ರಯಾಣ ಭತ್ಯೆ	39,891	39,891	0	47,589	47,589	0
ವಾಹನ ವಿಮೆ ಇನ್ಸೂರನ್ಸ್	42,054	42,054	0	0	0	0
ವಾಹನ ಚಾಲನೆ ವೆಚ್ಚಗಳು	1,51,795	1,51,795	0	3,983	3,983	0
ಬಾಡಿಗೆ ವಾಹನದ ವೆಚ್ಚ	52,45,642	52,45,642	0	41,65,227	41,65,227	0
ಶುಲ್ಕಗಳು ಮತ್ತು ಚಂದಾದಾರಿಕೆ	6,1950	6,1950	0	6,1950	6,1950	0
ಪುಸ್ತಕಗಳು, ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು	31,755	31,755	0	28,510	28,510	0

ಮುದ್ರಣ ಮತ್ತು ಲೇಖನ ಸಾಮಗ್ರಿಗಳು	2,23,080	2,23,080	0	2,41,622	2,41,622	0
ಜಾಹೀರಾತು ವೆಚ್ಚಗಳು	2,82,299	2,82,299	0	78,664	78,664	0
ಕಂಪ್ಯೂಟರ್ ಲೇಖನ ಸಾಮಗ್ರಿಗಳು ಮತ್ತು ಫ್ಲಾಪಿಗಳು	1,37,249	1,37,249	0	1,09,259	1,09,259	0
ಮೀಟಿಂಗ್ ವೆಚ್ಚಗಳು	7,03,711	7,03,711	0	8,08,942	8,08,942	0
ವಿವಿಧ ವೆಚ್ಚಗಳು	9,57,534	9,57,534	0	4,41,682	4,41,682	0
ವೃತ್ತಿ ತೆರಿಗೆ ಕಛೇರಿ ಭರಿಸಿದ ವೃತ್ತಿ ತೆರಿಗೆ	2,500	2,500	0	2,500	2,500	0
SRPC (ದಕ್ಷಿಣ ಪ್ರಾದೇಶಿಕ ಶಕ್ತಿ ಸಮಿತಿಯ) ವಾರ್ಷಿಕ ಖರ್ಚು	13,13,832	13,13,832	0	13,39,716	13,39,716	0
ಯೋಜನಾವಾರು ಖರ್ಚುಗಳು	0	0	0	2,91,267	2,91,267	-
ಒಟ್ಟು	2,34,35,261	2,34,35,261	-	1,40,26,045	1,40,26,045	-

(ಎ) ದಿನಾಂಕ 31/03/2021 ರಂತೆ ಭಾರತೀಯ ವಿದ್ಯುತ್ ವಿನಿಮಯ ಕಂಪನಿ ಮತ್ತು ಭಾರತೀಯ ವಿದ್ಯುತ್ ವಿನಿಮಯ ಸಂಸ್ಥೆಗಳಿಂದ ಖರೀದಿಸಲಾದ ವಿದ್ಯುತ್ ದರಗಳಿಗೆ ಎಸ್ಕಾಂ ಗಳಿಂದ ಪಡೆಯಲಾದ ಮುಂಗಡಗಳ ಶಿಲ್ಕುವನ್ನು ಕೆಳಕಂಡಂತೆ ತೋರಿಸಲಾಗಿದೆ.

(ಬಿ) ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ: ಇನ್ 56 ಪಿಎಸ್‌ಆರ್ 2011, ದಿನಾಂಕ: 22.11.2011ರಲ್ಲಿ ಪಿಸಿಕೆಎಲ್ ಸಂಸ್ಥೆಗೆ ನಿರ್ದೇಶನ ನೀಡಿ, ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಾವಳಿಗಳು 2011ರನ್ವಯ ಎಸ್ಕಾಂಗಳ ಪರವಾಗಿ ಪೊಸೊಕೊ ಸಂಸ್ಥೆಗೆ ಪಾವತಿ ಮಾಡಿ, ನಂತರ ವಿದ್ಯುತ್ ವಿತರಣಾ ಕಂಪನಿಗಳಿಂದ ಪಡೆದುಕೊಳ್ಳುವಂತೆ ನಿರ್ದೇಶಿಸಿದೆ. ಎಸ್ಕಾಂಗಳ ಲೆಕ್ಕದಲ್ಲಿರುವ ಬಾಕಿ ಮೊತ್ತವನ್ನು ಪಿಸಿಕೆಎಲ್ ಲೆಕ್ಕ ಪುಸ್ತಕದಲ್ಲಿ ಕೆಳಕಂಡಂತೆ ತೋರಿಸಲಾಗಿದೆ.

ವಿವರಗಳು	31-03-2022	31-03-2021
ಪಾವತಿಸಬೇಕಾದ ವಿದ್ಯುತ್ ಖರೀದಿಯ ಮೊತ್ತ ಐಇಎಕ್ಸ್-ಬೆಸ್ಕಾಂ	-1692757561	-4,89,63,239
ಪಾವತಿಸಬೇಕಾದ ವಿದ್ಯುತ್ ಖರೀದಿಯ ಮೊತ್ತ ಐಇಎಕ್ಸ್-ಮೆಸ್ಕಾಂ	-279493991	-2,51,93,887
ಪಾವತಿಸಬೇಕಾದ ವಿದ್ಯುತ್ ಖರೀದಿಯ ಮೊತ್ತ ಐಇಎಕ್ಸ್-ಸೆಸ್ಕೆ	166938972	-1,71,14,584
ಪಾವತಿಸಬೇಕಾದ ವಿದ್ಯುತ್ ಖರೀದಿಯ ಮೊತ್ತ ಐಇಎಕ್ಸ್- ಹೆಸ್ಕಾಂ	813181120	-6,69,73,470
ಪಾವತಿಸಬೇಕಾದ ವಿದ್ಯುತ್ ಖರೀದಿಯ ಮೊತ್ತ ಐಇಎಕ್ಸ್-ಜೆಸ್ಕಾಂ	335932875	-4,04,06,733
ಮೊತ್ತ-ಎ	-656198585	-19,86,51,913
ಎಸ್ಕಾಂಗಳಿಂದ ಪಡೆದ ಮುಂಗಡ ಮೊತ್ತ : ಎಸ್. ಆರ್. ಎಲ್. ಡಿ. ಸಿ ವೆಚ್ಚ		
ಬೆಸ್ಕಾಂ	1185903	-
ಜೆಸ್ಕಾಂ	-326367	-4,46,004

ಹೆಸಾಂ	-388897	
ಮೆಸಾಂ	-773754	-8,74,333
ಸೆಸಾಂ	-272181	-4,50,602
ಮೂತ್ತ-ಬಿ	-575296	-17,70,939
ಟಿ.ಡಿ.ಎಸ್. ಮೊಸೊಕೊ	-3308	-54,314
ಎಸಾಂಗಳಿಗೆ ಪಾವತಿಸದ ಪುನರ್ ಕ್ರಿಯಾತ್ಮಕ ಇಂಧನ ವೆಚ್ಚಗಳು	-9949549	-2,49,23,550
ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ಸೇವಾ ತೆರಿಗೆ		-28,668
ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ತೆರಿಗೆ	-	-
ಪ್ರತಿಕ್ರಿಯಾತ್ಮಕ ಶುಲ್ಕಗಳಿಗೆ ಇತರ ದಕ್ಷಿಣ ರಾಜ್ಯಗಳಿಗೆ ಪಾವತಿಸಬೇಕಾದ ಬಡ್ಡಿ	-298929	
ವಿದ್ಯುತ್ ಖರೀದಿ ಐಇಎಕ್ಸ್ ಬೆಸಾಂಗೆ ಸಸ್ವೆನ್ಸ್ ಅಡಿಯಲ್ಲಿ ಪಾವತಿಸಬೇಕಾದ ಮೊತ್ತ	-1002	-2,30,148
ಮೂತ್ತ-ಸಿ	-10252788	-2,52,36,680
ವಿದ್ಯುತ್ ಖರೀದಿ ಪಿಎಕ್ಸ್‌ಐಎಲ್ ಬೆಸಾಂಗೆ ಪಾವತಿಸಬೇಕಾದ/ ಪಡೆಯಬೇಕಾದ ಮೊತ್ತ	-256268242	-
ವಿದ್ಯುತ್ ಖರೀದಿ ಪಿಎಕ್ಸ್‌ಐಎಲ್ ಮೆಸಾಂಗೆ ಪಾವತಿಸಬೇಕಾದ/ ಪಡೆಯಬೇಕಾದ ಮೊತ್ತ	-36454293	-
ವಿದ್ಯುತ್ ಖರೀದಿ ಪಿಎಕ್ಸ್‌ಐಎಲ್ ಸೆಸಾಂಗೆ ಪಾವತಿಸಬೇಕಾದ/ ಪಡೆಯಬೇಕಾದ ಮೊತ್ತ	-2717097	-
ವಿದ್ಯುತ್ ಖರೀದಿ ಪಿಎಕ್ಸ್‌ಐಎಲ್ ಹೆಸಾಂಗೆ ಪಾವತಿಸಬೇಕಾದ/ ಪಡೆಯಬೇಕಾದ ಮೊತ್ತ	-502897692	-
ವಿದ್ಯುತ್ ಖರೀದಿ ಪಿಎಕ್ಸ್‌ಐಎಲ್ ಜೆಸಾಂಗೆ ಪಾವತಿಸಬೇಕಾದ/ ಪಡೆಯಬೇಕಾದ ಮೊತ್ತ	-272310420	-
pxil ನಿಂದ ಪಡೆದ ಹೊಂದಾಣಿಕೆಯಾಗದ ಮೊತ್ತ	-1342955	-
ಮೂತ್ತ-ಡಿ	-1071990696	-
ಒಟ್ಟು - ಎ+ಬಿ+ಸಿ+ಡಿ	-1739017365	-22,56,59,532

ಸಂಬಂಧಿತ ಪಕ್ಷದ ವಹಿವಾಟುಗಳ ಬಗ್ಗೆ ಬಹಿರಂಗಪಡಿಸುವಿಕೆ:-

ಸಂಬಂಧಿತ ಪಕ್ಷದ ಹೆಸರು	ವಿ ಕೃಷ್ಣಪ್ಪ	ಶೋಭಾ ಎಂ.ಎಸ್
ಸಂಬಂಧದ ಹೆಸರು	ವ್ಯವಸ್ಥಾಪಕ ನಿರ್ದೇಶಕ	ನಿರ್ದೇಶಕ (ವಾಣಿಜ್ಯ)
ವಹಿವಾಟಿನ ವಿವರಗಳು	14-06-2021 ರಿಂದ 31-03-2022	11-02-2022 ರಿಂದ 31- 03-2022
ಡಿಎ ಬಾಕಿ , ಎಕ್ಸ್ ಗ್ರೇಷಿಯಾ ಮತ್ತು ಇತರೆ ಗಳಿಕೆ ರಜೆ	63,079	0
ಉದ್ಯೋಗದ ನಂತರದ ಪ್ರಯೋಜನಗಳು ಗಳಿಕೆ ರಜೆ ನಗದು ಹಣ	2,53,533	0
ಉದ್ಯೋಗದ ನಂತರದ ಪ್ರಯೋಜನಗಳು ಗಳಿಕೆ ರಜೆ ನಗದು ಹಣ	0	0
ದೀರ್ಘಾವಧಿಯ ಪ್ರಯೋಜನಗಳು	23,99,068	3,94,731
ಒಟ್ಟು	27,15,680	3,94,731

ಸೂಕ್ತ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯಿದೆಗೆ ಸಂಬಂಧಿಸಿದಂತೆ ಬಹಿರಂಗಪಡಿಸುವಿಕೆ:- ಕಂಪನಿಯು ಸರಕು ಮತ್ತು ಸೇವೆಗಳನ್ನು ಪಡೆದಿರುವ ಉದ್ಯಮಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ಕಂಪನಿಯ ಪುಸ್ತಕಗಳಲ್ಲಿ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾಯಿದೆ, 2006 (MSME ಕಾಯಿದೆ) ಅಡಿಯಲ್ಲಿ ನೋಂದಾಯಿಸಲು ಅಥವಾ ನೋಂದಾಯಿಸಲು ಅರ್ಹತೆ ಪಡೆದ ಯಾವುದೇ ಉದ್ಯಮಗಳಿಲ್ಲ. ಆದ್ದರಿಂದ ಅಂತಹ ಉದ್ಯಮಗಳಿಗೆ ಪಾವತಿಸಬೇಕಾದ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಹಿರಂಗಪಡಿಸುವಿಕೆಯನ್ನು 31 ಮಾರ್ಚ್ 2022 ರಂತೆ ಹಣಕಾಸಿನ ಹೇಳಿಕೆಗಳಲ್ಲಿ ಮಾಡಲಾಗಿಲ್ಲ. ಯಾವುದಾದರೂ ಬಡ್ಡಿ, ಸದರಿ ಕಾಯಿದೆಗೆ ಅನುಗುಣವಾಗಿ ಪಾವತಿಸಬೇಕಾದ ವಸ್ತುಗಳಿಗೆ ವಿನಾಯಿತಿ ನೀಡಲಾಗುವುದಿಲ್ಲ. ಈ ಕಾಯಿದೆಯ ಅಡಿಯಲ್ಲಿ ಕಂಪನಿಯು ಪೂರೈಕೆದಾರರಿಂದ ಯಾವುದೇ ಕ್ಲೈಮ್‌ಗಳನ್ನು ಸ್ವೀಕರಿಸಿಲ್ಲ.

ಸಾದಿಲ್ವಾರು ಹೊಣೆಗಾರಿಕೆಗಳು:

ಲೆಕ್ಕದಲ್ಲಿ ಸಾದಿಲ್ವಾರು ಹೊಣೆಗಾರಿಕೆಗಳನ್ನು ಒದಗಿಸಿರುವುದಿಲ್ಲ.

ತೆರಿಗೆ ನಿರ್ಧಾರಣಾ ವರ್ಷ	ಪರಿಚ್ಛೇದ	ಬೇಡಿಕೆಯ ದಿನಾಂಕ ಮತ್ತು ಮೊತ್ತ	ಪೀಠಿಕೆಗಳು
2009-10	143(3)	11,21,280	ಆಯಾ ವರ್ಷಗಳ ಸ್ವಯಂ ಮೌಲ್ಯಮಾಪನ ತೆರಿಗೆಯಲ್ಲಿನ ಕೆಲವು ವ್ಯತ್ಯಾಸಗಳ ಬಗ್ಗೆ ಡಿಸಿಐಟಿ, ವೃತ್ತ 12(2), ಬೆಂಗಳೂರು ಅವರಿಂದ ನೋಟೀಸ್ ನಲ್ಲಿ ತಿಳಿಸಿರುವ ತಪ್ಪುಗಳನ್ನು ಸರಿಪಡಿಸಲು
2011-12 (ರೂ. 10,63,794/- ಸಂಚಿತ ಬಡ್ಡಿ ಸೇರಿದಂತೆ)	143(1)ಚಿ	20,58,074	ಸಂಬಂಧಪಟ್ಟ ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಪತ್ರವ್ಯವಹಾರ ಮಾಡಲಾಗುತ್ತಿದೆ.
ಒಟ್ಟು		31,79,354	ಹಿಂದಿನ ವರ್ಷ (2020-21) 21,15,560

ಸಮ ದಿನಾಂಕದ ನಮ್ಮ ವರದಿಯ ಪ್ರಕಾರ
ಎಂ.ಎಸ್. ವಾಸನ್ ಮತ್ತು ಸಂಪತ್ ಎಲ್‌ಎಲ್‌ಪಿ
ಚಾರ್ಟರ್ಡ್ ಅಕೌಂಟೆಂಟ್ಸ್ ರವರ ಪರವಾಗಿ
ಕಂಪನಿಯ ಸಂಖ್ಯೆ: 004542ಎಸ್/ಎಸ್ 20070

ಮಂಡಳಿಯ ಪರವಾಗಿ
ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್

ಸಹಿ/-
ಅರುಣ್ ಕುಮಾರ್ ಶ್ರೀನಿವಾಸನ್
ಪಾಲುದಾರ
ಸದಸ್ಯತ್ವ ಸಂಖ್ಯೆ: 205552

ಸಹಿ/-
ಎಮ್.ಎಸ್. ಶೋಭ
ನಿರ್ದೇಶಕರು(ವಾಣಿಜ್ಯ)
ಡಿಐಎನ್:09520398

ಸಹಿ/-
ವಿ. ಕೃಷ್ಣಪ್ಪ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್:09197047

ಸ್ಥಳ: ಬೆಂಗಳೂರು
ದಿನಾಂಕ: 29-09-2022



ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್
POWER COMPANY OF KARNATAKA LTD.

ಕೆಪಿಟಿಪಿಎಲ್ ಕಟ್ಟಡ, ಕಾವೇರಿ ಭವನ, ಬೆಂಗಳೂರು-560 009. ಫೋನ್ : 080-22294390 ಫ್ಯಾಕ್ಸ್ : 080-22218930
KPTCL Building, Kaveri Bhavan, Bangalore-560 009. Ph.: 080-22294390 Fax : 080-22218930